


ಕರ್ಮ ಸ್ವರೂಪ

ಕಿಡ್ಲಿ ನುರತ್ವತೆ



ಡಾ. ಪ್ರಾಣಕೃಷ್ಣನ್ ಬಾಗೆಟ್

ಡಾ. ಸಂಜಯ ವಂಡಾ

ಡಾ. ಮಲ್ಕಾಜುರ್ ಬಾಗೆಟ್

Free!! Kidney Guide in 10+ Languages at

www.KidneyEducation.com



**Free access to read, download and print
200 paged kidney guide in following languages**

International Languages

English, Spanish & Chinese

Indian Languages

**Hindi, Bengali, Gujarati, Marathi, Telugu,
Malayalam, Kutchi, Tamil, Kannada & Punjabi**

ಮೂತ್ರಪಿಂಡ ರೋಗಿಗಳಿಗೆ ಸಂಪರ್ಕ ಮಾರ್ಗದರ್ಶಿ

ಕಡ್ಡಿ ಸುರಕ್ಷತೆ

ಕಡ್ಡಿ ರೋಗ ತಡೆಗಟ್ಟಬಿಕೆ ಮತ್ತು ಚಿಕಿತ್ಸೆಯ ಕುರಿತು ಸಮಗ್ರ ಮಾಹಿತಿ

ಡಾ. ಮಲ್ಲಿಕಾಚುನ್ ಖಾಸಪೇಠ (ಕರಿಶೆಟ್)

ಎಂ.ಡಿ., ಡಿವಾಳಿ(ನೆಮ್ಮೊಲಾಜಿ)

ಮೂತ್ರಪಿಂಡ ತಜ್ಞಾಭೇದ್ಯರು

ಡಾ. ಸಂಜಯ ಪಂಡ್ಯಾ

ಎಂ.ಡಿ., ಡಿವಾಳಿ(ನೆಮ್ಮೊಲಾಜಿ)

ಮೂತ್ರಪಿಂಡ ತಜ್ಞಾಭೇದ್ಯರು

મૂલત્રુપીંડ (કિડ્ની) સુરક્ષા તે

પ્રકાશકરુ

સમપર્ક મૂલત્રુપીંડ (કિડ્ની) પ્રતીપાન

સમપર્ક આસ્પ્ટ્રે, લોએધવાડ મોલીસ્ન રાણે હતીર

ચૂલુક, રાજકોણા-360002 (ગુજરાત, ભારત)

© Samarpant Kidney Foundation

ISBN No. 978-81-924049-2-9

એલ્લ હક્કુગ્યાન્નુ કાય્યારિસળાગિદે. કં મુસ્તકવન્નુ લેવિકર મુલ્લુ પ્રકાશકર અનુમતિ ઇલ્લદે નકલુ વાદુવાગલી, વિદ્યાન્યાન વાદ્યમુ મુલ્લુ ઇન્દ્રીશર વાદ્યમુદ મૂલક સંગૃહીસુવંતીલુ. કં મુસ્તક ભારતદલ્લી મૂલુ મારાટીંદે. વિદેશદલ્લી મારાટ અધવા પ્રભાર વાદબેંકાદરે અનુમતિયન્નુ કંજ્ઞાયવાગી પદેદિરબેંકુ.

પ્રથમ મુદ્રણ-2014

ચિન્હ: 150 રૂ.

અનુવાદકરુ

ડા. મલીકાજુન શાનદેશ (કરિશ્ટી)

એ.ઓ.ડિ. ડેવનોબિ(નેમ્ફ્રોલાજી)

મૂલત્રુપીંડ તજ્જવ્યેદ્યરુ

કેવલોઝ સંસ્કૃતી ડા. પ્રભાકર કોરે આસ્પ્ટ્રે & વ્યૌદ્ધકીય સંશોધના કેંદ્ર

ક્રીનિક્સ

કિડ્ની કેર ક્રીનિક્સ

માદિવાલે આસ્પ્ટ્રે, કુબો રોડ

બેલગાવિ, કનાણટિક, ભારત

ಈ ಪುಸ್ತಕವನ್ನು ಎಲ್ಲ ಕಡ್ಡಿಗೆ ರೋಗಿಗಳಿಗೆ ಅರ್ಥಸೂತ್ರೇನೆ.

ನನ್ನ ಮಾತು

ಭಾರತದಲ್ಲಿ ಆರೋಗ್ಯ ಸಂಬಂಧಿ ಗ್ರಂಥಗಳು ಅದೂ ಸ್ಥಳೀಯ ಭಾಷೆಯಲ್ಲಿ ಅತ್ಯಂತ ವಿರಳ. ಆದ್ದರಿಂದ ಡಾ. ಸಂಜಯ ಪಂಡ್ಯಾ ಅವರು ರಚಿಸಿದ ಇಂಗ್ಲಿಷ್ ಮುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಸಮಾಜವು ಕಡ್ಡಿ ರೋಗದ ಕುರಿತು ಜಾಗೃತಿಗೊಂಡು, ವುಂಬರುವ ರೋಗವನ್ನು ತಡೆಗಟ್ಟಿ ಆರೋಗ್ಯಂಯುತ ಸರ್ವಾಜಿನಿಮಾಣಗೊಳಿಬೇಕೆಂಬ ಮುಖ್ಯ ಧೇಯ ನನ್ನದು.

ಮೂತ್ರಪಿಂಡದ ಕುರಿತು ಗುಜರಾತನ ನಡಿಯಾಡ ಎಂ.ಎ.ಯು ಹೆಚ್ ಆಸ್ಟ್ರೇಯಲ್ಲಿ ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿಯೇ ದೀರ್ಘಕಾಲೀನ ಕಡ್ಡಿ ರೋಗ ಹಾಗೂ ಕಡ್ಡಿ ಸಂಪೂರ್ಣ ಹಾಳಾದ ಗ್ರಾಮೀಣ ಭಾರತದ ಜನರು ಸಾಮಾಜಿಕ ಮತ್ತು ಆರ್ಥಿಕವಾಗಿ ಬಳಲುತ್ತ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವದನ್ನು ಗಮನಿಸುತ್ತಿದ್ದೇ. ಉನ್ನತ ವ್ಯಾಸಂಗ ಮುಗಿಸಿ ಮರಳಿ ನಮೂರಿಗೆ ಬಂದು ಕೆಲ್ಲಾಣಿ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಟ್ರೇ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವೈದ್ಯಕೀಯ ಸೇವೆ ನೀಡುವಲ್ಲಿ ನಿರತನಾಗಿ, ಪತ್ರಿಕೆ ಮತ್ತು ರೆಡಿಯೋ ಮೂಲಕ ಕಡ್ಡಿ ರೋಗದ ಕುರಿತು ಜಾಗೃತಿ ಮೂಡಿಸಲು ಪ್ರಾರಂಭಿಸಿದೆ.

ಈ ಮುಸ್ತಕವನ್ನು ಬರೆಯಲು ಪ್ರಪ್ರಥಮವಾಗಿ ಮೌತ್ರಾಹ ನೀಡಿದ ಡಾ. ಸಂಜಯ ಪಂಡ್ಯಾ ಅವರಿಗೆ ನನ್ನ ಹೃದಯಮಾರ್ವಕ ನಮನಗಳು. ಹೆಚ್ಚೆ ಹೆಚ್ಚೆಗೂ ಅತ್ಯಾಪಯುಕ್ತ ಸಲಹೆ ನೀಡುತ್ತ ತಿದ್ದುವಡಿಯನ್ನು ಮಾಡಿದ ಅವರಿಗೆ ಮತ್ತೊಮ್ಮೆ ಒಿರುಣಿ. ಮುಸ್ತಕ ಬರೆಯಲು ಮತ್ತು ಅಕ್ಷರ ಚೋಡಣೆಯಲ್ಲಿ ನರವಾಗಿ ವೃತ್ತಿ ಕೆಲಸದ ತೀವ್ರ ಒತ್ತಡದಲ್ಲಿಯೂ ನನಗೆ ಬಿಡುವು ಮಾಡಿಕೊಟ್ಟು ಸಹಕರಿಸಿದ ಜನಸಂಪರ್ಕಾದಿಕಾರಿ ಬಸವರಾಜ ಸೊಂಟನವರ, ಶ್ರೀಮತಿ ಸುರೇಶಾ ಎಸ್. ಅವರಿಗೆ ಚಿರುಣಿಯಾಗಿರುವೆ. ನನ್ನ ಪತ್ರಿ ಡಾ. ರೇಶ್ವಾ, ಮಕ್ಕಳಾದ ನೇಹಾ ಮತ್ತು ನಯನ ಇವರ ಸಹಕಾರ ಮುಸ್ತಕ ಅನುವಾದದಲ್ಲಿ ಅತ್ಯಂತ ಸ್ಕರಣೀಯ.

ಈ ಕಾರ್ಯಕ್ರಮ ಮೌತ್ರಾಹ ಮತ್ತು ಆರ್ಥಿಕದಿಸಿದ ನನ್ನ ಮಾತಾ ಪಿತ್ರ, ಬಂಧು ಬಾಂಧವರಿಗೆ ಹಾಗೂ ಮುಸ್ತಕ ರಚಿಸಲು ಸಲಹೆ, ಮೌತ್ರಾಹ ನೀಡಿ ಕೃತಿ ಪ್ರಕಟಗೊಳಳಲು ಕಾರಣವಾಗಿರುವ ಸಕಲ ಸಹಾಯಕ ವೈದ್ಯರು, ಡಯಾಲಿಸಿಸ್ ಟೆಕ್ನಿಕಲ್ ಯನ್ನೇ.

ಸಹೋದರ್ಯಗಳು ಹಾಗೂ ಸಕಲರಿಗೂ ಅನಂತ ವಂದನೆಗಳು. ಮುಸ್ತಕ ರಚನೆಗೆ ಸಹಕರಿಸಿ ಮೈತ್ಯಾಹಿಸಿದ ಕೆಲ್ಲಾಇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ, ಕುಲಪತಿಗಳಾದ ಡಾ. ಚಂದ್ರಕಾಂತ ಕೊಕಾಟೆ, ಕುಲಸಚಿವರಾದ ಡಾ. ವಿ. ಡಿ. ಪಾಟೀಲ, ಜೆಎನ್ ವೈದ್ಯಕೇಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಎಸ್. ಗೌಡಿ, ಆಸ್ತ್ರೋಯಿ ವೈದ್ಯಕೇಯ ನಿರ್ದೇಶಕರಾದ ಡಾ. ಎಂ. ವಿ. ಜಾಲಿ, ಕೆಲ್ಲಾಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಡಾ. ಮಲ್ಲಿಕಾಜುನ ಶಾನಪೇಠ (ಕರಿತೆಟ್ಟಿ)

ಡಾ. ಸಂಜಯ ಪಂಡ್ಯಾ

ಎಂ.ಡಿ., ಡಿಎನ್‌ಬಿ(ನೆಮ್ಮೆಲಾಜಿ)

ಮೂಲ್ಯಪಿಂಡ ತಜ್ಞವೈದ್ಯರು

ಮಸ್ತಕದ ಕುರಿತು

ಭಾರತ ಸೇರಿದಂತೆ ವಿಶ್ವದಾದ್ಯಂತ ಕಡ್ಡಿ ರೋಗಕ್ಕೆ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುಗಟಿಯಲ್ಲಿಯೇ ಸಾಗುತ್ತಿದೆ. ಪ್ರತಿದಿನ ಡಯಾಲಿಸಿಸ್ ಒಳಗಾಗುವರ ಸಂಖ್ಯೆಯೂ ಕೂಡ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಜಿಕ್ಕೆವರಿಂದ ಹಿಡಿದು ವೃದ್ಧರವರೆಗೂ ಈ ರೋಗ ಅಧಿಕಗೊಳ್ಳುತ್ತಿದೆ. ಹೀಗಾಗೆ ಮೂತಪಿಂಡ (ಕಡ್ಡಿ) ಸುರಕ್ಷತೆ ಮಸ್ತಕದಲ್ಲಿ ಕಡ್ಡಿ ರೋಗ ತಡೆಗಟ್ಟಿರುತ್ತಿದೆ. ಜಿಕ್ಕೆ ಕ್ರಮಗಳ ಕುರಿತು ಚರ್ಚೆ ಸಲಾಗಿದೆ.

ಕಡ್ಡಿ ಸುರಕ್ಷತೆ ಎಂಬ ಮಸ್ತಕದಲ್ಲಿ ಮೂತಪಿಂಡದ ಕುರಿತು ಸಮಗ್ರವಾಗಿ ವಿವರಿಸಲಾಗಿದೆ. ಕಡ್ಡಿ ರೋಗದ ಬೆಳವಣಿಗೆ, ಜಿಕ್ಕೆ, ರೋಗ ಪತ್ತೆ ವಿಧಾನ ಮತ್ತು ಅನುಸರಿಸಬೇಕಾದ ಕ್ರಮಗಳು ಇದರಲ್ಲಿದ್ದು, ಜನಸಾಮಾನ್ಯರಿಗೂ ವೃದ್ಧರಲ್ಲದ ವಿದ್ಯಾವರಂತರಿಗೂ, ವಿಜ್ಞಾನಾಭ್ಯಾಸಿಗಳಿಗೂ, ಉಪಯುಕ್ತವಾಗುತ್ತದೆಂಬ ನಂಬಿಕೆಯಿಂದ ಈ ಮಸ್ತಕವನ್ನು ರಚಿಸಲಾಗಿದೆ.

ಬೇರೆ ಬೇರೆ ಅಧ್ಯಾಯಗಳಲ್ಲಿ ಸರಳ ಮತ್ತು ಸುಲಭ ಭಾಷೆಯಲ್ಲಿ ಕಡ್ಡಿಯ ರೋಗ ತಡೆಗಟ್ಟಿರುವ ವಿಧಾನ ಕಡ್ಡಿಯ ಸಮಸ್ಯೆ ಕುರಿತು ತಪ್ಪಿ ತಿಳುವಳಿಕೆಯನ್ನು ಹೋಗಲಾಡಿಸುವದು, ಡಯಾಲಾಸಿಸ್, ಕಡ್ಡಿ ಕಸಿ ಹಾಗೂ ಆಹಾರ ಸೇವನೆ ಹೀಗೆ ಮುಂತಾದ ತಿಳುವಳಿಕೆಯ ವಿವರವನ್ನು ಸರಿಸ್ತಾರವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ಕಡ್ಡಿ ರೋಗವು ಕೊನೆಯ ಹಂತವನ್ನು ತಲುಪಿದಾಗ ಡಯಾಲಿಸಿಸ್ ಅಥವಾ ಕಡ್ಡಿ ಕಸಿಗೆ ಮೊರೆ ಹೋಗಬೇಕಾಗುತ್ತದೆ. ಆದರೆ ಇದು ತುಂಬಾ ವೆಚ್ಚದಾಯಕ. ಈ ಮಸ್ತಕದ ಮಾಹಿತಿಯಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲು ಸಹಕಾರಿಯಾಗಲಿದೆ. ಮಸ್ತಕ ಮತ್ತು ಪತ್ರಿಕೆಗಳಲ್ಲಿ ಬರುವ ಲೇಖನವನ್ನು ತಿಳಿದುಕೊಂಡು ಸ್ವಚ್ಚಿಕ್ಕಿಸುತ್ತಿರುತ್ತಿರುವುದು ಮುಂದಾಗಬಾರದು. ವೃದ್ಧರಾದವರು ಅನೇಕ ಪ್ರಯೋಗ ಮತ್ತು ವೃತ್ತಿನಿರತರಾಗಿರುವದರಿಂದ ರೋಗ ನಿವಾರಣೋಪಾಯಗಳನ್ನು ಬಿಳ್ಳಿವರಾಗಿರುತ್ತಾರೆ. ಆದ್ದರಿಂದಲೇ ಅವರು ರೋಗಿಯನ್ನು ಗುಣಮುಖಿಗೊಳಿಸಲು ಸದಾಕಾಲ ರೋಗಿಯ ಜಿಕ್ಕೆ ಮತ್ತು ಆರ್ಯಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಅದು ಅವರ ಕರ್ತವ್ಯ ಕೂಡ.

ಪರಿವಿಡಿ

ಭಾಗ-1 ಮೂತ್ರ ಪಿಂಡದ ಸಮಸ್ಯೆ ಮತ್ತು ತಡೆಗಟ್ಟಿವ ವಿಧಾನ

1.	ಕಡ್ಡಿಯ ಸುರಕ್ಷೆ (ಮೂತ್ರಪಿಂಡದ ಸುರಕ್ಷೆ)	1
2.	ಕಡ್ಡಿಯ ರಚನೆ ಮತ್ತು ಅದರ ಕಾರ್ಯ	3
3.	ಕಡ್ಡಿ ರೋಗದ ಲಕ್ಷಣಗಳು	9
4.	ಕಡ್ಡಿ ರೋಗ ಕಂಡುಹಿಡಿಯುವಿಕೆ	10
5.	ಮುಖ್ಯ ಕಡ್ಡಿಯ ರೋಗಗಳು	16
6.	ಕಡ್ಡಿಯ ರೋಗಕ್ಕೆ ಸಂಬಂಧಿಸಿದ ತಪ್ಪಿ ತಿಳುವಳಿಕೆ ಮತ್ತು ಸತ್ಯಾಸತ್ಯತೆ	22
7.	ಕಡ್ಡಿ ರೋಗ ತಡೆಗಟ್ಟಿವಿಕೆ	26
8.	ಮೂತ್ರಪಿಂಡ ಹಾಳಾಗುವದೆಂದರೇನು?	32
9.	ತರ್ಕಣ ಮೂತ್ರಪಿಂಡ ಹಾಳಾಗುವುದು	34

ಭಾಗ-2 ಮೂತ್ರಪಿಂಡದ ಮುಖ್ಯ ರೋಗ ಮತ್ತು ಚಿಕಿತ್ಸೆ

10.	ದೀರ್ಘಕಾಲೀನ ಕಡ್ಡಿ ರೋಗ ಮತ್ತು ಕಾರಣಗಳು	39
11.	ದೀರ್ಘಕಾಲೀನ ಕಡ್ಡಿ ರೋಗ ಲಕ್ಷಣಗಳು ಮತ್ತು ರೋಗ ಪತ್ತೆ	41
12.	ದೀರ್ಘಕಾಲೀನ ಕಡ್ಡಿ ರೋಗಕ್ಕೆ ಚಿಕಿತ್ಸೆ	47
13.	ರಕ್ತಶುದ್ಧಿಕರಣ (ಡಯಾಲಿಸಿಸ್)	56
14.	ಮೂತ್ರಪಿಂಡ ಕಸಿ	73

15.	ಮಧುಮೇಹ ಕಡ್ಡಿ ರೋಗ	82
16.	ವಾಲೆಸಿಸ್ಟಿಕ್ ಕಡ್ಡಿ ರೋಗ	88
17.	ಒಂದು ಕಡ್ಡಿಯನ್ನು ಹೊಂದಿರುವುದು	92
18.	ಕಡ್ಡಿ ಮತ್ತು ಅಧಿಕ ರಕ್ತದೊತ್ತಡ	95
19.	ಮೂತ್ರ ಜನಕಾಂಗದ ಸೊಂಕು	99
20.	ಹರಳುಗಳ (ಕಲ್ಲು)ರೋಗ	107
21.	ಪ್ರೋಸ್ಟೇಟ್ ಶೋಂದರೆ	118
22.	ಬೈಷಧಿ ಮತ್ತು ಕಡ್ಡಿ ಸಮಸ್ಯೆಗಳು	125
23.	ಅಕ್ಷೂಟ್ ಗ್ಲೋಮರೂಲೋನೆಪ್ರಾಯಿಟಿಸ್	129
24.	ನೆಫ್ರೋಟಿಕ್ ಸಿಂಡ್ರೋಮ್	132
25.	ಮಕ್ಕಳಲ್ಲಿ ಕಡ್ಡಿ ಮತ್ತು ಮೂತ್ರಮಾರ್ಗದ ಸೊಂಕು	141
26.	ಮಕ್ಕಳ ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡುವದು	151
27.	ಕಡ್ಡಿ ವೈಫಲ್ಯವಿರುವ ರೋಗಿಗಳ ಆಹಾರ	156
28.	ಮೆಡಿಕಲ್ ಶಬ್ದಾವಲಿ ಹಾಗೂ ಸಂಕ್ಷಿಪ್ತ ಶಬ್ದಗಳ ಮಾಹಿತಿ	170

ಈ ಮುಸ್ತಕವನ್ನು ಯಾವ ರೀತಿ ಉಪಯೋಗಿಸಬೇಕು.

ಈ ಮುಸ್ತಕದಲ್ಲಿ ಎರಡು ಭಾಗಗಳಿವೆ.

ಭಾಗ-1

ಭಾಗ 1 ರಲ್ಲಿ ಮೂತ್ರ ಪಿಂಡದ ಸಮಸ್ಯೆ ಮತ್ತು ಅದನ್ನು ತಡೆಗಟ್ಟುವ ವಿಧಾನದ ಮಾಹಿತಿ ಸಿಗುತ್ತದೆ.

ಭಾಗ-2

ಮೂತ್ರ ಪಿಂಡದ ಬೇರೆ ಬೇರೆ ರೀತಿಯ ಲಕ್ಷಣಗಳು, ಅದನ್ನು ತಡೆಗಟ್ಟುವಿಕೆಯ ಹಾಗೂ ಚಿಕಿತ್ಸಾ ಮಾಹಿತಿ.

ಮೂತ್ರ ಪಿಂಡಕ್ಕೆ ತೊಂದರೆ ಕೊಡುವಂತಹ ರೋಗ ಮತ್ತು (ಸಕ್ಕರೆ ಕಾಯಿಲೆ, ಅಥಿಕ ರಕ್ತದೊತ್ತಡ, ಮೊಲೆಸಿಸ್ಟಿಕ್ ಕಿಡ್ಸಿ ಡಿಸೀಜ್ ಮುಂತಾದ) ಅನೇಕ ಸಮಸ್ಯೆಗಳ ತಡೆಗಟ್ಟುವಿಕೆ, ಅವಶ್ಯವಾದ ಚಿಕಿತ್ಸೆ ಹಾಗೂ ಮಾಹಿತಿ ಇದರಲ್ಲಿ ಅಡಗಿದೆ.

ಭಾಗ-1

ಕಿಡ್ನಿಯ ಮೊದಲ ಹಂತದ ಮಾಹಿತಿ.

- ಕಿಡ್ನಿಯ ರಚನೆ ಮತ್ತು ಅದರ ಕಾರ್ಯ
- ಕಿಡ್ನಿಯ ರೋಗದ ಲಕ್ಷಣಗಳು ಮತ್ತು ಚಿಕಿತ್ಸೆ.
- ಕಿಡ್ನಿ ರೋಗಕ್ಕೆ ಸಂಬಂಧಿಸಿದ ತಪ್ಪು ತೀಳುವಳಿಕೆ ಮತ್ತು ಸತ್ಯಾಂಶಗಳು
- ಕಿಡ್ನಿಯನ್ನು ಆರೋಗ್ಯದಿಂದಿಡುವ ಉಪಾಯ

ಕಿಡ್ನಿ ಪುರಿತು ತಿಳಿಯಿರಿ ಮತ್ತು ಕಿಡ್ನಿಯ ರೋಗವನ್ನು ತಡೆಗಟ್ಟಿರಿ

1. ಕಿಡ್ಲಿಯ ಸುರಕ್ಷೆ (ಮೂತ್ರಪಿಂಡ ಸುರಕ್ಷೆ)

ನಿಮ್ಮ ಮೂತ್ರಪಿಂಡ ಸುಸ್ಥಿತಿಯಲ್ಲಿದೆಯೇ? ನೀವು ಮೂತ್ರಪಿಂಡದ ಆರೋಗ್ಯದ ದೃಷ್ಟಿಯಿಂದ ಅಪಾಯದ ಹಂತಕ್ಕೆ ತಲುಪಿರುವಿರಾದರೆ, ನೀವು ಮಧ್ಯಮೇಹಿಗಳಾದ್ದರೆ, ಅಧಿಕ ರಕ್ತದೊತ್ತಡ, ಬೊಜ್ಜು ಶರೀರ, ಧೂಮಪಾನ ಮಾಡುತ್ತಿದ್ದರೆ ಅಥವಾ ನೀವು 50 ವರ್ಷವನ್ನು ಮೀರಿದ್ದರೆ ನಿಮ್ಮ ಮೂತ್ರ ಪಿಂಡವನ್ನು ಅವಶ್ಯವಾಗಿ ಒಂದು ಭಾರಿ ತಪಾಸಣೆಗಾಗಿ ಒಳಪಡಿಸುವುದು ಅತ್ಯವಶ್ಯ. ಹೀಗೆ ತಪಾಸಣೆ ಮಾಡಿಸುವದರಿಂದ ನಿಮ್ಮ ಮೂತ್ರ ಪಿಂಡವು ನಿಷ್ಪೀಯವಾಗದಂತೆ ತಡೆಗಟ್ಟಲು ಸಾಧ್ಯ.

ರೋಗ ಒಂದ ನಂತರ ಚಿಕಿತ್ಸೆ ಪಡೆಯುವದರ ಬದಲು ರೋಗವು ಬಾರದಂತೆ ತಡೆಗಟ್ಟಬೆಂದು ತುಂಬಾ ಅತ್ಯವಶ್ಯ. ಸಮಯವಿರುವಾಗಲೇ ಮೂತ್ರ ಪಿಂಡದ ಆರೋಗ್ಯದ ವಿಷಯವಾಗಿ ತಪಾಸಣೆ ಮಾಡಿಸುವದರಿಂದ ಮುಂದೆ ಬರಬಹುದಾದ ಅನೇಕ ಸಮಸ್ಯೆಗಳಿಂದ ನಿಮ್ಮ ಶರೀರವನ್ನು ರಕ್ಷಿಸುತ್ತಬಹುದು. ಸಾಂಕ್ರಾಮಿಕ ರೋಗವನ್ನು ಅಲಕ್ಷ್ಯ ಮಾಡಿದರೆ ಅಧಿಕ ರಕ್ತದ ಒತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ಸಕ್ಕರೆ ಕಾಯಿಲೆ ಮತ್ತು ಮೂತ್ರ ಪಿಂಡದ ರೋಗದ ಸಮಸ್ಯೆ ಹೆಚ್ಚು ಆಫಾತಕಾರಿಯಾಗಿದೆ. ಸಾಮಾನ್ಯವಾಗಿ 10 ಜನ ರೋಗಿಗಳಲ್ಲಿ ಒಬ್ಬರು ಕಿಡ್ಲಿ ತೊಂದರೆಯಿಂದ ಬಳಲುತ್ತಿರುತ್ತಾರೆ. ವ್ಯಕ್ತಿ ಮೂತ್ರ ಪಿಂಡದ ಯಾವುದಾದರೊಂದು ರೋಗದಿಂದ ಬಳಲುತ್ತಿದ್ದಾರೆ.

ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಮೇಲನೋಟಕ್ಕೆ ಆರೋಗ್ಯವಾಗಿರುವಂತೆ ಕಂಡು ಬಂದರೂ ಕೂಡ ತಪಾಸಣೆಗೆ ಒಳಪಡಿಸಿದಲ್ಲಿ ಆ ವ್ಯಕ್ತಿಗೆ ಅಧಿಕ ಮೂತ್ರ ಪಿಂಡದ ಸಮಸ್ಯೆ ಇರುವುದು (C.R.F) ತಿಳಿದು ಬರುತ್ತದೆ.

ಅಧಿಕ ಮೂತ್ರ ಪಿಂಡದ ಸಮಸ್ಯೆ ಇದ್ದಲ್ಲಿ ಮೂತ್ರ ಪಿಂಡದ ಕಾರ್ಯಕ್ಷಮತೆ ಕ್ಷೇಣಿಸುತ್ತದೆ. ಮುಂದೊಂದು ದಿನ ತೇವೈ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಡಯಾಲಾಸಿಸ್(ರಕ್ತ ಶುದ್ಧಿಕರಣ) ಅಥವಾ ಕಿಡ್ಲಿ ಕಸಿ (Transplant) ವಾಡುವದನ್ನು ಬಿಟ್ಟರೆ ಬೇರೆ ಯಾವುದೇ ದಾರಿ ಇಲ್ಲ. ಮೂತ್ರಪಿಂಡ

ಗುಣಪಡಿಸುವದಕ್ಕಿಂತ ರೋಗ ಬರದಂತೆ ಮುಂಚಾಗ್ರತೆ ವಹಿಸುವದು ಮುಖ್ಯ

2. ಕಿಡ್ನಿ ಸುರಕ್ಷತೆ

ಹಾಳಾಗುವದರಿಂದ ಹೃದಯೋಗ ಅಥವಾ ರಕ್ತ ನಾಳದ ತೊಂದರೆಯುಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಇದರಿಂದ ವೃತ್ತಿಯೂ ಸಾಯಲಾಬಹುದು. ಮನುಷ್ಯನಲ್ಲಿ ಟ್ರೈಂ 2 ಸಕ್ಕರೆ ರೋಗ ಹೆಚ್ಚಿರುವದರಿಂದ ಕಿಡ್ನಿಯ ರೋಗವು ಅಧಿಕಗೊಳ್ಳುವ ಸಂಭವವಿರುತ್ತದೆ.

ಮೂತ್ರ ಪಿಂಡದ ರೋಗವನ್ನು ಪ್ರಾರಂಭದಲ್ಲಿಯೇ ಕಂಡು ಹಿಡಿಯುವದರಿಂದ ರೋಗವನ್ನು ತಡೆಗಟ್ಟಬಹುದು. ರೋಗ ಅಥವಾ ಅದರಿಂದಾಗುವ ತೊಂದರೆಗಳನ್ನು ತಡೆಗಟ್ಟಬಹುದು ಇಲ್ಲವೇ ಅದರ ಬೆಳವಣಿಗೆಯನ್ನು ಕಡಿಮೆಗೊಳಿಸಬಹುದು.

ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಕೇವಲ ಶೇ.10 ರೋಗಿಗಳು ಮೂತ್ರ ಕಿಡ್ನಿ ಕಸಿಯಂತಹ ದುಬಾರಿ ಚಿಕಿತ್ಸೆಗೊಳಿಸುತ್ತಾರೆ. ಆದ್ದರಿಂದ ಇದನ್ನು ತಡೆಗಟ್ಟಲು ಪ್ರಾರಂಭದ ಹಂತದಲ್ಲಿಯೇ ಅದನ್ನು ಕಂಡು ಹಿಡಿದು ತಡೆಗಟ್ಟಬಹುದು.

ನೆನಪಿನಲ್ಲಿಡಿ - ಪ್ರಾರಂಭದ ಹಂತದಲ್ಲಿಯೇ ಕಿಡ್ನಿಯ ಸಮಸ್ಯೆಯನ್ನು ಕಂಡು ಹಿಡಿದು ಚಿಕಿತ್ಸೆ ಮೂಲಕ ತಡೆಗಟ್ಟಬಹುದು. ಲಕ್ಷ್ಯಾಗಳು ಕಾಣಿಸಿಕೊಳ್ಳುವವರೆಗೂ ತಪಾಸಣೆ ಮಾಡಿಸದಿರುವುದು ಅಪಾಯಕಾರಿ. ಅದ್ದರಿಂದ ಕಿಡ್ನಿ ಅರೋಗ್ಯವನ್ನು ಕಾಪಾಡಿಕೊಳ್ಳುವದಕ್ಕಾಗಿ ರಕ್ತ ಮತ್ತು ಮೂತ್ರ ತಪಾಸಣೆಯನ್ನು ಒಂದು ಸಾರಿ ಮಾಡಿಸಿಕೊಳ್ಳುವದು ತುಂಬಾ ಅತ್ಯವಶ್ಯ.

“ಕಿಡ್ನಿಯ ಸುರಕ್ಷೆ” ಈ ಮಸ್ತಕದಲ್ಲಿ ಮೂತ್ರ ಪಿಂಡದ ಸಮಸ್ಯೆ ತಡೆಗಟ್ಟಬೇಕೆ.

ಡಯಾಲಿಸಿಸ್, ಕಿಡ್ನಿ ಕಸಿ, ಪತ್ತೀ ಮತ್ತು ಮೂತ್ರ ಪಿಂಡದ ರೋಗದ ವಿಷಯವಾಗಿ ಮಹತ್ವಪೂರ್ವ ಮಾಹಿತಿ ನಮಗೆ ಲಭಿಸುತ್ತದೆ. ಈ ಮಸ್ತಕ ವೃದ್ಧಿರಿಗೆ ಹಾಗೂ ರೋಗಿಗಳಿಗೆ, ರೋಗಿಗಳ ಸಂಬಂಧಿಗಳಿಗೆ, ಶೂಷ್ಕರಿಗೆ ಅತ್ಯಂತ ಮಾರ್ಗದರ್ಶಕವಾಗಿದೆ.

ಈ ಮಸ್ತಕವನ್ನು ಯಾವ ರೀತಿ ಉಪಯೋಗಿಸಬಹುದು?

ಈ ಮಸ್ತಕವನ್ನು 2 ಭಾಗವಾಗಿ ವಿಂಗಡಿಸಲಾಗಿದೆ.

ಕಿಡ್ನಿ ತೊಂದರೆಯನ್ನು ಪ್ರಾರಂಭದಲ್ಲಿಯೇ ಕಂಡು ಹಿಡಿದರೆ ಮುಂದಾಗುವ ತೊಂದರೆಗಳನ್ನು ತಡೆಯಬಹುದು.

2. ಕಿಡ್ಲಿಯ ರಚನೆ ಮತ್ತು ಅದರ ಕಾರ್ಯ



ಕಿಡ್ಲಿ ಮಾನವನ ಶರೀರದ ಒಂದು ಪ್ರಮುಖ ಅಂಗ. ಇದು ಒಂದು ಸೂಪರ್ ಕಂಪ್ಯೂಟರ್ ತರಹ ಕಾರ್ಯನಾವರ್ಹಿಸುತ್ತದೆ. ಏಕೆಂದರೆ ಕಿಡ್ಲಿಯ ರಚನೆ ಒಂದು ರೀತಿ ಆಶ್ಯಾಯಕರ. ಇದರ ಕಾರ್ಯ ತುಂಬಾ ಕರಿಣ. ಕಿಡ್ಲಿಯು ಶರೀರದ ರಕ್ತವನ್ನು ಸ್ವಷ್ಟಮಾಡಿ ಬೇಡಾದ ದ್ರವವನ್ನು ಮೂತ್ರ ರೂಪದಲ್ಲಿ ಹೊರ ಹಾಕುತ್ತದೆ. ಶರೀರದಿಂದ ಮೂತ್ರವನ್ನು ಹೊರ ಕಳುಹಿಸುವ ಕಾರ್ಯವನ್ನು ಮೂತ್ರ ಮಾರ್ಗ (Ureter), ಮೂತ್ರ ಜೀಲ (Urinary Bladder), ಮೂತ್ರನಳಿಕೆ (Urethra) ಮಾಡುತ್ತವೆ.

- ಸ್ತ್ರೀ ಮತ್ತು ಪುರುಷರಲ್ಲಿ ಸಾಮಾನ್ಯವಾಗಿ 2 ಕಿಡ್ಲಿಗಳಿರುತ್ತವೆ.
- ಕಿಡ್ಲಿಯು ಹೊಟ್ಟೆಯ ಒಳಗೆ, ಬೆನ್ನೆಲುಬುಗಳ ಕೆಳಭಾಗದಲ್ಲಿ ಸುರಕ್ಷಿತವಾದ ಜಾಗದಲ್ಲಿರುತ್ತವೆ.
- ಕಿಡ್ಲಿಯ ಆಕಾರವು ಅವರೆ ಕಾಳಿನ ರೂಪದಲ್ಲಿರುತ್ತದೆ. ಒಬ್ಬ ಪ್ರಾಯದ ವೃಕ್ಷಿಯಲ್ಲಿ ಕಿಡ್ಲಿಯು ಸಾಮಾನ್ಯವಾಗಿ 10 ಸೆ.ಮೀ. ಉದ್ದ, 5 ಸೆ.ಮೀ. ಅಗಲ, ಮತ್ತು 4 ಸೆ.ಮೀ ದಪ್ಪ ಇರುತ್ತದೆ. ಕಿಡ್ಲಿಯ ಭಾರ 150 ರಿಂದ 170 ಗ್ರಾಂ ಮಾತ್ರ.
- ಕಿಡ್ಲಿಯ ಮೂಲಕ ತಯಾರಾದ ಮೂತ್ರವನ್ನು ಮೂತ್ರದ ಜೀಲದವರೆಗೆ ತಲುಪಿಸುವ ನಳಿಕೆಯನ್ನು ಮೂತ್ರ ಮಾರ್ಗವೆಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ 25 ಸೆ.ಮೀ. ಉದ್ದವಿರುತ್ತದೆ. ಮತ್ತು ವಿಶೇಷ ರೀತಿಯಾದ ಮಾಂಸ ವಿಂಡಗಳಿಂದ ರಚನೆಯಾಗಿರುತ್ತದೆ.
- ಮೂತ್ರ ಜೀಲ ಇದು ಹೊಟ್ಟೆಯ ಕೆಳಭಾಗದಲ್ಲಿ ಇರುತ್ತದೆ. ಮೂತ್ರ ಜೀಲದಲ್ಲಿ 300 ರಿಂದ 400 ಮೀಲಿ ಲೀಟರ್ ಮೂತ್ರ ಶೇಖರಣೆಗೊಂಡಾಗ ವೃಕ್ಷಿಗೆ ಮೂತ್ರ ವಿಸರ್ಜಣೆಯ ಇಚ್ಛೆಯಾಗುತ್ತದೆ.
- ಮೂತ್ರ ನಳಿಕೆಯ (Urethra) ಮಾರ್ಗವಾಗಿ ಮೂತ್ರವು ಶರೀರದಿಂದ ಹೊರಕ್ಕೆ ಬರುತ್ತದೆ.

ಸ್ತ್ರೀ ಮತ್ತು ಪುರುಷರಲ್ಲಿ ಕಿಡ್ಲಿಯ ರಚನೆ, ಸಾಫ್ಟ್ ಮತ್ತು ಕಾರ್ಯವಿಧಾನ ಒಂದೇ ರೀತಿಯಾಗಿರುತ್ತದೆ.

4. ಕಿಡ್ನಿ ಸುರಕ್ಷತೆ

ಕಿಡ್ನಿಯ ಸ್ಥಳ ಮತ್ತು ಮೂಲತ್ವಕ್ಕೊಳ್ಳೇಣ ರಚನೆ



ಈ ಮತ್ತು ಪುರುಷರಲ್ಲಿ ಕಿಡ್ನಿಯ ರಚನೆ. ಸ್ತ್ರೀಯ ಮತ್ತು ಕಾಯಿರವಾಹಿನಿ ಒಂದೇ ರೀತಿಯಾಗಿರುತ್ತದೆ.


ಕಾರಣಗಳು

- ಪ್ರತೀಯೊಬ್ಬ ವ್ಯಕ್ತಿ ತೆಗೆದುಹಿಂಡಿ ಅಹಾರದ ಪ್ರಕಾರ ಮತ್ತು ಆದರೆ ಪ್ರಮಾಣದಲ್ಲಿ ಪ್ರತಿದಿನ ಶಾರ್ಯ ಪರಿವರ್ತನೆಯಾಗುತ್ತದೆ.
- ಅಹಾರದ ವಿಧಿಧರೆಯಿಂದ ಶರೀರದಲ್ಲಿ ನೀರಿನ ಅಂಶ ಅಷ್ಟು ಮತ್ತು ಶಾರದಿಂದ ಕೊಡಿದ ಪದಾರ್ಥಗಳ ಪರಿವರ್ತನೆ ನಿರಂತರವಾಗಿ ಆಗುತ್ತಿರುತ್ತದೆ.
- ಅಹಾರದ ಪಚನಕ್ರಿಯೆಯಿಂದ ದೇಹದಲ್ಲಿ ಅನಾರ್ಥ್ಯಕ ಘಸ್ತಿಗಳ ಉತ್ಪಾದನೆ ಆಗುತ್ತದೆ.
- ಕಿಡ್ನಿಯ ದೇಹದಲ್ಲಿನ ಅನಾರ್ಥ್ಯಕ ನೀರು ಮತ್ತು ತ್ಯಾಜ್ಯ ಪದಾರ್ಥಗಳನ್ನು ಮೂಲತ್ವದ ಮೂಳಾಂಶರ ಹೂರ ಹಾಕಿ ರಕ್ತವನ್ನು ಶುದ್ಧವಾಗಿಸುತ್ತದೆ. ಮತ್ತು ದೇಹದಲ್ಲಿ ಅಷ್ಟು ಮತ್ತು ಶಾರದ ಸಮರ್ಪಣೆಯನ್ನು ರಕ್ತದಲ್ಲಿ ಇಡುತ್ತದೆ. ಈ ಪ್ರಕಾರವಾಗಿ ಕಿಡ್ನಿಯ ದೇಹವನ್ನು ಸ್ಥಿರ ಮತ್ತು ಸುರಕ್ಷಿತವಾಗಿ ಇಡುತ್ತದೆ.

- ದೇಹದಲ್ಲಿ ನೀರು, ಆಮ್ಲ, ಕ್ಷಾರ ಮುಂತಾದ ರಾಸಾಯನಿಕಗಳು ಮತ್ತು ದೇಹದಲ್ಲಿರುವ ವಿಸರ್ವಿತವಾಗುವಂತಹ ಪದಾರ್ಥಗಳ ಸಮಿತೋಳನ ಕೆಳದುಕೊಂಡಲ್ಲಿ ಅಥವಾ ಅವುಗಳ ಪ್ರಮಾಣ ಹೆಚ್ಚಿದ್ದಲ್ಲಿ ಅಂತಹ ವ್ಯಕ್ತಿಗೆ ಇದು ಮಾರಕವಾಗಿ ಪರಿಣಮಿಸುತ್ತದೆ.

ಕಿಡ್ನಿಂಯಿ ಪ್ರಮುಖ ಕೆಲಸವೇನು?

ಕಿಡ್ನಿ ಕಾರ್ಬ್ಯಾಜು



- ರಕ್ತವನ್ನು ಶುದ್ಧಿಸಿರುವದು.
- ೦ ಕ್ಕೆ ದೇಶತ್ವದ ವೆನ್ನಾನ್ನು ಸಮರ್ಪಿಣಿಸಿರುವದು.
- ಹಿರಿತ್ವಾಗುವಾಯಾಟಿನ್ನು ಒಳಗೊಂಡಿರುವದು.

ಕಿಡ್ನಿಂಯಿ ಕಾಂಪ್ಯು

ರಕ್ತವನ್ನು ಶುದ್ಧಿಸಿರಿಸಿ. ದೇಹದಲ್ಲಿನ ನೀರು ಮತ್ತು ಕ್ಷಾರವನ್ನು ಸ್ವಾಪ್ತವಾಗಿ ಪ್ರವರ್ತಿಸಿ ರಕ್ತವನ್ನು ಕಾರ್ಬ್ಯಾಜು ಕೊಂಡಿ. ರ್ಹಿತ್ವದ ಜಾತತ್ವದ ಹಿಂದಿಗೆ ಗ್ಲೂಬಿನ್ (Hemoglobin) ವಂತ್ತು ಕ್ಷಾರಲ್ಲಿಯಂಥವುಗಳನ್ನು ಸಮಿತೋಳನಯಲ್ಲಿಡುವ ಕಾರ್ಬ್ಯಾಜು ಕಿಡ್ನಿ ನಿರ್ಧಾರಿಸುತ್ತದೆ.

1. ರಕ್ತವನ್ನು ಶುದ್ಧಿಸಿರಿಸುವದು

ಕಿಡ್ನಿಯು ನಿರಂತರವಾಗಿ ಕಾರ್ಬ್ಯಾಜು ನಿರ್ವಹಿಸುತ್ತದೆ ದೇಹದಲ್ಲಿ ಉತ್ತರ್ವಿಯಾಗುವ ಅನಾವಶ್ಯಕ, ವಿಷಯಕ ದ್ರವ ಪದಾರ್ಥಗಳನ್ನು ಮೂತ್ತದ ಮೂಲಕ ಹೊರಿಹಾಕುತ್ತದೆ.

2. ದೇಹದಲ್ಲಿ ನೀರನ ಸಮಿತೋಳನ

ದೇಹಕ್ಕೆ ಎಪ್ಪು ನೀರು ಅವಕ್ಷವ್ಯೋ ಅಪ್ಯೈ ನೀರನ್ನು ಮಾತ್ರ ಉಳಿಸಿ. ಹೆಚ್ಚಿದ ನೀರನ್ನು ಮೂತ್ತದ ಮೂಲಕ ಹೊರಿಹಾಕುವ ಕಿಡ್ನಿ ದ್ರವ ಪದಾರ್ಥದ ಸಮಿತೋಳನವನ್ನು ಕಾಪಾಡುತ್ತದೆ.

3. ಆಮ್ಲ ಮತ್ತು ಕ್ಷಾರದ ಸಮಿತೋಳನ

ಕಿಡ್ನಿಯು ಶರೀರದಲ್ಲಿರುವ ಸೋಡಿಯಂ, ಮೋಟ್ಯೂಸಿಯಂ, ಕೆಲ್ಲರ್ಯೂಡ್, ವರ್ಗ್ಯೂಟ್ರಿಯಂ, ಫಾಸ್ಟರ್ಸ್, ಬ್ರೈಕಾಟ್ರೋನಿಟ್ ಮುಂತಾದವುಗಳನ್ನು ಸಮಿತೋಳನದಲ್ಲಿಡುವ ಕಾರ್ಬ್ಯಾಜು ನಿರ್ವಹಿಸುತ್ತದೆ. ಉಪಯೋಗಿ ಪದಾರ್ಥಗಳೇ

6. ಕಡ್ಡಿ ಸುರಕ್ಷತೆ

ಶರೀರದಲ್ಲಿ ಆಘಾತ ಮತ್ತು ಕ್ಷಾರದ ಪ್ರಮಾಣಕ್ಕೆ ಜವಾಬ್ದಾರಿ ಇರುತ್ತದೆ. ಸೋಡಿಯಂ ಪ್ರಮಾಣ ಹೆಚ್ಚಾದಾಗ ಮತ್ತು ಕಡಿಮೆಯಾದಾಗ ಮೆದುಳಿಗೆ ಮತ್ತು ಚೋಟ್‌ಪ್ಯಾಶಿಯಂ ಪ್ರವರ್ಚನೆ ಹೆಚ್ಚಾದಾಗ ವುತ್ತು ಕಡಿಮೆಯಂತಾದಾಗ ಸಾಂಯುಗ್ಜಳ ಕಾರ್ಯನಿರ್ವಹಣಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

4. ರಕ್ತದೊತ್ತಡ ನಿಯಂತ್ರಣ

ಕಡ್ಡಿಯು ಅನೇಕ ಹಾರ್ಮೋನಿಗಳನ್ನು ಉತ್ಪತ್ತಿ ಮಾಡುತ್ತದೆ. ಅವುಗಳಲ್ಲಿ ಎಂಜಿಯೋಟಿನ್‌ನ್ನು, ಅಲ್ಥೋಸ್‌ಸಿರಾನ್‌, ಮ್ಯೋಸ್‌ಸ್ಟಾನ್‌ಜಿನ್‌ನ್ನು ಮುಂತಾದವುಗಳು. ಈ ಹಾರ್ಮೋನಿಗಳ ಸಹಾಯದಿಂದ ದೇಹದಲ್ಲಿ ನೀರು, ಆಘಾತ ಮತ್ತು ಕ್ಷಾರಗಳನ್ನು ಸಮ ಪ್ರಮಾಣದಲ್ಲಿ ಕಾಯ್ದುಕೊಂಡು ರಕ್ತದೊತ್ತಡವನ್ನು ಸಾರ್ವಾನ್ಯವಾಗಿಡುವ ಕಾರ್ಯವನ್ನು ನಿರ್ವಹಿಸುತ್ತದೆ.

5. ರಕ್ತ ಕಣಿಗಳ ಉತ್ಪಾದನೆಯಲ್ಲಿ ಸಹಾಯ

ರಕ್ತದಲ್ಲಿರುವ ಕಂಪು ರಕ್ತಕಣಿಗಳ ಉತ್ಪಾದನೆಗೆ ಎರಿಶ್ಲೋಪೊಯಾಟಿನ್‌ನ ಸಹಾಯ ಬೇಕು. ಎರಿಶ್ಲೋಪೊಯಾಟಿನ್ ಅನ್ನ ಕಡ್ಡಿ ಉತ್ಪಾದಿಸುತ್ತದೆ. ಕಡ್ಡಿ ನಿಷ್ಕ್ರೀಯವಾದರೆ ಎರಿಶ್ಲೋಪೊಯಾಟಿನ ಉತ್ಪಾದನೆ ಸ್ಥಿರಗೊಳ್ಳುತ್ತದೆ. ಇದರಿಂದ ರಕ್ತಕಣಿಗಳ ಸಂಖ್ಯೆ ಕಡಿಮೆಯಾಗಿ, ರಕ್ತಹೀನತೆ(ಅನಿಮಿಯಾ) ಬಂದರಿಗುತ್ತದೆ.

6. ಶಕ್ತಿಯುತ ಎಲುಬುಗಳು

ಕಡ್ಡಿಯು ಸತ್ಕ್ರೀಯ ವಿಟಾಮಿನ್ 'ಡಿ' ಯನ್ನು ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ. ವಿಟಾಮಿನ್ 'ಡಿ' ಯು ಶರೀರದಲ್ಲಿ ಕ್ಷಾಲಿಯಂ ಮತ್ತು ಫಾಸ್ಟರ್‌ಸ್‌ ಪ್ರಮಾಣಕ್ಕೆ ಅನುಸಾರವಾಗಿ ಮೂಳೆ ಮತ್ತು ಹಲ್ಲುಗಳ ವಿಕಾಸ ಮತ್ತು ಗಟ್ಟಿತನ ಉಂಟಾಗುವಲ್ಲಿ ಮಹತ್ವದ ಕಾರ್ಯ ಮಾಡುತ್ತದೆ.

ಕಡ್ಡಿಯು ರಕ್ತದ ಶುಧಿಕರಣದ ನಂತರ ಮೂತ್ತಡ ಉತ್ಪಾದನೆ ಹೇಗೆ ಆಗುತ್ತದೆ?

- ಕಡ್ಡಿಯು ಅವಶ್ಯವಿರುವ ಪದಾರ್ಥಗಳನ್ನು ಉಳಿಸಿಕೊಂಡು ಅನಾವಶ್ಯಕ ವಾಗಿರುವ ಪದಾರ್ಥಗಳನ್ನು ಮೂತ್ತಡ ಮುಖಾಂತರ ಹೊರ ಹಾಕುತ್ತದೆ. ಇದೊಂದು ವಿಶೇಷವಾದ ಅಧ್ಯಾತ್ಮವಾದ ಪ್ರಕ್ರಿಯೆ.

ಕಡ್ಡಿಯ ಕಲ್ಪ ದ್ರವ ಪದಾರ್ಥಗಳನ್ನು ಹೊರ ಹಾಕುವ ಮುಖ್ಯ ಕಾರ್ಯ ಮಾಡುತ್ತದೆ.

ಇದು ನಿಮಗೆ ತೀಳಿದಿದೆಯೇ?

ರಕ್ತವು ಹೃದಯದ ಮೂಲಕ ಶರೀರದ ಎಲ್ಲ ಭಾಗಗಳನ್ನು ತಲುಪುತ್ತದೆ. ಎರಡೂ ಕಡ್ಡಿಗಳಲ್ಲಿ ಪ್ರತಿ ನಿಮಿಷಕ್ಕೆ 1200 ಮಿ. ಲೀ. ರಕ್ತವು ಪರಿಚಲನೆಗೊಳ್ಳುತ್ತಿರುತ್ತದೆ. ಇದೆ ರೀತಿ ದಿನದ 24 ತಾಸಗಳಲ್ಲಿ ಅಂದಾಜು 1700 ಲೇಟರ್ ರಕ್ತವು ಶುದ್ಧಿಕರಣಗೊಳ್ಳುತ್ತದೆ.

- ರಕ್ತವನ್ನು ಸ್ಪಷ್ಟಗೊಳಿಸಿ ಮೂತ್ರವನ್ನಾಗಿ ಪರಿವರ್ತಿಸುವ ಕಾರ್ಯ ನಿರ್ವಹಿಸುವ ಕಡ್ಡಿಯು ಎಲ್ಲಕ್ಕಿಂತ ಸಣ್ಣ ಮತ್ತು ತೆಳುವಾದ ಅಂಶ. ಇದನ್ನು ನೆಮ್ಮೊನ್ನೆ ಎನ್ನುತ್ತಾರೆ. ಇದು ಒಂದು (ಫಿಲ್ಟರ್) ಚಾಳನೀಯ ತರಹವಿರುತ್ತದೆ.
- ಪ್ರತಿಯೊಂದು ಕಡ್ಡಿಯಲ್ಲಿ 10 ಲಕ್ಷ ನೆಮ್ಮೊನಗಳಿರುತ್ತವೆ (ಮೂತ್ರಕೋಶಾಣ್ಣ). ಪ್ರತಿಯೊಂದು ನೆಮ್ಮೊನಗಳಲ್ಲಿ ಮುಖ್ಯವಾಗಿ 2 ಭಾಗಗಳಿರುತ್ತವೆ. ಮೊದಲನೆಯ ಗ್ಲೋಮೇರುಲಿಸ್ ಮತ್ತು ಎರಡನೆಯದು ಟೂಬ್ಸ್‌ಲ್ಯಾಲ್.
- ಗ್ಲೋಮೇರುಲಿಸ್ ಎಂಬ ಹೆಸರಿನಿಂದ ಕರೆಯಲ್ಪಡುವ ಚಾಳನೀಯಲ್ಲಿ ಪ್ರತಿ ನಿಮಿಷಕ್ಕೆ 125 ಮಿ. ಲೀ. ರಕ್ತ ಪ್ರವಾಹದ ರೂಪದಲ್ಲಿ 24 ಗಂಟೆಗೆ 180 ಲೀ. ಮೂತ್ರವನ್ನು ಉತ್ಪಾದಿಸುತ್ತದೆ.
- ಈ 180 ಲೀ. ಮೂತ್ರದಲ್ಲಿ ಅನಾವಶ್ಯಕ ಪದಾರ್ಥ, ಕ್ಷಾರ ಮತ್ತು ವಿಷಯಕ್ತ ಪದಾರ್ಥಗಳು ಇರುತ್ತವೆ. ಇದರ ಜೊತೆಗೆ ಶರೀರಕ್ಕೆ ಉಪಯೋಗವಾಗುವ ಗ್ಲೋಕೊಸ್ ಮತ್ತು ಅನ್ಯ ಪದಾರ್ಥಗಳಿರುತ್ತವೆ.
- ಗ್ಲೋಮೇರುಲಿಸ್ ಮಾಡುವ 180 ಲೀ. ಮೂತ್ರ ಟೂಬ್ಸ್‌ಲ್ಯಾಲ್‌ನಲ್ಲಿ ಬರುತ್ತದೆ. ಅಂದರೆ ಶೇ. 99 ನೀರಿನ ಅಂಶವನ್ನು ಟೂಬ್ಸ್‌ಲ್ಯಾಲ್ ಹೀರಿಕೊಂಡು ದೇಹಕ್ಕೆ ಹಿಂದಿರುಗಿಸುತ್ತದೆ. ಶೇ. 1 ರಷ್ಟು ಮಾತ್ರ ಮೂತ್ರದ ರೂಪದಲ್ಲಿ ಹೊರಹೋಗುತ್ತದೆ.

ಇವ ಪದಾರ್ಥ ಹೀರಿಕೊಳ್ಳುವ ಬುದ್ಧಿವಂತ ಟ್ಯೂಬ್ಸ್‌ಲ್ಯಾಲ್

- ಏಕೆಂದರೆ 180 ಲೀ ನಷ್ಟು ದೊಡ್ಡ ಪ್ರಮಾಣದ ಮೂತ್ರದಿಂದ ಅವಶ್ಯವಿರುವ ಮೋಷಕಾಂಶಗಳನ್ನು ಮತ್ತು ನೀರನ್ನು ಮನಃ ದೇಹದೊಳಗೆ ಮರಳಿ ಬರಲು ಟ್ಯೂಬ್ಸ್‌ಲ್ಯಾಲ್ ಸಹಾಯ ಮಾಡುತ್ತದೆ. ಕೇವಲ 1 ರಿಂದ 2 ಲೀ. ಮೂತ್ರದಲ್ಲಿ ತಾಷ್ಟ (ವಿಷಾಣ್ಣ) ಮತ್ತು ಅನಾವಶ್ಯಕ ಕ್ಷಾರ ಹೊರಹಾಕುತ್ತದೆ.

ಅತೀ ಕಡಿಮೆ ಅಧಿವಾ ಅತ್ಯಧಿಕ ಮೂತ್ರವಾದರೆ ಕಡ್ಡಿ ದೋಗದ ಗುಣಲಕ್ಷಣವಾಗಿರಬಹುದು.

8. ಕೆಡ್ಡಿ ಸುರಕ್ಷತೆ

- ಕೆಡ್ಡಿಯ ಅತ್ಯಂತ ಕರಿಣ ಪ್ರಕ್ರಿಯೆಯಿಂದ ಉತ್ಪತ್ತಿಯಾದ ಮೂತ್ರವು ಮೂತ್ರ ವಾಗ್ಣದ ಮೂಲಕ ಮೂತ್ರ ಜೀಲದಲ್ಲಿ ಹೋಗಿ, ಮೂತ್ರ ನಳಿಕೆಯ ಮೂಲಕ ಮೂತ್ರವು ಶರೀರದಿಂದ ಹೊರ ಹೋಗುತ್ತದೆ.

ಆರೋಗ್ಯವಂತ ಕೆಡ್ಡಿಯನ್ನು ಹೊಂದಿರುವ ವ್ಯಕ್ತಿಗಳ ಮೂತ್ರದ ಪ್ರಮಾಣ ಕಡಿಮೆ ಅಥವಾ ಹೆಚ್ಚಿಗೆಯಾಗುತ್ತದೆಯೇ?

- ಹೌದು ಮೂತ್ರದ ಪ್ರಮಾಣವು ನೀರನ್ನು ಸೇವಿಸಿರುವ ಪ್ರಮಾಣ ಮತ್ತು ವಾತಾವರಣದ ತಾಪಮಾನದ ಮೇಲೆ ಆಧಾರಿತವಾಗಿರುತ್ತದೆ.
- ಯಾವ ವ್ಯಕ್ತಿ ಕಡಿಮೆ ನೀರು ಕುಡಿಯುತ್ತಾನೋ, ಅಷ್ಟು ಕಡಿಮೆ ಮತ್ತು ಗಾಡವಾದ ಮೂತ್ರ ಉತ್ಪಾದನೆಯಾಗುತ್ತದೆ. (500 ಮಿ.ಲೀಟರ್)

ಹೆಚ್ಚು ನೀರು ಕುಡಿಯುವುದರಿಂದ ಹೆಚ್ಚು ಮೂತ್ರ ಉತ್ಪಾದನೆ ಮತ್ತು ದ್ರವಾಂಶವಾಗಿರುತ್ತದೆ. ಬೇಸಿಗೆಯಲ್ಲಿ ಹೆಚ್ಚು ಬೆವರು ಬಿಡುವುದರಿಂದ ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ. ಮತ್ತು ಚೆಳಿಗಾಲದಲ್ಲಿ ಕಡಿಮೆ ಬೆವರು ಬಿಡುವುದರಿಂದ ಮೂತ್ರ ಪ್ರಮಾಣ ಹೆಚ್ಚಿಗೆಯುವುದು ಸರ್ವೆಸಾಮಾನ್ಯ ಪ್ರಮಾಣದಲ್ಲಿ ನೀರು ಕುಡಿಯುವ ವ್ಯಕ್ತಿಯಲ್ಲಿ ಮೂತ್ರವು 500 ಮಿ.ಲೀ. (ಅಥವಾ ಲೀ.) ಕ್ಕಿಂತ ಕಡಿಮೆ ಅಥವಾ 3,000 ಮೀ. ಲೀ. (3 ಲೀ.) ಕ್ಕಿಂತ ಅಧಿಕವಾಗಿದ್ದರೆ. ಇದೇ ಕೆಡ್ಡಿಯ ರೋಗದ ಪ್ರಥಮ ಲಕ್ಷಣವಾಗಿರುತ್ತದೆ.

ಮೂತ್ರದ ಪ್ರಮಾಣದಲ್ಲಿ ಅತ್ಯಂತ ಕಡಿಮೆ ಹಾಗೂ ಹೆಚ್ಚಿದ್ದರೆ ಅದು ಕೆಡ್ಡಿ ರೋಗದ ಸಂಕೇತವಾಗಿರುತ್ತದೆ.

3. ಕಡ್ಡಿ ರೋಗದ ಲಕ್ಷಣಗಳು

ಕಡ್ಡಿಯ ವಿವಿಧ ರೋಗಗಳಲ್ಲಿ ಬೇರೆ ಬೇರೆ ಲಕ್ಷಣಗಳಿರುತ್ತವೆ. ಅವುಗಳಲ್ಲಿ ಮುಖ್ಯ ಲಕ್ಷಣಗಳು ಈ ಕೆಳಗಿನಂತಿರುತ್ತವೆ.

- ಬೆಳಗ್ಗೆ ನಿದ್ದೆಯಿಂದ ಎದ್ದು ತಕ್ಷಣ ಕೆಲ್ಲಾಗಳ ಸುತ್ತ ಬಾಪು.
- ಮುಖದಲ್ಲಿ ಮತ್ತು ಕಾಲುಗಳಲ್ಲಿ ಬಾಪು ಬರುವುದು.
- ಹಸಿವು ಕಡಿಮೆಯಾಗುವುದು, ವಾಂತಿ, ಮನಸ್ಸಿನಲ್ಲಿ ಗೊಂದಲಕ್ಷ್ಯಾದಾಗುವುದು.
- ವಿಶೇಷವಾಗಿ ರಾತ್ರಿ ವೇಳೆ ಮೇಲಿಂದ ಮೇಲೆ ಮೂತ್ರ ವಿಸರ್ಚನೆ ಮಾಡುವುದು.
- ಸಣ್ಣ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡ.
- ರಕ್ತಹೀನತೆ, ಅಶಕ್ತತೆ, ಮೈ ಕೈ ನೋವು.
- ಸ್ವಲ್ಪ ದೂರ ನಡೆದರೆ ಉಸಿರು ಕಟ್ಟುವುದು, ಬೇಗನೆ ಆಯಾಸ ಗೊಳ್ಳುವುದು
- 6 ವರ್ಷದ ನಂತರವೂ ಹಾಸಿಗೆಯಲ್ಲಿ ಮೂತ್ರ ವಿಸರ್ಚೆ ಸುವುದು.
- ಮೂತ್ರ ಪ್ರಮಾಣದಲ್ಲಿ ಕಡಿಮೆಯಾಗುವುದು.
- ಮೂತ್ರದಲ್ಲಿ ಉರಿತ, ರಕ್ತ ಅಥವಾ ಕೀವು ಬರುವುದು.
- ಮೂತ್ರ ವಿಸರ್ಚನೆಯಲ್ಲಿ ಅಡಚಣೆಯಾಗುವುದು. ಹನಿ ಹನಿ ಮೂತ್ರ ಹೋಗುವುದು
- ಹೊಟ್ಟೆಯಲ್ಲಿ ಗಂಟಾಗುವುದು ಮತ್ತು ಸೊಂಟದಲ್ಲಿ ನೋವಾಗುವುದು ಮೇಲಿನ ಲಕ್ಷಣಗಳಲ್ಲಿ ಯಾವುದಾದರೂ ಕಂಡು ಬಂದರೆ ಕಡ್ಡಿಯ ರೋಗದ ಸಂಭವ ಹೆಚ್ಚಾಗಿರಿವುದರಿಂದ ತಕ್ಷಣ ತಜ್ಜವ್ಯಾದ್ಯರನ್ನು ಕಂಡು ಪರೀಕ್ಷೆಸಿಕೊಳ್ಳಬೇಕು.

ಮುಂಚಾನೆಯ ವೇಳೆಯಲ್ಲಿ ಮುಖದಲ್ಲಿ ಮತ್ತು ಕಣ್ಣಿನ ಮೇಲೆ ಬಾಪು ಬರುವುದು, ಕಡ್ಡಿ ರೋಗದ ಸರ್ವ ಪ್ರಥಮ ಲಕ್ಷಣವಿರುತ್ತದೆ.

4. ಕಿಡ್ಲಿ ರೋಗ ಕಂಡುಹಿಡಿಯುವಿಕೆ

ಕಿಡ್ಲಿಯ ರೋಗಗಳಲ್ಲಿ ಕೆಲವೊಂದು ರೋಗಗಳು ಸಂಮಾರ್ಪಣವಾಗಿ ಗುಣವಾಗುವುದಿಲ್ಲ. ಇಂತಹ ರೋಗಗಳು ಉಳ್ಳಾಗಿನೊಂಡಲ್ಲಿ ಅವುಗಳ ಚಿಕಿತ್ಸೆ ವೆಚ್ಚೆ ಅತ್ಯಾದಿಕ. ದುಭಾಗಗ್ರಹಿತಾತ್ಮಕ ಕೆಲವೊಂದು ಗಂಭೀರ ರೋಗಗಳಲ್ಲಿ ಮೊದಲಿಗೆ ಯಾವ ರೀತಿಯಾದ ಲಕ್ಷಣಗಳೂ ಕಂಡುಬಿರುವುದಿಲ್ಲ. ಆದ್ದರಿಂದ ಯಾವಾಗ ಕಿಡ್ಲಿ ರೋಗದ ಒಗ್ಗೆ ಸಂಶಯ ಬರುತ್ತದೆಯೋ ಆಗ ತ್ವರಿತವಾಗಿ ವ್ಯಾದ್ಯರನ್ನು ಭೇಟಿಮಾಡಿ ರೋಗದ ಪರೀಕ್ಷೆ ಮತ್ತು ಅವಶ್ಯವಿರುವ ಚಿಕಿತ್ಸೆಯನ್ನು ಪಡೆಯಬೇಕು.

ಕಿಡ್ಲಿ ಪರಿಕ್ಷೆಯನ್ನು ಯಾವ ವ್ಯಕ್ತಿ ಮಾಡಿಸಬೇಕು? ಕಿಡ್ಲಿಯ ಶೋಂದರೆ ಯಾವಾಗ ಹೆಚ್ಚಿರುತ್ತದೆ?

1. ಯಾವ ವ್ಯಕ್ತಿಯಲ್ಲಿ ಕಿಡ್ಲಿಯ ರೋಗದ ಲಕ್ಷಣಗಳು ಸಾಮಾನ್ಯವಾಗಿ ಇರುತ್ತವೆಯೋ
2. ಯಾರಿಗೆ ಮಧುಮೆಹದ ರೋಗವಿದೆಯೋ
3. ರಕ್ತದೊತ್ತಡ ಪ್ರಮಾಣಕ್ಕಿಂತ ಹೆಚ್ಚಾದರೆ
4. ವಂಶಪಾರ್ಯಂಪರವಾಗಿ ಕಿಡ್ಲಿ ರೋಗದ ಸಮಸ್ಯೆ ಇದ್ದರೆ
5. ನೋವುನಿವಾರಕ ಮಾತ್ರಗಳನ್ನು ನಿರಂತರವಾಗಿ ಸೇವಿಸುತ್ತಿದ್ದರೆ.
6. ಮೂತ್ರದ ಮಾರ್ಗದಲ್ಲಿ ಹುಟ್ಟಿನಿಂದಲೇ ಶೋಂದರೆ ಇದ್ದರೆ.
7. ಕಿಡ್ಲಿಯಲ್ಲಿ ಮೇಲಿಂದ ಮೇಲೆ ಹರಳಿಗಳು ಆಗುವುದು.

ಕಿಡ್ಲಿ ರೋಗದ ಚಿಕಿತ್ಸೆಯಲ್ಲಿ ಈ ಕೆಳಗಿನ ಮೂತ್ರ ಪರೀಕ್ಷೆ ಅತ್ಯವಶ್ಯ:

- ಕಿಡ್ಲಿ ರೋಗದ ಚಿಕಿತ್ಸೆಯಲ್ಲಿ ಮೂತ್ರವನ್ನು ಪರೀಕ್ಷೆಗೊಳಿಸುವದು ಅತ್ಯವಶ್ಯ.
- ಮೂತ್ರದಲ್ಲಿ ಕೇವು ಬರುತ್ತಿದ್ದರೆ ಮೂತ್ರ ಮಾರ್ಗಕ್ಕೆ ಸೊಂಕು ತಗಲಿರುವ ಸಾಧ್ಯತೆ ಅಧಿಕ.
- ಮೂತ್ರದಲ್ಲಿ ಪ್ರೋಟೀನ್ ಇರುವುದು ಕಿಡ್ಲಿಯ ಬಾಪು ಬಂದಿರುವ ಸಂಕೇತವಿರುತ್ತದೆ (ಗ್ಲೂಂಪ್‌ರೋಲೋನೆಫ್ಲಾಯಿಟಿಸ್)

ಮೂತ್ರದ ಪರೀಕ್ಷೆಯ ಮೂಲಕ ಕಿಡ್ಲಿಯ ವಿವಿಧ ರೋಗಗಳ ಬಗ್ಗೆ ಮಾಹಿತಿ ಲಭಿಸುತ್ತದೆ, ಲಕ್ಷಣಗಳು ಕಂಡು ಬರದಿದ್ದರೂ ಈ ಕಿಡ್ಲಿಯ ರೋಗವಿಲ್ಲ ಎಂದು ಹೇಳಲು ಅಸಾಧ್ಯ.

“ಮೂತ್ರದ ಪರೀಕ್ಷೆ ಮಾಡಿಸುವುದರಿಂದ ಕಡ್ಡಿ ರೋಗದ ಪ್ರಾರಂಭಿಕ ಚಿಕಿತ್ಸೆ ಅಶ್ವಂತ ಮಹತ್ವದೊಂದಾಗಿದೆ”

- ಮಧುಮೇಹ ಹೀಡಿತ ವ್ಯಕ್ತಿಯ ಮೂತ್ರದಲ್ಲಿ ಪ್ರೋಟೋನಗಳು ಕಣಿಂಬಿಕೊಂಡರೆ ಅದು ಕಡ್ಡಿ ವೈಫಲ್ಯದ ಪ್ರಥಮ ಲಕ್ಷಣ. ಕಡ್ಡಿಯ ಕೆಲವೊಂದು ರೋಗಗಳಲ್ಲಿ ಮೂತ್ರದಲ್ಲಿ ಪ್ರೋಟೋನಗಳು ಹೋಗುತ್ತಿರುತ್ತವೆ. ಆದರೆ ಮೂತ್ರದಲ್ಲಿ ಪ್ರೋಟೋನ ಹೋಗುವುದರಿಂದ ಕಡ್ಡಿಯ ನಿಷ್ಕೀರ್ಯತೆ ಗಂಭೀರ ಸ್ವರೂಪ ತಾಳುತ್ತದೆ.

ಮಾಯಿಕ್ಕೋಳಲ್ಲು ಮಿಸ್ತ್ರೋರಿಯಾ :

ಮೂತ್ರದ ಈ ಪರೀಕ್ಷೆಯಿಂದ ಮಧುಮೇಹದಿಂದ ಕಡ್ಡಿಯ ಮೇಲಾಗುವ ಗಂಭೀರ ಪರಿಣಾಮಗಳನ್ನು ಹೊದಲೇ ಕಂಡುಕೊಂಡು ಚಿಕಿತ್ಸೆ ಪಡೆಯಬಹುದು. ಈ ಹಂತದಲ್ಲಿ ಚಿಕಿತ್ಸೆ ಅಶ್ವಂತ.

- ಮೂತ್ರದ ಇನ್ನೂ ಅನೇಕ ಪರೀಕ್ಷೆಗಳು ಈ ಕೆಳನಂತಿವೆ.
1. ಮೂತ್ರದಲ್ಲಿ ಟಿ.ಬಿ ಜೀವಾಣು (ಬ್ಯಾಕ್ಟೇರಿಯಾ)ಗಳ ಪರೀಕ್ಷೆ. (ಮೂತ್ರ ಮಾರ್ಗದಲ್ಲಿನ ಟಿ. ಬಿ ಯ ಚಿಕಿತ್ಸೆಗಾಗಿ)
 2. 24 ಗಂಟೆ ಮೂತ್ರದಲ್ಲಿ ಪ್ರೋಟೋನಗಳ ಪ್ರಮಾಣ (ಕಡ್ಡಿಯ ಬಾವು ಮತ್ತು ಅದರ ಚಿಕಿತ್ಸೆ ಪರಿಣಾಮ ತೀಳಿದುಕೊಳ್ಳಲು)
 3. ಮೂತ್ರದ ಕಲ್ಪೂ ಮತ್ತು ಸೂಕ್ಷ್ಮತೆಯ ಪರೀಕ್ಷೆ (ಮೂತ್ರದಲ್ಲಿ ಸೊಂಕಿಗೆ ಕಾರಣವಾದ ಬ್ಯಾಕ್ಟೇರಿಯಾವನ್ನು ಕಂಡು ಹಿಡಿದು, ಅದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಕ್ರಮ ಅನುಸರಿಸಲು).

2. ರಕ್ತದ ಪರಿಕ್ಷೆ :

ರಕ್ತದಲ್ಲಿ ಹಿಮೋಗೆಲ್ಲೋಬಿನ

ರಕ್ತದಲ್ಲಿ ಹಿಮೋಗೆಲ್ಲೋಬಿನ ಅಂಶ ಕಡಿಮೆಯಾದರೆ ಅದಕ್ಕೆ ರಕ್ತಹಿನತೆ (ಅನಿಮಿಯಾ) ಎನ್ನಲಾಗುತ್ತದೆ. ಇದು ಕಡ್ಡಿಯ ನಿಷ್ಕೀರ್ಯತೆಯ ಮಹತ್ವದ ಲಕ್ಷಣವಾಗಿದೆ. ರಕ್ತಹಿನತೆ ಬೇರೆ ಯಾವುದೇ ರೀತಿಯ ರೋಗದಿಂದಲೂ ಆಗಿರಬಹುದು.

ಕಡ್ಡಿಯ ಕಾರ್ಯವನ್ನು ತೀಳಿದುಕೊಳ್ಳಲು ರಕ್ತದಲ್ಲಿ
ಯೂರಿಯಾ ಮತ್ತು ಕ್ರಿಯಾಟಿನ್‌ನ ತಪಾಸಣೆ ಅಶ್ವಂತ

12. ಕೆಡ್ಡಿ ಸುರಕ್ಷತೆ

ರಕ್ತದಲ್ಲಿ ಕ್ರಿಯಾಟಿನೋ ಮತ್ತು ಯೂರಿಯಾದ ಪ್ರಮಾಣ :

ಈ ಪರೀಕ್ಷೆಯು ಕೆಡ್ಡಿಯ ಕಾರ್ಯದ ಮಾಹಿತಿಯನ್ನು ತಿಳಿಸುತ್ತದೆ. ಕ್ರಿಯಾಟಿನೋ ಮತ್ತು ಯೂರಿಯಾ ಹಂತದ ಅನಾವಶ್ಯಕ ರಸಾಯನಿಕ ವಸ್ತುಗಳನ್ನು ಕೆಡ್ಡಿಯು ದೇಹದಿಂದ ಹೊರ ಹಾಕುತ್ತದೆ. ರಕ್ತದಲ್ಲಿ ಕ್ರಿಯಾಟಿನೋ ಸಾಮಾನ್ಯ ಪ್ರಮಾಣ 0.8 ರಿಂದ 1.3 ಮಿ. ಗ್ರಾ. ಇರುತ್ತದೆ. ಏರಡೂ ಕೆಡ್ಡಿಗಳು ನಿಷ್ಕೀಯಗೊಂಡಾಗ ರಸಾಯನಿಕ ವಸ್ತುಗಳ ಪ್ರಮಾಣ ಅಧಿಕಗೊಳ್ಳುತ್ತದೆ. ಈ ಪರೀಕ್ಷೆ ಕೆಡ್ಡಿ ವೈಫಲ್ಯದ ಚಿಕಿತ್ಸೆಗೆ ಅತ್ಯಂತ ಮಹತ್ವಪೂರ್ವಿಕಾಗಿದೆ.

ರಕ್ತದ ಇತರ ಪರೀಕ್ಷೆಗಳು :

ಕೆಡ್ಡಿಯ ರೋಗಗಳಲ್ಲಿ ರಕ್ತದ ವಿವಿಧ ಪರೀಕ್ಷೆಗಳಲ್ಲಿ ಸೂಚಿಯಂ, ಪ್ರೋಟೋಫಿಯಂ, ಕ್ಲೋರಾಯಿಡ್, ಕಾರ್ಬಾನಿಯಂ, ಘಾಸ್‌ರಸ್‌, ಎಲಸೋಂ, (ಎಂಟಿ ಸ್ಟ್ರೈಪ್‌ಲೈಸಿನೋ-ಒ) ಕಾಂಥಿಮೆಂಟ್‌ ಕೊಲಸ್‌ಸ್ಟ್ರಾಲ್ ಮುಂತಾದವುಗಳು ಸೇರಿರುತ್ತವೆ.

3. ರೇಡಿಯೋಲಾಜಿಕಲ್ ಪರೀಕ್ಷೆ :

a ಕೆಡ್ಡಿಯ ಸೋನೋಗ್ರಾಫಿ :

ಇದು ಸರಳ, ಸುರಕ್ಷಿತ ಮತ್ತು ಅತೀ ವೇಗದ ಪರೀಕ್ಷೆ. ಇದರಲ್ಲಿ ಕೆಡ್ಡಿಯ ಆಕಾರ (Size) ಮತ್ತು ಸಾಫ್ಟ್, ಮೂತ್ರವರ್ಗದ ಪರೀಕ್ಷೆ, ಹರಳು, ಗಡ್ಡೆ ಹಾಗೂ ಇತ್ತಾದಿ ಸಾಧ್ಯತೆಗಳನ್ನು ತಿಳಿದುಕೊಳ್ಳಲು ಅವಶ್ಯವಾಗಿದೆ. ವಿಶೇಷವಾಗಿ ದೀರ್ಘಕಾಲಿನ ಕೆಡ್ಡಿಯ ವೈಫಲ್ಯವಿರುವ ರೋಗಿಯ ಸೋನೋಗ್ರಾಫಿಯಲ್ಲಿ ಎರಡು ಕೆಡ್ಡಿ ಸಂಪುಟಿತ (ಮುದುಡಿದ)ಗೊಂಡಂತೆ ಕಾಳೆಸುತ್ತವೆ.

b ಹೊಣೆಯ ಕ್ಸ್-ರೆಎ (X-Ray)

ಈ ಪರೀಕ್ಷೆಯನ್ನು ವಿಶೇಷವಾಗಿ ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಕಂಡುಹಿಡಿಯಲು ಮಾಡಲಾಗುತ್ತದೆ.

c ಇಂಟ್ರಾ ವೀನಸ್ ಪಾಯಿಲೋಗ್ರಾಫಿ (ಅಯ್.ವಿ.ಪಿ.)

ಈ ಪರೀಕ್ಷೆಯಲ್ಲಿ ರೋಗಿಗೆ ಅಯ್.ವಿ.ಪಿ.ನಿಂದ ಕೂಡಿದ (ರೇಡಿಯೋ ಕಾಂಟ್ರಾಸ್ ಪದಾರ್ಥ) ಚುಚ್ಚುಮಧ್ಯ (ಇಂಜೆಕ್ಷನ್) ನೀಡಲಾಗುತ್ತದೆ.

ಕೆಡ್ಡಿಯ ಸೋನೋಗ್ರಾಫಿಯ ಪರೀಕ್ಷೆ ಕೆಡ್ಡಿ ರೋಗದ
ವಿಷೇಶ ತಜ್ಞರ ಮೂರನೇಯ ಕಣ್ಣಾಗಿರುತ್ತದೆ

ಚೆಚ್ಚುಮದ್ದು ಕೊಟ್ಟಿ ಸ್ವಲ್ಪ ಸಮಯದ ನಂತರ ಹೊಟ್ಟೆಯ ಕ್ಷ-ಕಿರಣ ತೆಗೆಯಲಾಗುತ್ತದೆ. ಈ ಹೊಟ್ಟೆಯ ಕ್ಷ-ಕಿರಣದಲ್ಲಿ ಡಿಷಿಯು ಕಡ್ಡಿಯಂದ ಹೊರಟು ಮೂತ್ರಮಾರ್ಗದ ಮುಖಾಂತರ ಮೂತ್ರದ ಚೀಲದಲ್ಲಿ ಕಾಣಿಸುತ್ತದೆ. ಈ ಪರೀಕ್ಷೆ ವಿಶೇಷವಾಗಿ ಕಡ್ಡಿ ಹರಳು, ಮೂತ್ರಭಾಗದಲ್ಲಿ ಅಡಚಣೆ ಮತ್ತು ಗಡ್ಡೆಗಳನ್ನು ಪತ್ತೆಹಚ್ಚಲು ಮಾಡಲಾಗುತ್ತದೆ. ಕಡ್ಡಿ ವೈಫಲ್ಯಹೊಳೆಗಾದ ಸಂದರ್ಭದಲ್ಲಿ ಈ ಪರೀಕ್ಷೆ ಉಪಯೋಗಕ್ಕೆ ಬರುವುದಿಲ್ಲ. ರೆಡಿಯೋ ಕಾಂಟ್ರಾನ್ ಇಂಜೆಕ್ಷನ್ ಕಡ್ಡಿಗೆ ಹೆಚ್ಚು ಬಾಧಕವಾಗುವದರಿಂದ ಕಡ್ಡಿ ವೈಫಲ್ಯದ ರೋಗಿಗೆ ಈ ಪರೀಕ್ಷೆ ಹಾನಿಕಾರವಾಗಿದೆ. ಆಯ್ದುವಿಟಿ, ಎಸ್ಕರೆ ಪರೀಕ್ಷೆ ಆದ ಕಾರಣ ಗಭಾರವಸ್ಥೆಯಲ್ಲಿ ಹೊಟ್ಟೆಯೋಳಿರುವ ಮನುವಿಗೆ ಹಾನಿಕಾರವಾಗಿದೆ. ಇದರಿಂದಾಗಿ ಗಭಾರವಸ್ಥೆಯಲ್ಲಿ ಈ ಪರೀಕ್ಷೆ ಮಾಡಲಾಗುವುದಿಲ್ಲ.

d ಇತರ ರೆಡಿಯೋಲಾಜಿಕಲ್ ಪರೀಕ್ಷೆ

ಕೆಲವೊಂದು ವಿಶೇಷ ಪ್ರಕಾರದ ರೋಗಗಳ ತಪಾಸಣೆಗಾಗಿ ಕಡ್ಡಿ ಡಾಪ್ಲರ್, ಮಿಕ್ರೋರೆಡಿಂಗ್ ಸಿಸ್ಟ್ಮ್ಸ್ ಏಫ್ರೋಗ್ರಾಫ್, ರೇಡಿಯೋ ನ್ಯೂಕ್ಲಿಯರ್ ಸ್ವಡಿ, ರಿನಲ್ ಎಂಜಿಯೋಗ್ರಾಫಿ, ಸಿ.ಟಿ.ಸಾನ್ಸ್, ಎಂಟಿಗ್ರೇಡ್ (ರಿಟ್ರೋಗ್ರಾಫ್) ಪಾಯಿಲೋಗ್ರಾಫಿ ಮುಂತಾದ ವಿಶೇಷ ಪ್ರಕಾರದ ಪರೀಕ್ಷೆ ಮಾಡಲಾಗುತ್ತದೆ.

4. ಅನ್ಯ ವಿಶೇಷ ಪರೀಕ್ಷೆಗಳು :

ಕಡ್ಡಿಯ ಬಯಾಪ್ತಿ, ದುರ್ಬಿನನೀಂದ ಮೂತ್ರಮಾರ್ಗದ ತಪಾಸಣೆ ಮತ್ತು ಯರೋಡಾಯಿನೋಮಿಕ್ಸನೆಂತಹ ವಿಶೇಷ ಪ್ರಕಾರದ ತಪಾಸಣೆ ಕಡ್ಡಿಯ ಅನೇಕ ರೋಗಗಳ ಚಿಕಿತ್ಸೆಗೆ ಅತ್ಯವಶ್ಯ.

ಕಡ್ಡಿ ಬಯಾಪ್ತಿ

ಕಡ್ಡಿಯ ಬಯಾಪ್ತಿಯನ್ನು ಸಣ್ಣ ತೆಳುಸೆಯು ಸೂಜಿಯ ಮುಖಾಂತರ ಎಚ್ಚರ ತಪ್ಪಿಸಲಾರದೆಯೇ ಮಾಡುವ ಪರೀಕ್ಷೆ. ಕಡ್ಡಿಯ ಅನೇಕ ರೋಗಗಳನ್ನು ತಿಳಿದುಕೊಳ್ಳಲು ಕಡ್ಡಿ ಬಯಾಪ್ತಿ ಅತೀ ಮಹತ್ವಪೂರ್ವ ಪರೀಕ್ಷೆ ವಿಧಾನ.

ಹೊಟ್ಟೆಯ ಎಸ್ಕರೇ ಮತ್ತು ಆಯ್.ವಿ.ಪಿ.ಯ ತಪಾಸಣೆ ಗಭಾರವಸ್ಥೆಯಲ್ಲಿ ಮಾಡಿಸಬಾರದು.

14. ಕಡ್ಡಿ ಸುರಕ್ಷತೆ

ಕಡ್ಡಿ ಬಯಾಪ್ಪಿ ಎಂದರೆ ಏನು?

ಕಡ್ಡಿಯ ರೋಗಗಳನ್ನು ತಿಳಿಯಲು, ಸೂಚಿಯ ಸಹಾಯದಿಂದ ಕಡ್ಡಿಯಲ್ಲಿನ ತೆಳ್ಳನೆಯ ದಾರದಂತಹ ತುಕಡಿಯನ್ನು ತೆಗೆದುಕೊಂಡು ಅದರ ವಿಶೇಷ ಹಿನ್ನೋಪ್ಪಥಾಲಾಜಿಕಲ್ ಪರೀಕ್ಷೆಯೇ ಕಡ್ಡಿಯ ಬಯಾಪ್ಪಿ.

ಕಡ್ಡಿಯ ಬಯಾಪ್ಪಿಯ ಅವಶ್ಯಕತೆ ಯಾವಾಗ ?

ಮೂತ್ರದಲ್ಲಿ ಪ್ರೋಟೀನ್ ಕಂಡುಬಂದಾಗ, ಕಡ್ಡಿ ವೈಫಲ್ಯವಾಗುವಂತಹ ಕಡ್ಡಿ ರೋಗಗಳ ಎಲ್ಲ ಪರೀಕ್ಷೆಯ ನಂತರವೂ ತಿಳಿಯದಿದ್ದರೆ ಅಂತಹ ರೋಗಗಳಲ್ಲಿ ಕಡ್ಡಿ ಬಯಾಪ್ಪಿ ಅಶ್ವವಶ್ಯ.

ಕಡ್ಡಿಯ ಬಯಾಪ್ಪಿ ಪರಿಕ್ಷೆಯ ಲಾಭ?

ಈ ಪರೀಕ್ಷೆಯಿಂದ ಕಡ್ಡಿ ರೋಗದ ನಿಶ್ಚಯತೆ, ಹಂತ, ಯಾವ ತರಹದ ಚಿಕಿತ್ಸೆ ಮತ್ತು ಜಿಕ್ಕತ್ವ ಲಾಭವನ್ನು ಅರಿಯಬಹುದು. ಭವಿಷ್ಯದಲ್ಲಿ ಕಡ್ಡಿಯ ವೈಫಲ್ಯತೆ ಆಗುವ ಎಷ್ಟು ಸಂಭವನೀಯತೆ ಇದೆ ಎಂಬುವ ಮಹತ್ವಮಾಣ ಮಾಹಿತಿಯನ್ನು ಕೊಡುತ್ತದೆ.

ಕಡ್ಡಿಯ ಬಯಾಪ್ಪಿ ಯಾವ ಪ್ರಕಾರವಾಗಿರುತ್ತದೆ?

ಕಡ್ಡಿ ಬಯಾಪ್ಪಿ ಮಾಡಲು ರೋಗಿಯನ್ನು ಆಸ್ತ್ರತ್ಯಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.

- ಈ ಪರಿಕ್ಷೆಯನ್ನು ಸುರಕ್ಷಿತವಾಗಿ ಮಾಡಲು ರಕ್ತದೊತ್ತಡ ಮತ್ತು ರಕ್ತಪರಿಚಲನೆಯ ಕ್ರಿಯೆ ಸರಾಗವಾಗಿರಬೇಕು.
- ರಕ್ತವನ್ನು ತೆಳ್ಳಗೆ ಮಾಡುವ ಜೈವಧಿಯನ್ನು (ಆಸ್ಟ್ರಿನ್) ಬಯಾಪ್ಪಿ ಮಾಡುವ ಒಂದು ವಾರ ಮೊದಲೇ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು.
- ಈ ಪರೀಕ್ಷೆಯನ್ನು ಎಚ್ಚರ (ಅರವಳಿಕೆ) ತಪ್ಪಿಸದೇ ಮಾಡಲಾಗುತ್ತದೆ. ಆದರೆ ಸಣ್ಣ ಮತ್ತು ಬಯಾಪ್ಪಿ ಮಾಡುವಾಗ ಎಚ್ಚರ ತಪ್ಪಿಸಿದ ಬಳಿಕ ಮಾಡಲಾಗುತ್ತದೆ.
- ಬಯಾಪ್ಪಿ ಮಾಡಲು ಬೆನ್ನಿನ ಮೇಲೆ ನಿಶ್ಚಯ ಜಾಗದಲ್ಲಿ ಸೋನೋಗಾಫಿಯ ಸಹಾಯದಿಂದ ನಿಗದಿಪಡಿಸಲಾಗುತ್ತದೆ. ಬೆನ್ನಿನ ಮೂಲೆಯ ಕೆಳಗೆ, ಸೊಂಟದ ಸ್ಥಾಯಿಗಳ ಹತ್ತಿರ ಬಯಾಪ್ಪಿ ಮಾಡಲು ಉಪಯುಕ್ತ ಸಾಫ್ ಇರುತ್ತದೆ.

ಕಡ್ಡಿಯ ಅನೇಕ ರೋಗಗಳ ಬಗ್ಗೆ ತಿಳಿದುಕೊಳ್ಳಲು
ಕಡ್ಡಿ ಬಯಾಪ್ಪಿ ಅಶ್ವವಶ್ಯ.

- ಈ ಜಾಗವನ್ನು ಜೀವಧಿಯಿಂದ ಸ್ವಚ್ಛಮಾಡಿ ನಂತರ ನೋವುನಿವಾರಕ ಇಂಜೆಕ್ಷನ್‌ಕೆಲಸ್ ಅರೆವಳಿಕೆಯನ್ನು ನೀಡಲಾಗುತ್ತದೆ.
- ವಿಶೇಷ ಪ್ರಕಾರದ ಸೂಜಿ (ಬಯಾಟ್‌ನಿಡಲ್)ಯ ಸಹಾಯದಿಂದ ಕಿಡ್ನಿ ಮೇಲೆ ತೆಳ್ಳನೆಯ ದಾರದಂತಹ 2-3 ತುಕಡಿ ತೆಗೆದುಕೊಂಡು ಅದನ್ನು ಹಿನ್ನೋಪ್ಪಥಾಲಜಿ ಪರೀಕ್ಷೆಗಾಗಿ ಕಳಿಸಲಾಗುತ್ತದೆ.
- ಬಯಾಟ್‌ಮಾಡಿದ ಮೇಲೆ ರೋಗಿಯನ್ನು ಹಾಸಿಗೆಯ ಮೇಲೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ, ಬಹಳಷ್ಟು ರೋಗಿಗಳಿಗೆ ಎರಡನೆಯ ದಿನವೇ ಮನೆಗೆ ಹೋಗಲು ಅನುಮತಿ ಹೊಡಲಾಗುತ್ತದೆ.
- ಕಿಡ್ನಿ ಬಯಾಟ್‌ಮಾಡಿದ ಮೇಲೆ ರೋಗಿಗೆ 2 ರಿಂದ 4 ವಾರಗಳ ವರೆಗೆ ಭಾರ ಎತ್ತುವಂತಹ ಕೆಲಸಗಳನ್ನು ಮಾಡಬಾರದು.

ಬಯಾಟ್‌ಯ ಪರೀಕ್ಷೆ ಕೇವಲ ಕ್ಯಾಸ್ಸರ್‌ನಂತಹ ರೋಗಪತ್ತೆ ಮಾಡಲಾಗುತ್ತದೆ ಎಂಬುದು ತಪ್ಪಿ ಭಾವನೆ

5. ಮುಖ್ಯ ಕಿಟ್ಟಿಯ ರೋಗಗಳು

ಕಿಟ್ಟಿಯ ರೋಗಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ

ಮೆಡಿಕಲ್ ರೋಗ (ಜಿಪ್‌ಫಿಗೆ ಸಂಬಂಧಿಸಿದ್ದು) :

ಈ ತರಹದ ರೋಗಕ್ಕೆ ನೆಮ್ಮೊಲಾಜಿಸ್ಟ್‌ಗಳು ಜಿಪ್‌ಫಿಯ ಮುಖಾಂತರ ಚಿಕಿತ್ಸೆ ಮಾಡುತ್ತಾರೆ. ಕಿಟ್ಟಿಯ ವೈಫಲ್ಯದಂತಹ ಗಂಬಿರ ರೋಗಗಳಿಗೆ ಡಯಲಾಸಿಸ್ ಮತ್ತು ಕಿಟ್ಟಿ ಕಸಿ ಮಾಡಲಾಗುತ್ತದೆ.

ಸಚಿಕಲ್ ರೋಗ (ಶಸ್ತ್ರ ಚಿಕಿತ್ಸೆ ಸಂಬಂಧಿಸಿದ್ದು) :

ಈ ತರಹದ ರೋಗಕ್ಕೆ ಯೂರೋಲಾಜಿಸ್ಟ್ (ಮೂತ್ರರೋಗದ ತಜ್ಜವ್ಯದ್ಯರು) ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ನೇರವೇರಿಸುತ್ತಾರೆ. ಸಾಮಾನ್ಯ ರೀತಿಯ ಶಸ್ತ್ರ ಚಿಕಿತ್ಸೆ ದುರ್ಬಿನೊನ ಪರಿಕ್ಷೆ, ಎಂಡೋಸ್ಕೋಪಿ, ಲೇಸರ ಮತ್ತು ಲಿಫೋಟ್ರಿಪ್ಲಿಯಿಂದ ಚಿಕಿತ್ಸೆ ನೀಡಲಾಗುತ್ತದೆ.

ನೆಪ್ಪೋಲೋಚಿಸ್ಟ್ ಮತ್ತು ಯೂರೋಲಾಜಿಸ್ಟಲ್ಲಿ ಯಾವ ವ್ಯತ್ಯಾಸವಿದೆ?

ಕಿಟ್ಟಿಯ ವಿಶೇಷ ತಜ್ಜವ್ಯದ್ಯರನ್ನು ನೆಪ್ಪೋಲೋಜಿಸ್ಟ್ ಎಂದು ಕರೆಲಾಗುತ್ತದೆ. ಇವರು ಜೀವಧೋಪಚಾರ ಮತ್ತು ಡಯಾಲಿಸಿಸ್ (ರಕ್ತ ಶುದ್ಧಿಕರಣ) ನಿಂದ ಚಿಕಿತ್ಸೆ ನೀಡುತ್ತಾರೆ. ಆದರೆ ಕಿಟ್ಟಿಯ ವಿಶೇಷ ತಜ್ಜ್ವ (ಶಸ್ತ್ರಚಿಕಿತ್ಸಕರು) ವೈದ್ಯರಿಗೆ ಯೂರೋಲಾಜಿಸ್ಟ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮತ್ತು ದುರ್ಬಿನೊನ ಸಹಾಯದಿಂದ ಕಿಟ್ಟಿ ರೋಗದ ಚಿಕಿತ್ಸೆ ಮಾಡುತ್ತಾರೆ.

ಕಿಟ್ಟಿ ವೈಫಲ್ಯ :

ಎರಡೂ ಕಿಟ್ಟಿಗಳ ಕಾರ್ಯಕ್ಷಮತೆ ಕ್ಷೇಣಿಸಿದಾಗ ಕಿಟ್ಟಿ ವೈಫಲ್ಯ ಕಂಡು ಬರುತ್ತದೆ. ಇದರಿಂದ ರಕ್ತದಲ್ಲಿ ಕ್ರೀಯಾಟಿನೊ ಮತ್ತು ಯೂರಿಯಾದ ಪ್ರಮಾಣ ಅಧಿಕಗೊಳ್ಳುತ್ತದೆ.

ಕಿಟ್ಟಿ ವೈಫಲ್ಯದಲ್ಲಿ ಎರಡು ಪ್ರಕಾರಗಳಿವೆ.

1. ಎಕ್ಸ್‌ಟ್ರಾಟ್ (ತತೋಕ್ಸಣ)ಕಿಟ್ಟಿ ವೈಫಲ್ಯ
2. ಕ್ಲೋನಿಕ್ (ದೀಫ್ರೆಕ್ಟಾಲೀನ)ಕಿಟ್ಟಿ ವೈಫಲ್ಯ

ನೆಪ್ಪೋಲೋಚಿಸ್ಟ್ ಮತ್ತು ಯೂರೋಲಾಜಿಸ್ಟಲ್ಲಿ ವ್ಯತ್ಯಾಸವಿದೆ.

ಅಕ್ರೋಟ್ (ತರ್ಕೊಕ್ಕಣ) ಕಿಡ್ನಿ ವೈಫಲ್ಯ :

ಅಕ್ರೋಟ್ ಕಿಡ್ನಿ ವೈಫಲ್ಯದಲ್ಲಿ ಸಾಮಾನ್ಯ ರೂಪದಿಂದ ಕೆಲಸ ಮಾಡುವ ಕಿಡ್ನಿ ಕಡಿಮೆ ಸಮಯದಲ್ಲಿ ತರ್ಕೊಕ್ಕಣವಾಗಿ ಹಾಳಾಗುತ್ತದೆ. ವಾಂತಿಭೇದ, ಮಲೀರಿಯಾ, ರಕ್ತದೊತ್ತಡ ತರ್ಕೊಕ್ಕಣಕ್ಕೆ ಕಡಿಮೆಯಾಗುವುದು, ಹಾವು ಕಡಿತ ಸೇರಿದಂತೆ ಕೆಲವೊಂದು ಸಂದರ್ಭಗಳಲ್ಲಿ ಅಕ್ರೋಟ್ (ತರ್ಕೊಕ್ಕಣಕ್ಕೆ) ಕಿಡ್ನಿ ಹಾಳಾಗಲು ಮುಖ್ಯ ಕಾರಣ. ಸೂಕ್ತ ಜಿಷ್ಠೋಪಚಾರ ಮತ್ತು ಅವಶ್ಯವಿದ್ದಲ್ಲಿ ಡಯಾಲಿಸಿಸ್ (ರಕ್ತ ಶುದ್ಧಿಕರಣ) ಚಿಕಿತ್ಸೆಯಿಂದ ವೈಪಲ್ಯಕ್ಕೊಳಗಾದ ಕಿಡ್ನಿಗಳು ಸಹಜತೆಗೆ ಮರಳಿ ಕಾರ್ಯ ನಿರ್ವಹಿಸುತ್ತವೆ.

ಕ್ರೋನಿಕ್ (ದೀರ್ಘಕಾಲೀನ) ಕಿಡ್ನಿ ವೈಫಲ್ಯ :

ಕ್ರೋನಿಕ್ (ದೀರ್ಘಕಾಲೀನ) ಕಿಡ್ನಿ ವೈಫಲ್ಯದಲ್ಲಿ (ಕ್ರೋನಿಕ್ ಕಿಡ್ನಿ ಡಿಸಿಜ್) ಎರಡೂ ಕಿಡ್ನಿಗಳು ನಿರ್ಧಾನವಾಗಿ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುತ್ತವೆ. ಅವು ಮರಳಿ ಕಾರ್ಯ ನಿರ್ವಹಿಸುವ ಸಾಧ್ಯತೆಯನ್ನು ಕಡ್ಡಿಸುತ್ತವೆ. ಅದ್ದರಿಂದ ಶರೀರದಲ್ಲಿ ಬಾವು, ಹಸಿವು ಕಡಿಮೆಯಾಗುವುದು, ವಾಂತಿ, ಗೊಂದಲಕ್ಕೇಡಾಗುವದು, ಅಶಕ್ತತೆ, ರಕ್ತದೊತ್ತಡ ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ.

ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕಿಡ್ನಿಯ ಇತರ ರೋಗಗಳು ಕ್ರೋನಿಕ್ (ದೀರ್ಘಕಾಲದ) ಕಿಡ್ನಿ ವೈಫಲ್ಯಕ್ಕೆ ಕಾರಣ. ರಕ್ತದ ಪರೀಕ್ಷೆಯಲ್ಲಿ ಶ್ರೀಯಾಟಿನಿನ್ ಮತ್ತು ಯೂರಿಯಾದ ಪ್ರಮಾಣದಿಂದ ಕಿಡ್ನಿಯ ಕಾರ್ಯಕ್ಷಮತೆಯ ಬಗ್ಗೆ ತಿಳಿಯಲಾಗುತ್ತದೆ. ಕಿಡ್ನಿ ವೈಫಲ್ಯದ ತೀವ್ರತೆ ಹೆಚ್ಚಾದಾಗ ರಕ್ತದಲ್ಲಿ ಶ್ರೀಯಾಟಿನಿನ್ ಮತ್ತು ಯೂರಿಯಾದ ಪ್ರಮಾಣ ಅಧಿಕಗೊಳ್ಳುತ್ತಾ ಹೋಗುತ್ತದೆ. ಜಿಷ್ಠೋಪಚಾರ ಮತ್ತು ಪಢ್ಯಹಾರ ಈ ರೋಗದ ಪ್ರಾಥಮಿಕ ಚಿಕಿತ್ಸೆ. ಈ ಚಿಕಿತ್ಸೆಯು ಕಿಡ್ನಿ ಮತ್ತು ಹಾಳಾಗವದನ್ನು ತಡೆಗಟ್ಟಿಸುತ್ತದೆ.

ಕಿಡ್ನಿ ತೀವ್ರ ಹಾಳಾದಾಗ ಶ್ರೀಯಾಟಿನಿನ್ 8 ರಿಂದ 10 ಮಿ.ಗ್ರಾಂಗಿಂತ ಹೆಚ್ಚಾಗಿರುತ್ತದೆ. ಆಗ ಚಿಕಿತ್ಸೆಯ ನಂತರವೂ ರೋಗಿಯಲ್ಲಿ ಸುಧಾರಣೆ ಕಂಡು ಬರುವುದಿಲ್ಲ. ಇಂತಹ ಸಮಯದಲ್ಲಿ ಕಿಡ್ನಿಯ ಚಿಕಿತ್ಸೆಯಲ್ಲಿ 2 ರೀತಿಯ ಡಯಾಲಿಸಿಸ್ (ರಕ್ತದ ಡಯಾಲಿಸಿಸ್ ಮತ್ತು ಹೊಟ್ಟೆಯ ಡಯಾಲಿಸಿಸ್) ಮತ್ತು ಕಿಡ್ನಿ ಕಸಿ Kidney Transplant) ಮಾಡುವದು ಅನಿವಾರ್ಯವಾಗುತ್ತದೆ.

ಅಕ್ರೋಟ್ ಸಂಪೂರ್ಣ ಗುಣಮುಖಿವಾಗುವ ರೋಗ. ಕ್ರೋನಿಕ್
ಗುಣಮುಖಿವಾಗಲಾರದ ರೋಗ.

18. ಕಡ್ಡಿ ಸುರಕ್ಷತೆ

ಡಯಾಲಿಸಿಸ :

ಕಡ್ಡಿಯ ವೈಪುಲ್ಯತೆ ತೀವ್ರವಾದಾಗ ದೇಹದಲ್ಲಿ ಅನಾವಶ್ಯಕ ಪದಾರ್ಥ ಮತ್ತು ನೀರನ ಪ್ರಮಾಣ ಹೆಚ್ಚಿ ಶೇಖರಣಗೊಳ್ಳುತ್ತದೆ. ಈ ಪದಾರ್ಥಗಳನ್ನು ಕೃತಕ ವಿಧಾನದಿಂದ ಹೊರಹಾಕುವ ಪ್ರಕ್ರಿಯೆಯೇ ಡಯಾಲಿಸಿಸ್ (ಯಾಂತ್ರಿಕ್ ರಕ್ತ ಶದ್ರೋಕರಣ). ಇದರಲ್ಲಿ ರಕ್ತವನ್ನು ಯಂತ್ರದ ಮೂಲಕ ಶುದ್ಧಿಕರಣಗೊಳಿಸಿ ಮರಳಿದೆಹಕ್ಕೆ ಹಿಂತಿರುಗಿಸಲಾಗುತ್ತದೆ. ದೀರ್ಘಕಾಲದ ಕಡ್ಡಿ ರೋಗಕ್ಕೂಳಗಾದ ರೋಗಿಯು ಅರೋಗ್ಯವಾಗಿರಲು ನಿಯಮಿತವಾಗಿ ವಾರದಲ್ಲಿ ಎರಡರಿಂದ ಮೂರು ಸಾರಿ ಡಯಾಲಿಸಿಸ್(ರಕ್ತ ಶುದ್ಧಿಕರಣ)ಗೆ ಒಳಗಾಗಬೇಕಾಗುತ್ತದೆ.

ಕಡ್ಡಿ ಹಾಳಾದರೂ ಕೂಡ ಅರೋಗ್ಯದಿಂದ ಸಾಫ್ಟವಾಗಿರಲು ರೋಗಿಯು ನಿಯಮಿತವಾಗಿ ವಾರದಲ್ಲಿ ಎರಡರಿಂದ ಮೂರು ಬಾರಿ ಹಿಮೋಡಯಾಲಿಸಿಸ್ಗೆ ಒಳಗಾಗಬೇಕಾಗುತ್ತದೆ. ಹಿಮೋಡಯಾಲಿಸಿಸ್ ಮಾಡಿಸುವಾಗ ರೋಗಿಯು ಹಾಸಿಗಯ ಮೇಲೆ ವಿಶ್ಲಾಂತಿ ಪಡೆಯುತ್ತಾ ಸಾಮಾನ್ಯ ಕಾರ್ಬಿಗಳನ್ನು (ಅಹಾರ ಸೇವನೆ, ಪತ್ರಿಕೆ ಓದುವದು)ನಿರ್ವಹಿಸಬಹುದು.

ನಿಯಮಿತವಾಗಿ ಡಯಾಲಿಸಿಸ ಮಾಡಿಸುವುದರಿಂದ ರೋಗಿಯು ಸಾಮಾನ್ಯ ಜೀವನ ನಡೆಸಬಹುದು. ಡಯಾಲಿಸಿಸ್ ವಾಡಿಸಲು ವಾತ್ರ ಅವರು ಆಸ್ತ್ರಾಲ್ಯೂ ಹಿಮೋಡಯಾಲಿಸಿಸ್ ಯೂನಿಟ್‌ಗೆ ಬರಬೇಕಾಗುತ್ತದೆ. ಡಯಾಲಿಸಿಸ್ ಮಾರ್ಗಗೊಳ್ಳಲು 4 ಗಂಟೆಯ ಅವಧಿಯನ್ನು ತೆಗೆದುಕೊಳ್ಳುತ್ತದೆ. ಪ್ರಸಕ್ತ ಸಂದರ್ಭದಲ್ಲಿ ಹಿಮೋಡಯಾಲಾಸಿಸ್ (ಸಿ.ಎ.ಪಿ.ಡಿ) ಯ ರೋಗಿಗಳಿಗಂತೆ ಹೆಚ್ಚಾಗಿದೆ.

“ಕಡ್ಡಿ ತೀವ್ರತರವಾಗಿ ಹಾಳಾದಾಗ ಕಡ್ಡಿಯ ಕಾರ್ಬಿವನ್ನು ಮಾಡುವ ಕೃತಕ ಚಿಕಿತ್ಸೆಯೇ ಡಯಾಲಿಸಿಸ್”

ಪರಿಚೋನಿಯಲ್ಲಿ ಡಯಾಲಿಸಿಸ್-ಹೊಟ್ಟಿಯ ಡಯಾಲಿಸಿಸ್ (ಸಿ.ಎ.ಪಿ.ಡಿ)

ಪರಿಚೋನಿಯಲ್ಲಿ ಡಯಾಲಿಸಿಸ್ನಲ್ಲಿ ರೋಗಿಯು ತಮ್ಮ ಮನೆಯಲ್ಲಿಯೇ ಯಂತ್ರದ ಸಹಾಯವಿಲ್ಲದೇ ಡಯಾಲಿಸಿಸ್ ಮಾಡಿಕೊಳ್ಳುವುದು. ಸಿಎಪಿಡಿಯಲ್ಲಿ ವಿಶೇಷವಾಗಿ ಮೆದುವಾದ ಕೆಲವೇಂದು ರಂದ್ರಗಳುಳ್ಳ ನಳಿಕೆ (ಕೆಫೆಟರ)ಯನ್ನು ಸಾಮಾನ್ಯ ಶಸ್ತ್ರ

ಕಡ್ಡಿ ತೀವ್ರತರವಾಗಿ ಹಾಳಾದಾಗ ಕಡ್ಡಿಯ ಕಾರ್ಬಿವನ್ನು
ಮಾಡುವ ಕೃತಕ ಚಿಕಿತ್ಸೆಯೇ ಡಯಾಲಿಸಿಸ್”

ಚಿಕಿತ್ಸೆಯ ಮೂಲಕ ಹೊಟ್ಟೆಯ ಒಳಗೆ ಹಾಕಲ್ಪದುತ್ತದೆ. ಇದರ ಮುಖ್ಯಾಂಶರ ವಿಶೇಷದ್ವಾರ (ಪಿ.ಡಿ ಫ್ಲೈಡ್) ಹೊಟ್ಟೆಯ ಒಳಗೆ ಹೋಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಹೊರಗೆ ಹಾಕಲಾಗುತ್ತದೆ.

ಅಕ್ಯೂಟ್ ಗ್ಲೂಮೆರೋಲೊನೆಪ್ರಾಯಿಟಿಸ್ :

ಚಿಕ್ಕ ವ್ಯಕ್ತಿಗಳಲ್ಲಿ ಅತ್ಯಧಿಕವಾಗಿ ಕಂಡು ಬರುವ ಅಕ್ಯೂಟ್ ಗ್ಲೂಮೆರೋಲೊನೆಪ್ರಾಯಿಟಿಸ್ ರೋಗವು ಗಂಟಲಿನಲ್ಲಿ ಸೊಂಕು ಅಥವಾ ಚರ್ಮದ ಸೊಂಕಿನ ನಂತರ ಬಂದರೆಗುತ್ತದೆ. ಮುಖಿದಲ್ಲಿ ಬಾಪು, ಮೂತ್ರದಲ್ಲಿ ರಕ್ತ ಕಂಡು ಬರುತ್ತದೆ.

ವ್ಯಕ್ತಿಗಳಲ್ಲಿ ಅತ್ಯಧಿಕವಾಗಿ ಕಂಡು ಬರುವ ಕಿಡ್ನಿ ರೋಗ ಅಕ್ಯೂಟ್ ಗ್ಲೂಮೆರೋಲೊನೆಪ್ರಾಯಿಟಿಸ್ ರೋಗವು ಅಥವಾ ರಕ್ತದೊತ್ತಡ, ಮೂತ್ರದಲ್ಲಿ ಪ್ರೋಟೀನ್ ಮತ್ತು ರಕ್ತಕಣಗಳ ಉಪಸ್ಥಿತಿಯಿಂದ ಕೆಲವುಬಾರಿ ಕಿಡ್ನಿ ವ್ಯೋಘಲ್ಯ ಕಾಣಿಸುತ್ತದೆ. ಕಿಡ್ನಿ ವ್ಯೋಘಲ್ಯ ಕಂಡು ಬಂದ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಇದು ಸಂಪೂರ್ಣವಾಗಿ ಗುಣಮುಖಿವಾಗುತ್ತದೆ.

ನೆಪ್ರೋಟಿಕ ಸಿಂಡ್ರೋಮ್

ಕಿಡ್ನಿಯ ಈ ರೋಗವು ಎಲ್ಲ ವಯಸ್ಸಿನಲ್ಲಿ ಬರುತ್ತದೆ. ಆದರೆ ಇದು ಚಿಕ್ಕ ವ್ಯಕ್ತಿಗಳಲ್ಲಿ ಹಂಚಿಗೆ ಕಾಣಿಸುತ್ತದೆ. ಮೇಲೆಂದ ಮೇಲೆ ಶರೀರದ ತುಂಬಲ್ಲಿ ಬಾಪು, ಮೂತ್ರದ ವ್ಯಾಳಿಕ ಪ್ರೋಟೀನ್ ಹೊರಹೋಗುವದು, ರಕ್ತದಲ್ಲಿ ಪ್ರೋಟೀನಾಂಶ ಕಡಿಮೆಯಾಗುವದು ಮತ್ತು ಕೊಬ್ಬಿನಾಂಶ ಅಥವಾ ಕೊಳ್ಳುವದು ನೆಪ್ರೋಟಿಕ್ ಸಿಂಡ್ರೋಮ್‌ನ ಮುಖ್ಯ ಲಕ್ಷಣ. ಆದರೆ ರಕ್ತದೊತ್ತಡ ಸಹಜತೆಯಿಂದ ಕೂಡಿದ್ದು, ಕಿಡ್ನಿ ಹಾಳಾಗುವ ಸಂಭವನೀಯತೆ ತುಂಬಾ ವಿರಳ.

ಇದು ಜಿಷಧೂಪಚಾರದಿಂದ ಕಡಿಮೆಯಾಗುತ್ತದೆ, ಆದರೆ ಮೇಲೆಂದ ಮೇಲೆ ರೋಗ ಉಲ್ಪಾಗೊಳ್ಳುವುದರ ಜೊತೆಗೆ ದೇಹದಲ್ಲಿ ಬಾಪು ಕಾಣಿಸುತ್ತದೆ. ನೆಪ್ರೋಟಿಕ್ ಸಿಂಡ್ರೋಮ್ ಗುಣಮುಖಿವಾಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಅಧ್ಯರಿಂದ ವ್ಯಕ್ತಿಗೆ ಮತ್ತು ಪಾಲಕರು ಅಧ್ಯೇಯಕ್ಕೆ ಒಳಗಾಗದೇ ಅದನ್ನು ಸವಾಲಾಗಿ ಸ್ವೀಕರಿಸಬೇಕು.

ಶರೀರದಲ್ಲಿ ಬಾಪು ಕಂಡು ಬಂದರೆ ಅದು ನೆಪ್ರೋಟಿಕ್ ಸಿಂಡ್ರೋಮ್‌ನ ಲಕ್ಷಣವಾಗಿರಬಹುದು.

20. ಕಡ್ಡಿ ಸುರಕ್ಷತೆ

ಮೂತ್ರದಲ್ಲಿ ಕೇವು

ಮೂತ್ರದಲ್ಲಿ ಉರಿತೆ. ಮೇಲಿಂದ ಮೇಲೆ ಮೂತ್ರ ವಿಸರ್ಜನೆ, ಹೊಟ್ಟೆಯಲ್ಲಿ ನೋವು, ಜ್ಬರ ಬರುವುದು ಇತ್ಯಾದಿಗಳು ಮೂತ್ರದ ಕೇವು ಲಕ್ಷಣಗಳಾಗಿವೆ. ಮೂತ್ರದ ಪರಿಶೈಲೀಲ್ಲಿ ಕೇವು ಇರುವುದು ರೋಗವನ್ನು ದೃಢೀಕರಿಸುತ್ತದೆ. ಪ್ರಾಯಶಃ ಈ ರೋಗವು ಜೈವಧೋಪಚಾರದಿಂದ ಗುಣಮುಖಿವಾಗತ್ತದೆ. ಮಕ್ಕಳಲ್ಲಿ ಈ ರೋಗದ ಚಿಕಿತ್ಸೆಯ ಜೊತೆಗೆ ವಿಶೇಷ ಆರ್ಯಕೆಯ ಅವಶ್ಯಕತೆ ಇರುತ್ತದೆ. ಮಕ್ಕಳಲ್ಲಿ ಮೂತ್ರದ ಕೇವು ಚಿಕಿತ್ಸೆಯಲ್ಲಿ ತಡ ಮಾಡುವುದು ಮತ್ತು ತಪ್ಪಾದ ಚಿಕಿತ್ಸೆಯಿಂದ ಕಡ್ಡಿ ರೋಗ ಗಂಭಿರವಾಗಿ (ಮತ್ತೆ ಸರಿಹೋಗದ) ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಮೂತ್ರ ಮಾರ್ಗದಲ್ಲಿ ಮೇಲಿಂದ ಮೇಲೆ ಮೂತ್ರ ತಡೆಗಟ್ಟಿವಿಕೆ, ಹರಳು, ಟಿ.ಬಿ ಮುಂತಾದ ಪರಿಶೈಲೆ ಮಾಡಿಸುವುದು ಅತ್ಯವಶ್ಯ ಮಕ್ಕಳಲ್ಲಿ ಮೂತ್ರದ ಕೇವು ಮೇಲಿಂದ ಮೇಲೆ ಆಗುವ ಮುಖ್ಯ ಕಾರಣವಂದರೆ ಜನ್ಮತಃವಾಗಿ ವಿಯೂಆರ್ (ವಸಾಯಿಕೋ ಯೂರೋಟ್ರಿಕ್ ರಿಫ್ಲೆಕ್)ನಲ್ಲಿ ಮೂತ್ರಚೀಲ ಮತ್ತು ಮೂತ್ರನಳಿಕೆಯ ನಡುವಿನ ಭಾಗದಲ್ಲಿ ತೊಂದರೆ ಇರುತ್ತದೆ. ಇದರಿಂದಾಗಿ ಮೂತ್ರವು ಮೂತ್ರಚೀಲದಿಂದ ವಿರುದ್ಧ ದಿಕ್ಕಿನಲ್ಲಿ ಕಡ್ಡಿಯ ಕಡೆಗೆ ಹೋಗುತ್ತದೆ.

ಹರಳು ರೋಗ (ರಿನಲ್ ಸ್ಮೈನ್) :

ಕಡ್ಡಿಯಲ್ಲಿ ಹರಳಾಗುವದು ಒಂದು ಮಹತ್ವದ ಮಾರ್ಗ ರೋಗ. ಸಾಮಾನ್ಯವಾಗಿ ಹರಳು ಕಡ್ಡಿ, ಮೂತ್ರನಳಿಕೆ ಮತ್ತು ಮೂತ್ರ ಚೀಲದಲ್ಲಿ ಉಂಟಾಗುತ್ತದೆ. ಹೊಟ್ಟೆಯಲ್ಲಿ ಅಸಹನೀಯ ನೋವು, ವಾಂತಿ, ಮೂತ್ರದಲ್ಲಿ ರಕ್ತ ಇತ್ಯಾದಿ ಲಕ್ಷಣಗಳು ಕಂಡು ಒಂದರೆ ಮೂತ್ರ ಜನಕಾಂಗದಲ್ಲಿ ಹರಳು ಇರುವ ಸಾಧ್ಯತೆ. ಕೆಲವೊಂದು ರೋಗಿಗಳಿಗೆ ಹರಳು ಇದ್ದರೂ ನೋವು ಕಂಡು ಬರುವುದಿಲ್ಲ. ಆದ್ದರಿಂದ ಇದನ್ನು “ಸಾಯಲೆಂಟ್ ಸ್ಮೈನ್” ಎನ್ನುತ್ತಾರೆ.

ಹರಳುಗಳನ್ನು ಕಂಡು ಹಿಡಿಯುವಲ್ಲಿ ಹೊಟ್ಟೆಯ ಎಕ್ಸರೆ ಮತ್ತು ಸೋನೋಗ್ರಾಫಿ ಬಹಳ ಮಹತ್ವಪೂರ್ಣ ಪರೀಕ್ಷೆ ವಿಧಾನ. ಚಕ್ಕಾ ಚಿಕ್ಕ ಹರಳುಗಳು ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ತನ್ನಿಂದ ತಾನೇ ಹೊರ ಹೋಗುತ್ತದೆ.

ಮಕ್ಕಳಲ್ಲಿ ಮೂತ್ರದ ಕೇವು ಚಿಕಿತ್ಸೆಯಲ್ಲಿ ತಡ ಮಾಡುವುದು ಮತ್ತು ತಪ್ಪಾದ ಚಿಕಿತ್ಸೆಯಿಂದ ಕಡ್ಡಿ ರೋಗ ಗಂಭಿರವಾಗಿ ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಹರಳುಗಳಿಂದಾಗಿ ಮೇಲಿಂದ ಮೇಲೆ ನೋವು, ಮೂತ್ರದಲ್ಲಿ ರಕ್ತ ಅಥವಾ ಕೀವು ಬಿರುತ್ತಿದ್ದಲ್ಲಿ ಮತ್ತು ಹರಳಿನಿಂದ ಮೂತ್ರನಳಿಕೆಯಲ್ಲಿ ತಡೆಯಂಟಾದರೆ ಅವುಗಳಿಂದ ಕಿಡ್ನಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆಗ ರೋಗಿಯು ಶಸ್ತರಚಿಕಿತ್ಸೆ ಮೂಲಕ ಹರಳುಗಳನ್ನು ಅವಶ್ಯವಾಗಿ ತೆಗೆಸಲೇ ಬೇಕಾಗುತ್ತದೆ.

ಸಾಮಾನ್ಯವಾಗಿ ಹರಳುಗಳನ್ನು ತೆಗೆಯಲು ಪ್ರಚಲಿತದಲ್ಲಿರುವ ಪದ್ಧತಿಯಲ್ಲಿ ಲಿಫೋಟ್ರೀಪ್ಸ್, ದೂಬಿನ(ಎಂಡೋಸ್ಮೋಪಿಕ್), ಬಿಸಿವ್‌ಎಲ್‌ನ ವಿಧಾನ ಅಥವಾ ಶಸ್ತರಚಿಕಿತ್ಸೆ. ಶೇ.80ರಷ್ಟು ರೋಗಿಗಳಲ್ಲಿ ಹರಳುಗಳು ಮರಳಿ ಕಂಡುಬರುತ್ತವೆ. ಇದಕ್ಕೆ ಅಧಿಕವಾಗಿ ನೀರು ಕುಡಿಯುವದು, ಆಹಾರದಲ್ಲಿ ಪತ್ತೆ ಮಾಡುವದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರಿಂದ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಪ್ರೋಸ್ಟ್‌ ರೋಗ (ಬಿ.ಪಿ.ಎಚ್)

ಪ್ರೋಸ್ಟ್‌ ಗ್ರಂಥಿ ಕೇವಲ ಮರುಪರಲ್ಲಿ ಇರುತ್ತದೆ. ಮೂತ್ರ ಜೀಲದಿಂದ ಮೂತ್ರವು ಹೊರಬರುವ ಮೂತ್ರನಳಿಕೆಯ ಮುಂದಿನ ಭಾಗದಲ್ಲಿ ಇರುತ್ತದೆ. ಪರುಪರಲ್ಲಿ ಪ್ರೋಸ್ಟ್‌ ಗ್ರಂಥಿಯು ದೂಡುಗಾಗುವ ಕಾರಣ ಮೂತ್ರನಳಿಕೆಯ ಮೇಲೆ ಒತ್ತಡ ಬೀಳುತ್ತದೆ. ರೋಗಿಗೆ ಮೂತ್ರದ ವಿಸರ್જನೆಯಲ್ಲಿ ತೊಂದರೆ ಉಂಟಾಗುವದನ್ನು ಬಿ.ಪಿ.ಎಚ್ (ಬಿನಾಯಿನ್ ಪ್ರೋಸ್ಟ್‌ಟಿಕ್‌ ಹಾಯಪರಟ್‌ಲ್ರಾಫಿ) ಎನ್ನುತ್ತಾರೆ.

ರಾತ್ರಿಮೇಳೆ ಮೇಲಿಂದ ಮೇಲೆ ಮೂತ್ರವಿಸರ್జನೆ ಮಾಡುವುದು, ಮೂತ್ರದ ಧಾರೆ ತೆಳುವಾಗಿರುವದು, ಮೂತ್ರ ವಿಸರ್జನೆ ಮಾಡುವಾಗ ಒತ್ತಡ ಹಾಕುವುದು ಮುಂತಾದವುಗಳು ಬಿಪಿಎಚ್‌ದ ಲಕ್ಷಣಗಳು. ಪ್ರಾರಂಭದ ಹಂತದಲ್ಲಿ ಚಿಕಿತ್ಸೆಗೆ ಸ್ವಂಧಿಸಿದ್ದರೆ ದೂಬಿನ(ಎಂಡೋಸ್ಮೋಪಿ)ನ ಸಹಾಯದಿಂದ ಟ್ರಾನ್ಸ್‌ ಯುರೋಲೋರಿಸ್ಕ್‌ನ್‌ ಆಫ್‌ ಮ್ಯಾಸ್ಟ್‌ಟ್‌ (ಟೆಯುಆರ್‌ಪಿ) ಮಾಡಬೇಕಾಗುತ್ತದೆ.

ವಯಸ್ಸಾದ ಪರುಪರಲ್ಲಿ ಮೂತ್ರವಿಸರ್జನೆಗೆ ತೊಂದರೆಯಾದಲ್ಲಿ
ಮುಖ್ಯ ಕಾರಣ ಬಿ.ಪಿ.ಎಚ್ ಇದೆ.

6. ಕಿಡ್ಲಿಯ ರೋಗಕ್ಕೆ ನಂಬಂಧಿಸಿದ ತತ್ವ ಅರ್ಥಾತ್ ಮತ್ತು ಸಂಶೋಧನೆಗೆ

ಮಾನವನಿಗೆ ಒಂದರಿಂದ ಹಲವಾರು ರೋಗಗಳ ಪುರಿತು ಸಾಕಷ್ಟು ಜನರಲ್ಲಿ ತಪ್ಪಿನೆಗಳಿರುತ್ತವೆ. ಆದರೆ ಇವುಗಳು ಕೆಲವು ಸಂದರ್ಭಗಳಲ್ಲಿ ತದ್ವಿರುದ್ದವಾಗಿರುತ್ತವೆ. ಕಿಡ್ಲಿ ಹಾಳಾಗುವವರೆಗೆ ಯಾವುದೇ ಚಿಕಿತ್ಸೆಯನ್ನು ಪಡೆಯಿದೇ ಸ್ವಭಾವಿತವಾಗಿಯಂದ ವರ್ತಿಸುವದು ಸಾಮಿಗೆ ಅಹಾನವಿತ್ತಂತೆ.

ತಪ್ಪಿನೆ ಕಲ್ಪನೆ

ಕಿಡ್ಲಿಯ ಎಲ್ಲಾ ರೋಗಗಳು ಗಂಭೀರವಾಗಿರುತ್ತವೆ.

ಸತ್ಯಾಸತ್ಯತೆ

ಇಲ್ಲ, ಈಪ್ರತಿ ಚಿಕಿತ್ಸೆಯಂದ ಅನೇಕ ರೋಗಗಳು ಪೊರ್ಚು ಗುಣಮುಖಿವಾಗುತ್ತವೆ.

ತಪ್ಪಿನೆ ಕಲ್ಪನೆ

ಕಿಡ್ಲಿಯ ಎಲ್ಲಾ ರೋಗಗಳಲ್ಲಿ ಬಾವು ಬರುವದು ಮತ್ತು ಕಿಡ್ಲಿ ವ್ಯೇಫಲ್ಯಾವಿರುವದು

ಸತ್ಯಾಸತ್ಯತೆ

ಇಲ್ಲ, ಕಿಡ್ಲಿಯ ಕೆಲವೊಂದು ರೋಗಗಳಲ್ಲಿ ಕಾಯ್ದು ಪೊರ್ಚಾಗಿ ಸಾಮಾನ್ಯವಾಗಿರುತ್ತದೆ. ಆದರೂ ಬಾವು ಬರುವುದು. (ನೆಮ್ಮೆಟಿಕ್ ಸಿಂಡ್ರೋಮ್)

ತಪ್ಪಿನೆ ಕಲ್ಪನೆ

ಈಗ ನನ್ನ ಕಿಡ್ಲಿ ಚೆನ್ನಾಗಿದೆ, ನನಗೆ ಜೀವಧ ತೆಗೆದುಕೊಳ್ಳುವ ಅಗತ್ಯವಿಲ್ಲ.

ಸತ್ಯಾಸತ್ಯತೆ

ಕ್ರೋನಿಕ (ದೀರ್ಘಕಾಲದ) ಕಿಡ್ಲಿ ವ್ಯೇಫಲ್ಯಾದ ರೋಗಿಗಳಲ್ಲಿ ಚಿಕಿತ್ಸೆಯಂದ ರೋಗದ ಲಕ್ಷಣಗಳು ಕೊನೆಗೊಳ್ಳುತ್ತವೆ. ಇಂತಹ ರೋಗಿಗಳು ನಿರೋಗಿಯಾಗಿರುವ ಎಂಬ ಪ್ರಮಾಣದಲ್ಲಿದ್ದು, ತಮಗೆ ತಾವೇ ಜೀವಧ ನಿಲ್ಲಿಸಬడುತ್ತಾರೆ. ಇದರಿಂದ ಗಂಭೀರ ವರಿಣಾವು ಬೀರಿ, ಕಿಡ್ಲಿ ಬಹು ಬೇಗನೆ ಹಾಳಾಗಿ, ಸ್ವಲ್ಪ ಸಮಯದಲ್ಲಿ ಡಯಾಲಿಸಿಸೊಳಗಬೇಕಾಗುತ್ತದೆ.

ತಪ್ಪಿನೆ ಕಲ್ಪನೆ ಹೋಗಲಾಡಿಸಿ ಕಿಡ್ಲಿ ಉಳಿಸಿ

ತಪ್ಪು ಕಲ್ಪನೆ

ರಕ್ತದಲ್ಲಿ ಶ್ರೀಯಾಟಿನಿನೊನ್ನೆ ಪ್ರಮಾಣ ಸ್ವಲ್ಪ ಹೆಚ್ಚಾಗಿಯ್ದು, ಆದರೆ ಆರೋಗ್ಯ ಸರಿಯಾಗಿದ್ದರೆ, ಚಿಕಿತ್ಸೆಯ ಅವಶ್ಯಕತೆ ಇಲ್ಲ.

ಸತ್ಯಾಸತ್ಯತೆ

ಕ್ರೋನಿಕ್ (ದೀರ್ಘಕಾಲದ) ಕಡ್ಡಿಯ ವೈಫಲ್ಯದ ರೋಗಿಯಲ್ಲಿ ಶ್ರೀಯಾಟಿನಿನ್ನೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಾಗಿದ್ದರೆ, ಎರಡೂ ಕಡ್ಡಿಯ ಕಾರ್ಯಕ್ಷಮತೆ ಶೇ 50ಕ್ಕೂ ಅಧಿಕ ಕಡಿಮೆಗೊಂಡಾಗ ರಕ್ತದಲ್ಲಿ ಶ್ರೀಯಾಟಿನ್ನೆ ಪ್ರಮಾಣ 1.5 ಮಿ.ಗ್ರಾಂ ಆಗಿರುತ್ತದೆ. ಎರಡೂ ಕಡ್ಡಿ ಶೇ.50 ಹಾಳಾದ ಸಂದರ್ಭದಲ್ಲಿ ಲಕ್ಷಣಗಳ ಕೊರತೆಯಿಂದ ಕೆಲವು ರೋಗಿಗಳು ಚಿಕಿತ್ಸೆಯನ್ನು ಅಲ್ಕ್ಹಿಸುತ್ತಾರೆ. ಈ ಅವಧಿಯಲ್ಲಿ ಚಿಕಿತ್ಸೆ ಬೇಕು ಮತ್ತು ಇದು ಫಲದಾಯಕ. ಸಾಮಾನ್ಯವಾಗಿ ರಕ್ತದಲ್ಲಿ ಶ್ರೀಯಾಟಿನ್ನೆ ಪ್ರಮಾಣ 5.0 ಮಿ.ಗ್ರಾಂ ಇದ್ದರೆ, ಎರಡೂ ಕಡ್ಡಿ ಶೇ.80 ಹಾಳಾಗಿರುತ್ತದೆ. ಈ ಅವಧಿಯಲ್ಲಿ ಕಡ್ಡಿಯ ವೈಫಲ್ಯ ಅಧಿಕವಾಗಿರುತ್ತದೆ. ಆದರೂ ಕೂಡ ಸೂಕ್ತ ಚಿಕಿತ್ಸೆ ಸಹಾಯವಾಗುತ್ತದೆ ಹಾಗೂ ದಯಾಲಿಸಿಸೊನ್ನು ಮುಂದೂಡಬಹುದು.

ರಕ್ತದಲ್ಲಿ ಶ್ರೀಯಾಟಿನ್ನೆ ಪ್ರಮಾಣ 8.0 ರಿಂದ 10.0 ಮಿ.ಗ್ರಾಂ ಇದ್ದರೆ, ಎರಡೂ ಕಡ್ಡಿಗಳು ಸಾಕಷ್ಟು ಹಾಳಾಗಿರುತ್ತದೆ. ಇಂಥಹ ಸ್ಥಿತಿಯಲ್ಲಿ ಜೀವಧೋಪಚಾರದಿಂದ ಕಡ್ಡಿಯನ್ನು ಪುನಃ ಸುಧಾರಿಸುವ ಅವಕಾಶ ಭಾಗಶಃ ಕಳೆದುಹೋಗಿರುತ್ತದೆ. ಇವರಿಗೆ ದಯಾಲಾಸಿಸೊನ್ನ ಅವಶ್ಯಕತೆ ಬಂದೊದಗುತ್ತದೆ.

ತಪ್ಪು ಕಲ್ಪನೆ

ಒಂದು ಬಾರಿ ದಯಾಲಾಸಿಸ್ ಮಾಡಿಸಿದರೆ ಪುನಃ ಪುನಃ ದಯಾಲಾಸಿಸ ಮಾಡಿಸುವ ಅವಶ್ಯಕತೆ ಇರುತ್ತದೆ.

ಸತ್ಯಾಸತ್ಯತೆ

ಅಕ್ಷಾಟ (ತತ್ಕಣ) ಕಡ್ಡಿ ವೈಫಲ್ಯದ ರೋಗಿಗಳಿಗೆ ಸ್ವಲ್ಪ ಸಮಯ ದಯಾಲಾಸಿಸ್ ವಾಡಿಸಿದ ನಂತರ, ಕಡ್ಡಿ ಪುನಃ ಮೊಣಿ ಪ್ರಮಾಣ ಗುಣಮುಖಿವಾಗುತ್ತದೆ. ಪುನಃ ದಯಾಲಾಸಿಸ್ ಮಾಡಿಸುವ ಅಗತ್ಯ ಬೀಳುವುದಿಲ್ಲ. ತಪ್ಪು ತಿಳುವಳಿಕೆಯಿಂದ ದಯಾಲಾಸಿಸ್ ತಡಮಾಡುವುದರಿಂದ ರೋಗಿಯು ಸಾವನ್ನಪ್ಪಬಹುದು.

ರಕ್ತದಲ್ಲಿ ಶ್ರೀಯಾಟಿನ್ ಸ್ವಲ್ಪವೂ ಹೆಚ್ಚಾದರೆ ಚಿಕಿತ್ಸೆ ಅಶ್ವವಶ್

24. ಕಡ್ಡಿ ಸುರಕ್ಷತೆ

ಕ್ಲೋನಿಕ್ (ದೀಫ್‌ಕಾಲದ) ಕಡ್ಡಿ ವೈಫಲ್ಯದ ಅಂತಿಮ ಹಂತದಲ್ಲಿ ಆರೋಗ್ಯವನ್ನು ಚೆನ್ನಾಗಿಡಲು ನಿಯಮಿತವಾಗಿ ಉದ್ದೇಶಿಸಾನ್ ಅನಿವಾಯತೆ ಇದೆ.

ತಪ್ಪ ಕಲ್ಪನೆ

ಕಡ್ಡಿ ಕಸಿಯಂತಹ ಶಸ್ತ್ರಚಿಕಿತ್ಸೆಯಲ್ಲಿ ಸ್ತ್ರೀ ಮತ್ತು ಪುರುಷ ಒಬ್ಬರಿಗೊಬ್ಬರು ಕಡ್ಡಿ ಕೊಡಲು ಬರುವುದಿಲ್ಲ.

ಸತ್ಯಾಸ್ಥಯತೆ

ದೇಹ ರಚನೆ ಒಂದೇ ರೀತಿ ಇರುವದರಿಂದ ಸ್ತ್ರೀ ಪುರುಷರಿಗೆ ಹಾಗೂ ಪುರುಷ ಸ್ತ್ರೀಗೆ ಕಡ್ಡಿ ದಾನ ಮಾಡಬಹುದು.

ತಪ್ಪ ಕಲ್ಪನೆ

ಕಡ್ಡಿ ದಾನ ಮಾಡುವದರಿಂದ ಆರೋಗ್ಯದಲ್ಲಿ ಮತ್ತು ಲೈಂಗಿಕ ಕ್ರಿಯೆ (ಸೆಕ್ಸ್)ದ ಮೇಲೆ ವಿವರೀತ ಪರಿಣಾಮ ಬೀರುತ್ತದೆ.

ಸತ್ಯಾಸ್ಥಯತೆ

ಒಂದೆ ಕಡ್ಡಿಯಿಂದ ದಿನದ ಸಾಮಾನ್ಯ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

ತಪ್ಪ ಕಲ್ಪನೆ

ಕಡ್ಡಿ ಕಸಿ ಮಾಡುವದಕ್ಕೆ ಕಡ್ಡಿಯನ್ನು ಖಿರೀದಿ ಮಾಡಲಾಗುತ್ತದೆ.

ಸತ್ಯಾಸ್ಥಯತೆ

ಕಾನೂನಿನ ಪ್ರಕಾರ ಕಡ್ಡಿ ಮಾರುವುದು ಮತ್ತು ಖಿರೀದಿಸುವದು ಅವರಾಧವಾಗಿರುತ್ತದೆ. ಇದರಿಂದ ಜೈಲು ಶಿಕ್ಷೆಯೂ ಆಗಬಹುದು, ಇದಲ್ಲದೆ ಖಿರೀದಿ ಮಾಡಿದ ಕಡ್ಡಿ ಕಸಿಮಾಡಿದಲ್ಲಿ ಅದು ಸರಿಹೊಂದದೇ ಹಾಳಾಗುವ ಸಾದ್ಯತೆಗಳು ಬಹಳವಿರುತ್ತದೆ. ಕಡ್ಡಿ ಕಸಿಯ ನಂತರ ಜೈವಧಿಯ ಖಚು ವೆಚ್ಚಗಳು ಬಹಳವ್ಯವಹಾರಿಯಾಗಿರುತ್ತದೆ.

ತಪ್ಪ ಕಲ್ಪನೆ

ಕಡ್ಡಿ ಬರೀ ಪುರುಷರಲ್ಲಿ ಮಾತ್ರವಿರುತ್ತವೆ. ಎರಡು ಕಾಲುಗಳ ನಡುವಿನ ಚೀಲದಲ್ಲಿ ಇರುತ್ತವೆ.

ಯುರೋಲಾಜಿಸ್ಟ್ ಮತ್ತು ನೆಮ್ಮೊಲಾಜಿಸ್ಟ್ ಅಂತರವನ್ನು ತೀಳಿಯುವದು ಅತ್ಯವಶ್ಯ.

ಸತ್ಯಾಸತ್ಯತೆ

ಪುರುಷ ಮತ್ತು ಸ್ತ್ರೀ ಇಬ್ಬರಲ್ಲಿ ಕಡ್ಡಿಯ ರಚನೆ ಮತ್ತು ಆಕಾರ ಒಂದೇ ತರನಾಗಿರುತ್ತದೆ. ಇವು ಹೊಟ್ಟೆಯ ಒಳಗೆ, ಬೆನ್ನುಮರಿಯ ಹತ್ತಿರ ಇರುತ್ತವೆ, ಪುರುಷರಲ್ಲಿ ಕಾಲುಗಳ ನಡುವೆ ಜೀಲದಲ್ಲಿ ಗೋಲಿಯ ಆಕಾರ ಅಂಗವನ್ನು ಪ್ರತಿಂಥಿಸಿ (ಟೆಸ್ಲೋಸ್) ಎಂದು ಕರೆಯುತ್ತಾರೆ.

ತಪ್ಪ ಕಲ್ಪನೆ

ನನ್ನ ರಕ್ತದೊತ್ತಡ ಸಾಮಾನ್ಯವಾಗಿದೆ. ಜಿಷ್ಟದಿಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಯಾವುದೆ ತೊಂದರೆ ಇಲ್ಲ, ಎಂದ ಮೇಲೆ ಏಕೆ ಸುಮ್ಮನೆ ಜಿಷ್ಟ ತೆಗೆದುಕೊಳ್ಳಲಿ?

ಸತ್ಯಾಸತ್ಯತೆ

ಅಧಿಕ ರಕ್ತದೊತ್ತಡದ ರೋಗಿಯು ಸಹಜತೆಗೆ ಮರಳಿದಾಗ ಜಿಷ್ಟಧಿ ಸೇವನೆಯನ್ನು ನಿಲ್ಲಿಸಬಿಡುತ್ತಾರೆ. ಇದರಿಂದ ಸ್ವಲ್ಪ ದಿನ ಕಳೆದ ಮೇಲೆ ರಕ್ತದೊತ್ತಡ ಮತ್ತೆ ಹೆಚ್ಚಿಗೆ ನುಡಿದ್ದರೂ ಜಿಕಿತ್ಸೆ ಪಡೆಯುವದು ಅತ್ಯಂತ ಅವಶ್ಯಕ.

ಅಧಿಕ ರಕ್ತದೊತ್ತಡ ದೀರ್ಘ ಸಮಯದವರೆಗೆ ಇದ್ದರೆ ಕಡ್ಡಿ, ಹೃದಯ ಮತ್ತು ಮೆದುಳಿನ ಮೇಲೆ ಗಂಭೀರ ಪ್ರಫಾವ ಬೀರಬಹುದು. ಅದ್ದರಿಂದ ಯಾವುದೇ ತೊಂದರೆ ಇಲ್ಲದಿದ್ದರೂ ಜಿಕಿತ್ಸೆ ಪಡೆಯುವದು ಅತ್ಯಂತ ಅವಶ್ಯಕ.

ಕಡ್ಡಿ ರೋಗಕ್ಕೆ ಸಂಬಂಧಿಸಿದ ಯಾವುದೇ ರೋಗಗಳು ಕಂಡು ಬಂದರೆ ತಕ್ಕಣ ತಜ್ಜ್ವಾವೈದ್ಯರನ್ನು ಭೇಟಿಯಾಗಿ ಜಿಕಿತ್ಸೆ ಪಡೆಯುವದು ಅತ್ಯಂತ ಒಳ್ಳಿಯದು. ಅದರಂತೆ ಯಾವುದೇ ಸಂದೇಹಗಳಿದ್ದರೆ ವೈದ್ಯರನ್ನು ನೇರವಾಗಿ ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

ಪುರುಷ ಮತ್ತು ಸ್ತ್ರೀ ಇಬ್ಬರಲ್ಲಿ ಕಡ್ಡಿಯ ರಚನೆ ಮತ್ತು ಆಕಾರ ಒಂದೇ ತರನಾಗಿರುತ್ತದೆ.

7. ಕಿಡ್ಯೂ ರೋಗ ತಡೆಗಟ್ಟಬುದ್ಧಿಕೆ

ಮೂತ್ರಪಿಂಡ (ಕಿಡ್ಯೂ) ರೋಗವು ನಿಧಾನ ಕೊಲೆಗಾರ. ಮೂತ್ರ ಪಿಂಡಗಳು ಕಾರ್ಯನಿರ್ವಹಣೆಯನ್ನು ಕಡಿಮೆಗೊಳಿಸಿ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತವೆ. ಇದಕ್ಕೆ ಪರಾಯಾವಾಗಿ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ (ಕಿಡ್ಯೂ ಟ್ರಾನ್ಸ್‌ಪ್ಲಾಂಟೇಶನ್) ಮಾಡಲೇಬೇಕಾಗುತ್ತದೆ. ಆದರೆ ಡಯಾಲಿಸಿಸಿ ತುಂಬಾ ವೆಚ್ಚದಾಯಕ ಮತ್ತು ಸರಿಯಾದ ಸಮಯಕ್ಕೆ ಸಿಗುವದು ದುರ್ಲಭ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೇವಲ ಶೇ.5 ರಿಂದ ಶೇ.10 ರಷ್ಟು ರೋಗಿಗಳು ಮೂತ್ರ ಡಯಾಲಿಸಿಸ್ (ರಕ್ತ ಶುದ್ಧಿಕರಣ) ಅಥವಾ ಮೂತ್ರಪಿಂಡ ಕಸಿ (Kidney Transplantation)ಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನುಳಿದವರು ಆರ್ಥಿಕ ದುರ್ಬಲತೆ ಅಥವಾ ಇನ್ನಾಗ್ನಿಪುರು ಸಮಸ್ಯೆಯಿಂದ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಮೂತ್ರಪಿಂಡ ಕಸಿ ಮಾಡಲೇಬೇಕಾಗುತ್ತದೆ.

ದೀರ್ಘಕಾಲದ ಮೂತ್ರಪಿಂಡ ರೋಗವನ್ನು ಆದಷ್ಟು ಶೀಘ್ರವಾಗಿ ಪತ್ತೆ ಹಚ್ಚಿ ಒಿಕಿತ್ಸೆ ಪಡೆಯುವುದರಿಂದ ಮುಂದಾಗಬಹುದಾದ ಗಂಭೀರ ಪರಿಣಾಮವನ್ನು ತಡೆಗಟ್ಟಬಹುದು. ಚಿಕಿತ್ಸೆ ಪಡೆಯುವಲ್ಲಿ ನಿರ್ಣಯ ಮಾಡಿದರೆ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡಲೇಬೇಕಾಗುತ್ತದೆ.

ಮೂತ್ರಪಿಂಡ ರೋಗವನ್ನು ಹೇಗೆ ತಡೆಗಟ್ಟಬಹುದು?

ಮೂತ್ರಪಿಂಡವನ್ನು ಯಾವಾಗಲೂ ನಿರ್ಣಾಯಿಸಬೇಡಿ. ಅವುಗಳ ಕುರಿತು ಎಚ್ಚರಿಕೆವಹಿಸಿ. ಮೂತ್ರಪಿಂಡಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಿ ರೋಗ ತಡೆಗಟ್ಟಬುದ್ಧಿಕೆ ಮತ್ತು ಅವುಗಳ ಕಾಳಜಿ ಕುರಿತು ಎರಡು ಹಂತದಲ್ಲಿ ಚರ್ಚಿಸಲಾಗುತ್ತದೆ.

1. ಆರೋಗ್ಯಯುತ ವ್ಯಕ್ತಿ ಕೈಗೊಳ್ಳಬೇಕಾದ ಎಚ್ಚರಿಕೆ.
2. ಪ್ರಸಕ್ತ ರೋಗದ ಕುರಿತು ಕೈಗೊಳ್ಳಬೇಕಾದ ಎಚ್ಚರಿಕೆ.

1. ಆರೋಗ್ಯಯುತ ವ್ಯಕ್ತಿಗಾಗಿ ಎಚ್ಚರಿಕೆ :

ಮೂತ್ರಪಿಂಡವನ್ನು ಆರೋಗ್ಯವಾಗಿಡಲು 7 ಕಾರ್ಯವಿಧಾನಗಳನ್ನು ಅನುಸರಿಸಬೇಕು.

1. ದೃಷ್ಟಿಕ ಕಾರ್ಯಚಟುವಟಿ :

ಮೂತ್ರಪಿಂಡಕ್ಕೆ ಹಾನಿಯನ್ನುಂಟು ಮಾಡುವಲ್ಲಿ ಸ್ತ್ರೇಯವಾಗಿರುವ ಮಧುಮೇಹ

ಮೂತ್ರಪಿಂಡ (ಕಿಡ್ಯೂ) ರೋಗ ನಿಧಾನ ಕೊಲೆಗಾರ.

ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಯಮಿತವಾದ ಯೋಗಾಭ್ಯಾಸ ಮತ್ತು ದೈಹಿಕ ಜಟಿವಟಿಕೆಯಿಂದ ಇರಬೇಕು. ಇದರಿಂದ ದೀರ್ಘಕಾಲದ ಮೂತ್ರಪಿಂಡ ರೋಗದ ಅಪಾಯವನ್ನು ದೂರ ಮಾಡುತ್ತದೆ.

2. ಸಮಶೋಲಿತ ಆಹಾರ :

ಆರೋಗ್ಯಯುತ ಆಹಾರದೊಂದಿಗೆ ತಾಜಾ ಹಣ್ಣು ಮತ್ತು ತರಕಾರಿ ಸೇವಿಸಿ. ಸಂಪೂರ್ಣ ಸೋಸಿದ (Refined) ಆಹಾರ, ಸಕ್ಕರೆ, ಮದ್ವಾಣ, ಮಾಂಸವನ್ನು ಅದಷ್ಟು ಕಡಿಮೆಗೊಳಿಸಿ. 40 ವರ್ಷದ ಬಳಿಕ ಉಪ್ಪು ಸೇವನೆಯನ್ನು ಕಡಿಮೆಗೊಳಿಸಿ. ಇದು ರಕ್ತದೊತ್ತಡ ಮತ್ತು ಮೂತ್ರಪಿಂಡ ಹರಳನ್ನು ತಡೆಗಟ್ಟಲು ಸಹಾಯವಾಗುತ್ತದೆ.

3. ಸಮಶೂಕವಿರಲಿ :

ಅವಶ್ಯಕತೆಗೆ ತಕ್ಕಂತೆ ದೇಹದ ತೊಕವನ್ನು ಸಮಶೋಲಿತವಾಗಿಟ್ಟುಕೊಂಡು ಚೊಜ್ಜು ಬರುವುದನ್ನು ತಡೆಗಟ್ಟಬೇಕು. ಚೊಜ್ಜು ಹೆಚ್ಚಾದರೆ ಮಧುಮೇಹ ಮತ್ತು ರಕ್ತದೊತ್ತಡ ಅಧಿಕಗೊಳ್ಳಲ ಸಾಧ್ಯತೆ ಇರುತ್ತದೆ.

4. ಧೂಮ್ರಪಾನ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸಬೇಡಿ :

ಧೂಮ್ರಪಾನವು ಅಥರೋಸ್ಕ್ಯೂರೋಸಿಸೋನ್ನು ಉತ್ತೇಜಿಸಿ ಮೂತ್ರಪಿಂಡಕ್ಕೆ ರಕ್ತ ಪರಿಜಲನೆಯನ್ನು ಕಡಿಮೆಗೊಳಿಸಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

5. ಅತಿಯಾದ ನೋವು ನಿವಾರಕ ಮಾತ್ರ ಸೇವಿಸಬೇಡಿ :

ತಲೆನೋವು ಮತ್ತು ಇನ್ಸಿತರ ಯಾವುದೇ ನೋವು ಕಾಣಿಸಿಕೊಂಡ ತಕ್ಷಣ ಅದರ ಶಮನಕ್ಕಾಗಿ ನೋವು ನಿವಾರಕ ಮಾತ್ರಗಳನ್ನು ನಿರಂತರವಾಗಿ ಸೇವಿಸಬೇಡಿ. ವೃದ್ಧರ ಸಲಹೆ ಮೇರೆಗೆ ಮಾತ್ರ ಮಾತ್ರಗಳನ್ನು ಸೇವಿಸಿ.

6. ಸಾಕಷ್ಟು ನೀರು ಕುಡಿಯಿರಿ :

ನೀರು ಜೀವಜಲ ಯಾವುದೇ ಜೀವಿ ಆರೋಗ್ಯವಾಗಿರಲು ನೀರು ಅತ್ಯವಶ್ಯ ಅದರಂತೆ ದೇಹದಲ್ಲಿರುವ ಕಲ್ಶ ಹೊರಹೊಗಲು ಮತ್ತು ಮೂತ್ರಪಿಂಡ ಹರಳಗಳನ್ನು ತಡೆಗಟ್ಟಲು ಅವಶ್ಯ ದಿನಕ್ಕೆ ಕನಿಷ್ಠ 3 ಲೀ.ನಿಷ್ಪಾದರೂ ನೀರನ್ನು ಕುಡಿಯಲೇಬೇಕು.

ಅತಿಯಾದ ನೋವು ನಿವಾರಕ ಮಾತ್ರ ಸೇವಿಸಬೇಡಿ

28. ಕೆಡ್ಡಿ ಸುರಕ್ಷತೆ

7. ವಾರ್ಷಿಕ ಮೂಲತ್ವಪಿಂಡ ತಪಾಸಣೆ :

ನೀವು 40 ವರ್ಷ ದಾಟಿದ್ದರೆ, ಕುಟುಂಬದಲ್ಲಿ ಮೂಲತ್ವಪಿಂಡ ರೋಗಗಳಿಂದ ಯಾರಾದರೂ ಬಳಲಿದ ಇತಿಹಾಸವಿದ್ದರೆ, ಮುಖ್ಯವಾಗಿ ಮೂಲತ್ವಪಿಂಡ ತಪಾಸಣೆಗೊಳ್ಳಬೇಕೆಂದು ಏಕೆಂದರೆ ಮೂಲತ್ವಪಿಂಡ ರೋಗವು ಒಂದು ಹಂತ ತಲುಪುವವರೆಗೆ ಯಾವುದೇ ರೀತಿಯ ಲಕ್ಷಣಗಳು ಕಂಡುಬರುವದಿಲ್ಲ.

ಮೂಲತ್ವಪಿಂಡ ರೋಗವನ್ನು ಅತ್ಯಂತ ಸರಳ ರೀತಿಯಿಂದ ಕಂಡುಹಿಡಿಯ ಬಹುದಾಗಿದ್ದು, ವಾರ್ಷಿಕ ರಕ್ತದೊತ್ತಡ ಪರೀಕ್ಷೆ, ಮೂಲತ್ವ ಮತ್ತು ರಕ್ತದಲ್ಲಿನ ಶ್ರೀಯಾಟನಿನ್ನು ಪರೀಕ್ಷೆಯಿಂದ ತಿಳಿದುಕೊಳ್ಳಬಹುದು.

ಪ್ರಸಕ್ತ ರೋಗದ ಕುರಿತು ಕೈಗೊಳ್ಳಬೇಕಾದ ಎಚ್ಚರಿಕೆ

1. ಮೂಲತ್ವಪಿಂಡದ ಕುರಿತು ಜಾಗೃತಿ ಮತ್ತು ಶೀಫ್ಸ್ ರೋಗ ಪತ್ತೆ
ಕೈಕಾಲು ಮುಖದಲ್ಲಿ ಭಾವು, ಹೊಟ್ಟೆ ಹಸಿಯದಿರುವುದು, ವಾಂತಿ ಅಶಕ್ತತೆ, ಮೂಲತ್ವದಲ್ಲಿ ರಕ್ತ ಕಂಡು ಬಂದರೆ ಅದು ಮೂಲತ್ವಪಿಂಡ ಹಾಳಾದ ಲಕ್ಷಣಗಳಿರುತ್ತವೆ.
2. ಮಧುಮೇಹಿಗಳಿಗ ಮನ್ನೆಚ್ಚರಿಕೆ
ವಿಶ್ವಾದಾದ್ಯಂತ ಮಧುಮೇಹದಿಂದ ಬಳಲುತ್ತಿರುವವರಲ್ಲಿ ದೀರ್ಘಕಾಲದ ಮೂಲತ್ವಪಿಂಡ ಹಾಳಾಗುವವರ ಸಂಖ್ಯೆ ಶೀಫ್ಸ್ಗಳಿಯಲ್ಲಿ ಪರಿಕೆ ಕಂಡುಬರುತ್ತಿದೆ. ಆದ್ದರಿಂದ ಮಧುಮೇಹಕ್ಕೊಳ್ಳಬಾದವರು ಕೆಡ್ಡಿ ಹಾಳಾಗುವದನ್ನು ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕು. ಮಧುಮೇಹ ಮೂಲತ್ವಪಿಂಡದ ರೋಗವನ್ನು ಶೀಫ್ಸ್ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬೇಕು. ಪ್ರುತಿ ಮೂರು ತಿಂಗಳಿಗೊಮ್ಮೆ ರಕ್ತದೊತ್ತಡ, ಮೂಲತ್ವ ಪರೀಕ್ಷೆ ಮಾಡಬೇಕು. ಮಧುಮೇಹ ನಿಯಂತ್ರಣದೊಂದಿಗೆ ಮೂಲತ್ವಪಿಂಡ ರೋಗವನ್ನೂ ನಿಯಂತ್ರಿಸಬೇಕು. ರಕ್ತದೊತ್ತಡ $130/80$ ಕ್ಷಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.

3. ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಮನ್ನೆಚ್ಚರಿಕೆ

ರಕ್ತದೊತ್ತಡವೂ ಕೂಡ ದೀರ್ಘವಾದ ಮೂಲತ್ವಪಿಂಡ ರೋಗದ ಎರಡನೇ ಸಾಮಾನ್ಯ ಕಾರಣ. ಕೆಲವು ಜನರು ರಕ್ತದೊತ್ತಡದಿಂದ ಬಳಲುತ್ತಿದ್ದರೂ ಕೂಡ ಅವರಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ.

ಅರೋಗ್ಯವಾಗಿರಲು ದಿನಕ್ಕೆ ಕನಿಷ್ಠ 3 ಲೀ.ನಪ್ಪಾದರೂ ನೀರನ್ನು ಉಡಿಯಬೇಕು.

ಚಿಕಿತ್ಸೆ ಪಡೆದ ಕೆಲಸಮಯದ ನಂತರ ತಾತ್ವಾಲಿಕ ಗುಣಮುಖಿ ಕಂಡುಬಂದರೆ, ರಕ್ತದೊತ್ತಡವಿದ್ದರೂ ಕೂಡ ಸಂಪೂರ್ಣವಾಗಿ ಚಿಕಿತ್ಸೆಯನ್ನು ಪಡೆಯುದೇ, ಅರ್ಥಕ್ಕೆ ನಿಲ್ಲಿಸಿಬಿಡುತ್ತಾರೆ. ಇದು ಬಹಳ ಅಪಾಯಕಾರಿ. ಹಿಡಿತದಲ್ಲಿದೆ ರಕ್ತದೊತ್ತಡ ದೀರ್ಘಾವಧಿ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅಲ್ಲದೆ ದೀರ್ಘಾವಾದ ಮೂತ್ರಪಿಂಡ ರೋಗ, ಹೃದ್ರೋಗ, ರಕ್ತಹಮ್ಮಗಟ್ಟಲು ಹಾಗೂ ರಕ್ತಸ್ವಾವವಾಗಲು ಸಹಕಾರಿಯಾಗುತ್ತದೆ.

4. ದೀರ್ಘಾವಾಲೀನ ಮೂತ್ರಪಿಂಡ ರೋಗಿಗಳಿಗೆ ಮುಸ್ನೆಷ್ಟ್ರಿಕೆ

ದೀರ್ಘಾವಾಲೀನ ಮೂತ್ರಪಿಂಡ ರೋಗವು ಗುಣಪಡಿಸಲಾರದಂಥದ್ದು. ಆದರೆ ಶೀಫ್ತು ರೋಗ ಪತ್ತೆ, ಆಹಾರ ಪತ್ತೆ, ವೈದ್ಯರಿಂದ ನಿಯಮಿತ ಚಿಕಿತ್ಸೆ ಪಡೆಯುವದರಿಂದ ರೋಗವು ಗಂಭೀರವಾಗುವುದನ್ನು ಅಥವಾ ಡಯಾಲಿಸಿಸ್ ಹಂತಕ್ಕೆ ತಲುಪುವುದನ್ನು ಮುಂದೂಡಬಹುದು.

5. ಪಾಲಿಸಿಸ್ಟಿಕ್ ಮೂತ್ರಪಿಂಡ ರೋಗದ ಚಿಕಿತ್ಸೆ

ಸಾಮಾನ್ಯವಾಗಿ ವಂಶಾನುಗತವಾಗಿ ಬರುವ ರೋಗ ವಯಸ್ಕರಲ್ಲಿ ಶೀಫ್ತು ಪರಿಣಾಮ ಬೀರುವ ಇದನ್ನು ಆದಷ್ಟು ಶೀಫ್ತುದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆಗೊಳಿಸಬೇಕು. ಅಲ್ಲಾಸೋನೋಗ್ರಾಫಿ(USG)ಯಿಂದ ಇದನ್ನು ಕಂಡುಹಿಡಿಯಂಬಹುದು. ಪಾಲಿಸಿಸ್ಟಿಕ್ ಮೂತ್ರಪಿಂಡ ರೋಗವು ಗುಣಮುಖಿವಾಗುವುದಿಲ್ಲ. ಆದರೆ ರಕ್ತದೊತ್ತಡವನ್ನು ನಿಯಂತ್ರಣಾದಲ್ಲಿಟ್ಟುಕೊಂಡು, ಮೂತ್ರಕೊಳೆದ ಸೊಂಗಿಗೆ ಚಿಕಿತ್ಸೆ, ಆಹಾರ ಪಥ್ಯ ಹಾಗೂ ಚಿಕಿತ್ಸೆಯಿಂದ ರೋಗವನ್ನು ನಿಯಂತ್ರಿಸಬಹುದು.

6. ಮಕ್ಕಳಲ್ಲಿ ಮೂತ್ರಕೊಳೆದ ಕೀವು, ಚಿಕಿತ್ಸೆ ಹಾಗೂ ಶೀಫ್ತು ರೋಗ ಪತ್ತೆ

ಮಕ್ಕಳಲ್ಲಿ ಯಾವಾಗಲಾದರೂ ಹೇಳಿತೀರದ ಜ್ಞರ, ಮೂತ್ರ ವಿಸರ್ಚ್ ಸುವಾಗ ನೋವಿನಿಂದ ಕೂಡಿದ ಶೀಫ್ತು ಉರಿ, ಹೊಟ್ಟೆ ಹಸಿಯದಿರುವುದು ಹಾಗೂ ಶೂಕ ಹೆಚ್ಚಾಗಿದ್ದರೆ ಮತ್ತು ಮೇಲಿಂದ ಮೇಲೆ ಮೂತ್ರ ವಿಸರ್ಚ್ ಸುತ್ತಿದ್ದರೆ ಮಕ್ಕಳಲ್ಲಿ ಮೂತ್ರಕೊಳೆದ ಕೀವು ಎಂದರ್ಥ.

ರೋಗ ಪತ್ತೆಯಾಗಿದ್ದರೆ, ತಡವಾದ ಚಿಕಿತ್ಸೆ ಅಥವಾ ಮೂರ್ಖ ಪ್ರಮಾಣವಲ್ಲದ ಚಿಕಿತ್ಸೆಯಾದರೂ ಕೂಡ ಮೂತ್ರಪಿಂಡ ಶೀಫ್ತರವಾಗಿ ಹಾಳಾಗುವ ಸಾಧ್ಯತೆ

ಮಧುಮೇಹಿಗಳು ಮೂರು ಶಿಂಗಳಿಗೊಮ್ಮೆಯಾದರೂ ರಕ್ತದೊತ್ತಡ ಮತ್ತು
ಮೂತ್ರವನ್ನು ಪರಿಕ್ಷೆಸಿಕೊಳ್ಳಬೇಕು.

30. ಕಡ್ಡಿ ಸುರಕ್ಷತೆ

ಅಧಿಕವಾಗಿರುತ್ತದೆ. ಮಕ್ಕಳಲ್ಲಿ ಕಡ್ಡಿ ಬೆಳವಣಿಗೆಯಾಗಿರುವುದು, ರಕ್ತದೊತ್ತಡದಿಂದ ಭವಿಷ್ಯದಲ್ಲಿ ಕಡ್ಡಿ ಹಾಳಾಗುತ್ತದೆ. ಮಕ್ಕಳಲ್ಲಿ ಕಂಡುಬರುವ ಮೂತ್ರಕೋಶ ಸೊಂಕಿಗೆ ಶೀಪ್ಪು ರೋಗ ಪತ್ತೆ ಮತ್ತು ಚಿಕಿತ್ಸೆ ಅಷ್ಟೇ ಸಾಲದು. ಎಚ್ಚರಿಕೆಯಿಂದ ಅದರ ಕುರಿತು ಪರೀಕ್ಷೆಯೇ ಮೂಲಕ ಅನಹಜತೆಯ ಅಪಾಯವನ್ನು ತಿಳಿದುಕೊಳ್ಳಬೇಕು. ಶೇ.50ರಷ್ಟು ಮೂತ್ರಕೋಶ ಸೊಂಕು ಬಾಲ್ಯದಲ್ಲಿ ಕಂಡುಬರುತ್ತದೆ. ಆದ್ದರಿಂದ ಸೊಂಕಿಗೊಳಗಾದ ಮನು ಕಡ್ಡಾಯವಾಗಿ ಮೇಲಿಂದ ಮೇಲೆ ವ್ಯಾದ್ಯರಿಂದ ತಪಾಸಣೆ ಹಾಗೂ ಸಲಹೆ ಪಡೆದುಕೊಳ್ಳುತ್ತಿರ್ಬೇಕು.

7. ವಯಸ್ಕರಲ್ಲಿ ಮೇಲಿಂದ ಮೇಲೆ ಉಂಟಾಗುವ ಮೂತ್ರಕೋಶ ಸೊಂಕು (ಕೆವು ರೋಗ)

ಮೂತ್ರಕೋಶ ಸೊಂಕಿನಿಂದ ಬಳಲುತ್ತಿರುವ ಎಲ್ಲ ರೋಗಿಗಳು ಚಿಕಿತ್ಸೆ ಪಡೆದರೂ ಕೂಡ ಗುಣಮುಖವಾಗಿದ್ದರೆ, ಅದರ ಕಾರಣವನ್ನು ತಿಳಿದುಕೊಳ್ಳಬೇಕು. ಮೂತ್ರಕೋಶದಲ್ಲಿ ಅಡತಡೆ, ಹರಳುಗಳಿಂದ್ದರೆ ಹೀಗಾಗುತ್ತದೆ. ಒಂದು ವೇಳೆ ಅಪುಗಳನ್ನು ಹಾಗೇ ಬಿಟ್ಟರೆ ಕಡ್ಡಿ ಹಾಳಾಗುವ ಅಪಾಯವಿರುತ್ತದೆ.

8. ಮೂತ್ರಪಿಂಡದಲ್ಲಿ ಹರಳು ಮತ್ತು (BPH) ಬಿಪಿಹೆಚ್ ನಿರ್ವಹಣೆ

ಹಲವಾರು ರೋಗಿಗಳು ಮೂತ್ರಪಿಂಡದ ಹರಳಿನಿಂದ ಬಳಲುತ್ತಿದ್ದರೂ ಅದನ್ನು ಗಮನಿಸದೇ, ರೋಗ ಪತ್ತೆ ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದಿಲ್ಲ. ಕೆಲ ವೃಕ್ಷಗಳು ಮೂಸಾಫಿರ್ ಹೈಪರಟಿಮ್ ಪ್ರಾರಂಭದ ಗುಣಲಕ್ಷಣಗಳನ್ನು ದೀರ್ಘಕಾಲದವರೆಗೆ ನಿರ್ಜಕ್ಷಿಸಿದ್ದುತ್ತಾರೆ. ಅಲ್ಲದೇ ಹರಳು ಮತ್ತು ಬಿಪಿಹೆಚೆಗೆ ಚಿಕಿತ್ಸೆ ಪಡೆಯುವುದಿಲ್ಲ. ಇದು ಮೂತ್ರಪಿಂಡ ಹಾಳಾಗಲು ಕಾರಣವಾಗುತ್ತದೆ.

9. ಯುವ ವಯಸ್ಸಿನಲ್ಲಿ ರಕ್ತದೊತ್ತಡವನ್ನು ನಿರ್ಜಕ್ಷಿಸಬೇಡಿ

ಯುವ ವಯಸ್ಸಿನಲ್ಲಿ ಶೀಪ್ಪು ರಕ್ತದೊತ್ತಡ ಅಸಾಮಾನ್ಯ ಮತ್ತು ಇದರ ಕಾರಣಗಳನ್ನು ಕಂಡುಹಿಡಿಯಲೇಬೇಕು. ಶೀಪ್ಪತರವಾದ ರಕ್ತದೊತ್ತಡ ಯುವಕರಲ್ಲಿ ಮೂತ್ರಪಿಂಡ ರೋಗಕ್ಕೆ ಕಾರಣವಾಗುತ್ತದೆ.

10. ತೊಕ್ಕಣ ಮೂತ್ರಪಿಂಡ ಹಾಳಾಗುವುದಕ್ಕೆ ಚಿಕಿತ್ಸೆ

ಶೀಪ್ಪತರವಾದ ಭೇದ, ವಾಂತಿ, ಮಲೇರಿಯಾ, ನ್ಯೂಮೋನಿಯಾ ಹಾಗೂ

ಮಕ್ಕಳಲ್ಲಿ ಕಂಡು ಬರುವ ಮೂತ್ರಪಿಂಡ ಸೊಂಪನ್ನು ನಿರ್ಜಕ್ಷಿಸಬೇಡಿ

ರೋಗನಿರೋಧಕ, ನೋವು ನಿವಾರಕ ಜೈವಧನಿಂದಲೂ ತೊಕ್ಕಣ ಮೂತ್ರಪಿಂಡ ಹಾಳಾಗುತ್ತವೆ. ಈ ರೀತಿಯಾದಾಗ ಶೀಘ್ರದಲ್ಲಿಯೇ ನಿಗದಿತವಾದ ಚಿಕಿತ್ಸೆ ನೀಡಬೇಕು.

11. ಜೈವಧ ಉಪಯೋಗಿಸುವಾಗ ಎಚ್ಚರಿಕೆ

ನೋವು ಹಾಗೂ ಬಾವು ನಿವಾರಣೆ ಜೈವಧಿ (ಮಾತ್ರೆ)ಯಿಂದ ಅದರಲ್ಲೂ ಹಿರಿಯರಲ್ಲಿ ಮೂತ್ರಪಿಂಡ ಹಾಳಾಗುವ ಅಪಾಯವಿರುತ್ತದೆ. ಜಾಹೀರಾತುಗಳ ಮೂಲಕ ಆಗಮಿಸುವ ಇವು ಕಟ್ಟಿ ಪರಿಣಾಮ ಬೀರುತ್ತವೆ. ಆದ್ದರಿಂದ ಇವುಗಳಿಂದ ದೂರವಿರಿ. ಸ್ವೇಚ್ಚಾ ತೆಗೆದುಕೊಳ್ಳಲ್ಪಡು ಹಾಗೂ ಅನಾವಶ್ಯಕವಾಗಿ ಸೇವಿಸುವುದನ್ನು ನಿಲ್ಲಿಸಿ. ವ್ಯಾದ್ಯರ ಸಲಹೆ ಮೇರೆಗೆ ಸೇವಿಸಿ. ನಿಸರ್ಗದತ್ತವಾಗಿ ಬಂದಂಥ ಜೈವಧಿ ಎಂದು ನಂಬಿರುವ ಗಿಡಮೂಲಿಕೆ ಮತ್ತು ಚೈನಾ ಗಿಡಮೂಲಿಕೆಗಳಲ್ಲಿಯೂ ಕೂಡ ಗಂಭೀರ ಪರಿಣಾಮ ಬೀರುವ ಲೋಹದಂಶಗಳಿರುತ್ತವೆ.

12. ಒಂದೇ ಕಿಡ್ನಿ ಹೊಂದಿರುವವರಿಗೆ ಮುನ್ನೆಚ್ಚರಿಕೆ

ಒಂದೇ ಕಿಡ್ನಿ ಹೊಂದಿರುವವರೂ ಕೂಡ ಆರೋಗ್ಯಯುತ ಸಾಮಾನ್ಯ ಜೀವನ ಸಾಗಿಸಬಲ್ಲರು. ಅದರೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಏಕೆಂದರೆ ಒಂದೇ ಕಿಡ್ನಿ ಇರುವುದರಿಂದ ತೊಂದರೆಯುಂಟಾಗಬಹುದು.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಯಥೇಚ್ಚವಾಗಿ ದ್ರವ ಪದಾರ್ಥ ಸೇವಿಸಬೇಕು. ಆರೋಗ್ಯಯುತ ಆಹಾರ, ಉಪ್ಪು ಸೇವನೆ ಕಡಿಮೆ, ಅಧಿಕ ಮ್ಯಾಟೆನಾಂಶವಿರುವ ಆಹಾರದಿಂದ ದೂರವಿದ್ದು, ಮೂತ್ರಪಿಂಡಕ್ಕೆ ಯಾವುದೇ ರೀತಿಯ ಧಕ್ಕೆಯುಂಟಾಗದಂತೆ ನೋಡಿಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ನಿಯಮಿತವಾಗಿ ವರ್ಷಕ್ಕೆ ಒಮ್ಮೆಯಾದರೂ ವ್ಯಾದ್ಯರನ್ನು ಭೇಟಿಯಾಗಿ ತಪಾಸಣೆಗೊಳ್ಳವಡಬೇಕು. ಮೂತ್ರಪಿಂಡದ ಕಾರ್ಯನಿರ್ವಹಣೆ, ರಕ್ತದೊತ್ತಡ, ಮೂತ್ರ ಮತ್ತು ರಕ್ತ ತಪಾಸಿಸಿಕೊಳ್ಳಲ್ಪಡಲ್ಲದೆ ಅಲ್ಲಾಸೋನೋಗ್ರಾಫಿ(SG)ಯನ್ನು ಮಾಡಿಸಿಕೊಳ್ಳಲೇಬೇಕು.

ನೋವು ನಿವಾರಕ ಜೈವಧಿಗಳು ಕಿಡ್ನಿಗೆ ಮಾರಕವಾಗುತ್ತವೆ.

ಭಾಗ-2

ಮೂತ್ರಪಿಂಡದ ಮುಖ್ಯ ರೋಗ ಮತ್ತು ಚಿಕಿತ್ಸೆ

- ಮೂತ್ರಪಿಂಡ ಹಾಳಾಗುವದೆಂದರೇನು
- ಮೂತ್ರಪಿಂಡ ಹಾಳಾಗುವದನ್ನು ತಡೆಗಟ್ಟುವ ಉಪಾಯ ಮತ್ತು ಚಿಕಿತ್ಸೆ
- ಡಯಾಲಿಸಿಸ್‌ಗೆ ಸಂಬಂಧಿಸಿದ ಮಾಹಿತಿ
- ಮೂತ್ರಪಿಂಡ ಕಸಿ ಮಾಹಿತಿ
- ಮೂತ್ರಪಿಂಡದ ಸಾಮಾನ್ಯ ರೋಗಗಳ ಮಾಹಿತಿ
- ಮೂತ್ರಪಿಂಡ ರೋಗಿಗಳ ಅಹಾರ ಪಥ್ಯ ಕುರಿತು ಮಾಹಿತಿ

ಈ ಮೂತ್ರಪಿಂಡ ಹಾಳಾಗುವದೆಂದರೆನು?

ದೇಹದಲ್ಲಿರುವ ರಕ್ತವನ್ನು ಸೋಸಿ ಶುದ್ಧಿಕರಿಸುವದಲ್ಲದೆ ಸಂಪೂರ್ಣ ಕಲ್ಪಿತವನ್ನು ದ್ರವರೂಪದಲ್ಲಿ ಹೊರಹಾಕುವುದೇ ಮೂತ್ರಪಿಂಡದ ಮುಶ್ಚಿ ಕೆಲಸ. ಒಂದು ವೇಳೆ ಮೂತ್ರಪಿಂಡದ ಕಾರ್ಯನಿರ್ವಹಣೆ ಶಕ್ತಿ ಕುಂತಿತಗೊಂಡು ಅದು ನಿಗದಿತವಾದ ಕಾರ್ಯ ಸಾಧಿಸುವಲ್ಲಿ ವಿಫಲವಾದರೆ ಮೂತ್ರಪಿಂಡ ಹಾಳಾಗಿದೆ ಎಂದೇ ಅಧ್ಯ.

ಮೂತ್ರಪಿಂಡ ಹಾಳಾಗಿದ್ದನ್ನು ಕಂಡು ಹಿಡಿಯುವದು ಹೇಗೆ?

ರಕ್ತದಲ್ಲಿನ ಶ್ರೀಯಾಟಿನಿನ್ ಹಾಗೂ ಯೂರಿಯಾ ತಪಾಸಣೆಯನ್ನು ಅತ್ಯವಶ್ಯವಾಗಿ ಪರೀಕ್ಷೆಗೊಳಿಸಬೇಕು. ಈ ಎರಡೂ ರಸಾಯನಿಕಗಳ ಪರೀಕ್ಷೆಯಿಂದ ಕಡ್ಡಿಯ ಕಾರ್ಯನಿರ್ವಹಣೆಯನ್ನು ಕಂಡು ಹಿಡಿಯಬಹುದು.

ಶ್ರೀಯಾಟಿನಿನ್ ಮತ್ತು ಯೂರಿಯಾ ಮಟ್ಟಪ್ರ ಹೆಚ್ಚಾದರೆ ಮೂತ್ರಪಿಂಡದ ಕಾರ್ಯನಿರ್ವಹಣೆ ಕಡಿಮೆ ಎಂದಧ್ಯ. ಶ್ರೀಯಾಟಿನಿನ್ 1 ರಿಂದ 1.6 ಕ್ಷೇತ್ರಲ್ಲಿ ತಲುಪಿದರೆ ಶೇ.50 ರಷ್ಟು ಮೂತ್ರಪಿಂಡಗಳ ಕಾರ್ಯ ಕಡಿಮೆಗೊಂಡಿದೆ ಎಂದಧ್ಯ.

ಒಂದು ಕಡ್ಡಿ ಹಾಳಾದಾಗ ಅಥವಾ ಅದನ್ನು ದೇಹದಿಂದ ಹೊರತೆಗೆದಾಗ ಇನ್ನೊಂದು ಕಡ್ಡಿಗೆ ಯಾವುದೇ ರೀತಿಯ ತೊಂದರೆಯುಂಟಾಗುವುದಿಲ್ಲ. ಅಲ್ಲದೇ ಆರೋಗ್ಯವಾಗಿರುವ ಇನ್ನೊಂದು ಕಡ್ಡಿ ಎರಡೂ ಕಡ್ಡಿಗಳ ಕಾರ್ಯವನ್ನು ನಿರ್ವಹಿಸಬಲ್ಲದು.

ಕಡ್ಡಿ ಹಾಳಾಗುವುದರಲ್ಲಿ ಎರಡು ವಿಧಗಳು :

1. ತರ್ತೋಕ್ಷಣೆ ಹಾಳಾಗುವುದು (Acute)
2. ದೀಘಕಾಲೀನ ಮೂತ್ರಪಿಂಡ ರೋಗ (Chronic)

1. ತರ್ತೋಕ್ಷಣೆ ಹಾಳಾಗುವುದು :

ಈ ಮೊದಲು ಇದನ್ನು ಅಕ್ಷೂಟ್ ರಿನಲ್ ಫೆಲ್ಯೂಅರ್ ಎಂದು ಕರೆಯುತ್ತಿದ್ದರು. ಈಗ ಅಕ್ಷೂಟ್ ಕಡ್ಡಿ ಇಂಜುರಿ (ತರ್ತೋಕ್ಷಣೆ ಮೂತ್ರಪಿಂಡ ಗಾಯ) ಎಂದು

ಶ್ರೀಯಾಟಿನಿನ್ 1 ರಿಂದ 1.6 ಕ್ಷೇತ್ರಲ್ಲಿ ತಲುಪಿದರೆ ಶೇ.50 ರಷ್ಟು ಮೂತ್ರಪಿಂಡಗಳ ಕಾರ್ಯ ಕಡಿಮೆಗೊಂಡಿದೆ ಎಂದಧ್ಯ.

33. ಮೂತ್ರಪಿಂಡ ಹಾಳಾಗುವದೆಂದರೇನು?

ಕರೆಯಲಾಗುತ್ತಿದೆ. ದೇಹದಲ್ಲಿ ಅನಾರೋಗ್ಯಕರ ಬೆಳವಣಿಗೆಯಿಂದ ಕಡಿಮೆ ಅವಧಿಯಲ್ಲಿ ಕಡ್ಡಿಯ ಕಾರ್ಯಕ್ರಮತೆ ಕಡಿಮೆಗೊಳ್ಳುತ್ತದೆ. ಇದು ತಾತ್ಕಾಲಿಕ ಮಾತ್ರ, ಸರಿಯಾದ ಚಿಕಿತ್ಸೆಯಿಂದ ಇದನ್ನು ಸಹಜತೆಗೆ ಮರಳಿಸಲು ಸಾಧ್ಯ.

2. ದೀರ್ಘಕಾಲದ ಮೂತ್ರಪಿಂಡ ರೋಗ :

ಅತ್ಯಧಿಕವಾಗಿ ವಾರ್ಷಿಕವಾಗಿ ಕಾರ್ಯನಿರ್ವಹಣೆಯನ್ನು ಹಲವಾರು ವರ್ಷಗಳವರೆಗೆ ಕಳೆದುಕೊಂಡಿದ್ದರೆ ಅದನ್ನು ದೀರ್ಘಕಾಲೀನ ಮೂತ್ರಪಿಂಡ ರೋಗವೆಂದು ಕರೆಯುತ್ತಾರೆ. ಈ ಮೊದಲು ಅದನ್ನು ಕ್ರೋನಿಕ್ ರಿನಲ್ ಫೆಲ್ಯೂರ್ ಎಂದು ಕರೆಯುತ್ತಿದ್ದರು. ಆದರೆ ಈಗ ಕ್ರೋನಿಕ್ ಕಡ್ಡಿ ಡಿಸೀಸ್ ಎಂದು ಕರೆಯುತ್ತಾರೆ. ಇದು ಗುಣಮುಖಪಡಿಸಲಾಗದಂತಹ ರೋಗವಾಗಿದ್ದು, ಕೊನೆಗೊಮ್ಮೆ ಮೂತ್ರಪಿಂಡ ಸಂಪೂರ್ಣ ಕಾರ್ಯವನ್ನು ನಿಲ್ಲಿಸಬಿಡುತ್ತದೆ. ಆಗ ಇದನ್ನು ಕೊನೆಯ ಹಂತದ ರೋಗವೆಂದು ಕರೆಯುತ್ತಾರೆ (ESRD or CKD Stage V)

ದೀರ್ಘಕಾಲೀನ ಕಡ್ಡಿ ರೋಗ ಗುಣಮುಖಪಡಿಸಲಾಗದಂತಹ ರೋಗವಾಗಿದ್ದು, ಕೊನೆಗೊಮ್ಮೆ ಮೂತ್ರಪಿಂಡ ಸಂಪೂರ್ಣ ಕಾರ್ಯವನ್ನು ನಿಲ್ಲಿಸಬಿಡುತ್ತದೆ.

9 ತರ್ಕಣ ಮೂತ್ರಪಿಂಡ ಹಾಳಾಗುವುದು

ತರ್ಕಣ ಮೂತ್ರಪಿಂಡ ಹಾಳಾಗುವುದೆಂದರೇನು?

ಅತ್ಯಂತ ಕಡಿಮೆ ಅವಧಿಯಲ್ಲಿ ಮೂತ್ರಪಿಂಡವು ತನ್ನ ಕಾರ್ಯವನ್ನು ಕಡಿಮೆಗೊಳಿಸುವುದೇ ತರ್ಕಣ ಮೂತ್ರಪಿಂಡ ಹಾಳಾಗುವುದೆಂದರ್ಥ. ಇದು ತಾತ್ಕಾಲಿಕ ಮಾತ್ರ, ಇದನ್ನು ಸರಿಯಾದ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯ.

ತರ್ಕಣ ಕೆಡ್ಡಿ ಹಾಳಾಗಲಿಕ್ಕೆ ಕಾರಣಗಳೇನು?

ಒಂದೇ ಕಾರಣವಲ್ಲ ಹಲವಾರು ಕಾರಣಗಳಿವೆ.

1. ರಕ್ತ ಪರಿಚಲನೆ ಕಡಿಮೆಗೊಳ್ಳುವುದು: ಪಚನಕ್ರಿಯೆ ಸರಿಯಾಗದೇ ಶೀವ್ರತರವಾದ ಭೇದಿ, ಅಪಫಾತ ಮತ್ತು ಇನ್ನಿತರ ಸಂದರ್ಭದಲ್ಲಿ ರಕ್ತಸ್ರಾವ, ಸುಟ್ಟುಕೊಂಡಾಗ ಅಥವಾ ಯಾವುದೇ ಕಾರಣದಿಂದ ರಕ್ತದೊತ್ತಡ ಕಡಿಮೆಯಾದಾಗ ಮೂತ್ರಪಿಂಡಕ್ಕೆ ಕಡಿಮೆ ರಕ್ತ ಪರಿಚಲನೆಗೊಂಡರೆ.
2. ಶೀವ್ರತರವಾದ ಸೋಂಕು, ಗಂಭೀರ ಅಶಕ್ತತೆ ಹಾಗೂ ದೀಪ್ರಾಕಾಲದ ಅಥವಾ ದೊಡ್ಡದಾದ ಶಸ್ತ್ರಚಿಕಿತ್ಸೆ.
3. ತರ್ಕಣ ಮೂತ್ರಮಾರ್ಗದಲ್ಲಿ ಅಡೆತಡೆಯುಂಟಾಗುವುದು- ಮೂತ್ರಪಿಂಡ ಹರಳು ಮುಖ್ಯ ಕಾರಣ.
4. ಇನ್ನಾಳಿದ ಮುಖ್ಯ ಕಾರಣಗಳು :
ಮಲೇರಿಯಾ, ವಿಷಜಂತು (ಹಾವು) ಕಡಿತ, ಬಾಣಂತಿಯ ಹೆರಿಗೆಯ ಸಮಯದಲ್ಲಿ ರಕ್ತಸ್ರಾವ, ಕೆಲವು ಜಿಷ್ಘಿಗಳು ಬೀರುವ ಬಾಹ್ಯ ಪರಿಣಾಮಗಳು.

ಗುಣಲಕ್ಷಣಗಳು :

ಕಡಿಮೆ ಅವಧಿಯಲ್ಲಿ ಮೂತ್ರಪಿಂಡ ತನ್ನ ಕಾರ್ಯವನ್ನು ನಿಲ್ಲಿಸಿದಾಗ ಶೀಪ್ರಗತಿಯಲ್ಲಿ ಕಲ್ಪತ ಉತ್ಪಾನೆಯಾಗಿ ಅಸಮತೋಲನ ಉಂಟಾಗುತ್ತದೆ. ಈ ಅಸಮತೋಲನೆಯಿಂದ ಕೆಲವೇಂದು ಗುಣಲಕ್ಷಣಗಳು ಕಂಡುಬರುತ್ತವೆ.

ತರ್ಕಣ ಕೆಡ್ಡಿ ಹಾಳಾದರೆ ಅದನ್ನು ಗುಣಪಡಿಸಬಹುದು.

35. ತರ್ಕಣ ಮೂತ್ರಪಿಂಡ ಹಾಳಾಗುವುದು

ಕೆಲ ವಿವಿಧ ಗುಣಲಕ್ಷಣಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತವೆ.

1. ಮೂತ್ರ ವಿಸರ್ವನೆ ಕಡಿಮೆಯಾಗುವುದು, ಕೃಕಾಲು ಶಾದಿಕೊಳ್ಳುವುದು, ತೊಕ ಹೆಚ್ಚಾಗುವುದು.
2. ಹಸಿವು ಕಡಿಮೆಯಾಗುವುದು, ವಾಕರಿಕೆ, ವಾಂತಿ, ಆಯಾಸ, ಬಿಕ್ಕಣಿಕೆ, ನಿದ್ರೆ ಹೀನತೆ ಹಾಗೂ ಸೂಂದರಲಕ್ಷಣಗಾಗುವದು.
3. ಎದೆ ಬಿಗಿತ, ಎದೆ ನೋವು, ಉಸಿರಾಟದಲ್ಲಿ ತೊಂದರೆ, ಮೂಳ್ಣ ಹೋಗುವದು, ವಾಂತಿಯಲ್ಲಿ ರಕ್ತ ಬರುವುದು ಹಾಗೂ ಅಧಿಕ ಪೋಟ್ಯಾಷಿಯಂನಿಂದ ಹೃದಯ ಬಡಿತದಲ್ಲಿ ಏರುಪೇರಾಗುವುದು.
4. ಕೆಲವೊಂದು ರೋಗಿಗಳಲ್ಲಿ ಮೂತ್ರಪಿಂಡ ತೊಂದರೆಯ ಪ್ರಥಮ ಹಂತದಲ್ಲಿರುವಾಗ ಗುಣಲಕ್ಷಣಗಳು ಕಂಡುಬರುವದಿಲ್ಲ. ಆದರೆ ಯಾವುದಾದರೂ ಕಾರಣಕ್ಕೆ ರಕ್ತ ತಪಾಸಣೆ ಮಾಡಿದಾಗ ರೋಗವು ಇರುವುದು ಕಂಡುಬರುತ್ತದೆ.

ರೋಗ ಪತ್ತೆ :

ತರ್ಕಣ ಕಿಡ್ಲಿ ರೋಗಕೊಳ್ಳಬಾಗುವ ಕೆಲವು ರೋಗಿಗಳು ನಿಗಧಿತವಲ್ಲದ ಯಾವುದೇ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಇವರಲ್ಲಿ ಯಾವುದೇ ತರಹದ ಕಿಡ್ಲಿ ತೊಂದರೆ ಕುರಿತಾದ ಸಂಶಯ ಉಂಟಾದಲ್ಲಿ ಅವರನ್ನು ಸಂಮೂಳವಾಗಿ ತಪಾಸಣೆಗೊಳಿಸಬೇಕು.

ರಕ್ತ ತಪಾಸಣೆಗೊಳಿಸಬಾಗಿದೆಯಾಗ ಕಿಡ್ಲಿ ತೊಂದರೆ ಇದೆ ಎಂದು ಧೃಥವಾದರೆ (ಕ್ರಿಯಾಟಿನ್‌ನೇ ಮತ್ತು ರಕ್ತದಲ್ಲಿನ ಯೂರಿಯಾ ಹೆಚ್ಚಾದರೆ) ಮೂತ್ರ ಮತ್ತು ಅಲ್ಕ್ಯಾಸೋನ್‌ಮೋಗ್ರಾಫಿ ಪರೀಕ್ಷೆಗೊಳ್ಳಬೇಕು. ರೋಗಿಯ ಸಂಮೂಳ ಇತಿಹಾಸ, ರೋಗದ ಗಂಭೀರತೆ ಮತ್ತು ಬೆಳವಣಿಗೆ ಕುರಿತು ಯಾವ ಕಾರಣದಿಂದ ಬಂದಿದೆ ಎಂಬುದನ್ನು ಕಂಡುಖಾಡಿಯಲು ವಿವಿಧ ರೀತಿಯ ತಪಾಸಣೆಗೊಳಿಸಬೇಕು.

ಚಿಕಿತ್ಸೆ :

ಸಮಯಕ್ಕೆ ಸರಿಯಾಗಿ ನಿಗದಿತವಾದ ಚಿಕಿತ್ಸೆಯನ್ನು ನೀಡಿದರೆ ತರ್ಕಣದಲ್ಲಿ ಹಾಳಾದ

ತರ್ಕಣ ಕಿಡ್ಲಿ ಹಾಳಾದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಅತ್ಯವಶ್ಯ.

ಮೂಲತ್ವಿಂಡವನ್ನು ಗುಣಪಡಿಲು ಸಾಧ್ಯ. ಆದರೆ ಒಂದು ವೇಳೆ ಅನಾವಶ್ಯಕವಾಗಿ ತಡೆಮಾಡುವುದು ಮತ್ತು ತಪ್ಪು ಚಿಕಿತ್ಸೆ ನೀಡಿದರೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಚಿಕಿತ್ಸೆಯ ಪ್ರಮುಖ ಮೆಟ್ಟಿಲುಗಳು :

1. ಕಡ್ಡಿ ಹಾಳಾದ ಕಾರಣಕ್ಕೆ ಚಿಕಿತ್ಸೆ
2. ಜೈವಧೀಯ ಚಿಕಿತ್ಸೆ
3. ಆಹಾರ ಪಥ್ಯ
4. ಡಯಾಲಿಸಿಸ್ (ರಕ್ತ ಶುದ್ಧಿಕರಣ)

1. ಕಡ್ಡಿ ಹಾಳಾಗುವುದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಕಂಡುಹಿಡಿದು ನಿಯಮಿತವಾದ ಚಿಕಿತ್ಸೆ ನೀಡಬೇಕಾಗುತ್ತದೆ. ಮೂಲತ್ವೋಗದ ಸೊಂಕು ಅಥವಾ ಮೂಲತ್ವ ಭಾಗದಲ್ಲಿ ಅಡೆತಡೆಯಿಂದಾಗಿದೆಯೇ ಎಂಬುದನ್ನು ತಿಳಿದುಕೊಂಡು ಚಿಕಿತ್ಸೆ ನೀಡಬೇಕು. ಇದರಿಂದ ಮುಂದೆ ಕಡ್ಡಿ ಅಧಿಕವಾಗಿ ಹಾಳಾಗುವುದನ್ನು ತಡೆಯಬಹುದು.

2. ಜೈವಧಿಗಳು : ಸೊಂಕು ಮತ್ತು ನೋವು ನಿವಾರಕ ಜೈವಧಿಗಳಿಂದ ಕಡ್ಡಿಗೆ ತೊಂದರೆಯುಂಟಾಗಬಹುದು. ಮೂಲತ್ವಿಂಡ ಹಾಳಾಗಲು ಕಾರಣವಾಗುವ ಕೆಲವೊಂದು ಜೈವಧಿಗಳನ್ನು ಸೇವಿಸಬಾರದು.

ಡೈಯುರೆಟಿಕ್ಸ್ : ಕೆಲವೊಂದು ಜೈವಧಿಗಳು ಮೂಲತ್ವ ಪ್ರಮಾಣ ಹೆಚ್ಚಿಸಿ ಬಾವು ಬರುವುದನ್ನು ತಪ್ಪಿಸಿ ಸಹజ ಉಸಿರಾಟಕ್ಕೆ ದಾರಿಮಾಡಿಕೊಡುತ್ತವೆ.

ಇತರೆ ಚಿಕಿತ್ಸೆ : ರಕ್ತದೊತ್ತಡ ಕಡಿಮೆ ಮತ್ತು ಹೆಚ್ಚಾದರೆ, ವಾಕರಿಕೆ, ವಾಂತಿ, ಬಾವು ಹಾಗೂ ಮೋಟಾಷ್ಟಿಯಂ ಹೆಚ್ಚಾಗುದಂತೆ ನಿವರ್ಹಿಸುವ ಜೈವಧಿಗಳನ್ನು ನೀಡಲಾಗುತ್ತದೆ.

3. ಆಹಾರ ಪಥ್ಯ :

ನಿಗದಿತ ಆಹಾರ ಪಥ್ಯವು ರೋಗದ ಗುಣಲಕ್ಷಣಗಳನ್ನು ಮತ್ತು ಗಂಭೀರತೆಯನ್ನು

ಆಹಾರ ಪಥ್ಯಯು ಚಿಕಿತ್ಸೆ ವಿಧಾನದ ಮುಖ್ಯವಾದ ವಿಧ.

37. ತರ್ತೋಕ್ಸಣ ಮೂಲತ್ವಪಿಂಡ ಹಾಳಾಗುವುದು

ಕಡಿಮೆಗೊಳಿಸುತ್ತದೆಹದಲ್ಲಿನ ದ್ರವದ ಹಂತ ಹಾಗೂ ಮೂಲವನ್ನು ಅನುಸರಿಸಿ ಪ್ರತಿದಿನ ಎಷ್ಟು ದ್ರವ ಪದಾರ್ಥವನ್ನು ಸೇವಿಸಬೇಕು ಎಂಬುದನ್ನು ಶಿಳಿಸಲಾಗುತ್ತದೆ. ಮೋಟಾಯಾಷಿಯಂ ಅಧಿಕ ಅಂಶ ಹೊಂದಿರುವ ಆಹಾರವನ್ನು ತೃಜಿಸಿ (ಹಣ್ಣಿ, ಹಣ್ಣಿನ ರಸ, ಒಂದು ಹಣ್ಣಿಗಳು ಮುಂತಾದವು) ರಕ್ತದಲ್ಲಿ ಮೋಟಾಯಾಷಿಯಂ ಅಂಶ ಹೆಚ್ಚಾಗುವದನ್ನು ತಡೆಯಬೇಕು. ಇಲ್ಲದಿದ್ದರೆ ಪ್ರಾಣಾಪಾಯ ಬಂದರೆಗಬಹುದು.

ಆದಷ್ಟು ಕಡಿಮೆ ಉಪ್ಪು ಸೇವಿಸಬೇಕು. ಇದರಿಂದ ಬಾವು, ಅಧಿಕ ರಕ್ತದೊತ್ತಡ ಹಾಗೂ ಉಸಿರಾಟದಲ್ಲಾಗುವ ತೊಂದರೆಯನ್ನು ತಪ್ಪಿಸಬಹುದು.

4. ಡಯಾಲಿಸಿಸ್ (ರಕ್ತ ಶುದ್ಧಿಕರಣ)

ತರ್ತೋಕ್ಸಣ ಕಡಿಮೆ ಹಾಳಾದರೆ ಕೆಲವು ರೋಗಿಗಳಿಗೆ ಅತ್ಯಲ್ಪ ಅವಧಿ ಡಯಾಲಿಸಿಸ್‌ನ ಅವಶ್ಯಕತೆ ಇರುತ್ತದೆ.

ತರ್ತೋಕ್ಸಣ ಕಡಿಮೆ ಹಾಳಾದರೆ ಡಯಾಲಿಸಿಸ್ ಯಾವಾಗ ಬೇಕಾಗುತ್ತದೆ?

ತರ್ತೋಕ್ಸಣ ತೀವ್ರತರವಾಗಿ ಕಡಿಮೆ ಹಾಳಾದ ಸಂದರ್ಭದಲ್ಲಿ ರೋಗಿ ಲಕ್ಷಣಗಳು ಮತ್ತು ತೊಂದರೆಗಳು ತೀವ್ರಗೊಂಡಾಗ ಡಯಾಲಿಸಿಸ್ ಅವಶ್ಯಕ. ಡಯಾಲಿಸಿಸ್ ತೀವ್ರತರವಾದ ದ್ರವ ಪದಾರ್ಥ ಹಾಗೂ ಹೈಪರ್ ಕಲೆಮಿಯಾವನ್ನು ತಡೆಗಟ್ಟಿ ಶರೀರಕ್ಕೆ ಹಾನಿಯಾಗಬಂತೆ ನೋಡಿಕೊಳ್ಳುತ್ತದೆ.

ಎಷ್ಟು ಅವಧಿಯವರೆಗೆ ಡಯಾಲಿಸಿಸ್ ಚಿಕಿತ್ಸೆ ಬೇಕಾಗುತ್ತದೆ?

ತರ್ತೋಕ್ಸಣ ಕಡಿಮೆ ಹಾಳಾದ ರೋಗಿಗಳಿಗೆ ಡಯಾಲಿಸಿಸ್ ತಾತ್ಕಾಲಿಕವಾಗಿ ಬೇಕಾಗುತ್ತದೆ. ಕಡಿಮೆ ಸಹಜ ಸ್ಥಿತಿಗೆ ಮರಳಲು (ತನ್ನ ಕಾರ್ಯವನ್ನು ನಿರ್ವಹಿಸಲು) 1 ರಿಂದ 4 ವಾರಗಳು ಬೇಕು. ಅಲ್ಲಿಯವರೆಗೆ ಡಯಾಲಿಸಿಸ್ ಅವಶ್ಯ.

ಒಂದು ಸಾರಿ ಡಯಾಲಿಸಿಸ್ ಮಾಡಿದರೆ ಅದು ಜೀವನ ಪರ್ಯಾಯಂತ ಎಂಬ ತಪ್ಪು ಕಲ್ಪನೆಯನ್ನು ಉಹಿಸಬಾರದು. ಆದರೆ ಒಂದು ಹೆಚ್ಚೆ ಅವಶ್ಯವಿದ್ದಾಗಲೂ ಡಯಾಲಿಸಿಸ್ ಮಾಡಿಸಿದ್ದರೆ ಅದು ಜೀವನ ಪರ್ಯಾಯಂತ ಡಯಾಲಿಸಿಸ್‌ಗೆ ಒಳಗಾಗಬೇಕಾಗುವ ಸಂಭವ ಬಿರಬಹುದು.

ತರ್ತೋಕ್ಸಣ ಕಡಿಮೆ ಹಾಳಾಗಿದ್ದರೆ ಜೀವನ ಪರ್ಯಾಯ ಡಯಾಲಿಸಿಸ್‌ಗೆ ಒಳಪಡಬೇಕಿಂಬ ಕಲ್ಪನೆ ತಪ್ಪು.

ತಡೆಗಟ್ಟಿನಿಕೆ :

1. ಶೀಪ್ತೆ ಚೆಕ್‌ಟೆಸ್
2. ನೋವ್ ನಿವಾರಕ ಜೈವಧಿಗಳನ್ನು ಬಳಸಬೇಡಿ.
3. ದೇಹದಲ್ಲಿ ನೀರಿನ(ನೊಂಟ್ ಲೈಕರ್‌ನ್) ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಿ
4. ನಿಯಮಿತ ವೃದ್ಧರಿಂದ ತಪಾಸಣೆ.

ದೀರ್ಘಕಾಲೀನ ಕಡ್ಡಿ (5ನೇ ಹಂತ) ರೋಗಿಗಳು ಜೀವನ ಪರ್ಯಂತ ಡಯಾಲಿಸಿಸ್‌ಗೆ ಒಳಗಾಗಬೇಕಾಗುತ್ತದೆ.

10 ದೀರ್ಘಕಾಲಿನ ಕಿಡ್ಲಿ ರೋಗ ಮತ್ತು ಕಾರಣಗಳು

ದೀರ್ಘಕಾಲಿನ ಕಿಡ್ಲಿ ರೋಗವು ಕಿಡ್ಲಿ ರೋಗಗಳಲ್ಲಿಯೇ ವಿಭಿನ್ನವಾಗಿದ್ದು, ವ್ಯಾದ್ಯ ವಿಜ್ಞಾನಕ್ಕೂ ಕೂಡ ಇದು ಸಾಧ್ಯವಾಗಿಲ್ಲ. ವಿಶ್ವದಾದ್ಯಂತ ದೀರ್ಘಕಾಲಿನ ಕಿಡ್ಲಿ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಏರಗತಿಯಲ್ಲಿ ಸಾಗುತ್ತಿದ್ದು, ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದೆ. ಪ್ರತಿ 10 ಜನರಲ್ಲಿ ಒಬ್ಬರು ದೀರ್ಘಕಾಲಿನ ಕಿಡ್ಲಿ ರೋಗದಿಂದ ಬಳಲುತ್ತಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತದ, ಬೊಜ್ಜು, ಧೂಪ್ರವಾನ ಹಾಗೂ ಅಧಿಕ ಕೊಲೆಸ್ಯಾಲ್ ಇವು ದೀರ್ಘಕಾಲಿನ ಕಿಡ್ಲಿ ರೋಗಕ್ಕೆ ಕಾರಣ.

ದೀರ್ಘಕಾಲಿನ ಕಿಡ್ಲಿ ರೋಗ :

ತಿಂಗಳುಗಳಿಂದ ವರ್ಷದವರೆಗೆ ಕಿಡ್ಲಿ ತನ್ನ ಕಾರ್ಯವನನ್ನು ಕಳೆದುಕೊಂಡಿದ್ದರೆ ಅದು ಶಾಶ್ವತವಾಗಿ ಕಿಡ್ಲಿ ಹಾಳಾದಂತೆ. ಅದನ್ನೇ ದೀರ್ಘಕಾಲಿನ ಕಿಡ್ಲಿ ರೋಗವೆಂದು ಕರೆಯುತ್ತಾರೆ. ರಕ್ತವನ್ನು ಪರೀಕ್ಷಿಸಿದಾಗ ಕ್ರಿಯಾಟಿನಿಸ್ ಅಂಶ ಅಧಿಕವಿರುವುದು ಕಂಡುಬಂದರೆ ಮತ್ತು ಸೋನೋಗ್ರಾಫಿ ಮೂಲಕ ಪರೀಕ್ಷಿಸಲ್ಪಟಾಗ ಎರಡೂ ಕಿಡ್ಲಿಗಳು ಸಂಕುಚಿತಗೊಂಡಿದ್ದರೆ ಅದು ದೀರ್ಘಕಾಲಿನ ಕಿಡ್ಲಿ ಹಾಳಾದಂತೆ.

ಈ ಮೊದಲು ಇದನ್ನು ಕ್ರೋನಿಕ್ ರೀನಲ್ ಫೆಲ್ಯೂರ್ ಎಂದು ಕರೆಯಲಾಗುತ್ತಿತ್ತು. ಕ್ರೋನಿಕ್ ಕಿಡ್ಲಿ ಫೆಲ್ಯೂರ್ ಅಂದರೆ ಕಿಡ್ಲಿ ತನ್ನ ಎಲ್ಲ ಕಾರ್ಯಗಳನ್ನು ನಿಲ್ಲಿಸಿಬಿಟ್ಟಿದೆ ಎಂದರ್ಥ. ಕೆಲವೇಂದು ಪ್ರಕರಣಗಳಲ್ಲಿ ಇದು ಆಗಿರುವುದಿಲ್ಲ. ಬಹಳಷ್ಟು ಜನರು ಹೊಂದಿರುವ ಕ್ರೋನಿಕ್ ಕಿಡ್ಲಿ ರೋಗವು ಕೇವಲ ಅಲ್ಲ ಪ್ರಮಾಣದಲ್ಲಿ ತೊಂದರೆ ಉಂಟಾಗಿರಬಹುದು. ಆದರೆ ಕಿಡ್ಲಿ ನಿಜವಾಗಿಯೂ ಹಾಳಾಗಿರುವುದಿಲ್ಲ. ಆದ್ದರಿಂದ ಈಗ ಕ್ರೋನಿಕ್ ರೀನಲ್ ಫೆಲ್ಯೂರ್ ತೆಗೆದು ಕ್ರೋನಿಕ್ ಕಿಡ್ಲಿ ಡಿಸೀಸ್ ಎನ್ನುತ್ತಾರೆ.

ಕೊನೆಯ ಹಂತ

ಕೊನೆಯ ಹಂತದಲ್ಲಿದ್ದಾಗ (ಹಂತ 5 ಕ್ರೋನಿಕ್ ಕಿಡ್ಲಿ ಡಿಸೀಸ್) ಕಿಡ್ಲಿ ಸಂಪೂರ್ಣ ಹಾಳಾದಂತೆ. ಶೇ.10ರಷ್ಟು ಕೂಡ ಕಾರ್ಯ ಮಾಡಲಾರದ ಪರಿಸ್ಥಿತಿಯನ್ನು ಕೊನೆಯ

ಮಧುಮೇಹವು ದೀರ್ಘಕಾಲಿನ ಕಿಡ್ಲಿ ರೋಗಕ್ಕೆ ಮುಖ್ಯ ಕಾರಣ.

ಹಂತ ಎನ್ನುತ್ತಾರೆ. ಆಗ ಜೀವನ ಸಾಗಿಸಲು ಡಯಾಲಿಸಿಸ್ (ರಕ್ತ ಶುದ್ಧಿಕರಣ) ಅಥವಾ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ (ಮೂತ್ರಪಿಂಡ ಕಸಿ) ಮಾಡಲೇಬೇಕಾಗುತ್ತದೆ.

ಕಾರಣಗಳು :

ಕಿಡ್ನಿ ಶಾಶ್ವತವಾಗಿ ಹಾಳಾಗಲು ಹಲವಾರು ಕಾರಣಗಳಿವೆ. ಆದರೆ 2/3 ರಷ್ಟು ಪ್ರಕರಣಗಳಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಿಡ್ನಿ ಹಾಳಾಗಲು ಪ್ರಮುಖ ಕಾರಣಗಳು.

ಶೇ.35 ರಿಂದ 40 ರಷ್ಟು ದೀರ್ಘಕಾಲೀನ ಕಿಡ್ನಿ ಹಾಳಾಗುವದಕ್ಕೆ ಮಧುಮೇಹವೇ ಕಾರಣ. ಮಧುಮೇಹದಿಂದ ಬಳಲುತ್ತಿರುವ ಪ್ರತಿ 3ನೇ ವ್ಯಕ್ತಿಯು ಕಿಡ್ನಿ ರೋಗದಿಂದ ಬಳಲುತ್ತಿರುತ್ತಾನೆ ಎಂದು ಅಂದಾಜಿಸಲಾಗಿದೆ.

ಅಧಿಕ ರಕ್ತದೊತ್ತಡ :

ಚಿಕಿತ್ಸೆ ಪಡೆಯುವ ಅಥವಾ ಪಡೆಯೆಡೇ ಇರುವ ಅಧಿಕ ರಕ್ತದೊತ್ತಡವೂ ಕೂಡ ದೀರ್ಘಕಾಲೀನ ಕಿಡ್ನಿ ಹಾಳಾಗಲಿಕ್ಕೆ ಎರಡನೇ ಪ್ರಮುಖ ಕಾರಣ.

ಗೈಲ್ಲಮೆರುಲೊನೆಪ್ಯೆಟಿಸ್ ಮತ್ತು ಮೂತ್ರಪಿಂಡದ ಸೊಂಕು: ಇವು ಕೂಡ ದೀರ್ಘಕಾಲಿನ ಕಿಡ್ನಿ ಹಾಳಾಗಲಿಕ್ಕೆ ಮೂರನೇ ಪ್ರಮುಖ ಕಾರಣ.

ಇತರ ಕಾರಣಗಳು: ಪಾಲಿಸಿಸ್ಪಿಕ್ ಮೂತ್ರಪಿಂಡ ರೋಗ, ಮೂತ್ರ ವಿಸರ್ಜನೆಗೆ ಅಡೆತಡೆ, ಮೌಸ್ಯೇಟ ದೊಡ್ಡದಾಗಿರುವದು, ಜಿಷಧಿಗಳು ಮತ್ತು ಮಕ್ಕಳಲ್ಲಿ ಕಿಡ್ನಿಯಲ್ಲಿನ ಸೊಂಕು.

ಮಧುಮೇಹದಿಂದ ಬಳಲುತ್ತಿರುವ ಪ್ರತಿ 3ನೇ ವ್ಯಕ್ತಿಯು ಕಿಡ್ನಿ ರೋಗದಿಂದ ಬಳಲುತ್ತಿರುತ್ತಾನೆ

11 ಲಿಂಫೆಕಾಲೆನ್ ಕಿಡ್ಯೂ ರೋಗ ಲಕ್ಷಣಗಳು ಮತ್ತು ರೋಗ ಹತ್ತೆ

ದೀರ್ಘಕಾಲೀನ ಕಿಡ್ಯೂ ರೋಗದಲ್ಲಿ ಕಿಡ್ಯೂಯ ಕಾರ್ಯವು ಅತ್ಯಂತ ನಿಧಾನವಾಗಿ ತಿಂಗಳುಗಳಿಂದ ವರ್ಷಗಳ ವರ್ಷಗಳ ಕಡಿಮೆಯಾಗುತ್ತದೆ. ಆದರೆ ಬಹಳವುಂಟು ಜನರಲ್ಲಿ ಕಿಡ್ಯೂ ತನ್ನ ಕಾರ್ಯವನ್ನು ಮಾಡು ಕಳೆದುಕೊಳ್ಳುವವರೆಗೂ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.

ಮೂರು ಪಿಂಡ ವಿಧ ವಿಧವಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದ್ದರಿಂದ ಸಿಕೆಡಿ (Chronic Kidney Disease) ಹೊಂದಿರುವ ವೃಕ್ತಿಯಲ್ಲಿ ರೋಗದ ಲಕ್ಷಣಗಳು ಮತ್ತು ಸಮಸ್ಯೆಗಳು ಬೇರೆ ಬೇರೆಯಾಗಿರುತ್ತವೆ.

ಗುಣಲಕ್ಷಣಗಳು :

ಈ ರೋಗದ ಗುಣಲಕ್ಷಣಗಳು ಅತ್ಯಂತ ವಿಭಿನ್ನ ಮತ್ತು ಗಂಭೀರವಾಗಿರುತ್ತವೆ. ಒಳ್ಳಿಯ ಕಾರ್ಯ ನಿರ್ವಹಣೆಯ ಮತ್ತು ಕಾರ್ಯಕ್ಷಮತೆಯನ್ನು ಅರಿತುಕೊಳ್ಳುವುದಕ್ಕಾಗಿ 5 ಹಂತಗಳಲ್ಲಿ ವಿಂಗಡಿಸಲಾಗಿದೆ. GFR (Glomerular Filtration Rate) ಸಹಾಯದಿಂದ ಹಂತಗಳನ್ನು ನಿಗದಿಪಡಿಸಲಾಗಿದ್ದು, ಆರೋಗ್ಯವಂತರಲ್ಲಿ ಜೀವಫೋಆರ್ ಪ್ರತಿ ನಿಮಿಷಕ್ಕೆ 90 ಮೀ.ಲೀ. ರಕ್ತದಲ್ಲಿರುವ ಕ್ರಿಯಾಟಿನ್ ಸಹಾಯದಿಂದ GFR ಕಂಡುಹಿಡಿದು ಕೆಳಗಿನಂತೆ ಹಂತಗಳನ್ನು ಮಾಡಲಾಗುವುದು.

ಹಂತ 1	2	3	4	5
ಸಹಜ	ಸ್ವಲ್ಪ ಹಾಳಾದ	ಸ್ವಲ್ಪ ಹೆಚ್ಚು ಹಾಳಾದ	ಅತೀ ಹೆಚ್ಚು ಹಾಳಾದ	ಕೊನೆಯ ಹಂತ
GFR	CKD	CKD	CKD	CKD
90 ಮೀ.ಲೀ. ಪ್ರ/ನಿ.	60–89 ಪ್ರ/ನಿ.	30–59 ಪ್ರ/ನಿ.	15–29 ಪ್ರ/ನಿ.	<15 ಪ್ರ/ನಿ.

ಬಹಳವುಂಟು ಜನರಲ್ಲಿ ಕಿಡ್ಯೂ ತನ್ನ ಕಾರ್ಯವನ್ನು ಮಾಡು ಕಳೆದುಕೊಳ್ಳುವವರೆಗೂ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.

ಹಂತ-1 : ಕಡ್ಡಿ ಶಾಯ್ಚ 90–100%

ಪ್ರಥಮ ಹಂತದಲ್ಲಿದ್ದಾಗ ಕ್ಲೋನಿಕ್ ಕಡ್ಡಿ ರೋಗ ಕಡ್ಡಿ ಹಾಳಾಗಿದೆ ಎಂದಭ್ರವಲ್ಲ. ಅದರೆ ಬೇರೆ ರೋಗ ಕಂಡುಹಿಡಿಯುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಿ X-Ray, MRI, Ultrasound, CT Scan. ಮೂತ್ರ ಮತ್ತು ರಕ್ತ ಪರೀಕ್ಷೆ ಮಾಡಿದಾಗ ಕಂಡುಬರುವುದು. ಈ ಹಂತದಿಂದ ಕಂಡುಬರುವ ವಾಹಿತೀಯಿಂದ ಮುಂದಾಗಬಹುದಾದ ತೊಂದರೆಗಳನ್ನು ತಡೆಹಿಡಿಯಬಹುದು. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲದೇ ಇರಬಹುದು.

ಹಂತ -2 : 60–89%

ಕಡ್ಡಿ ತೊಂದರೆಗೊಳಗಾದ ರೋಗಿಗಳಲ್ಲಿ ಸ್ಟ್ರೋಮಿಟಿಕ್ ರೋಗ ಲಕ್ಷಣಗಳು ಕಂಡುಬರಬಹುದು ಅಥವಾ ಇರದೇ ಇರಬಹುದು. ವಿವಿಧ ರೋಗಗಳನ್ನು ಕಂಡುಹಿಡಿಯವಾಗ ರಕ್ತದೊತ್ತಡ ಹಾಗೂ ರಕ್ತ ಪರೀಕ್ಷಿಸಿದಾಗ ಕ್ರಿಯಾಟಿನ್‌ನ್ಯಾ ಪ್ರಮಾಣದಿಂದ ತಿಳಿಯುತ್ತದೆ.

ಹಂತ-3

ರೋಗ ಗುಣಲಕ್ಷಣಗಳು ಉಲ್ಫಾನಗೊಳ್ಳಬಹುದು ಮತ್ತು ಮೂತ್ರ ಪ್ರಮಾಣದಲ್ಲಿ ತೊಂದರೆ ಉಂಟಾಗಬಹುದು.

ಹಂತ-4

ಕಡ್ಡಿ ರೋಗ ತೀವ್ರತರವಾಗಿದ್ದು, ಕೆಲವು ವಿವರೀತ ಗುಣಲಕ್ಷಣಗಳು ಕಂಡುಬರುತ್ತವೆ.

ಹಂತ-5

ತೀವ್ರತರವಾದ ಮತ್ತು ಕೊನೆಯ ಹಂತವಿದು. ಇದರಲ್ಲಿ ವಿವಿಧ ಗಂಭೀರವಾದ ಗುಣಲಕ್ಷಣಗಳು ಗೋಚರಿಸುತ್ತವೆ. ಇದರಿಂದ ಜೀವನವೇ ದುಸ್ತರವಾಗಿಬಿಡುತ್ತದೆ. ಡಯಾಲಿಸಿಸ್ ಅಥವಾ ಕಡ್ಡಿ ಕಸಿ ಮಾಡುವುದು ಅನಿವಾರ್ಯ.

ಸಾಮಾನ್ಯ ಗುಣಲಕ್ಷಣಗಳು :

- ಹಸಿವೆಯಾಗದಿರುವುದು, ವಾಕರಿಕೆ ಮತ್ತು ವಾಂಶಿ

ದೀರ್ಘಕಾಲೀನ ಕಡ್ಡಿ ರೋಗದಿಂದಾಗುವ ದುಪ್ಪರಿಣಾಮಗಳನ್ನು
ನಿಯಂತ್ರಿಸಬಹುದು.

43. ದೀರ್ಘಕಾಲೀನ ಕಿಡ್ಡಿ ರೋಗ ಲಕ್ಷಣಗಳು ಮತ್ತು ರೋಗ ಪತ್ತೆ

- ಅಶಕ್ತತೆ, ಆಯಾಸ ಮತ್ತು ತೂಕ ಕಳೆದುಕೊಳ್ಳುವದು
- ಕಣ್ಣನ ಸುತ್ತ, ಕೈ ಕಾಲುಗಳಲ್ಲಿ ಬಾಪು
- ಯುವ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡ, ಶಿನ್ನತೆ
- ನಿದ್ರಾಹೀನತೆ, ಅಲ್ಕೋಟ್, ತುರಿಕೆ, ಎಲಬು ಮತ್ತು ಕೇಲುಗಳಲ್ಲಿ ನೋವು, ರಾತ್ರಿ ವೇಳೆ ಹೆಚ್ಚಾಗಿ ಮೂತ್ರ ವಿಸರ್જನೆ, ಲ್ಯಂಗಿಕ ಆಸಕ್ತಿ ಕಡಿಮೆಯಾಗುವುದು.

ಕಿಡ್ಡಿ ರೋಗವು ಹೃದಯ ಸಂಬಂಧಿ ಸಾಮಿಗೆ ಬಲವಾದ ನಂಟನ್ನು ಹೊಂದಿದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ವ್ಯಕ್ತಿಯಲ್ಲಿ ಕಿಡ್ಡಿ ರೋಗವಿದೆ ಎಂದು ಸಂಶಯಿಸಬಹುದೇ?

ಓವೆ ವ್ಯಕ್ತಿಯು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಈ ಕೆಳಗಿನ ಗುಣಲಕ್ಷಣಗಳು ಕಂಡು ಬಂದರೆ ಕಿಡ್ಡಿ ರೋಗವಿದೆ ಎಂದು ಸಂಶಯಿಸಬಹುದು.

- 30ಕ್ಕೂ ತೆರುತ್ತಿರುವ 50 ವರ್ಷಕ್ಕೂ ಹೆಚ್ಚು ವರ್ಷದವರಲ್ಲಿ ಅಧಿಕ ರಕ್ತದೊತ್ತಡ ಪತ್ತೆಯಾದರೆ
- ರೋಗ ಪತ್ತೆಯ ಸಂದರ್ಭದಲ್ಲಿ ರಕ್ತದೊತ್ತಡವು $200/120$ ಮಿಮಿ ಇದ್ದರೆ
- ನಿಯಮಿತವಾಗಿ ಮೂರು ತರಹದ ರಕ್ತದೊತ್ತಡ ನಿಯಂತ್ರಿಸುವ ಜೈವಧಿಗಳ(3 Class of Drugs) ವುಂತಿಲ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ನಿಯಂತ್ರಿಸಲಾರದವ್ಯಾ ರಕ್ತದೊತ್ತಡವಿದ್ದರೆ
- ರಕ್ತದೊತ್ತಡದಿಂದ ದೃಷ್ಟಿ ಸಮಸ್ಯೆಯಿದ್ದರೆ
- ರಕ್ತದೊತ್ತಡದೂಂದಿಗೆ ಬಾಪು, ಹಸಿವು ಕಡಿಮೆಯಾಗುವುದು ಮತ್ತು ಅಶಕ್ತತೆ ಕಂಡುಬಂದರೆ.

ದೀರ್ಘಕಾಲೀನ ಕಿಡ್ಡಿ ರೋಗವು ಕೊನೆಯ ಹಂತದಲ್ಲಿರುವಾಗ ತೊಂದರೆಯಾಗಬಹುದಾದ ಸಾಧ್ಯತೆಗಳೇನು?

ದೀರ್ಘಕಾಲೀನ ಕಿಡ್ಡಿ ರೋಗವು ಉಲ್ಪಣಗೊಂಡು ಜೀವನವೇ ದುಸ್ತರವಾಗುತ್ತದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಕಿಡ್ಡಿ ರೋಗವಿದೆ ಎಂದು ಸಂಶಯಿಸಬಹುದು.

- ಉಸಿರಾಟಿಕ್ಕೆ ತೀವ್ರ ತೊಂದರೆ ಹಾಗೂ ಎದೆ ನೋವು (ಈ ಲಕ್ಷಣಗಳು ಶ್ವಾಸನಾಳದಲ್ಲಿ ನೀರು ತುಂಬಿವದರಿಂದ ಕಂಡು ಬರುತ್ತವೆ.)
- ತೀವ್ರತರವಾದ ವಾಕರಿಕೆ ಮತ್ತು ವಾಂತಿ.
- ಅಶ್ವತ್ತರೆ, ಗೊಂದಲಕ್ಕೀಡಾಗುವುದು, ನಿದ್ರಾಹೀನತೆ, ಕನವರಿಸುವುದು ಮತ್ತು ಎಚ್ಚರ ತಮ್ಮವುದು.
- ರಕ್ತದಲ್ಲಿ ಅಧಿಕ ಪೋಣಾಷಾಷಿಯಂ ಕಂಡುಬರುವುದು.

ರೋಗ ಕಂಡುಹಿಡಿಯುವದು :

ಪ್ರಥಮ ಹಂತದಲ್ಲಿರುವಾಗ ದೀರ್ಘಕಾಲೀನ ಕಡ್ಡಿ ರೋಗದ ಯಾವುದೇ ರೀತಿಯ ಗುಣಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಬೆಳೆಯುತ್ತಿರುವ ಸಮಸ್ಯೆಗಳ ಕುರಿತು ರಕ್ತ ಪರೀಕ್ಷೆಯಿಂದ ಮಾತ್ರ ಕಂಡುಹಿಡಿಯಲು ಸಾಧ್ಯ. ಅತ್ಯಂತ ಸರಳ ಪರೀಕ್ಷೆಗಳಾದ ರಕ್ತದೊತ್ತಡ, ಮೂತ್ರದಲ್ಲಿನ ಅಲ್ಬೂಮಿನ್ ಮತ್ತು ರಕ್ತದಲ್ಲಿನ ಕ್ರಿಯಾಟಿನನ್ ಮಾಡಲಾಗುತ್ತದೆ.

1. ಹಿಮೋಗ್ನೋಬಿನ್

ಯಾವುದೇ ವ್ಯಕ್ತಿಯ ರಕ್ತ ಪರೀಕ್ಷೆಯಾಗ ಸಾಮಾನ್ಯವಾಗಿ ರಕ್ತ ಕಡಿಮೆ ಕಂಡು ಬಂದರೆ ಅದನ್ನು ರಕ್ತಹೀನತೆ (ಅನಿಮೀಯಾ) ಎನ್ನಲಾಗುವುದು. ಕಡ್ಡಿ ಎರಿಧ್ಯೋಪೋಯಿಟಿನ್ ಕಡಿಮೆ ಉತ್ಪಾದಿಸುವದರಿಂದ ರಕ್ತಹೀನತೆ ಕಂಡುಬರುತ್ತದೆ.

2. ಮೂತ್ರ ಪರೀಕ್ಷೆ

ಮೂತ್ರದಲ್ಲಿರುವ ಪೋಟೀನಾಂಶದಿಂದ ಶೀವ್ರವಾಗಿ ದೀರ್ಘಕಾಲೀನ ಕಡ್ಡಿ ರೋಗವನ್ನು ಕಂಡುಹಿಡಿಯಬಹುದು. ಮೂತ್ರದಲ್ಲಿ ಸಣ್ಣ ಪ್ರಮಾಣದ ಅಲ್ಬೂಮಿನ್ ಇದ್ದರೆ ಇದನ್ನು ಮೃಕ್ತಾಂತಲ್ಯಾಮಿನುರಿಯಾ ಎನ್ನುತ್ತಾರೆ. ಮಧುಮೇಹಿಗಳಲ್ಲಿ ಮೃಕ್ತಾಂತಲ್ಯಾಮಿನುರಿಯಾ ಇದ್ದರೆ ಕಡ್ಡಿ ರೋಗದ ಪ್ರಥಮ ಹಂತ.

3. ಕ್ರಿಯಾಟಿನ್

ಕಡ್ಡಿ ಹಾಳಾಗಿರುವುದನ್ನು ಪತ್ತೆ ಮಡಲು ಅತ್ಯಂತ ಸರಳ ಮತ್ತು ಬಹು ಸಾಮಾನ್ಯವಾಗಿ

ರಕ್ತದಲ್ಲಿರುವ ಕ್ರಿಯಾಟಿನ್ ಮತ್ತು ಸೊನೊಗ್ರಾಫಿಯಿಂದ ದೀರ್ಘಕಾಲೀನ ಕಡ್ಡಿ ರೋಗವ್ಯಾನ ಪತ್ತೆಹಚ್ಚಬಹುದು.

45. ದೀಘರ್ಷಕಾಲೀನ ಕಿಡ್ನಿ ರೋಗ ಲಕ್ಷಣಗಳು ಮತ್ತು ರೋಗ ಪತ್ತೆ

ರಕ್ತದಲ್ಲಿನ ಶ್ರೀಯಾಟಿನಿನ್ ತಪಾಸಣೆಗೊಳಿಸಿಲಾಗುತ್ತದೆ. ಕಿಡ್ನಿಯ ಕಾರ್ಯನಿರ್ವಹಣೆಯನ್ನು ತಿಳಿದುಕೊಳ್ಳಲು ರಕ್ತದಲ್ಲಿರುವ ಶ್ರೀಯಾಟಿನಿನ್ ಮಟ್ಟ ಅಶ್ವಂತ ಉಪಯೋಗಕಾರಿ. ಆದರೆ ಅದಕ್ಕಿಂತಲೂ ನಿರ್ವರಿತ ಅಳತೆ ಎಂದರೆ ಜಿವಫೋಆರ್ ನಿಂದ ಪ್ರಥಮ ಹಂತದ ರೋಗವನ್ನು ಕಂಡುಹಿಡಿಯಬಹುದು. ಇದನ್ನು ವಯಸ್ಸು, ಲಿಂಗ ಮತ್ತು ರಕ್ತದ ಶ್ರೀಯಾಟಿನಿನ್ ಮಟ್ಟವನ್ನು ಉಪಯೋಗಿಸಿ ಲೆಕ್ಕ ಹಾಕಲಾಗುತ್ತದೆ. ಜಿವಫೋಆರ್ ನಿಂದ ರೋಗ ಪತ್ತೆ ಹಚ್ಚಲು ಮತ್ತು ಕಿಡ್ನಿ ರೋಗ ಜಿಕಿತ್ಸೆಗೆ ಅಶ್ವಂತ ಉಪಯೋಗಕಾರಿ. ಈ ಅಳತೆಯಿಂದ ಕಿಡ್ನಿ ರೋಗದ 5 ಹಂತಗಳನ್ನು ನಿರ್ವರಿಸಲಾಗುತ್ತದೆ.

4. ಅಲ್ಲಾಸೌಂಡ್

ಕಿಡ್ನಿ ರೋಗ ಪತ್ತೆ ಹಚ್ಚಲು ಅಶ್ವಂತ ಸರಳ ಮತ್ತು ಪರಿಣಾಮಕಾರಿ ಪರೀಕ್ಷೆ ಎಂದರೆ ಅಲ್ಲಾಸೌಂಡ್. ಕಿಡ್ನಿಯ ಸಹಜತೆ ಮತ್ತು ಅದರ ಅಳತೆಯನ್ನು ತಿಳಿದುಕೊಳ್ಳಬಹುದು. ವಯಸ್ಕರಲ್ಲಿನ ಪಾಲಿಸಿಸ್ಟಿಕ್ ರೋಗ, ಅಲ್ಲದೇ ಹರಳಿಗಳಿಂದ ಕಿಡ್ನಿಯಲ್ಲಂಟಾದ ಅಡೆತಡೆಯನ್ನು ಕೂಡ ಪತ್ತೆ ಹಚ್ಚಬಹುದು.

5. ಇನ್ಸೈತರ ಪರೀಕ್ಷೆ :

ಇಲೆಕ್ಟ್ರೋಲೈಟ್ಸ್ ಮತ್ತು ಆಮ್ಲ ಸಮತೋಲನ (Arterial Blood Gas Analysis) ಸೋಡಿಯಂ, ಮೋಟಾಷಿಯಂ, ಮೆಗ್ನೇಟಿಯಂ, ಬೈಕಾಬೋಎನೆಟ್ ಪರೀಕ್ಷೆ, ರಕ್ತದ ಪ್ರಮಾಣ (ಹೀಮಾಗ್ಲೋಬಿನ್), ಹೆಮ್ಯಾಕ್ರಿಟ್ಸ್, ಫೆರಿಟಿನ್, ತ್ರಾನ್ಸ್‌ಫರ್‌ರ್ಯಾನ್ ಸಂಚಯ, ಪರಿಫರಲ್ ಸ್ಯಾಯರ್, ಎಲುಬು ರೋಗಕ್ಕಾಗಿ ಕೃಲೀಯಂ, ಫಾಸ್ಟರ್ಸ್, ಅಲ್ಟ್ರಾಲೈನ್ ಫಾಸ್ಟರ್ಸ್, ಪ್ರಾರ್ಥಾರ್ಥಾರಾಯಿಡ್ (ಹಾರ್ಡ್‌ನ್) ಹಾಗೂ ಸಾಮಾನ್ಯ ಪರೀಕ್ಷೆಗಳಾದ ಸಿರಮ್ ಅಲ್ಬ್ಯೂಮಿನ್, ಕೊಲೆಸ್ಟ್ರಾಲ್, ಟ್ರಿಗ್ಲಿಸೆರೈಡ್ಸ್, ಭಿಡ್ ಗ್ಲೂಕೋಸ್ ಮತ್ತು ಇಸಿಜೆ ಮತ್ತು ಇಕೋಕಾಡಿಯೋಗ್‌ಗ್ರಾಫಿ.

ದೀಘರ್ಷಕಾಲೀನ ಕಿಡ್ನಿ ರೋಗದಿಂದ ಬಳಲುತ್ತಿರುವವರು ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಈ ಕೆಳಗಿನ ಗುಣಲಕ್ಷಣಗಳು ಅಥವಾ ಬೆಳವಣಿಗೆಗಳು ಕಂಡಬಂದರೆ ತರ್ಕೆಣ ಸಂಪರ್ಕಿಸಬೇಕು.

ಕಿಡ್ನಿ ರೋಗ ಪತ್ತೆ ಹಚ್ಚಲು ಅಶ್ವಂತ ಸರಳ ಮತ್ತು ಪರಿಣಾಮಕಾರಿ ಪರೀಕ್ಷೆ ಎಂದರೆ ಅಲ್ಲಾಸೌಂಡ್. ಅಲ್ಲಾಸೌಂಡ ನೆಮ್ಮೊಲಾಜಿಸ್ಟ್‌ಗಳ ಮೂರನೇ ಕೆಣ್ಣ.

1. ವೇಗವಾಗಿ ಶೋಕ ಕಡಿಮೆಯಾಗುವುದು,
2. ಮೂತ್ರ ಕಡಿಮೆಯಾಗಿ, ಬಾಪು, ಉಸಿರಾಟದಲ್ಲಿ ತೊಂದರೆ ಅಥವಾ ಮಲಿಗುವಾಗ ಉಸಿರಾಟದಲ್ಲಿ ತೀವ್ರ ತೊಂದರೆ.
3. ಎದೆ ನೋಪು, ಅತೀ ಕಡಿಮೆ ಅಥವಾ ಅಧಿಕವಾದ ಎದೆಬಜಿತ (ಹೃದಯಬಡಿತ).
4. ಜ್ವರ, ತೀವ್ರ ಭೇದಿ, ತೀವ್ರತರವಾದ ಹಸಿವು ಕಳೆದುಕೊಳ್ಳುವುದು, ವಾಂತಿ, ವಾಂತಿಯಲ್ಲಿ ರಕ್ತ ಬಿಂದರೆ, ಮಾಂಸವಿಂಡಗಳಲ್ಲಿ ಅಶ್ವತೆ, ಗೊಂದಲಕ್ಕೇಡಾಗುವುದು ಮತ್ತು ಕನವರಿಸುವುದು.
5. ಮೂತ್ರದಲ್ಲಿ ರಕ್ತ ಕಂಡುಬಂದರೆ.
6. ಅಧಿಕ ರಕ್ತದೊತ್ತಡ

ಬಾಪು, ಉಸಿರಾಟದಲ್ಲಿ ತೊಂದರೆ ಅಥವಾ ಮಲಿಗುವಾಗ ಉಸಿರಾಟದಲ್ಲಿ ತೀವ್ರ ತೊಂದರೆಯಂತಾದರೆ ತುರಾಗಿ ದಯಾಲೀಸಿ ಬೆಕಾಗಬಹುದು.

12 ದೀರ್ಘಕಾಲಿನ ಕಡ್ಡಿ ರೋಗಕ್ಕೆ ಜಿಕ್ಕೆ

ದೀರ್ಘಕಾಲಿನ ಕಡ್ಡಿ ರೋಗಕ್ಕೆ ಮೂರು ವಿಧವಾದ ಚಿಕಿತ್ಸೆಗಳು ಲಭ್ಯವಿವೆ.

1. ಜೈವಧಿಯ ಚಿಕಿತ್ಸೆ.
2. ಡಯಾಲಿಸಿಸ್ (ರಕ್ತ ಶುದ್ಧಿಕರಣ).
3. ಕಡ್ಡಿ ಕಸಿ (Kidney Transplant).

ದೀರ್ಘಕಾಲಿನ ಕಡ್ಡಿ ರೋಗದಿಂದ ಬಳಲುವ ಎಲ್ಲ ರೋಗಿಗಳು ಹೆಚ್ಚಾಗಿ ಜೈವಧಿಯ ಚಿಕಿತ್ಸೆ ಪಡೆಯುತ್ತಾರೆ. ಜೈವಧಗಳು, ಅಹಾರ ಪಥ್ಯ ಹಾಗೂ ವ್ಯಾದ್ಯರ ಸಲಹೆಯಂತೆ ನಡೆದುಕೊಳ್ಳುವದು. ಕೊನೆಯ ಹಂತ ತಲುಪಿದ ರೋಗಿಗಳಿಗೆ ಕಡ್ಡಾಯವಾಗಿ ಡಯಾಲಿಸಿಸ್ (ರಕ್ತ ಶುದ್ಧಿಕರಣ) ಅಥವಾ ಕಡ್ಡಿ ಕಸಿ ಬೇಕೇ ಬೇಕು.

ಜೈವಧಿಯ ಚಿಕಿತ್ಸೆ

ದೀರ್ಘಕಾಲಿನ ಕಡ್ಡಿ ರೋಗದಿಂದ ಬಳಲುತ್ತಿರುವವರಿಗೆ ವ್ಯಾದ್ಯಕ್ಕೀರು ಚಿಕಿತ್ಸೆ ಅತ್ಯೇ ಮುಖ್ಯ ಏಕೆ?

ದೀರ್ಘಕಾಲಿನ ಕಡ್ಡಿ ರೋಗವು ಗುಣಮುಖವಾಗುವಂಥದ್ದಲ್ಲ. ಜೀವನ ನಿರ್ವಹಣೆಗೆ ಡಯಾಲಿಸಿಸ್ ಅಥವಾ ಕಡ್ಡಿ ಕಸಿಯ ಮೌರೆ ಹೋಗಲೇಬೇಕಾಗುತ್ತದೆ. ಹೆಚ್ಚು ದುಬಾರಿಯಾದ ಈ ಚಿಕಿತ್ಸೆಯು ಸರಳವಾಗಿ ಲಭಿಸುವುದಿಲ್ಲ. ಭಾರತದಲ್ಲಿ ಕೇವಲ ೫೧.೫ ರಿಂದ ೧೦ ರಷ್ಟು ರೋಗಿಗಳು ಮಾತ್ರ ಡಯಾಲಿಸಿಸ್ ಅಥವಾ ಕಡ್ಡಿ ಕಸಿ ಪಡೆಯುತ್ತಿದ್ದಾರೆ. ಯಾವುದೇ ರೀತಿಯ ಚಿಕಿತ್ಸೆ ಲಭ್ಯವಿಲ್ಲದವರು ಬಳಲಿ ಸಾವನ್ಯಪೂರ್ತಿದ್ದಾರೆ. ದೀರ್ಘಕಾಲಿನ ಕಡ್ಡಿ ರೋಗವನ್ನು ಆದಷ್ಟು ಶೀಘ್ರವಾಗಿ ಕಂಡುಹಿಡಿದು ಚಿಕಿತ್ಸೆ ಪಡೆಯಲೇಬೇಕು. ಇಲ್ಲದಿದ್ದರೆ ಡಯಾಲಿಸಿಸ್ ಅಥವಾ ಕಡ್ಡಿ ಕಸಿಯಂತ ದುಬಾರಿ ವೆಚ್ಚಕ್ಕೆ ಶರಣಾಗಿ, ಜೀವನಮೂರ್ತಿ ಸಂಕಟದಿಂದ ಬಳಲಬೇಕಾಗುತ್ತದೆ. ಬಹಳಷ್ಟು ರೋಗಿಗಳು ಆರ್ಥಿಕವಾಗಿ ದುರ್ಬಲರಾಗಿ ಬಿಡುತ್ತಾರೆ. ಮುಂದಿನ ಚಿಕಿತ್ಸೆ ಅವರಿಂದ ಅಸಾಧ್ಯವನಿಸುತ್ತದೆ.

ದೀರ್ಘಕಾಲಿನ ಕಡ್ಡಿ ರೋಗಕ್ಕೆ ಶೀಘ್ರ ಚಿಕಿತ್ಸೆ ಪಡೆಯದ್ದರೆ ಜೀವನ ಮೌರೆ ಸಂಕಟದಿಂದ ಬಳಲಬೇಕಾಗುತ್ತದೆ.

ಹಲವಾರು ರೋಗಿಗಳು ವೈದ್ಯಕೀಯ ಚಿಕಿತ್ಸೆ ಪಡೆಯಲು ವಿಫಲರಾಗುತ್ತಾರೆ ಏಕೆ? ಪ್ರಥಮ ಹಂತದಲ್ಲಿದ್ದಾಗ ಹಲವಾರು ರೋಗಿಗಳು ನಿಗದಿತ ಚಿಕಿತ್ಸೆ ಪಡೆಯಲ್ಪಡುತ್ತಾರೆ. ಹಲವು ರೋಗಿಗಳು ಸ್ವಲ್ಪ ಗುಣಮುಖವಾದರೆ ಅಥವಾ ಗುಣಲಕ್ಷಣಗಳು ತೋರಿದಿದ್ದಾಗ ರೋಗಿಯ ಸಂಬಂಧಿಕರು ರೋಗದ ಗಂಭೀರತೆಯನ್ನು ಗುರುತಿಸಿದೇ ಜೀವಧ ಹಾಗೂ ಆಹಾರ ಪಥ್ಯವನ್ನು ಅರ್ಥದಲ್ಲಿಯೇ ನಿಲ್ಲಿಸಿಬಿಡುತ್ತಾರೆ. ಇದರಿಂದ ಕಡ್ಡಿ ಹಾಳಾಗುವಿಕೆ ಶೀಘ್ರಗೆತಿಯಲ್ಲಿ ಸಾಗುತ್ತದೆ.

1. ವೈದ್ಯಕೀಯ ಚಿಕಿತ್ಸೆ ಗುರಿ

ದೀರ್ಘಕಾಲೀನ ಕಡ್ಡಿ ರೋಗವು ಬೆಳೆಯುತ್ತಿದ್ದರೆ ಅದನ್ನು ಗುಣಮುಖ ಮಾಡುವುದು ಅಸಾಧ್ಯ.

1. ರೋಗವು ಬೆಳವಣಿಗೆಯಾಗುವುದನ್ನು ನಿರ್ಧಾನಗೊಳಿಸುವುದು.
 2. ಗುಣಲಕ್ಷಣಗಳನ್ನು ನಿವಾರಣಗೊಳಿಸುವುದು.
 3. ರೋಗಗಳನ್ನು ಉತ್ತೇಜಿಸುವ ಕಾರಣಗಳಿಗೆ ಚಿಕಿತ್ಸೆ ನೀಡುವುದು.
 4. ಹೃದ್ರೋಗದ ಬೆಳವಣಿಗೆಯನ್ನು ತಡೆಗಟ್ಟಿಸುವುದು.
 5. ಡಯಾಲಿಸಿಸ್ ಮತ್ತು ಕಡ್ಡಿ ಕೆಸಿ (ಟ್ರಾನ್ಸ್‌ಪ್ಲೈಂಟ) ಮಾಡುವದನ್ನು ದೂರ ತಳ್ಳಿಸುವುದು.
2. ವಿವಿಧ ಹಂತಗಳಲ್ಲಿನ ಚಿಕಿತ್ಸೆ
 1. ನಿಯಮಿತ ವೈದ್ಯರ ಭೇಟಿ ಮತ್ತು ಜೀವನಶೈಲಿ ಬದಲಾವಣೆ, ರೋಗ ಪತ್ತೆ, ಬೆಳೆಯುತ್ತಿರುವುದನ್ನು ನಿರ್ಧಾನಗೊಳಿಸುವುದಕ್ಕಾಗಿ ಚಿಕಿತ್ಸೆ, ರೋಗಿಗಳಿಗೆ ಜಾಗೃತಿ (ಶೀಕ್ಷಣ) ಹೃದ್ರೋಗದ ತೊಂದರೆಯನ್ನು ಕಡಿಮೆಗೊಳಿಸುವುದು.
 2. ಬೆಳವಣಿಗೆಯನ್ನು ಅಂದಾಜಿಸುವುದು: ಪರಿಸ್ಥಿತಿಗೆ ಸಹಕರಿಸುವ ಚಿಕಿತ್ಸೆ.
 3. ತಪಾಸಣೆ, ತೊಂದರೆಗಳಿಗೆ ಚಿಕಿತ್ಸೆ, ಮೂತ್ರಪಿಂಡ ತಜ್ಞ ವೈದ್ಯರ ಭೇಟಿ.
 4. ಕಡ್ಡಿ ಬದಲಾಯಿಸುವ ವಿಧ ಹಾಗೂ ಡಯಾಲಿಸಿಸ್ ಬಗ್ಗೆ ರೋಗಿಗಳಿಗೆ ಮನವರಿಕೆ ಮಾಡಿ ಚಿಕಿತ್ಸೆ ನೀಡುವುದು.

ನಿಯಮಿತ ವೈದ್ಯರ ಭೇಟಿ ಮತ್ತು ಜೀವನಶೈಲಿ ಬದಲಾವಣೆ ಅಗತ್ಯ.

49. ದೀರ್ಘಕಾಲೀನ ಕಡ್ಡಿ ರೋಗಕ್ಕೆ ಚಿಕಿತ್ಸೆ

3. ವೈದ್ಯಕೀಯ ಚಿಕಿತ್ಸೆಗೆ ಕ್ರಿಯಾಯೋಜನೆಗಳು

ದೀರ್ಘಕಾಲೀನ ಕಡ್ಡಿ ರೋಗಗಳಲ್ಲಿ ವಿವಿಧ ಹಂತಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಚಿಕಿತ್ಸೆ ತದವಾದರೆ ಅಥವಾ ತಡೆಯದ್ದರೆ ರೋಗವು ಉಲ್ಳಣಗೊಳ್ಳಬಹುದು.

ಹಂತ	ಸೂಚಿಸಿದ ಕ್ರಿಯೆ
ಎಲ್ಲ ಹಂತಗಳಲ್ಲಿ	ನಿಯಮಿತವಾಗಿ ವೈದ್ಯರ ಭೇಟಿ. ಜೀವನಶೈಲಿಯಲ್ಲಿ ಬದಲಾವಣೆ. ಸಾಮಾನ್ಯ ಚಿಕಿತ್ಸೆ.
1	ರೋಗಪತ್ರ, ಚಿಕಿತ್ಸೆಯ ಮೂಲಕ ರೋಗದ ಬೆಳವಣಿಗೆಯನ್ನು ಕಡಿಮೆಗೊಳಿಸುವದು. ರೋಗ ನಿರ್ವಹಣೆಯ ಕುರಿತು ರೋಗಿಗಳಿಗೆ ಜಾಗೃತೆ ಮೂಡಿಸುವದು. ಸಹರೋಗಗಳಿಗೆ ಚಿಕಿತ್ಸೆ(ಮಧುಮೇಹ ಮತ್ತು ರಕ್ತದೊತ್ತಡ)
2	ರೋಗದ ಸ್ಥಿತಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳುವದು, ಸಹರೋಗಗಳಿಗೆ ಚಿಕಿತ್ಸೆ(ಮಧುಮೇಹ ಮತ್ತು ರಕ್ತದೊತ್ತಡ)
3	ರೋಗದ ತೊಂದರೆಗಳನ್ನು ತಪಾಸಿಸಿ ಸೂಕ್ತ ಚಿಕಿತ್ಸೆಕಡ್ಡಿ ತಜ್ಞವೈದ್ಯರೊಂದಿಗೆ ಸಮಾಲೋಚನೆ.
4	ಕಡ್ಡಿ ಕಸಿ ಮತ್ತು ಡಯಾಲಿಸಿಸ್ ಕುರಿತು ರೋಗಿಗಳಿಗೆ ಮಾಹಿತಿ ನೀಡುವದು. ಅದಕ್ಕೆ ತಕ್ಷಂತ ರೋಗಿಯನ್ನು ಮಾನಸಿಕವಾಗಿ ಸಂಪೂರ್ಣಗೊಳಿಸುವದು.
5	ಕಡ್ಡಿ ಕಸಿ ಅಥವಾ ಡಯಾಲಿಸಿ (ರಕ್ತ ಶುದ್ಧೀಕರಣ)

1. ಪ್ರಾಥಮಿಕ ರೋಗಕ್ಕೆ ಸೂಕ್ತ ಚಿಕಿತ್ಸೆ.

- ಮಧುಮೇಹ ಮತ್ತು ರಕ್ತದೊತ್ತಡ

ರೋಗದ ತೊಂದರೆಗಳನ್ನು ತಪಾಸಿಸಿ ಸೂಕ್ತ ಚಿಕಿತ್ಸೆ ಕುರಿತು ತಜ್ಞವೈದ್ಯರೊಂದಿಗೆ ಸಮಾಲೋಚನೆ.

- ಮೂಲತ್ವಕೋಶದಲ್ಲಿ ಅಡೆತಡೆ ಅಥವಾ ಸೊಂಕು.
 - ಕಡ್ಡಿಗೆ ಸಂಬಂಧಿಸಿದ ಬಾವು, ಮೂಲತ್ವಕೋಶದ ರೋಗ ಇವುಗಳ ಕುರಿತು ಪ್ರಥಮ ಹಂತದಲ್ಲಿ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
2. ರೋಗಪತ್ರೆ, ಚಿಕಿತ್ಸೆಯ ಮೂಲಕ ರೋಗದ ಬೆಳವಣಿಗೆಯನ್ನು ಕಡಿಮೆಗೊಳಿಸುವದು.
- ರಕ್ತದೊತ್ತಡವನ್ನು ಅತೀ ಕಟ್ಟಿನಿಟಾಗಿ ನಿಯಂತ್ರಿಸಬೇಕು.
 - ಕಟ್ಟಿನಿಟಾದ ಮೌಳೀನ ಸೇವನೆ.
 - ಕಡಿಮೆ ನೀರಿನಂತಹ ಹಾಗೂ ಉಪ್ಪು ಸೇವಿಬೇಕು.
 - ಅನಿಮಿಯಾ(ರಕ್ತಹೀನತೆ) ಬರದಂತೆ ಎಚ್ಚರವಹಿಸಬೇಕು.
 - ಕೊಬ್ಬಿನಾಂಶವನ್ನು ಸಮರ್ಪೋಲನದಲ್ಲಿಡುವದು.
3. ಬೆಂಬಲಿತ ಹಾಗೂ ಗುಣಲಕ್ಷ್ಯಣಗಳ ಚಿಕಿತ್ಸೆ
- ಮೂಲವರ್ಧಕಗಳನ್ನು ನೀಡಿ ಮೂಲತ್ವಿಸಜಣನೆ ಅಧಿಕಗೊಳಿಸಿ ಬಾವು ಕಡಿಮೆಗೊಳಿಸುವುದು.
 - ವಾಕರಿಗೆ ಹಾಗೂ ವಾಂತಿಯನ್ನು ನಿಯಂತ್ರಿಸುವುದು.
 - ದೀರ್ಘಕಾಲೀನ ಕಡ್ಡಿ ರೋಗಕ್ಕೆ ಸಂಬಂಧಿಸಿದ ಎಲುಬು, ಕೆಲು ರೋಗಗಳನ್ನು ತಡೆಗಟ್ಟಬುದಕಾಗಿ ಕ್ಷಾಲೀಯಂ ಹಾಗೂ ವಿಟ್ಕಾಮಿನ್ ಡಿ ನೀಡಲಾಗುತ್ತದೆ. ಘಾಸ್‌ಎಂಟ್ ಅಂಶವನ್ನು ಕಡಿಮೆ ಮಾಡುವ ಚಿಕಿತ್ಸೆ ನೀಡಲಾಗುತ್ತದೆ.
 - ಹಿಮೋಗ್ಲೋಬಿನ್ ಕಡಿಮೆ(ಅನಿಮಿಯಾ)ಗೊಳ್ಳಬುದನ್ನು ತಪ್ಪಿಸಲು ಖನಿಜಾಂಶ, ವಿಟ್ಕಾಮಿನ್ ಮತ್ತು ಏಶೀಷ ಎರಿಥ್ರೋಪೋಯಿಟಿನ್ ಇಂಜೆಕ್ಷನ್ (ಚುಷ್ಟುಮದ್ದು) ಕೊಡಬೇಕಾಗುತ್ತದೆ.
 - ಹೃದ್ರೋಗ ಕಾರ್ಯಕ್ರಮ ಶೈಂದರೆಯಾಗುವುದನ್ನು ತಪ್ಪಿಸಿ, ಪ್ರತಿದಿನ ಅಸ್ಟ್ರಿನ್ ಮಾತ್ರೆ ಸೇವಿಸುವುದು.
4. ಸಂಮಾಣ ಗುಣಮುಖಗೊಳ್ಳುವ ಕಾರಣಗಳ ಚಿಕಿತ್ಸೆ :
- ನೀರಿನ ಅಂಶ ಕಡಿಮೆಯಾಗುವುದು. (ವಾಲ್ಯೂಮ್ ಡಿಲ್ಟ್ರಿಶನ್)

ರೋಗಪತ್ರೆ, ಚಿಕಿತ್ಸೆಯ ಮೂಲಕ ರೋಗದ ಬೆಳವಣಿಗೆಯನ್ನು ಕಡಿಮೆಗೊಳಿಸಬಹುದು.

51. ದೀರ್ಘಕಾಲೀನ ಕಡ್ಡಿ ರೋಗಕ್ಕೆ ಚಿಕಿತ್ಸೆ

- ಜೈವಧಿಯಿಂದ ಕಡ್ಡಿ ಹಾಳಾಗುವುದು. (ನೋವು ನಿವಾರಕ ಮಾತ್ರಗಳು)
- ಸೋಂಕು ಮತ್ತು ಹೃದ್ರೋಗ ಗುರುತಿಸಿ ಚಿಕಿತ್ಸೆ ನೀಡುವುದು.

5. ದೀರ್ಘಕಾಲೀನ ಕಡ್ಡಿ ರೋಗದ ಕಂಡುಹಿಡಿಯಲು ಮತ್ತು ಚಿಕಿತ್ಸೆ

ದೀರ್ಘಕಾಲೀನ ಕಡ್ಡಿ ರೋಗವನ್ನು ಅದಮ್ಮ ಶೀಫ್ವಾಗಿ ಕಂಡುಹಿಡಿದು ಬೇಗ ಚಿಕಿತ್ಸೆ ನೀಡಬೇಕು. ಸಾಮಾನ್ಯವಾಗಿ ಕಂಡುಬರುವ ತೊಂದರೆಗಳಲ್ಲಿ ಅಧಿಕ ನೀರಿನಾಂಶದಿಂದ ಉಸಿರು ಕಟ್ಟಿವದನ್ನು, ರಕ್ತದಲ್ಲಿನ ಪೋಟ್ಯಾಸಿಯಂ ಅಧಿಕಗೊಂಡು ಹೃದಯ, ಶ್ವಾಸಕೋಶ ಮತ್ತು ಮೆದುಳಿಗೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು.

6. ಜೀವನಶೈಲಿ ಬದಲಾಯಿಸಿಕೊಳ್ಳುವುದು.

ದೀರ್ಘಕಾಲೀನ ಕಡ್ಡಿ ರೋಗದಿಂದ ಬಳಲುವದು ಅನಿವಾರ್ಯವಾದರೂ ಕೂಡ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕು. ಕಡ್ಡಿ ರೋಗಕ್ಕೆ ವಾರಕವೇನಿಸುವ ಅಭ್ಯಾಸಗಳನ್ನು ಬಿಡಬೇಕು ಮತ್ತು ಒಳ್ಳಿಯದನ್ನು ಅಳವಡಿಸಿಕೊಳ್ಳಲೇಬೇಕು.

- ಧೂಮ್ರಪಾನ, ಮದ್ಯಪಾನ ನಿಲ್ಲಿಸಬೇಕು.
- ಆರೋಗ್ಯಯುತ ತೂಕವಿರಲಿ, ಯೋಗ ಮತ್ತು ವ್ಯಾಯಾಮ, ದೃಷ್ಟಿಕ ಚಟುವಟಿಕೆ ನಿಯಮಿತವಾಗಿರಲಿ.
- ಆರೋಗ್ಯಯುತ ಆಹಾರ ಸೇವಿಸಿ, ಉಪ್ಪು ಮಿಶ್ರಣಗಳನ್ನು ನಿಯಮಿತವಾಗಿರಲಿ.
- ವೈದ್ಯರು ಸೂಚಿಸಿದ ಜೈವಧಿಗಳನ್ನು ಮಾತ್ರ ಸೇವಿಸಿ. ನಿಯಮಿತವಾಗಿ ಮೂತ್ರಪಿಂಡ ತಜ್ಜವೈದ್ಯರನ್ನು ಸಂಪರ್ಕಿಸಿರಿ.

7. ಆಹಾರ ಪಥ್ಯ

ಕಡ್ಡಿ ರೋಗ ಯಾವ ಹಂತದಲ್ಲಿದೆ ಎಂಬುದನ್ನು ಅರಿತು ಆಹಾರ ಪಥ್ಯಯನ್ನು ರೂಢಿಸಿಕೊಳ್ಳಬೇಕು. ಅಲ್ಲದೆ ವೈದ್ಯರ ಸಲಹೆ ಮುಖ್ಯವಾಗಿರುತ್ತದೆ.

- ಉಪ್ಪು : ಅಧಿಕ ರಕ್ತದೊತ್ತಡ ಮತ್ತು ಉಂಟಿ(ಬಾಪು)ವನ್ನು ನಿಯಂತ್ರಣಾದಲ್ಲಿಡಲು

ಪೋಟ್ಯಾಸಿಯಂಯುತ ಆಹಾರ ಪದಾರ್ಥಗಳನ್ನು ಸೇವಿಸಬಾರದು.

ಉಪ್ಪನ್ನು ಮಿಶ್ವಾಗಿ ಬಳಸಬೇಕಾಗುತ್ತದೆ. ಕಡ್ಡಿ ರೋಗದಿಂದ ಬಳಲುತ್ತಿರುವವರು ಅಹಾರದಲ್ಲಿ ಬೆರೆಸಲೇಬಾರದು. ಅಲ್ಲದೆ ರಸ್ತೆ ಬದಿಗೆ ಸಿಗುವ ಫಾಸ್‌ಪ್ರೋಡ್, ಪಾಪಡ, ಉಪ್ಪಿನಕಾಯಿಯಂಥ ಅಧಿಕ ಉಪ್ಪು ಬೆರೆಸಿದ ಪದಾರ್ಥಗಳನ್ನು ಸೇವಿಸಬಾರದು.

- **ದ್ರವಪದಾರ್ಥ:** ಕಡ್ಡಿ ರೋಗದಿಂದ ಬಳಲುತ್ತಿರುವ ರೋಗಿಗಳ ದೇಹದಲ್ಲಿ ದ್ರವ ಪದಾರ್ಥ ಅಧಿಕಗೊಂಡರೆ ಬಾವು ಹಾಗೂ ಉಸಿರಾಟದಲ್ಲಿ ತೀವ್ರ ತೊಂದರೆ ಉಂಟಾಗುತ್ತದೆ. ಆದ್ದರಿಂದ ವೈದ್ಯರ ಸಲಹ ಮೇರೆಗೆ ನೀರು ಮತ್ತು ದ್ರವವನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕೆಂಬುದನ್ನು ಅರಿತುಕೊಳ್ಳಿ.
- **ಮೋಟಾಯಾಶೀಯಂ :** ಈ ರೋಗಿಗಳಲ್ಲಿ ಅಧಿಕ ಮೋಟಾಯಾಶೀಯಂ ಕಂಡುಬರುವದು ಸಾಮಾನ್ಯವಾಗಿರುತ್ತದೆ. ಇದು ಹೃದಯ ಕಾರ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ತಡೆಯುವುದಕ್ಕಾಗಿ ಮೋಟಾಯಾಶೀಯಂ ಅಧಿಕವಿರುವ ಅಹಾರ, ಡ್ರಾಯ್‌ಪ್ರೂಟ್‌ (ಒಣ ಹಣ್ಣಗಳು), ಎಳೆನೀರು (ತೆಂಗಿನ ನೀರು). ಬಟಾಟೆ, ಆರೆಂಜ್‌(ಸಂತ್ರೇ ಸಣ್ಣು), ಬಾಳೆಹಣ್ಣು, ಟೊಮೇಟೋಗಳನ್ನು ಸೇವಿಸಬಾರದು. ಇತರೆ ಮೋಟಾಯಾಶೀಯಂಯುತ್ತ ಹಣ್ಣಗಳನ್ನು ವೈದ್ಯರ ಸಲಹ ಮೇರೆಗೆ ತೆಗೆದುಕೊಳ್ಳಬೇಕು.
- **ಮೈಟ್ರೋನ್ (ಮೋಟಾಂಶೆ) :** ಅಧಿಕ ಮೈಟ್ರೋನ್ ಇರುವ ಅಹಾರವನ್ನು ಸಂಪೂರ್ಣವಾಗಿ ತ್ಯಜಿಸಲೇಬೇಕು. ಏಕೆಂದರೆ ಇವು ಕಡ್ಡಿ ಹಾಳಾಗಲು ಪ್ರಚೋದನೆ ನೀಡಬಹುದು.

8. ಕಡಿ ಕಸಿ ಅಥವಾ ಡಯಾಲಿಸಿಸ್ ಚಿಕಿತ್ಸೆಗಾಗಿ ತಯಾರಿಗೊಳಿಸುವದು

- ದೀರ್ಘಕಾಲೀನ ಮೂತ್ರಪಿಂಡ ರೋಗ ಕಾಣಿಸಿಕೊಂಡರೆ ಎಡಗೈಯ ರಕ್ತನಾಳಗಳನ್ನು ರಕ್ಷಿಸಿ. ಯಾವುದೇ ಕಾರಣಕ್ಕಾಗಿ ರಕ್ತ ಸಂಗ್ರಹಕ್ಕಾಗಿ, ಸೂಜಿ(ಬ್ರಾನುಲಾ)ಯನ್ನು ಚುಚ್ಚಲು ಅವಕಾಶ ಕೊಡಬೇಡಿ.
- ಡಯಾಲಿಸಿಸ್ (ರಕ್ತ ಶುದ್ಧಿಕರಣ) ಮಾಡುವದಕ್ಕಾಗಿ, ರೋಗಿ ಮತ್ತು ಅವರ

ದೀರ್ಘಕಾಲೀನ ಮೂತ್ರಪಿಂಡ ರೋಗ ಕಾಣಿಸಿಕೊಂಡರೆ ಎಡಗೈಯ ರಕ್ತನಾಳಗಳನ್ನು ರಕ್ಷಿಸಿ.

53. ದೀರ್ಘಕಾಲೀನ ಕಡ್ಡಿ ರೋಗಕ್ಕೆ ಚಿಕಿತ್ಸೆ

ಕುಟುಂಬದವರಿಗೆ ಅರಿವು ಮೂಡಿಸಿ ಸುಮಾರು 6 ತಿಂಗಳಿಂದ ಒಂದು ವರ್ಷದ ಮೊದಲೇ AV ಫಿಸ್ಟುಲಾ ಇರುವಂತೆ ನೋಡಿಕೊಳ್ಳಬೇಕು.

- ಹೆಪಾಟೈಟಿಸ್ ‘ಬಿ’ ಸೋಂಕು ತಗುಲದಂತೆ ಮುನ್ನೆಚ್ಚಿರಿಕೆ ಕ್ರಮವಾಗಿ ದೀರ್ಘಕಾಲೀನ ಕಡ್ಡಿ ರೋಗವು ಪ್ರಥಮ ಹಂತದಲ್ಲಿರುವಾಗಲೇ ರೋಗ ನಿರೋಧಕ ಚುಚ್ಚುಮಾಡು (ವ್ಯಾಕ್ಷಿನ್) ತೆಗೆದುಕೊಳ್ಳಬೇಕು. ಏಕೆಂದರೆ ಡಯಾಲಿಸಿಸ್ (ರಕ್ತ ಶುದ್ಧಿಕರಣ) ಕಡ್ಡಿ ಕೆಸಿ ವೂಡುವ ಸಂದರ್ಭದಲ್ಲಿ ಹೆಪಾಟೈಟಿಸ್ ‘ಬಿ’ ಸೋಂಕು ತಗುಲಬಹುದಾದ ತೊಂದರೆಯನ್ನು ತಪ್ಪಿಸಬಹುದು.
- ಡಯಾಲಿಸಿಸ್ ಅಥವಾ ಕಡ್ಡಿ ಕೆಸಿ ಕುರಿತು ತಿಳುವಳಿಕೆ ಮತ್ತು ಯೋಜನೆಯನ್ನು ರೂಪಿಸುವುದು, ಕುಟುಂಬದ ಸಂಬಂಧಿಕರಿಂದ ಕಡ್ಡಿ ಪಡೆದುಕೊಂಡು ಕೆಸಿ ಮಾಡುವದರ ಕುರಿತು ತಿಳುವಳಿಕೆ ನೀಡುವುದು.

9. ಮೂತ್ರಪಿಂಡ ತಜ್ಞಪ್ರಯೋಧನ್ಯಾ ಸಂಪರ್ಕಿಸಿ

ದೀರ್ಘಕಾಲೀನ ಮೂತ್ರಪಿಂಡ ರೋಗವು ಇದೆ ಎಂದು ಗೊತ್ತಾದ ಕೂಡಲೇ ಮೊದಲು ಮೂತ್ರಪಿಂಡ ತಜ್ಞಪ್ರಯೋಧನ್ಯಾ ಸಂಪರ್ಕಿಸಿ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು. ಇದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸಿ ಕಡ್ಡಿ ಸಂಮಾಣ ಹಾಳಾಗುವುದನ್ನು ತಡೆದು, ಡಯಾಲಿಸಿಸ್‌ನ್ನು ದೂರ ಸಾಗಹಾಕಬಹುದು.

ದೀರ್ಘಕಾಲೀನ ಕಡ್ಡಿ ರೋಗವನ್ನು ತಡೆಯಲು ಮತ್ತು ಅದರ ಬೆಳವಣಿಗೆಯನ್ನು ಮುಂದೂಡಲು ಅತ್ಯಂತ ಮುಖ್ಯವಾದ ಚಿಕಿತ್ಸೆಗಳು.


ರಕ್ತದೊತ್ತಡವನ್ನು ಕಟ್ಟುನಿಟ್ಟಾಗಿ ನಿಯಂತ್ರಣಾದಲ್ಲಿಟ್ಟುಕೊಳ್ಳಬುದು. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಾರದಿದ್ದರೆ ಮೂತ್ರಪಿಂಡ ರೋಗವು ತೀವ್ರಗೊಳ್ಳುವುದಲ್ಲದೆ ಹೃದ್ರೋಗ ಮತ್ತು ನರಮಂಡಲಕ್ಕೆ ತೊಂದರೆಯನ್ನುಂಟು ವಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸಲು ಯಾವ ಜೈವಧಿಯನ್ನು ಉಪಯೋಗಿಸಬೇಕು?

ಮೂತ್ರಪಿಂಡ ತಜ್ಞಪ್ರಯೋಧ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆಯಾವ ಜೈವಧಿಯನ್ನು

ಡಯಾಲಿಸಿಸ್‌ಗಾಗಿ ಸುಮಾರು 6 ತಿಂಗಳಿಂದ ಒಂದು ವರ್ಷದ ಮೊದಲೇ AV ಫಿಸ್ಟುಲಾ ಇರುವಂತೆ ನೋಡಿಕೊಳ್ಳಬೇಕು.

ರಕ್ತದೊತ್ತಡವನ್ನು ಪರೀಕ್ಷೆ ಮಾಡಿ



ರಕ್ತದೊತ್ತಡವನ್ನು $140/ 80$ ಕ್ಷಂತಿ ಕಡಿಮೆ ಇಟ್ಟಿಕೊಳ್ಳಬೇಕು.

ಸೇವಿಸಬೇಕೆನ್ನುವುದರ ಕುರಿತು ತಿಳಿಸುತ್ತಾರೆ. ಬಹುಸಾಮಾನ್ಯವಾಗಿ ಎಂಜಯೋಟೆನ್ಸಿನ್ ಡಾಯಾರಿ (ACE) ಇನ್ಸೈಟಿಟ್‌, ಎಂಜಯೋಟೆನ್ಸಿನ್‌ ರಿಸಿಪ್ರೆರ್ ಬ್ಲಾಕರ್‌ (ARB) ಕ್ಯಾಲ್ಟಿಯಂ ಚಾನಲ್‌ ಬ್ಲಾಕರ್‌, ಬಿಟಾ ಬ್ಲಾಕರ್‌ ಮತ್ತು ಡೈಯೂರೆಟಿಕ್‌ ಬಳಸಲ್ಪಡುತ್ತಾರೆ.

ಮುಖ್ಯವಾಗಿ ACE ಇನ್ಸೈಟಿಟ್‌ ಮತ್ತು ARBS ಜಿಷಧಿಯನ್ನು ಪ್ರಥಮವಾಗಿ ಉಪಯೋಗಿಸಲಾಗುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆ ಯಾಗುವುದಲ್ಲದೆ ದೀಘಕಾಲೀನ ಕಡ್ಡಿ ರೋಗವು

ಬೆಳೆಯುವದನ್ನು ತಡೆಗಟ್ಟಿತ್ತದೆ.

ದೀಘಕಾಲೀನ ಕಡ್ಡಿ ರೋಗ ನಿಯಂತ್ರಣಾದಲ್ಲಿ ರಕ್ತದೊತ್ತಡದ ಗುರಿ ಏನು?

ಅಧಿಕ ರಕ್ತದೊತ್ತಡವು ಕಡ್ಡಿ ರೋಗ ಹೆಚ್ಚಾಗಲು ಉದ್ದೇಶಿಸುವದರೂಂದಿಗೆ ಅದು ತೀವ್ರವಾಗಿ ಬೆಳೆಯಲು ಸಹಕರಿಸುತ್ತದೆ. ಆದ್ದರಿಂದ ಎಲ್ಲ ಸಮಯದಲ್ಲಿ $130/80$ ಕ್ಷಂತಿ ಕೆಳಗಿರಲಿ.

ರಕ್ತದೊತ್ತಡವನ್ನು ನಿರ್ವಹಿಸಲು ಸರಿಯಾದ ಕ್ರಮ ಯಾವುದು?

ನಿಯಮಿತವಾಗಿ ವೃದ್ಧರನ್ನು ಸಂಪರ್ಕ ಸ್ತುದ್ದರೆ ರಕ್ತದೊತ್ತಡದ ಸ್ಥಿತಿಯು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಆದರೆ ಮೇಲಿಂದ ಮೇಲೆ ರಕ್ತದೊತ್ತಡದ ಪ್ರಮಾಣ ಅರಿಯಬೇಕಾದರೆ ರಕ್ತದೊತ್ತಡ ಅಳತೆಗೊಳಿಸುವ ಮನೆಯಲ್ಲಿಟ್ಟುಕೊಂಡಿರಿ. ಅಲ್ಲದೇ ಅದನ್ನು ಪಟ್ಟಿ ಮಾಡಿ ಯಾವಾಗಲೂ ವೃದ್ಧರಿಗೆ ಕೊಡಿ ಇದರಿಂದ ವೃದ್ಧರಿಗೂ ಕೂಡ ಜಿಷಧಿ ನೀಡಲು ಸಹಾಯವಾಗುತ್ತದೆ.

ಡೈಯೂರೆಟಿಕ್ ಜಿಷಧಿಗಳು ಹೇಗೆ ಸಹಾಯ ಮಾಡುತ್ತದೆ?

ಮೂತ್ರ ಪ್ರಮಾಣ ಕಡಿಮೆಯಾದರೆ ಬಾವು ಬರುವುದಲ್ಲದೆ, ಉಸಿರಾಟದಲ್ಲಿ ತೊಂದರೆಯಂತಾಗುತ್ತದೆ. ಆದರೆ ಡೈಯೂರೆಟಿಕ್ ಜಿಷಧಿಯನ್ನು ಸೇವಿಸಿದಾಗ

55. ದೀರ್ಘಕಾಲೀನ ಕಡ್ಡಿ ರೋಗಕ್ಕೆ ಚಿಕಿತ್ಸೆ

ಮೂತ್ರ ಪ್ರಮಾಣವನ್ನು ಹೆಚ್ಚಿಸಿ ಬಾವು ಅನ್ನ ಕಡಿಮೆಗೊಳಿಸಿ ಉಸಿರಾಟದ ಸಮಸ್ಯೆಯನ್ನು ನಿರಾರಿಸುತ್ತದೆ. ಆದರೂ ಹೂಡಿ ಇದು ಕೇವಲ ಮೂತ್ರದ ಪ್ರಮಾಣವನ್ನು ಮಾತ್ರ ಹೆಚ್ಚಿಸುತ್ತದೆ ವಿನಃ ಕಡ್ಡಿ ಕಾರ್ಯವನ್ನು ಸುಸ್ಥಿರಗೊಳಿಸುವುದಿಲ್ಲ. ಬಾವು ಇಲ್ಲದಾಗ ಉಪಯೋಗಿಸಿದರೆ ಕಡ್ಡಿ ಹಾಳಾಗಬಹುದು.

ದೀರ್ಘಕಾಲೀನ ಕಡ್ಡಿ ರೋಗದಲ್ಲಿ ಅನಿಮಿಯಾದ ಕಾರಣವೇನು ? ಹಾಗೂ ಅದನ್ನು ಹೇಗೆ ಚಿಕಿತ್ಸೆಗೊಳಿಸಿದರೂ ತ್ವರಿತವಾಗಿ ಹಾಳಾಗುತ್ತದೆ.

ಮೂತ್ರಪೀಂಡವು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎರಿಥ್ರೋಮೋಯಿಡಿನ್ ಎಂಬ ಮುಷ್ಟಿಕಾರಕ ಸ್ತೋಪನ್ (Harmone) ಉತ್ಪಾದಿಸುತ್ತದೆ. ಇವು ಎಲುಬಳಿಂದ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಉತ್ತೇಜನ ನೀಡುತ್ತದೆ. ಆದರೆ ದೀರ್ಘಕಾಲೀನ ಕಡ್ಡಿ ರೋಗಗಳಲ್ಲಿ ಕಡ್ಡಿ ಕಾರ್ಯ ಕಡಿಮೆಯಾಗುವುದರೊಂದಿಗೆ ಎರಿಥ್ರೋಮೋಯಿಡಿನ್ ಉತ್ಪಾದನೆ ಹೂಡಿ ಕಡಿಮೆಯಾಗುವದರಿಂದ ಅನಿಮಿಯಾಕ್ಕೆ ದಾರಿ ಮಾಡಿಕೊಡುತ್ತದೆ.

ಪ್ರಥಮ ಹಂತದಲ್ಲಿ ಅನಿಮಿಯಾಕ್ಕೆ ಕಬ್ಬಿನಾಂಶ ಮತ್ತು ಮೋಷಕಾಂಶಗಳ ಚುಪ್ಪುಮದ್ದು (Injection)ನ್ನು ನೀಡಿ ಚಿಕಿತ್ಸೆ ನೀಡಲಾಗುತ್ತದೆ. ತೀವ್ರತರವಾದ ಅನಿಮಿಯಾ ಈ ಚಿಕಿತ್ಸೆಗೆ ಸುಂದಿಸುವುದಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ಸಿಂಧೆಟಿಕ್ ಎರಿಥ್ರೋಮೋಯಿಡಿನ್ ಚುಪ್ಪುಮದ್ದು (Injection) ನೀಡಲಾಗುವದು.

ರಕ್ತಹೀನತೆ (ಅನಿಮಿಯಾ)ಗೆ ಚಿಕಿತ್ಸೆ ಏಕೆ ಬೇಕು?

ರಕ್ತಹೀನತೆಯಿಂದ (ಅನಿಮಿಯಾ) ಅಶಕ್ತತೆ, ಹಸಿವೆಯಾಗಿರುವಿಕೆ, ಉಸಿರಾಟದಲ್ಲಿ ತೊಂದರೆ, ತೀವ್ರ ಹೃದಯಬಡಿತ, ಏಕಾಗ್ರತ ಕಳೆದುಕೊಳ್ಳುವುದು, ಎದೆ ನೋವು ಸೇರಿದಂತೆ ಮುಂತಾದ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಆದ್ದರಿಂದ ತೀವ್ರವಾಗಿ ನಿಗದಿತವಾದ ಚಿಕಿತ್ಸೆ ಬೇಕೇಬೇಕು.

ದೀರ್ಘಕಾಲೀನ ಕಡ್ಡಿ ರೋಗದಲ್ಲಿ ರಕ್ತಹೀನತೆಯ ಚಿಕಿತ್ಸೆ ಒಮ್ಮುವ್ಯಿ

13 ರಕ್ತಶುಧೀಕರಣ (ಡಯಾಲಿಸಿಸ್)

ಮೂತ್ರಪಿಂಡಗಳು ದಿಫ್ಫೆಂಕಾಲದವರೆಗೆ ಯಾವಾಗ ಕಾರ್ಯ ನಿರ್ವಹಿಸುವುದಿಲ್ಲವೋ ಅಗ ಶರೀರದಲ್ಲಿರುವ ನಿರುಪಯುಕ್ತ ಪದಾರ್ಥಗಳು ಮತ್ತು ಬೇಡವಾದ ನೀರನ್ನು ಯಂತ್ರದ ಮೂಲಕ ಹೊರಹಾಕುವುದು ಹಾಗೂ ಬೇಕಾದ ಪದಾರ್ಥಗಳನ್ನು ರಕ್ತದಲ್ಲಿ ವಿಲೀನಗೊಳಿಸುವುದನ್ನು ಡಯಾಲಿಸಿಸ್ (ರಕ್ತ ಶುಧೀಕರಣ) ಎನ್ನುತ್ತಾರೆ. ಇದು ಜೀವ ಉಳಿಸುವ ಪ್ರಕ್ರಿಯೆ.

ಡಯಾಲಿಸಿಸ್ ಪ್ರಕ್ರಿಯೆಯು ರೋಗಿಗಳಿಗೆ ಹೇಗೆ ಸಹಾಯ ಮಾಡುತ್ತದೆ?

ಮೂತ್ರಪಿಂಡ ಹಾಳಾದವರ ದೇಹಕ್ಕೆ ಡಯಾಲಿಸಿಸ್

1. ನಿರುಪಯುಕ್ತ ಕ್ರಿಯಾಟಿನ್‌, ಯುರಿಯಾದಂತಹ ಹಾಗೂ ಹೆಚ್ಚಾದ ದ್ರವ ಪದಾರ್ಥಗಳನ್ನು ಹೊರಹಾಕುತ್ತದೆ.
2. ಸೋಡಿಯಂ, ಪೋಟ್ಯಾಶಿಯಂ ಹಾಗೂ ಬಯೋಕಾಬೋನೇಟ್ ನಂತಹ ರಾಸಾಯನಿಕಗಳ ಸಮತೋಲನ ಕಾವಾಡುತ್ತದೆ.

ಡಯಾಲಿಸಿಸ್ ಸಹಜ ಮೂತ್ರಪಿಂಡದಂತೆ ಎರಿಥ್ರೋಪೋಎಂಟಿನ್ ಮತ್ತು ವಿಟಾಮಿನ್ “ಡಿ”ಗಳನ್ನು ಉತ್ಪಾದಿಸಿ ಹಿಮೋಗ್ಲೋಬಿನ್ ಮತ್ತು ಕ್ಯಾಲ್ಸಿಯಂಗಳ ಸಮತೋಲನವನ್ನು ಮಾರ್ಪಡಿಸುವುದಿಲ್ಲ.

ಡಯಾಲಿಸಿಸ್ ಯಾವಾಗ ಬೇಕಾಗುತ್ತದೆ?

ಮೂತ್ರಪಿಂಡಗಳು ಶೇ.90 ರಪ್ಪು ಕಾರ್ಯನಿರ್ವಹಿಸದೇ ಇದ್ದಾಗ, ದಿಫ್ಫೆಂಕಾಲದವರೆಗೆ ದೇಹದಲ್ಲಿನ ನಿರುಪಯುಕ್ತ ಪದಾರ್ಥಗಳನ್ನು ಹೊರಹಾಕದಿದ್ದಾಗ ವಾರಿಕೆ, ವಾಂತಿ, ಹಸಿವೆಯಾಗದಿರುವುದು, ಬಾವು ಹಾಗೂ ಎದೆ ಬಿಗಿತದಂತಹ ಗುಣಲಕ್ಷಣಗಳು ಕಂಡು ಬಂದಾಗ ಡಯಾಲಿಸಿಸ್ ಮಾಡಬೇಕಾಗುತ್ತದೆ.

ಮೂತ್ರಪಿಂಡಗಳು ಶೇ.90 ರಪ್ಪು ಕಾರ್ಯನಿರ್ವಹಿಸದೇ ಇದ್ದಾಗ
ಡಯಾಲಿಸಿಸ್ನ ಅವಶ್ಯಕ.

57. ರಕ್ತಶುದ್ಧಿಕರಣತೆ (ಡಯಾಲಿಸಿಸ್)

ರಕ್ತವನ್ನು ಪರೀಕ್ಷಿಸಿದಾಗ ಕ್ರಿಯಾಟಿನ್‌ನ್ಯಾ 8.0 mg/dl ಅಥವಾ ಅಧಿಕ ಕಂಡುಬಂದರೆ ಡಯಾಲಿಸಿಸ್‌ಗೆ ಅಣಂಹಾಗಬೇಕಾಗುತ್ತದೆ.

ಡಯಾಲಿಸಿಸ್ ದೀಘರ್ಕಾಲೀನ ರೋಗವನ್ನು ಗುಣಪಡಿಸುತ್ತದೆಯೇ?

“ಇಲ್ಲ” ಡಯಾಲಿಸಿಸ್‌ನಿಂದ ದೀಘರ್ಕಾಲೀನ ಮೂತ್ರಪಿಂಡ ರೋಗವನ್ನು ಗುಣಪಡಿಸಲು ಅಸಾಧ್ಯ ಆದರೆ ತೋಕ್ಕಣ ಮೂತ್ರಪಿಂಡ ಹಾಳಾದರೆ ಕೇವಲ ಕೆಲ ಸಮಯದವರೆಗೆ ಮಾತ್ರ ಡಯಾಲಿಸಿಸ್ ಅವಶ್ಯವಿರುತ್ತದೆ.

ಡಯಾಲಿಸಿಸ್ ವಿಧಗಳು:

1. ಯಾಂತ್ರಿಕತ ರಕ್ತಶುದ್ಧಿಕರಣ (ಹಿಮೋಡಯಾಲಿಸಿಸ್) :

ಮೂತ್ರಪಿಂಡ ಹಾಳಾದ ಕೊನೆಯ ಹಂತದಲ್ಲಿ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ.

2. ಪೆರಿಟೋನಿಯಲ್ ಡಯಾಲಿಸಿಸ್ (ಹೊಟ್ಟಿಗೆ ಡಯಾಲಿಸಿಸ್) :

ಪೆರಿಟೋನಿಯಲ್ ಡಯಾಲಿಸಿಸ್ ಕೂಡ ಇದೊಂದು ವಿಧವಾದ ಚಿಕಿತ್ಸಾ ಕ್ರಮ. ಹೊಟ್ಟಿಗೆ ಕ್ಯಾಥೆಟರ್ (ಮೃದುವಾದ ಕೊಳವೆ) ಅಳವಡಿಸಲಾಗುತ್ತದೆ. ಹೊಟ್ಟಿಯಲ್ಲಿ ಡಯಾಲಿಸಿಸ್ ದ್ರವದಿಂದ ನಿರುಪಯುಕ್ತ ಹಾಗೂ ಹಚ್ಚಾದ ದ್ರವ ಪದಾರ್ಥವನ್ನು ದೇಹದಿಂದ ಹೊರತೆಗೆಯಲಾಗುತ್ತದೆ. ಇದನ್ನು ಯಂತ್ರವಿಲ್ಲದೆ ಮನೆಯಲ್ಲಿಯೇ ಮಾಡಬಹುದು.

ಆಯ್ದೆ:

ದೀಘರ್ಕಾಲೀನ ಮೂತ್ರಪಿಂಡ ರೋಗಿಗಳಿಗೆ ಎರಡೂ ವಿಧದ ಅಂದರೆ ಹಿಮೋಡಯಾಲಿಸಿಸ್ ಮತ್ತು ಪೆರಿಟೋನಿಯಲ್ ಡಯಾಲಿಸಿಸ್ ಪರಿಣಾಮಕಾರಿಯಾದ ಚಿಕಿತ್ಸಾ ಕ್ರಮಗಳು. ಒಂದೇ ರೀತಿಯ ಡಯಾಲಿಸಿಸ್ ಎಲ್ಲ ರೋಗಿಗಳಿಗೆ ಹೊಂದುವುದಿಲ್ಲ. ಚಿಕಿತ್ಸೆಯ ವೆಚ್ಚ, ವಯಸ್ಸು, ಸ್ಥಿತಿ, ಡಯಾಲಿಸಿಸ್ ಕೇಂದ್ರದ ಅಂತರ,

ಡಯಾಲಿಸಿಸ್ ದೀಘರ್ಕಾಲೀನ ಮೂತ್ರಪಿಂಡ ರೋಗವನ್ನು ಗುಣಪಡಿಸುವುದಿಲ್ಲ.

ಶ್ರೀಕೃಂಣ ಹಾಗೂ ಜೀವನ ಶೈಲಿಗೆ ಅನುಗುಣವಾಗಿ ಕುಟುಂಬದ ಸದಸ್ಯರೊಂದಿಗೆ ಸೇರಿ ಮೂಲಪ್ರಿಯ ತಜ್ಞಪ್ರಯೋಧರು ನಿರ್ಧರಿಸುತ್ತಾರೆ.

ಒಣ ತೂಕೆ:

ಡಯಾಲಿಸಿಸಕ್ಕೆಳಗಾಗುವ ರೋಗಿಗಳನ್ನು ಡಯಾಲಿಸಿಸ್ ಮಾಡುವ ಮೊದಲಿನ ಮತ್ತು ನಂತರದ ತೂಕ ನೋಡಲಾಗುತ್ತದೆ. ದೇಹದಲ್ಲಿರುವ ನಿರುಪಯುಕ್ತ ಪದಾರ್ಥ ಮತ್ತು ದ್ರವಯನ್ನು ಹೊರ ತೆಗೆದು ತೂಕ ನೋಡಲಾಗುತ್ತದೆ ಇದನ್ನು ಒಣತೂಕ ಎನ್ನುತ್ತಾರೆ. ಇದನ್ನು ಮೇಲಿಂದಮೇಲೆ ಬದಲಾವಣೆ ಮಾಡಬೇಕಾಗುತ್ತದೆ.

ಯಾಂತ್ರಿಕ್ ರಕ್ತ ಶುದ್ಧಿಕರಣ (ಹೀಮೋಡಯಾಲಿಸಿಸ್)

ಹಿಮೋಡಯಾಲಿಸಿಸ್ ಹೇಗೆ ಮಾಡಲಾಗುತ್ತದೆ?

ಡಯಾಲಿಸಿಸ್ ಕೇಂದ್ರಗಳಲ್ಲಿ ವ್ಯೇದ್ಯರು, ಶೂಶ್ಲೂಷಕಿಯರು ಹಾಗೂ ಡಯಾಲಿಸಿಸ್ ತಂತ್ರಜ್ಞರು ಸಹಾಯದಿಂದ ಮಾಡಲಾಗುತ್ತದೆ. ಬಹಳಷಾಗಿ ಇದನ್ನು ಆಸ್ಟ್ರೇಯಲ್‌ಯೇ ಮಾಡಲಾಗುತ್ತದೆ.


- ಡಯಾಲಿಸಿಸ್ ಯಂತ್ರವು ಪ್ರತಿ ನಿಮಿಷಕ್ಕೆ ಸುಮಾರು 300 ಮಿ.ಲೀ ರಕ್ತವನ್ನು ಡಯಲ್‌ರೂಪದಲ್ಲಿ ಪಂಪ್ ಮಾಡುತ್ತದೆ.
- ಪದಾರ್ಥಗಳನ್ನು ದೇಹದಿಂದ ತೆಗೆದುಹಾಕುತ್ತದೆ. ಡಯಾಲಿಸಿಸ್ ಯಂತ್ರವು ಶುದ್ಧಿಕರಿಸಿದ ರಕ್ತವನ್ನು ಮರಳಿ ದೇಹಕ್ಕೆ ಕಳುಹಿಸಿಕೊಡುತ್ತದೆ. ಪ್ರತಿಯೊಂದು ಡಯಾಲಿಸಿಸ್ ಪ್ರತೀಯೆ ನಾಲ್ಕು ಗಂಟೆಗಳ ಕಾಲ ತೆಗೆದುಹೊಳ್ಳುತ್ತದೆ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ಡಯಲ್‌ರೂಪದಲ್ಲಿ ಮತ್ತು ಡಯಾಲಿಸಿಸ್ ಯಂತ್ರದಲ್ಲಿ ರಕ್ತ ಹೆಪ್ಪಿಗಟ್ಟಿರುವುದನ್ನು ತಡೆಯಲು ಹೇವಾರಿನ್ ಬಳಿಸುತ್ತಾರೆ.

ಡಯಾಲಿಸಿಸ್ ಮಾಡುವಾಗ ದೇಹದ ರಕ್ತವನ್ನು ಹೊರತೆಗೆದು ಮರಳಿ ಹೇಗೆ ಕಳುಹಿಸುತ್ತದೆ?

ಒಮ್ಮೆ ಸಾಮಾನ್ಯವಾಗಿ ಮೂರು ವಿಧವಾಗಿ ರಕ್ತವನ್ನು ಹೊರತೆಗೆಯ ಲಾಗುವುದು.

ಕಡ್ಡಿ ದೋಗದಿಂದ ಬಳಲುತ್ತಿರುವ ದೋಗಿಯು ಗಂಭೀರ ಪರಿಸ್ಥಿತಿಯಲ್ಲಿದ್ದಾಗ ಹಿಮೋಡಯಾಲಿಸಿಸ್ ಅತೀ ಮುಖ್ಯ.

59. ರಕ್ತಶುದ್ಧಿ ಕರ್ತವೀತೆ (ಡಂಪಾಲ್ಸ್‌ಸ್)




1. ರಕ್ತನಾಳದಲ್ಲಿ ಕೆಂಪಿರ್ (ಮೃದುವಾದ ಕೆಳವೆ)
2. ನೇಟಿವ್ ಅಟರ್‌ಲೋವರ್ಸ್ ಫಿಸ್ಟುಲಾ 3) ಸಿಂಫಿಟ್‌ (ಎದಿ) ಗ್ರಾಹ್ಯ ಮೂಲಕ ಮಾಡಲಾಗುತ್ತದೆ.

1. ಸೆಂಟ್ರಲ್ ವೆನ್ಸ್ ಕೆಂಪಿರ್

ಒಂದು ಸಾಮಾನ್ಯ ಮತ್ತು ಪರಿಣಾಮಕಾರಿ ವಿಧವನ್ನು ಡಯಾಲಿಸ್‌ ಪ್ರಾರಂಭಿಸಲು ಸೆಂಟ್ರಲ್ ವೆನ್ಸ್ (ಕೇಂದ್ರೀಯ ರಕ್ತನಾಳ) ಕೆಂಪಿರ್ ಬಳಸಲಾಗುತ್ತದೆ. ಇದನ್ನು ಫಿಸ್ಟುಲಾ ಅಥವಾ ಗ್ರಾಹ್ಯ ಹಾಷಿವ್‌ವರೆಗೆ ಕೆಲ ಸಮಯ ಮಾತ್ರ ಇದನ್ನು ಬಳಸಲಾಗುತ್ತದೆ. ಅಲ್ಲದೆ, ಸುತ್ತಿಗೆಯಲ್ಲಿಯವ ದೊಡ್ಡ (ಹಿರಿಡಾದ) ರಕ್ತನಾಳ ಅಥವಾ ಕಾಲಿನಲ್ಲಿಯವ (ಕೊಡೆ) ರಕ್ತನಾಳವನ್ನು ಉಪಯೋಗಿಸಲಾಗುತ್ತದೆ. ಈ ಕೊಳವೆ ಪ್ರತಿ ನಿಮಿಷಕ್ಕೆ ಸುಮಾರು 300 ಮಿ.ಲೀ ರಕ್ತವನ್ನು ಹೊರಡಿಸಬೇಕು.

ಹಿಗ್ಗಬಹುದಾದಂಥ ಏರಡು ಕೊಳವೆಯನ್ನು ಹೊಂದಿರುವ ಕೆಂಪಿರ್ ಬಂದರಿಂದ ರಕ್ತವನ್ನು ದೇಹದಿಂದ ಹೊರಡಿಸಿದರೆ ಮತ್ತೊಂದರಿಂದ ಶರೀರ ದೊಳಕ್ಕೆ ಮರಳ ಕೆಲುಹಿಸುತ್ತದೆ. ಸಾಮಾನ್ಯವಾಗಿ ವೆನ್ಸ್ ಕೆಂಪಿರ್‌ಗಳನ್ನು ತಾತ್ವಿಕವಾಗಿ ಬಳಸಲಾಗುತ್ತದೆ. ಇದರಲ್ಲಿ ಏರಡು ವಿಧಗಳಿದ್ದು, ಒಂಲ್‌ (ತಿಂಗಳವರೆಗೆ ಬಳಸಬಹುದಾದ್ದು) ಮತ್ತು ಬಿನಲ್‌ ರಹಿತ (ವಾರಗಳ ಕಾಲ ಬಾಳಿಕೆ).



ಎವಿ ಫಿಲ್ಟರ್‌ಲಾ (ಓವರ್ ರಕ್ತಕ ರಕ್ತನಾಳ) :

ರಕ್ತನಾಳದ ಮೂಲಕ ರಕ್ತವನ್ನು ಹೊರಡಿಗೆದು ಶಾದ್ದೀಕರಿಸಲು ಎವಿ ಫಿಲ್ಟರ್‌ಲಾ ಬಹು ಸಾಮಾನ್ಯ ಮತ್ತು ಸರಳ ವಿಧಾನ. ಎವಿ ಫಿಲ್ಟರ್‌ಲಾದಲ್ಲಿ ಡೈಫೆಕಾಲಿಂಗ್‌ವರೆಗೆ ಸೂಂತ್ರ ಮತ್ತು ರಕ್ತ ಹೆಪ್ಪಿಗೆಣ್ಣಿಕೆ ವಿರಳ. ಈ ಫಿಲ್ಟರ್‌ಲಾದಲ್ಲಿ ಕ್ಲ್ಯಾಶಿತ ರಕ್ತನಾಳವನ್ನು ಶುದ್ಧಿಸಿಕೊಂಡಿರುತ್ತದೆ. ಮುರು ವಾರ ಅಥವಾ ತಿಂಗಳ ನಂತರ ಎವಿ ಫಿಲ್ಟರ್‌ಲಾ ಬೆಳೆಯುತ್ತದೆ. ಇದನ್ನು ಮ್ಯಾಸ್ಟ್ರೋಜನ್ ಎನ್ನುತ್ತಾರೆ. ಇದನ್ನು ಹಾಕಿದ ತಕ್ಕಣ ಹಿವೋಡ್ಯಾಲಿಸಿಸ್

ಮಾಡಲು ಉಪಯೋಗಿಸಲಾಗುವುದಿಲ್ಲ. ಡಯಾಲಿಸಿಸ್‌ಗಾಗಿ ಎರಡು ದೊಡ್ಡದಾದ ಸೂಬಿಗಳನ್ನು ಖಿಲ್ಲಾದಲ್ಲಿ ಸೇರಿಸಲಾಗುತ್ತದೆ. ಒಂದು ಫಿಲ್ಟರ್‌ಲಾದಿಂದ ರಕ್ತವನ್ನು ಡಯಾಲ್ಯೂಜರ್‌ಗೆ ಸಾಗಿಸಲು ಮತ್ತು ಇನ್‌ಲೂಂಡು ಶಾದ್ದೀಕರಣಗೊಂಡ ರಕ್ತ ಮರಳಿದೇಹಕ್ಕೆ ಸೇರಲು ಉಪಯೋಗಿಸುತ್ತಾರೆ. ಕ್ಯಾಯಲ್ಲಿಯವ ಎವಿ ಫಿಲ್ಟರ್‌ಲಾ ಕೆಲವು ಪರ್ಸಿಗ್‌ವರೆಗೆ ಒಳ್ಳೆಯ ನಿರ್ವಹಣೆ ಮಾಡುತ್ತದೆ. ಆಲ್ಟರ್ ಈ ಕ್ಯಾಯಿಂದ ಎಲ್ಲ ಕಾಯಿಕಗಳನ್ನು ನಿರ್ವಹಿಸಬಹುದು. ಇದನ್ನು ಮುಂಗ್ರೆ ಅಥವಾ ಕ್ರೈಕೆಲ್‌ದಲ್ಲಿ ಮಾಡಬಹುದು. ಇದನ್ನು ಡಯಾಲಿಸಿಸ್ ಬಿಟ್ಟರ್ ಬೇರೆ ಯಾವುದೇ ಕಾರ್ಯಕ್ರಮ ಉಪಯೋಗಿಸಬಹುದಿದೆ.

ವಿಶೇಷ ಕಾಳಜಿ :

ಡೈಫೆಕಾಲಿನ ಮೂಲಕಿಂಡ ರೋಗಕ್ಕೆ ತುತ್ತಾದ ವ್ಯಕ್ತಿಯ ಜೀವನ ಸಂಮೋಜನವಾಗಿ ಡಯಾಲಿಸಿಸ್‌ನ್ನು ಅವಲಂಬಿಸಿರುತ್ತದೆ. ಒಳ್ಳೆಯ ಡಯಾಲಿಸಿಸ್ ಗುಣಮಟ್ಟ ಫಿಲ್ಟರ್‌ಲಾದ ಮೇಲೆ ಅವಲಂಬಿತವಾಗಿರುತ್ತದೆ. ಈ ಫಿಲ್ಟರ್‌ರಕ್ತಕ್ಕ ಹಾನಿಯುಂಟಾದರೆ ತೀವ್ರ ರಕ್ತನಾಳ ಉಂಟಾಗಿ ಜೀವಹಣಿಯಾಗಬಹುದು. ಆದ್ದರಿಂದ ಇದನ್ನು ಸಂರಕ್ಷಿಸಲು ವಿಶೇಷ ಕಾಳಜಿಯನ್ನು ತೆಗೆದುಹಳ್ಳಿಸುವುದು ಅನಿವಾರ್ಯ.

61. ರಕ್ತಫಲ್ಲಿಕರಣ (ಡಂಪಾಲಿಸಾ)

ಸೊಂಕು ತಡೆಗಟ್ಟು :

ಡಯಾಲಿಸಾಗೆ ಮುಂಚೆ ಹಾಗೂ ಮುಗಿದ ನಂತರ ಫಿಸ್ಟುಲಾ ಹಾಕಿದ ಸ್ಥಳವನ್ನು ಸ್ವಾಸ್ಥ್ಯವಾಗಿಸ್ತೀರಿ.

ಎಂದಿಗೆ ರಕ್ತಫಲ್ಲಿಕರಣ :

ಇದನ್ನು ಕೆವಲ ಡಯಾಲಿಸಾಗೆ ಮಾತ್ರ ಉಪಯೋಗಿಸಿ, ಯಾವುದೇ ರೀತಿಯ ಬೆಬ್ಬಿಮಂದ್ಯ (Injection) ರಕ್ತ ತೆಗೆಯುವುದಾಗಲೀ ಅಥವಾ ರಕ್ತದೊತ್ತಡವನ್ನು ಪರೀಕ್ಷಾಸುವುದಾಗಲೀ ಎಂದಿಗೆ ಫಿಸ್ಟುಲಾ ಇರುವ ಕಡೆ ಮಾಡಿಸಿಕೊಳ್ಳಬೇಡಿ. ಅಲ್ಲಿ ಗಾಯಾಗಿದಂತೆ ನೋಡಿಕೊಳ್ಳಿ ಭಾರದ ವಸ್ತುಗಳನ್ನು ಎತ್ತಲಿಬೇಡಿ ಹಾಗೂ ಆ ಕ್ಯಾಯನ್ನು ತಲೆ ಕೆಳಗೆ ಇಟ್ಟಿ ಮಲಗಬೇಡಿ.

ನಿಯಮಿತವಾಗಿ ಎಂದಿಗೆ ಫಿಸ್ಟುಲಾ ತಪಾಸಿಸಿಕೊಳ್ಳಿ ರಕ್ತ ಹೆಪ್ಪಾಗಬ್ಬಾಂತ ಚಾಗ್ನಿ ವಹಿಸಿ, ಅತಿ ಕಡಿಮೆ ರಕ್ತದೊತ್ತಡವು ಎಂದಿಗೆ ಫಿಸ್ಟುಲಾ ಹಾಜಾಗಲಿಕ್ಕೆ ಕಾರಣವಾಗುತ್ತದೆ.


ನಿಯಮಿತ ಕೈ ವ್ಯಾಪ್ತಿ (Exercise) :

ನಿಯಮಿತವಾಗಿ ಕೈ ವ್ಯಾಪ್ತಿಯಾದು ಮಾಡುವುದರಿಂದ ಎಂದಿಗೆ ಫಿಸ್ಟುಲಾ ಬೆಳೆಯಲು ಅನುಕೂಲವಾಗುತ್ತದೆ.

ಎಂದಿಗೆ ಗ್ರಾಹಕ (ಕ್ರತ್ವಕ ರಕ್ತನಾಳ) :

ದೀರ್ಘಕಾಲದ ಡಯಾಲಿಸಾ ಮಾಡಲಿಕ್ಕೆ ಇನ್ಸ್ಟ್ರುಂಮೆ ಪಯಾರ್ಟಿಯ ಮಾರ್ಗ ಆಟರಿವೇನ್ ಗ್ರಾಹಕ (ಕ್ರತ್ವಕ ರಕ್ತನಾಳ). ಎಂದಿಗೆ ಫಿಸ್ಟುಲಾ ಹಾಕಲು ರಕ್ತನಾಳ ಲಭಿಸದೇ ಕೂಡಿರ ಇದನ್ನು ಉಪಯೋಗಿಸಲಾಗುತ್ತದೆ. ಶ್ರುಚಕ್ಕೆಯ ಮೂಲಕ ಮೃದುವಾದ ಕೊಳವೆಯನ್ನು ಜಮ್ಮುದ ಕೆಳಗೆ ಸೇರಿಸಲಾಗುತ್ತದೆ. ರಕ್ತ ಹೆಪ್ಪಾಗಬ್ಬಿಕೆ ಸೊಂಕು ತಗಲಬಿಕೆ ಇದರಲ್ಲಿ ಸಾಮಾನ್ಯವಾಗಿಯಾಗುತ್ತದೆ. ಅಲ್ಲದೇ ಎಂದಿಗೆ ಫಿಸ್ಟುಲಾದಂತೆ ದೀರ್ಘಕಾಲ ಬಾಳಿಕೆಬಾರದು.

ಎಂದಿಗೆ ಗ್ರಾಹಕಕ್ಕಿಂತ ಎಂದಿಗೆ ಫಿಸ್ಟುಲಾ ಬಳಳ ಒಳೆಂಬುದು



ಡಂರ್ಯಾಲಿಸಿಸ್ ಂರ್ಯಂತ್ರದ ಕಾಂಪ್ಯೂಟರ್:

- ಶರೀರದಲ್ಲಿರುವ ರಕ್ತವನ್ನು ಹುತ್ತಿರುತ್ತಿರುವ ಗ್ರಾಹಕ ದಾರುಗಳ ಸೇರಿಸುವ ವ್ಯಾವ್ಯಾಕ್ರಿಯೆಯನ್ನು ಮಾಡುತ್ತದೆ.
- ಡಯಾಲಿಸಿಸ್ ಯಂತ್ರ ರಕ್ತ ಸೂರ್ಯಾದಿಕೆ, ರಕ್ತದಲ್ಲಿ ಗಾಳಿ ವಿಲೀನವಾದದ್ದನ್ನು ಪತ್ತೆ ಹಚ್ಚುತ್ತದೆ, (Safety Device)


- ಡಯಾಲಿಸಿಸ್ ಯಂತ್ರವು ಡಯಾಲೈಟ್‌ಎಚ್ ದ್ರವಣನ್ನು ತಯಾರಿಸಲು ಸಹಾಯ ಮಾಡುತ್ತದೆ.
- ಡಯಾಲಿಸಿಸ್ ಯಂತ್ರವು ಸೋಡಿಯಂ ವ್ಯಾತ್ಸು ಬ್ಯಾಕಾಡ್‌ಎನ್‌ಎಸ್‌ನ ಸಮರ್ಪಾಲನವನ್ನು ಕಾಪಾಡುತ್ತದೆ.
- ಈ ಎಲ್ಲ ಕಾರ್ಯವಿಧಾನಗಳ ಸುರಿತು ಪರದೆಯ ಮೇಲೆ ತೋರಿಸುತ್ತದೆ.

ಶರೀರದಲ್ಲಿರುವ ರಕ್ತವನ್ನು ಶುದ್ಧಿಕರಿಸಲು ಪಂಪ ಮಾಡಲು ಮತ್ತು ನಿರ್ವಹಿಸಲು ಸಹಕಾರಿ, ರೋಗಿಗಳಿಗೆ ಸುರಕ್ಷಿತವಾದ ಈ ಯಂತ್ರ ರಕ್ತ ಸೂರ್ಯಾದಿಕೆ ಹಾಗೂ ಗಾಳಿಯನ್ನು ಪತ್ತೆ ಹಚ್ಚುತ್ತದೆ. ಗಣಕೆಕ್ಕುತ್ವಾದ ಇದು ಎಲ್ಲ ಕಾರ್ಯವಿಧಾನಗಳ ಸುರಿತು ಪರದೆಯ ಮೇಲೆ ತೋರಿಸುತ್ತದೆ. ಇದರಿಂದ ಸರಳ ಡಯಾಲಿಸಿಸ್ ಸಾಧ್ಯವಾಗುತ್ತದೆ.

ಡಂರ್ಯಾಲೈಟ್ (ರಕ್ತ ಶುದ್ಧಿಕರಿಸುವ ಂರ್ಯಂತ್ರ) :

ಡಯಾಲೈಟ್ ಇದು ರಕ್ತವನ್ನು ಶುದ್ಧಿಕರಿಸುವ ಚರ್ಚೆಸ್ (ಮೂಸುವಿಕೆ), ಡಯಾಲೈಟ್ ಇದು 20 ಸೆ.ಮೀ. ಉದ್ದ್ಯ ಹಾಗೂ 5 ಸೆ. ಮೀ. ಅಗಲವಾಗಿಯತ್ತದೆ. ಇದರಲ್ಲಿ ಸಂಭಿರಾಯ ಕೆಳವೆಗಳು ಇರುತ್ತವೆ. ಇದರಲ್ಲಿ ರಕ್ತ ಶುದ್ಧಿಕರಣ ಘ್ರಣೆಯ ನಡೆಯುತ್ತದೆ.

63. ರಕ್ತಭೂರ್ಣ ಕರೋತೆ (ಡಂಪಾಲಿಸ್ಸ್)



ಹಿಮೇಡಂಪಾಲಿಸ್ಸ್ ಕಾಂಪ್ ವಿಧಾನ:

ರಕ್ತ ಖಾದ್ಯಾಕರಣ ಪ್ರಕ್ರಿಯೆಯಲ್ಲಿ ಪ್ರತಿ ನಿಮಿಷಕ್ಕೆ 300 ಮಿ.ಲೀ. ರಕ್ತ ಡ್ಯೂಲಾಯಿಟ್ ರನ್ ಕೊಳೆಯಲ್ಲಿ ಮತ್ತು 600 ಮಿ.ಲೀ. ರಕ್ತ ಖಾದ್ಯಾಕರಣದ ರಾಸಾಯನಿಕವು ಕೊಳೆಯ ಸುತ್ತಲೂ ನಿರಂತರವಾಗಿ ವಿಯದ್ದ ದಿಕ್ಷಿಣಲ್ಲಿ ಹೋಗುತ್ತದೆ. ರಕ್ತ ಕೊಳೆಯಲ್ಲಿ (ಹಾಲ್ಫ್‌ಬ್ಲೇಬ್‌ಪಿರ್) ರಕ್ತ ಮತ್ತು ಡಯಾಲ್ಯೂಫ್ ದ್ರವದ ಕಂಪಾಟಿಂಟನ್‌ನ್ನು ಬೇರೆ ಬೇರೆ ಮಾಡುತ್ತದೆ. ನಿಯಂತ್ರಿತ ದ್ರವ ಪದಾರ್ಥವನ್ನು ಹೊರಹಾಕುತ್ತದೆ. ಡ್ಯೂಲ್ಯಾಟ್ ರನ್ ಒಂದು ಕೊಳೆಯಲ್ಲಿಂದ ದೇಹದೊಳಗಿನ ರಕ್ತ ಬಂದರೆ, ಖಾದ್ಯಾಕರಣಗೊಂಡ ರಕ್ತ ಮತ್ತೊಂದು ಕೊಳೆಯಲ್ಲಿಂದ ದೇಹದೊಳಗ್ಗೆ ಸೇರುತ್ತದೆ. ದೇಹದೊಳಗಿನ ಒಟ್ಟು ರಕ್ತವು ಖಾದ್ಯಾಕರಣಗೊಳೆಯಿರುವುದರೆ ಸುಮಾರು 12 ಬಾರಿ ಈ ಪ್ರಕ್ರಿಯೆ ನಡೆಯುತ್ತದೆ. ನಾಲ್ಕು ಗಂಟೆಯ (ತಾಜಿನ) ಕೊನೆಗೆ ಡಯಾಲಿಸಿಸ್ ಚಿಕಿತ್ಸೆಯಲ್ಲಿಂದ ರಕ್ತದಲ್ಲಿರುವ ಯೂರಿಯಿಂದ ಶ್ರೀಯಾಟಿನಿಂದ ಹೆಚ್ಚಿದೆ ದ್ರವಗಳನ್ನು ಕಡಿಮೆಗೊಳಿಸುತ್ತದೆ.

ಖಾದ್ಯಾಕರಣದ ರಾಸಾಯನಿಕದ ಕಾರ್ಯಗಳು :

ಡಂಪಾಲಿಸ್ಸ್ ಎಲ್ಲಿ ವಾಡಲಾಗುತ್ತದೆ?

ವ್ಯಾದಿ ಸಮೂಹದಲ್ಲಿ ಮತ್ತು ಪುರಿತ ಡಯಾಲಿಸಿಸ್ ಸಿಬ್ಂದಿಗೆಲಿಂದ ಅಸ್ತಿತ್ವ ಆಧಿಕಾರ

ಡಯಾಲಿಸಿಸ್ ಕೇಂದ್ರಗಳಲ್ಲಿ, ಮಾಡಲಾಗುತ್ತದೆ. ಕೆಲವೇ ಕೆಲವು ರೋಗಿಗಳಿಗೆ ಘಾತಕ ಮನೆಯಲ್ಲಿ ನೆರವೇರಿಸಲಾಗುತ್ತದೆ. ಆದರೆ ಆಗತ್ಯವಿರುವವ್ಯಾಪ್ತಿ ಸ್ಥಳಾವಕಾಶ, ಹಣ, ಕುಟುಂಬ ಸದಸ್ಯರ ಸಹಕಾರ ಅವಶ್ಯಕ.

ಡಯಾಲಿಸಿಸ್ ನೋವ್ರೂಕಾರಕವೇ?

ಇಲ್ಲ, ಡಯಾಲಿಸಿಸ್ ನೋವ್ರೂಕಾರಹಿತ. ಸೂಜಿಯಿಲ್ಲ ಸೇರಿಸಲಾಗಿಲ್ಲ ನೋವ್ರು ಬಿಬ್ರರೆ ಬೀರೆ ಯಾವುದೇ ರೀತಿಯ ನೋವ್ರು ಇಲ್ಲ. ಡಯಾಲಿಸಿಸ್‌ಗಾಗಿ ರೋಗಿಯು ಸುಮಾರು ನಾಲ್ಕು ಗಂಟೆಗಳ ಕಾಲ ಕೇಂದ್ರದಲ್ಲಿಯೇ ಉಳಿಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಲಗಬಹುದು, ಸಿದಂಬರ, ಸಂಗೀತ ಅಲಿಸಂಬಹುದು, ನಿನ್ನಮಾರ್ಗ ವೀಕ್ಷಣಂಬಹುದು. ಉಪಕಾರ ಆಥವಾ ತಂಪು ಪರಿಸ್ಯಾಯ ಸೇವಿಸಂಬಹುದು.

ಸಾಮಾನ್ಯ ಸಮಸ್ಯೆಗಳಿನು?

ಡಯಾಲಿಸಿಸ್ ಮಾಡುವ ಸಂದರ್ಭದಲ್ಲಿ ಕಡಿಮೆ ರಕ್ತದೂರ್ಪಾತ್ರ, ವರಕರಿಕೆ, ವರಂತಿ, ಆಶ್ಚರ್ಯಕ್ಕೆ ಹಾಗೂ ತಲೆನೋವಿನಂತಹ ಸಾಮಾನ್ಯ ಸಮಸ್ಯೆಗಳು ಗೊಳಿಸಿಲ್ಲವೇ.

ಉಪಂಪೋಗಗಳು ಹಾಗೂ ತೊಂದರೆಗಳು?

ಉಪಂಪೋಗಗಳು:

- ರೋಗಿಗಳಿಗೆ ಸುರಕ್ಷಿತ, ಬೆಂತರಹಿತ ಮತ್ತು ಶೈಲಿದಾಯಕ.
- ಶೀಘ್ರ ಮತ್ತು ಅತ್ಯಧಿಕ ಸಾಮಾಧ್ಯ.
- ರೋಗಿಗಳಿಗೆ ವೈದ್ಯರ್ಥೀಯ ನಿರಂತರವಾಗಿ ಸಂಭಾಷಣೆ ಮಾಡಲು ಆವಕಾಶವಿದೆ.
- ಸೂರಂತರ ತೊಂದರೆಯಲ್ಲ.
- ಪರಿಷೋಧಿಯಲ್ಲ ಡಯಾಲಿಸಿಸ್‌ಗಿಂತ ಕಡಿಮೆ ಪೆಚ್ಚೆ.

ತೊಂದರೆಗಳು :

- ಮೇಲಿಂದ ಮೇಲೆ ಡಯಾಲಿಸಿಸ್ ಕೇಂದ್ರಕ್ಕೆ ಪ್ರಯಾಣ.

ಪರಿಷೋಧಿಯಲ್ಲ ಡಯಾಲಿಸಿಸ್ ಅನ್ನು ಮನೆಂಪಿಲ್ಲಿಂದಿರುವ
ಮಾಡಬಹುದಾದ ವಿಧಾನ

65. ರಕ್ತಶುದ್ಧಿಕರಣತೆ (ಡಯಾಲೆಸಿಸ್)

- ನಿಗದಿತ ವೇಳಾ ಪಟ್ಟಿಯಂತೆ ಡಯಾಲೆಸಿಸ್‌ಗೆ ಹೋಗಲೇಬೇಕು.
- ಸೂಜಿಯನ್ನು ಸೇರಿಸುವಾಗ ನೋವ್‌ ಅನುಭವಿಬೇಕಾಗುತ್ತದೆ.
- ಎಲ್ಲ ತರಹದ ಆಹಾರ ಸೇವನೆಗೆ ಕಡಿವಾಣ.
- ಹೆಪಾಟ್ಯಾಟಿಸ್ ಸೋಂಕು ತಗಲುವಿಕೆಯ ತೊಂದರೆ ಅತ್ಯಧಿಕ.

ಏನು ಮಾಡಬೇಕು ಹಾಗೂ ಏನು ಮಾಡಬಾರದು :

ಕೊನೆಯ ಹಂತದ ಕಡ್ಡಿ ರೋಗಕ್ಕೆ ತುತ್ತಾದ ರೋಗಿಗಳು ನಿಯಮಿತವಾಗಿ ಡಯಾಲೆಸಿಸ್‌ಗೆ ಒಳಗಾಗಬೇಕು. ವಾರದಲ್ಲಿ 3 ಬಾರಿ. ಆದರೆ ಒಂದು ವೇಳೆ ಅನಿಯಮಿತ ಡಯಾಲೆಸಿಸ್‌ಗೊಳಿಸುವುದರ್ಥ ತೊಂದರೆದಾಯಕ. ಸಮತೋಲಿತ ಶೂಕವಿರಲಿ. ನಿಗದಿತ ದ್ರವ ಹಾಗೂ ಉಪ್ಪು ಸೇವಿಸಬೇಕು.

ಡಯಾಲೆಸಿಸ್ ರೋಗಿಗಳಲ್ಲಿ ಅಪೌಷ್ಟಿಕಾಂಶ ಸಾಮಾನ್ಯವಾದ್ದರಿಂದ ಅಧಿಕ ಮೈಟಿನಾಂಶವಿರುವ ಆಹಾರ ಸೇವಿಸಬೇಕು. ವಿಟಾಮಿನ್‌ ಬಿ ಮತ್ತು ಸಿ ಯುಕ್ತ ವದಾಧನಗಳನ್ನು ನೀರಿಸೊಂದಿಗೆ ತೆಗೆದುಕೊಳ್ಳಬೇಕು. ಆದರೆ ಬಹು ವಿಟಾಮಿನ್‌ಗಳ ಅವಶ್ಯಕತೆ ಇರುವುದಿಲ್ಲ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಧೂಮ್ರಪಾನ ತ್ಯಜಿಸಿ ಆರೋಗ್ಯಯುತ ಶೂಕ, ನಿಯಮಿತ ಯೋಗಾಭಾಸ ರೂಢಿಸಿಕೊಳ್ಳಿ.

ಎವಿ ಫಿಸ್ತೂಲಾ ಅಥವಾ ಕ್ಯಾಥೆಟರ್ ಸ್ಥಳದಲ್ಲಿ ರಕ್ತ ಸೋರಿದರೆ, ತೀವ್ರ ಶೂಕ ಹೆಚ್ಚಾದರೆ, ಬಾವು ಅಥವಾ ಉಸಿರಾಟದಲ್ಲಿ ತೊಂದರೆಯಾದರೆ, ಎದೆ ನೋವ್. ಹೃದಯಬಣಿತ ಜೋರಾದರೆ ಅಥವಾ ತೀವ್ರ ಕಡಿಮೆಯಾದರೆ, ರಕ್ತದೊತ್ತಡ ತೀವ್ರತರವಾದರೆ ಅಥವಾ ಕಡಿಮೆಯಾದರೆ, ಕಸಿವಿಸಿಯಾದರೆ, ಪ್ರಜ್ಞೆ ತಪ್ಪಿದರೆ, ಜ್ವರ್, ಚೆಳಿ, ತೀವ್ರ ವಾಂತಿ, ವಾಂತಿಯಲ್ಲಿ ರಕ್ತ, ತೀವ್ರ ಅಶಕ್ತಿ ಕಂಡುಬಂದರೆ ಅದಷ್ಟು ತೀವ್ರವೆದ್ದರನ್ನು ಅಥವಾ ಶುಷ್ಕಾರ್ಥ (ನಸ್) ಯರನ್ನು ಸಂಪರ್ಕಿಸಬೇಕು.

ಪರಿಷೋನಿಯಲ್ಲಾ ಡಯಾಲೆಸಿಸ್ (ಹೊಟ್ಟಿಯ ರಕ್ತ ಶುದ್ಧಿಕರಣ)

ಕೊನೆಯ ಹಂತದ ಕಡ್ಡಿ ರೋಗದ ತೊಂಡಿಗೊಳಿಸಿ ರೋಗಿಗಳಿಗೆ ಡಯಾಲೆಸಿಸ್‌ನ

ಪರಿಷೋನಿಯಲ್ಲಾ ಡಯಾಲೆಸಿಸ್ ಮಾಡುವಾಗ ಸೋಂಕು ತಗುಲದಂತೆ ವಿಶೇಷ ಕಾಳಜಿ ವಹಿಸಬೇಕು

ಮತ್ತೊಂದು ವಿಧಾನ. ಇದು ಕೂಡ ಪರಿಣಾಮಕಾರಿಯಾಗಿ ಮನೆಯಲ್ಲಿಯೇ ಮಾಡಬಹುದಾದಂತಹ ಕಾರ್ಯವಿಧಾನ.

ಪರಿಚೋನಿಯಲ್ಲಾ ಡಯಾಲಿಸಿಸ್ ಎಂದರೇನು?

ಹೊಟ್ಟೆಯ ಹೊಳ್ಳು ಭಾಗವನ್ನು ಅವರಿಸಿರುವ ಕರುಳ ಹೊರೆಯ ಮುಖಾಂತರ ರಕ್ತ ಶುದ್ಧಿಕರಣ ಮಾಡಲಾಗುವುದು. ಕರುಳು ಹೊರೆ ಡಯಲ್‌ಜರ್ ತರಹ ಕೆಲಸ ಮಾಡುತ್ತದೆ. ಕರುಳು ಹೊರೆ ಇದು ತೆಳುವಾದ ಹೊರೆ. ಅನ್ನನಾಳಗಳನ್ನು ಮತ್ತು ಇತರ ಹೊಟ್ಟೆಯೊಳಗಿನ ಅಂಗಗಳನ್ನು ಅವರಿಸಿರುತ್ತದೆ. ಈ ಹೊರೆ ರಕ್ತದಲ್ಲಿರುವ ನಿರುಪಯುತ್ತ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಪರಿಚೋನಿಯಲ್ಲಾ ಡಯಾಲಿಸಿಸ್ ನ ವಿಧಗಳು:

1. ಇಂಟರಮಿಟೆಂಟ ಪರಿಚೋನಿಯಲ್ಲಾ ಡಯಾಲಿಸಿಸ್
2. ಕಂಟಿನ್ಯೂಲನ್ ಅಂಬ್ಯೂಲೇಟರಿ ಪರಿಚೋನಿಯಲ್ಲಾ ಡಯಾಲಿಸಿಸ್.
3. ಕಂಟಿನ್ಯೂಲನ್ ಸ್ಟ್ರೀಂಗ್ ಪರಿಚೋನಿಯಲ್ಲಾ ಡಯಾಲಿಸಿಸ್.

1. ಇಂಟರ್‌ಮಿಟೆಂಟ್ ಪರಿಚೋನಿಯಲ್ಲಾ ಡಯಾಲಿಸಿಸ್ :

ಆಸ್ಟ್ರೆಯಲ್ಲಿರುವ ರೋಗಿಗೆ ತೊಕ್ಕಣ ಮತ್ತು ದೀಘರ್ಕಾಲೀನ ಕಡ್ಡಿ ಹಾಳಾದ ರೋಗಿಗಳಿಗೆ ಇಂಟರ್‌ಮಿಟೆಂಟ್ ಪರಿಚೋನಿಯಲ್ಲಾ ಡಯಾಲಿಸಿಸ್ ತುರಾಗಿ ಸ್ವಲ್ಪ ಸಮಯದವರೆಗೆ ಮಾತ್ರ ಮಾಡಬಹುದು.

ಬಹು ರಂದ್ರಗಳನ್ನುಳ್ಳ ವಿಶೇಷವಾದ ಪ್ಲಾಸ್ಟಿಕ್ ಕ್ಯಾಥೆಟರ್‌ನ್ನು ರೋಗಿಯ ಹೊಟ್ಟೆಯೊಳಗೆ ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ 24 ರಿಂದ 36 ಗಂಟೆಯಲ್ಲಿ ಸುಮಾರು 30–40 ಲೀ. ಡಯಾಲಿಸೇಟ್‌ ಸೊಲ್ಯೂಶನ್ ಉಪಯೋಗಿಸಿ 1 ರಿಂದ 3 ದಿನಗಳವರೆಗೆ ಮಾಡಬಹುದು. ಅವಶ್ಯವಿದ್ದಲ್ಲಿ ಈ ಪ್ರಕ್ರಿಯೆಯನ್ನು 3–4 ದಿನಗಳ ನಂತರ ಮತ್ತೊಮ್ಮೆ ಮಾಡಬಹುದು.

ಪರಿಚೋನಿಯಲ್ಲಾ ಡಯಾಲಿಸಿಸ್ ಕಾರ್ಯವಿಧಾನವನ್ನು ದಿನಕ್ಕೆ 3ರಿಂದ 4 ಬಾರಿ ಮಾಡಬೇಕು

67. ರಕ್ತಶುದ್ಧಿಕರಣತೆ (ಡಯಾಲಿಸಿಸ್)

2. ಕಂಟಿನ್ಯೂಲ್‌ ಅಂಬ್ಯೂಲೇಟರಿ ಪೆರಿಟೋನಿಯಲ್ ಡಯಾಲಿಸಿಸ್:

CAPD ಎಂದರೆನು?

C - ಕಂಟಿನ್ಯೂಲ್‌ : 24 X 7 ಗಂಟೆಗಳ ಕಾಲ ನಿರಂತರವಾಗಿ ಮಾಡುವ ಚಿಕಿತ್ಸೆ.

A - ಅಂಬ್ಯೂಲೇಟರಿ : ಈ ಪ್ರಕ್ರಿಯೆ ಸಮಯದಲ್ಲಿ ರೋಗಿಯು ತನ್ನ ಎಲ್ಲ ಕಾರ್ಯಗಳನ್ನು ಮಾಡಬಹುದು ಹಾಗೂ ನಡೆದಾಡಬಹುದು.

P - ಪೆರಿಟೋನಿಯಲ್ : ಹೊಟ್ಟೆಯಲ್ಲಿನ ಕರಳು ಮೊರೆ ಸೋನುವಿಕೆಯ ಕಾರ್ಯ ಮಾಡುತ್ತದೆ.

D - ಡಯಾಲಿಸಿಸ್: - ರಕ್ತ ಶುದ್ಧಿಕರಣ ವಿಧಾನ.

ಇದನ್ನು ಬಯಸಿದಲ್ಲಿ ಮಾಡಬಹುದು ಮತ್ತು ಸ್ವತಂತ್ರವಾಗಿ ಇರಬಹುದು. ಈ ವಿಧಾನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಹಳ ಜನಪ್ರಿಯ.

CAPD ಕ್ಷಾಫೆಟರ್ :

ಮೃದುವಾದ, ಹಿಗ್ಗಬಹುದಾದ ಸಿಲಿಕಾನ ರಬ್ಬರನಿಂದ ತಯಾರಿಸಲಾದ ರಂದ್ರಗಳನ್ನು ಕ್ಷಾಫೆಟರನ್ನು ಲಸ್ಟೆಚಿಕೆಸ್ಟೆಯ ಮೂಲಕ ಹೊಟ್ಟೆಯಲ್ಲಿ ಸೇರಿಸಲಾಗುತ್ತದೆ. ಇದು ಶಾಶ್ವತವಾಗಿದ್ದು, ಪೆರಿಟೋನಿಯಲ್ ಡಯಾಲಿಸಿಸ್‌ಗಾಗಿಯೇ ಒಳಸಲಾಗುತ್ತದೆ. ಇದನ್ನು ಡಯಾಲಿಸಿಸ್‌ಗೆ ಒಳಪಡಿಸುವದಕ್ಕಿಂತ 14 ರಿಂದ 21 ದಿನಗಳ ಮುಂಚೆ ಸೇರಿಸಲಾಗುತ್ತದೆ. ಹಿಮೋಡಯಾಲಿಸಿಸ್‌ಗೆ ಒಳಗಾಗುವ ವೃತ್ತಿಗಳಿಗೆ ಎದಿ ಥಿಸ್‌ತೂಲಾ ಹೇಗೆ ಜೀವರಕ್ಕೆವೋ ಹಾಗೇ ಪಿಡಿ ಕೆಂಫರ್ ಹೊಡ.

ಸಿಹಿಡಿಯ ಕಾರ್ಯವಿಧಾನ (CAPD) :


CAPD ಯಲ್ಲಿ ಮೂರು ಹಂತಗಳಿವೆ. ಹೊಟ್ಟೆಯಲ್ಲಿ ಪಿಡಿ ದ್ರವವನ್ನು(ಡಯಾಲಿಸಿಸ್ ಸಲ್ಯೂಶನ್) ತುಂಬಿಸಿ, ಪಿಡಿ ದ್ರವವನ್ನು ಹೊಟ್ಟೆಯಲ್ಲಿ ಡಯಾಲಿಸಿಸ್ ಆಗಲು ಬಿಡುವುದು ಮತ್ತು ಡಯಾಲೆಜೆಟ್ ಅನ್ನು ಹೊಟ್ಟೆಯಿಂದ ಬರಿದು ಮಾಡುವದು.

1. ತುಂಬಿಸುವುದು: ಹೊಟ್ಟೆಯಲ್ಲಿ ಎರಡು ಲೀಟರನಷ್ಟು ಡಯಲ್‌ಜೆಟನ್ನು ಕೆಂಫರ್ ಮೂಲಕ ತುಂಬಲಾಗುತ್ತದೆ. ನಂತರ ಮುದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

ಹೀಮೋಡಯಾಲಿಸಿಸ್‌ಗಿಂತ ಪೆರಿಟೋನಿಯಲ್ ಡಯಾಲಿಸಿಸ್ ವೆಚ್ಚದಾಯಕ

2. ಹೊಟ್ಟೆಯಲ್ಲಿ ಡಯಲ್ಯೆಚೆಟ್ ಇಡುಪುದು : ತುಂಬಿಸಿದ ದ್ರವವು ದಿನದಲ್ಲಿ 4 ರಿಂದ 6 ಗಂಟೆ, ರಾತ್ರಿಯಲ್ಲಿ 6 ರಿಂದ 8 ಗಂಟೆಗರೆ ಹೊಟ್ಟೆಯಲ್ಲಿ ಬಿಡಲಾಗುತ್ತದೆ. ಇಲ್ಲಿ ಶುದ್ಧಿಕರಣ ವಿಧಾನ ನಡೆದು ನಿರುಪಯ್ಯತ್ವ ಪದಾರ್ಥ ಮತ್ತು ದ್ರವವನ್ನು ರಕ್ತದಿಂದ ಸೋಸಿ ಒಡಿ ದ್ರವಕ್ಕೆ ಹೋಗುತ್ತದೆ. ಈ ಸಂದರ್ಭದಲ್ಲಿ ರೋಗಿಯು ನಡೆದಾಡಲು ಮುಕ್ತವಾಗಿರುತ್ತಾನೆ.
3. ಬರಿದು ಮಾಡು : ಸಮಯ ಮುಗಿದ ನಂತರ ಡಯಾಲೆಚೆಟ್‌ನ್ನು ಕೆಫೆಟರ್ ಮೂಲಕ ಹೊರತೆಗೆದು ಜೀಲದಲ್ಲಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಜೀಲದ ತೂಕವನ್ನು ಮಾಡಿದ ನಂತರ ಅದನ್ನು ವಿಸಜೆಸಲಾಗುತ್ತದೆ. ಡಯಾಲಾಜೆಟ್‌ನ್ನು ಹೊಟ್ಟೆಯಲ್ಲಿ ಹಾಕಲಾಗುತ್ತದೆ. ಈ ಪ್ರಕ್ರಿಯೆ 30 ರಿಂದ 40 ನಿಮಿಷ

ಸಿಎಫಿಡಿ ಕಾರ್ಡಿವಿಧಾನ



69. ರಕ್ತಶುದ್ಧಿಕರಣತೆ (ಡಯಾಲಿಸಿಸ್)

ತೆಗೆದುಕೊಳ್ಳುತ್ತದೆ. ಈ ಕಾರ್ಯವಿಧಾನವನ್ನು ವಿನಿಮಯ ಎಂದು ಕರೆಯುತ್ತಾರೆ. ಇದನ್ನು ದಿನದಲ್ಲಿ 3 ರಿಂದ 4 ಬಾರಿ ಹಾಗೂ ರಾತ್ರಿ ಒಂದು ಬಾರಿ ಮಾಡಬಹುದು. ರಾತ್ರಿ ವಿನಿಮಯವನ್ನು ಮಲಗುವದಕ್ಕಿಂತ ಮುಂಚೆ ಮಾಡಬೇಕು. ಸೋಂಕು ತಗಲದಂತೆ ಈ ಪ್ರಕ್ರಿಯೆಗಳನ್ನು ಮಾಡಬೇಕು

4. ಕಂಟಿನ್ಯೂಲ್ಸ್ ಸ್ಕ್ರೀಂಗ್ ಪರಿಷೋನಿಯಲ್ ಡಯಾಲಿಸಿಸ್ : (APD)

ಅಟೋಮೆಟೆಡ್ ಪರಿಷೋನಿಯಲ್ ಡಯಾಲಿಸಿಸ್ ಅಥವಾ ಕಂಟಿನ್ಯೂಲ್ಸ್ ಸ್ಕ್ರೀಂಗ್ ಪರಿಷೋನಿಯಲ್ ಡಯಾಲಿಸಿಸ್‌ನ್ನು ಸ್ಕ್ರೆಕರ್ (ಯಂತ್ರ) ಮೂಲಕ ಪ್ರತಿದಿನ ಮನೆಯಲ್ಲಿಯೇ ಮಾಡಬಹುದು. ಈ ಯಂತ್ರವು ಸ್ವತಃ ಪಿಡಿ ದ್ರವವನ್ನು ತುಂಬಾವದು ಮತ್ತು ಹೊಟ್ಟೆಯಿಂದ ಡಯಾಲಾಯಜೆಟ್ ಬರಿದು ಮಾಡುತ್ತದೆ. ಪ್ರತಿಯೊಂದು ಪ್ರಕ್ರಿಯೆ ಸಾಮಾನ್ಯವಾಗಿ 1 ರಿಂದ 2 ಗಂಟೆ ತೆಗೆದುಕೊಳ್ಳುತ್ತದೆ. ರಾತ್ರಿಯಲ್ಲಿ ಸ್ಕ್ರೆಕರ್ ಈ ಪ್ರಕ್ರಿಯೆಯನ್ನು 4 ರಿಂದ 5 ಬಾರಿ ವಿನಿಮಯನ್ನು 8 ರಿಂದ 10 ಗಂಟೆಗಳ ಕಾಲ ಮಾಡುತ್ತದೆ. ಈ ಪ್ರಕ್ರಿಯೆ ನಡೆದಾಗ ಯಾವುದೇ ತೊಂದರೆಯಿಲ್ಲದೇ ರೋಗಿಯು ಮಲಗಬಹುದು. ಬೆಳಿಗ್ಗೆ ಯಂತ್ರದ ಸಂಪರ್ಕವನ್ನು ಕಡಿತಗೊಳಿಸುವ ಮೊದಲು ಯಂತ್ರವು 2 ರಿಂದ 3 ಲೀ ಪಿಡಿ ದ್ರವವನ್ನು ಹೊಟ್ಟೆಯಲ್ಲಿ ತುಂಬಾತ್ತದೆ. ಹೊಟೆಯಲ್ಲಿಂದ ಡಯಾಲಾಯಜೆಟನ್ನು ಸಂಚೆ ಅಥವಾ ರಾತ್ರಿ ಸ್ಕ್ರೆಕರ್ ಯಂತ್ರವನ್ನು ಕೆಂಫರೆಗೆ ಮರಳಿ ಜೋಡಿಸಿದ ನಂತರ ಬರಿದು ಮಾಡುತ್ತದೆ. ಎಬಿಡಿಯ ಪ್ರಯೋಜನವೆಂದರೆ, ಸ್ವತಂತ್ರವಾಗಿ ನಿಯಮಿತ ಕಾರ್ಯದಲ್ಲಿ ತೊಡಗಬಹುದು, ಆದರೆ ಈ ಪ್ರಕ್ರಿಯೆ ತುಂಬಾ ವೆಚ್ಚಿದಾಯಕ. ಮತ್ತು ಕರಿಣವಾದದ್ದು.

ಸೆವಿಪಿಡಿಯಲ್ಲಿ ಉಪಯೋಗಿಸುವ ಪಿಡಿ ದ್ರವ .

ಈ ಪಿಡಿ ದ್ರವದಲ್ಲಿ ಖನಿಜಾಂಶ ಮತ್ತು ಗ್ಲೂಕೋಸ್ ಉಪಯೋಗಿಸಿ ಪರಿಷೋನಿಯಲ್ ಡಯಾಲಿಸಿಸ್ ಮಾಡಲಾಗುತ್ತದೆ. ಭಾರತದಲ್ಲಿ 3 ತರಹದ ಪಿಡಿ ದ್ರವ ಲಭ್ಯವಿದೆ. (1.5%, 2.5%, ಮತ್ತು 4.5%) ದೇಹದಲ್ಲಿರುವ ದ್ರವವನ್ನು ತೆಗೆಯಲು ಪಿಡಿ ದ್ರವದಲ್ಲಿ ಗ್ಲೂಕೋಸ್ ಸೇರಿಸಲಾಗುತ್ತದೆ. ರೋಗಿಯ ರೋಗಕ್ಕೆನುಗುಣವಾಗಿ ಬೇರೆಬೇರೆ ಗ್ಲೂಕೋಸ್

ಪರಿಷೋನಿಯಲ್ ಡಯಾಲಿಸಿಸ್‌ನಲ್ಲಿ ಅತ್ಯಧಿಕ ಸ್ಥಾತಂತ್ರ್ಯ ಲಭಿಸುತ್ತದೆ.

ಹೊಂದಿರುವ ಪಿಡಿ ದ್ರವಣನ್ನು ಉಪಯೋಗಿಸಲಾಗುತ್ತದೆ. ಹೊಟ್ಟೆಯಲ್ಲಿನ ಹೆಚ್ಚಿನ ದ್ರವಣನ್ನು ತೆಗೆಯಲು ಅತ್ಯಧಿಕ ಗ್ಲೂಕೋಸ್ ಉಪಯೋಗಿಸಲಾಗುತ್ತದೆ. ಹೊಸ ವಿಧಾನದಲ್ಲಿ (ICODEXTRIN) ಇದನ್ನು ಗ್ಲೂಕೋಸ್ ಸ್ಥಾನದಲ್ಲಿ ಉಪಯೋಗಿಸಿ ನಿರ್ಧಾನವಾಗಿ ದೇಹದಲ್ಲಿನ ಅಧಿಕ ದ್ರವಣನ್ನು ಹೊರತೆಗೆಯಲು ಉಪಯೋಗಿಸುತ್ತಾರೆ. ಈ ವಿಧಾನವನ್ನು ಮಧುಮೇಹ ಅಥವಾ ಅತ್ಯಧಿಕ ಭಾರವಿರುವ ವ್ಯಕ್ತಿಗಳಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ಉಪಯೋಗಿಸಲಾಗುತ್ತದೆ. ಪಿಡಿ ದ್ರವದ ಬಾಗಗಳು 1ಲೀ ದಿಂದ 2.5 ಲೀ ವರೆಗೆ ಲಭಿಸುತ್ತವೆ.

ಸಿಎಪಿಡಿ ಸಮಯದಲ್ಲಾಗುವ ಸಾಮಾನ್ಯ ಸಮಸ್ಯೆಗಳೇನು?

ಸೊಂಕು : ಸಿಎಪಿಡಿಗೊಳಗಾಗುವ ರೋಗಿಯ ಕರಳು ಮೊರೆಗೆ ಸೊಂಕು ತಗಲಬಹುದು. ಈ ಸೊಂಕು ಸಿಟಿಡಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಇದರಿಂದ ಹೊಟ್ಟೆಯಲ್ಲಿ ನೋವು, ಜ್ವರ, ಚಳಿ, ಮತ್ತು ಪಿಡಿ ದ್ರವ ಕಲ್ಪಕವಾಗಿರುತ್ತದೆ. ಆದ್ದರಿಂದ ಕರುಳುಮೊರೆಗೆ ಸೊಂಕು ತಗಲದಂತೆ ಕೆಲ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಕೊಂಡು ಈ ವಿಧಾನವನ್ನು ಮಾಡಬೇಕಾಗುತ್ತದೆ. ರೋಗನಿರೋಧಕ ಜಿಷಧಿಗಳನ್ನು ನೀಡಿ ಕರುಳ ಮೊರೆಯ ಸೊಂಕನ್ನು ಹೋಗಲಾಡಿಸಲಾಗುತ್ತದೆ. ಕೆಲ ರೋಗಿಗಳಲ್ಲಿ ಸೊಂಕು ತಗುಲಿದಾಗ ಕೆಢೆಟರ್ ತೆಗೆಯುವುದು ಅನಿವಾರ್ಯವಾಗುತ್ತದೆ. ಕೆಢೆಟರ್ ಸೇರಿಸಿದ ಹೊರಭಾಗದಲ್ಲಿ ಸೊಂಕು ತಗಲದಂತೆ ಎಚ್ಚರಿಕೆವಹಿಸಬೇಕಾಗುತ್ತದೆ.

ಇನ್ನಿತರ ಸಮಸ್ಯೆಗಳು : ಹೊಟ್ಟೆ ಉದಿಕೊಳ್ಳುವದು, ಹನಿಯಾ, ಬೆನ್ನು ನೋವು, ಕಲ್ಪಕ ಹೊರಹೋಗುವ ಕೆಢೆಟರ್ ಮಾರ್ಗ ಬಿಕ್ಕಾಗುವದು, ದ್ರವ ಸೋರುವಿಕೆ ಹಾಗೂ ತೂಕ ಕಡಿಮೆಯಾಗುವದು ಸಾಮಾನ್ಯ ಸಮಸ್ಯೆಗಳಾಗಿವೆ.

ಸಿಎಪಿಡಿಯ ಪ್ರಯೋಜನಗಳು :

1. ಕಡಿಮೆ ಆಹಾರ ಪಡ್ಡೆ ಮತ್ತು ದ್ರವ ಪದಾರ್ಥವನ್ನು ಹೆಚ್ಚಿಗೆ ಬಳಸಬಹುದು.
2. ಅತ್ಯಧಿಕ ಸ್ಥಾತಂತ್ರ್ಯ : ಡಯಾಲಿಸಿಸ್‌ನ್ನು ಮನೆಯಲ್ಲಿ, ಕಾರ್ಯಸ್ಥಳದಲ್ಲಿ, ಪ್ರಯಾಣಿಸುವಾಗ, ಎಲ್ಲ ಸಾಮಾನ್ಯ ಚಟುವಟಿಕೆಯಲ್ಲಿ ನಿರತವಾಗಿದ್ದು

ಸಿಎಪಿಡಿಗೊಳಗಾಗುವ ರೋಗಿಯ ಕರಳು ಮೊರೆಗೆ ಸೊಂಕು ತಗಲಬಹುದು.

71. ರಕ್ತಕುದ್ದೀಕರಣತೆ (ಡಯಾಲಿಸಿಸ್)

ಸಂದರ್ಭದಲ್ಲಿಯೂ ಕೂಡ ಮಾಡಬಹುದು. ರೋಗಿಯು ಸ್ವತಃ ಯಾರ ಸಹಾಯವೂ ಇಲ್ಲದೇ ಯಂತ್ರದ ಅವಶ್ಯವಿಲ್ಲದ ತಾನೇ ಮಾಡಿಕೊಳ್ಳಬಹುದು.

3. ವಾರದಲ್ಲಿ ಮೂರು ಬಾರಿ ನಿಗದಿತ ಸಮಯಕ್ಕೆ ಆಸ್ತ್ರೆಗೆ ಭೇಟಿ ನೀಡುವುದು, ಸೂಚಿಯನ್ನು ಚುಚ್ಚಿಸಿಕೊಂಡು ನೋವನ್ನು ಅನುಭವಿಸುವದರಿಂದ ಮುಕ್ತಿ.
4. ಅಧಿಕ ರಕ್ತದೊತ್ತಡ ಮತ್ತು ರಕ್ತಹೀನತೆಯನ್ನು ಸುಲಭವಾಗಿ ನಿಯಂತ್ರಣಾ ದಲ್ಲಿಟ್ಟುಕೊಳ್ಳಬಹುದು.

ಅಪ್ರಯೋಜಕಗಳು (Disadvantage) :

1. ಕರುಳಿನ ಪೋರೆ ಮತ್ತು ಕೆಫೆಟರ್ ಸೇರಿಸಿದ ಹೊರಭಾಗದಲ್ಲಿ ಸೊಂಕಿನ ತೊಂದರೆ.
2. ವರ್ಷದ 365 ದಿನಗಳ ಕಾಲ, ಒಂದೂ ದಿನ ತಪ್ಪದೇ 3 ರಿಂದ 5 ಬಾರಿ ಕಾಳಜಿಪೊರ್ವಕವಾಗಿ ಸ್ವಜ್ಞತೆಯಿಂದ ಈ ಪ್ರಕ್ರಿಯೆಯನ್ನು ಮಾಡಬೇಕು.
3. ಶಾಶ್ವತವಾಗಿ ಹೊಟ್ಟೆಯಲ್ಲಿರಿಸಿದ ಕೆಫೆಟರ್ ವಂತ್ತು ಹೊಟ್ಟೆಯಲ್ಲಿರುವ ಸಂಕಟದಾಯಕವಾಗಿರುತ್ತದೆ.
4. ಡಯಾಲಿಸಿಸ್ ದ್ರವ್ಯದಲ್ಲಿ ಸಕ್ಕರೆ ಅಂಶ ಬೆರೆಸುವದರಿಂದ ತೊಕ ಕಳೆದುಕೊಳ್ಳಬೇಕಾಗುತ್ತದೆ.
5. ಪಿಡಿ ಜೀಲಗಳನ್ನು ಮನೆಯಲ್ಲಿ ಸಂಗ್ರಹಿಸುವುದು ಮತ್ತು ಸಾಗಿಸುವುದ ತೊಂದರೆ.

ಆಹಾರ ಪಡ್ಡೆ :

1. ಹಿಮೋಡಯಾಲಿಸಿಸ್ ಮತ್ತು ಸಿಎಪಿಡಿಗೊಳಗಾಗುವ ವ್ಯಕ್ತಿಗಳ ಆಹಾರ ಕ್ರಮದಲ್ಲಿ ವ್ಯಾತ್ಯಾಸವಿರುತ್ತದೆ. ಅದ್ದರಿಂದ ಸೂಚಿಸಿದ ಆಹಾರ ಕ್ರಮ ಪಾಲಿಸುವದು ಅತೀ ಮುಖ್ಯ.
2. ಅಪೋಷ್ಟಿಕತೆಯನ್ನು ತಡೆಯಲು ಅಧಿಕ ಹೆಚ್ಚೇನಾಂಶವಿರುವ ಆಹಾರ ಸೇವನೆ ಅವಶ್ಯ. ತೊಕ ಕಳೆದುಕೊಳ್ಳಬುದನ್ನು ತಪ್ಪಿಸಲು ಕಟ್ಟುನಿಟ್ಟಾದ ಕ್ಯಾಲೋರಿಯಳ್ಳಿ ಆಹಾರ ಸೇವಿಸಬೇಕು.
3. ಹಿಮೋಡಯಾಲಿಸಿಸ್ ವ್ಯಕ್ತಿಗಳಂತೆ ಉಪ್ಪು ಮತ್ತು ದ್ರವ ಪದಾರ್ಥವನ್ನು ಕಡಿಮೆ ತೆಗೆದುಕೊಳ್ಳಬೇಕೆಂಬ ಅತಿಯಾದ ಕಟ್ಟುಪಾಡು ಇಲ್ಲ.

ಸಿಎಪಿಡಿಗೊಳಗಾಗುವ ರೋಗಿಗೆ ಅತ್ಯಧಿಕ ಸ್ವಾತಂತ್ಯ ಸಿಗುತ್ತದೆ.

4. ಸ್ವಲ್ಪ ಪ್ರಮಾಣದಲ್ಲಿ ಹೊಟ್ಟಾಶೀಯಂ ಮತ್ತು ಘಾಸ್ಯೇಟ್ ಅಥವಾ ಆರೋಗ್ಯವನ್ನು ನಿರ್ವಹಿಸಬಹುದು.

ಈ ಕೆಳಗಿನ ಬೆಳವಣಿಗೆಗಳು ಕಂಡುಬಂದಲ್ಲಿ ಆದಷ್ಟು ಶೀಫ್ತವಾಗಿ ಬಂತ್ತಾಗಿ (ನಿಸರ್) ಅಥವಾ ವ್ಯಾದಿರನ್ನು ಸಂಪರ್ಕಿಸಿರಿ.

- ಹೊಟ್ಟೆಯಲ್ಲಿ ನೋವು, ಚಳಿ ಮತ್ತು ಜ್ಞಾರ ಬಂದರೆ.
- ಪಿಡಿ ದ್ರವ ರಕ್ತದೊಂದಿಗೆ ಅಥವಾ ಕಲ್ಪಶಗೊಂಡಿದ್ದರೆ
- ಕೆಳೆಟರ ಸುತ್ತ ನೋವು, ಕೇವು, ಕೆಂಪುಗುಳ್ಳೆ, ಬಾವು ಕಂಡುಬಂದರೆ.
- ಹೊಟ್ಟೆಯಿಂದ ಕೆಳೆಟರನ ಪಕ್ಕದಿಂದ ದ್ರವ ಹೊರಬಂದರೆ ಅಥವಾ ಹೊಟ್ಟೆಯಲ್ಲಿಯೇ ತಡೆಹಿಡಿದರೆ, ಮಲಬದ್ಧತೆ ಉಂಟಾದರೆ
- ಶೀಫ್ತತರವಾಗಿ ಶಾಕ ಹೆಚ್ಚಾದರೆ, ಬಾವು, ಉಸಿರಾಟದಲ್ಲಿ ತೊಂದರೆ, ಅಥವಾ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ ಸಂಭವಿಸಿದರೆ.

ಹಿಮೋಡಯಾಲಿಸಿಸ್ ವ್ಯಕ್ತಿಗಳಂತೆ ಉಪ್ಪು ಮತ್ತು ದ್ರವ ಪದಾರ್ಥವನ್ನು ಕಡಿಮೆ ತೆಗೆದುಹೊಳ್ಳಬೇಕೆಂಬ ಅತಿಯಾದ ಕಟ್ಟಪಾಡು ಇಲ್ಲ.

14. ಮೂತ್ರಪಿಂಡ ಕಸಿ

ವೃದ್ಧ ವಿಚಳ್ಳನದಲ್ಲಿ ಮೂತ್ರಪಿಂಡ ಕಸಿ ಮಾನವನ ಜೀವನಕ್ಕೆ ಒಂದು ಕೊಡುಗೆ. ಕೊನೆಯ ಹಂತದ ಮೂತ್ರಪಿಂಡ ರೋಗಕ್ಕೆ ತುತ್ತಾದ ರೋಗಿಗಳಿಗೆ ಮೂತ್ರಪಿಂಡ ಕಸಿ ಅತ್ಯುತ್ತಮವಾದ ಯಶಸ್ವಿ ಚಿಕಿತ್ಸೆ. ಮೂತ್ರಪಿಂಡ ಕಸಿಯ ನಂತರ ಜೀವನ ಸಹಜತೆಗೆ ಮರಳುತ್ತದೆ.

ಮೂತ್ರಪಿಂಡ ಕಸಿಯ ಕುರಿತು ನಾಲ್ಕು ಹಂತಗಳಲ್ಲಿ ಚರ್ಚಿಸಲಾಗುತ್ತದೆ

1. ಕಸಿಯ ಮುಂಚಿನ ಮಾಹಿತಿ
2. ಕಸಿಯ ಶಸ್ತ್ರಚಿಕಿತ್ಸೆ
3. ಕಸಿಯ ನಂತರದ ಆರ್ಥಕೆ
4. ಮೃತಪಟ್ಟ ದಾನಿಯ ಮೂತ್ರಪಿಂಡ ಕಸಿ

ಮೂತ್ರಪಿಂಡ ಕಸಿಯ ಮುಂಚಿನ ಮಾಹಿತಿ :

1. ಮೂತ್ರಪಿಂಡ ಕಸಿ ಎಂದರೇನು?

ಕೊನೆಯ ಹಂತದ ಮೂತ್ರಪಿಂಡ (ಮೂತ್ರಪಿಂಡ ಹಾಳಾದ) ರೋಗದಿಂದ ಬಳಲುತ್ತಿರುವ ವೃಕ್ಷಗೆ ಜೀವಂತ ಅಥವಾ ಮೃತಪಟ್ಟ ದಾನಿಯ ಮೂತ್ರಪಿಂಡವನ್ನು ಜೋಡಿಸುವದು. ತರ್ಕೊಣ ಮೂತ್ರಪಿಂಡ ಹಾಳಾದಾಗ ಅಥವಾ ಒಂದೇ ಕಡ್ಡಿ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಮೂತ್ರಪಿಂಡ ಕಸಿ ಅವಶ್ಯವಿಲ್ಲ.

2. ಕೊನೆಯ ಹಂತದ ಮೂತ್ರಪಿಂಡ ರೋಗಕ್ಕೆ ಕಸಿ ಅನಿವಾರ್ಯ ಏಕೆ ?

ಮೂತ್ರಪಿಂಡ ಹಾಳಾದ ವೃಕ್ಷಯ ಸಹಜ ಜೀವನ ನಡೆಯಲು ಡಯಾಲಿಸಿಸ್ ಹಾಗೂ ಜಿಷ್ಡ್ಯಾಪಚಾರ ನೀಡಲಾಗುತ್ತದೆ. ಆದರೆ ಇದರಿಂದ ಗುಣಮುಖಿವಾಗುವದು ಅಸಾಧ್ಯ. ಅತ್ಯಂತ ಪರಿಣಾಮಕಾರಿಯಾಗಿ ಗುಣಮುಖಿವಾಗಿಸಲು ಮೂತ್ರಪಿಂಡ ಕಸಿಯೊಂದೇ ಮಾರ್ಗ. ಇದು ಜೀವವನನ್ನು ಉಳಿಸುವುದಲ್ಲದೆ ಸಹಜ ಜೀವನದ ಆಹಾರದತ್ಯಯನ್ನು ನೀಡುತ್ತದೆ.

ವೃದ್ಧ ವಿಚಳ್ಳನದಲ್ಲಿ ಮೂತ್ರಪಿಂಡ ಕಸಿ ಮಾನವನ ಜೀವನಕ್ಕೆ ಒಂದು ಕೊಡುಗೆ.

ಮೂಲಪಿಂಡ ಕಸಿಯ ಪ್ರಯೋಜನವೇನು?

1. ಸಂಪೂರ್ಣ ಗುಣಮುಖಿ ಮತ್ತು ಉತ್ತಮ ಗುಣಮಟ್ಟದ ಜೀವನ್.
2. ಚಟುವಟಿಕೆನಿರತ ಜೀವನಶೈಲಿ.
3. ಶಕ್ತಿಯುತ, ಉತ್ತಮಕರ್ತೆಯ ಜೀವನ ನಡೆಸಬಹುದು.
4. ಡಯಾಲಿಸಿಸೋನಿಂದಾಗುವ ಮಾನಸಿಕ ಹಾಗೂ ದೃಹಿಕ ನೋವಿನಿಂದ ಮುಕ್ತಿ.
5. ದೀರ್ಘಕಾಲದವರೆಗೆ ಒಳ್ಳೆಯ ಜೀವನ ನಡೆಸಬಹುದು.
6. ಕಡ್ಡಿ ಕಸಿಯಿಂದ ಹಣದ ಖಚು ಮೂರನೇ ವರ್ಷದಿಂದ ಕಡಿಮೆಯಾಗುತ್ತದೆ.
7. ಆಹಾರ ಕ್ರಮ ಮತ್ತು ದ್ರವ ಪದಾರ್ಥ ಸೇವನೆಯ ಕಡಿಮೆ ಕಟ್ಟಿಪಾಡುಗಳು.
8. ಲ್ಯಾಂಗಿಕಾಸಕ್ತಿ ಮರುಪರಲ್ಲಿ ಅಧಿಕಗೊಂಡರೆ, ಸ್ತ್ರೀಯರಲ್ಲಿ ಗಭರ್ಥಾರಣೆಯ ಅವಕಾಶವುಂಟು.

ಮೂಲಪಿಂಡ ಕಸಿಯ ಅಪ್ರಯೋಜಕಗಳೇನು?

ಮೂಲಪಿಂಡ ಕಸಿಯಿಂದ ಹಲವಾರು ಪ್ರಯೋಜನಗಳಿವೆ. ಆದರೆ ಕೆಲ ಹಾನಿಗಳೂ ಕೂಡ ಉಂಟು.

1. ದೊಡ್ಡ ಶಸ್ತ್ರಚಿಕ್ತೇಯ ತೊಂದರೆ :

ಮೂಲಪಿಂಡ ಕಸಿ ಮಾಡಲು ದೀರ್ಘಕಾಲದ ಶಸ್ತ್ರಚಿಕ್ತೇಯನ್ನು ಸಾಮಾನ್ಯ ಅರವಳಿಕೆ ನೀಡಿ ಮಾಡಲಾಗುತ್ತದೆ. ಶಸ್ತ್ರಚಿಕ್ತೇಯ ಸಮಯದಲ್ಲಿ ಹಾಗೂ ನಂತರ ಕೂಡ ತೊಂದರೆಗಳುಂಟು.

2. ತಿರಸ್ಕಾರಿಸುವ ತೊಂದರೆ :

ಕಸಿ ಮಾಡಿದ ಮೂಲಪಿಂಡವನ್ನು ದೇಹವು ಒಳಿಕೊಳ್ಳುತ್ತದೆ ಎಂದು ಶೇ.100 ರಷ್ಟು ಭರವಸೆ ಇಲ್ಲ. ಆದರೆ ಅತ್ಯಾಧುನಿಕ ಜೀವಧಿಗಳನ್ನು ಒಳಸಿ ದೇಹವು ಇದನ್ನು ತಿರಸ್ಕಾರಿಸದಂತೆ ಮಾಡಬಹುದು.

ಕಡ್ಡಿ ಕಸಿಯಿಂದ ಲ್ಯಾಂಗಿಕಾಸಕ್ತಿ ಮರುಪರಲ್ಲಿ ಅಧಿಕಗೊಂಡರೆ, ಸ್ತ್ರೀಯರಲ್ಲಿ ಗಭರ್ಥಾರಣೆಯ ಅವಕಾಶವುಂಟು.

75. ಮೂತ್ರಪಿಂಡ ಕೆಂ

3. ನಿಯಮಿತ ಜೈವಧೋಪಚಾರ :

ಮೂತ್ರಪಿಂಡ ಎಲ್ಲಿಯವರೆಗೆ ಕಾರ್ಯ ನಿರ್ವಹಿಸುತ್ತದೆಯೋ ಅಲ್ಲಿಯವರೆಗೆ ನಿಯಮಿತವಾಗಿ ಪ್ರತಿದಿನ ದೇಹವು ಕಡ್ಡಿಯನ್ನು ತಿರಸ್ಕರಿಸದಂತೆ ನೋಡಿಕೊಳ್ಳುವ ಜೈವಧಿಯನ್ನು ಸೇವಿಸಲೇಬೇಕು. ಒಂದು ವೇಳೆ ಜೈವಧಿಯನ್ನು ತೆಗೆದುಕೊಳ್ಳುವಲ್ಲಿ ತಪ್ಪಿದರೆ ಕಸಿ ಮಾಡಿದ ಮೂತ್ರಪಿಂಡವನ್ನು ದೇಹವು ತಿರಸ್ಕರಿಸಿ, ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

4. ಸೊಂಕು ತಗ್ನಿಲುವಿಕೆ, ಕ್ಯಾನ್ಸರ ಆಗುವ ಸಾಧ್ಯತೆಗಳಿವೆ.

5. ಜೈವಧಿಗಳ ಬಾಹ್ಯ ಪರಿಣಾಮ (Side Effect)

6. ಚಿಂತಾಕ್ರಾಂತತೆ : ಮೂತ್ರಪಿಂಡ ಕಸಿಯ ಮುಂಚೆ ದಾನಿಗಳಿಗಾಗಿ ಜಾತಕ ಪ್ರಕ್ರಿಯಂತೆ ಕಾರ್ಯಬೇಕು. ಕಸಿ ಯಶಸ್ವಿಯಾದರೆ ಇದು ಎಲ್ಲಿ ಹಾಳಾಗುತ್ತೆ ಎಂಬ ಭಯದ ವಾತಾವರಣ ನಿರ್ಮಾಣವಾಗಿ ಚಿಂತೆಯಲ್ಲಿ ಮುಖುಗಬೇಕಾಗುತ್ತದೆ.

7. ಅತ್ಯಧಿಕ ವೆಚ್ಚೆ

ಯಾರಿಗೆ ಕಡ್ಡಿ ಕಸಿ ಮಾಡಬಾರದು :

ಮೂತ್ರಪಿಂಡ ರೋಗವು ಕೊನೆಯ ಹಂತ ತಲುಪಿದ ರೋಗಿಗಳಲ್ಲಿ ಮೂತ್ರಪಿಂಡ ಕಸಿ ಅತ್ಯಂತ ಉಪಾಯಕಾರಿ.

1. ತೀವ್ರತರವಾದ ಸೊಂಕು

2. ಚಿಕಿತ್ಸೆಗೆ ಸ್ವಂದಿಸದ ರೋಗ

3. ಮಾನಸಿಕ ಅಸ್ವಸ್ಥತೆ,

4. ತೀವ್ರ ಹೃದ್ರೋಗ ಮತ್ತು ಮುಪ್ಪಸ ರೋಗ

5. ಇನ್ನಿತರ ವ್ಯಾದಿಕೇಯ ಸಮಸ್ಯೆಗಳು

ವಯಸ್ಸಿನ ಮಿತಿ :

ಕಸಿಗಾಗಿ ಮೂತ್ರಪಿಂಡ ಪಡೆದುಕೊಳ್ಳುವ ವ್ಯಕ್ತಿಗೆ ಯಾವುದೇ ರೀತಿಯ ವಯಸ್ಸಿನ ನಿರ್ಬಂಧವಿಲ್ಲ. 5 ರಿಂದ 65 ವಯಸ್ಸಿನವರೆಗೆ ಸಾಮಾನ್ಯವಾಗಿ ಸೂಚಿಸಲಾಗುತ್ತದೆ.

ಕಡ್ಡಿ ಕಸಿ ಆದ ಮೇಲೆ ಚಾಚೂ ತಪ್ಪದೇ ಜೈವಧೋಪಚಾರವನ್ನು ಪಾಲಿಸಬೇಕು.

ಮೂತ್ರಪಿಂಡ ಲಭಿಸುವಿಕೆ :

ಮೂತ್ರಪಿಂಡ ಕಸಿಗಾಗಿ ಮೂರು ರೀತಿಯ ಸಂಪನ್ಮೂಲವನ್ನು ಹೊಂದಿದೆ. ಸಂಬಂಧಿಕರು, ಬೇರೆ ವ್ಯಕ್ತಿಗಳು ಮತ್ತು ಮೃತದಾನಿಗಳು, ರಕ್ತ ಸಂಬಂಧಿಗಳಾದ ಪಾಲಕರು, ಸಹೋದರ ಅಥವಾ ಸಹೋದರಿ, ಮಕ್ಕಳು, ಚಿಕ್ಕಮ್ಮೆ, ಚಿಕ್ಕಪ್ಪ ಅಥವಾ ಚಿಕ್ಕಪ್ಪನ ಮಕ್ಕಳು, ಗೆಳೆಯರು, ಮೃತ ವ್ಯಕ್ತಿ

ಅತಿ ಒಳ್ಳೆಯ ಸಂಪನ್ಮೂಲ :

ಅವಳಿ-ಜವಳಿಯಾಗಿ ಹುಟ್ಟಿದವರು ಅತ್ಯಂತ ಒಳ್ಳೆಯ ದಾನಿಗಳಾಗಿದ್ದು, ಅವರ ಮೂತ್ರಪಿಂಡ ಕಸಿ ಬಹಳ ಯಶಸ್ವಿಯಾಗುತ್ತದೆ.

ಮೂತ್ರಪಿಂಡ ದಾನ ಯಾರು ಮಾಡಬಹುದು?

ಎರಡು ಮೂತ್ರಪಿಂಡವನ್ನಿಳ್ಳ ಆರೋಗ್ಯಯುತ ವ್ಯಕ್ತಿಯು ಪಡೆದುಕೊಳ್ಳುವ ಮತ್ತು ದಾನಿಯ ರಕ್ತದ ಗುಂಪು ಒಂದೇ ಆಗಿರಬೇಕು. ಸಾಮಾನ್ಯವಾಗಿ ಮೂತ್ರಪಿಂಡ ದಾನಿಯ ವಯಸ್ಸು 20 ರಿಂದ 60 ವರ್ಷದೊಳಗಿರಬೇಕು.

ಮೂತ್ರಪಿಂಡ ದಾನಿಯ ರಕ್ತದ ಗುಂಪನ್ನು ಹೇಗೆ ಕಂಡುಹಿಡಿದು ಆಯ್ದು ಮಾಡಲಾಗುತ್ತದೆ.

ಮೂತ್ರಪಿಂಡ ಕಸಿ ಮಾಡಲು ರಕ್ತದ ಗುಂಪನ್ನು ಹೊಂದಾಣಿಕೆ ಮಾಡುವದು ಅತೀ ಮುಖ್ಯ. ದಾನಿ ಮತ್ತು ಪಡೆದುಕೊಳ್ಳುವ ಇವರಿಬ್ಬರ ರಕ್ತದ ಗುಂಪು ಒಂದೇ ಆಗಿರಬೇಕು.

ಪಡೆದುಕೊಳ್ಳುವ	ದಾನಿಗಳು
O	O
A	A or O
B	B or O
AB	AB, A, B or O

ಅವಳಿ-ಜವಳಿಯಾಗಿ ಹುಟ್ಟಿದವರು ಅತ್ಯಂತ ಒಳ್ಳೆಯ ದಾನಿಗಳಾಗಿದ್ದು, ಅವರ ಮೂತ್ರಪಿಂಡ ಕಸಿ ಬಹಳ ಯಶಸ್ವಿಯಾಗುತ್ತದೆ.

77. ಮೂತ್ರಪಿಂಡ ಕೆಂ

ಮೂತ್ರಪಿಂಡವನ್ನು ಯಾರು ದಾನ ಮಾಡಬಾರದು?

ಮೂತ್ರಪಿಂಡ ದಾನಿಯನ್ನು ವೈದ್ಯಕೀಯ ಮತ್ತು ಮಾನಸಿಕವಾಗಿ ಸಂಪೂರ್ಣ ತಪಾಸಣೆಗೊಳಿಸಲಾಗುತ್ತದೆ. ಆಗ ಇದು ಸುರಕ್ಷಿತ ಎಂದು ಕಂಡುಬಂದರೆ ಮಾತ್ರ ಪಡೆಯಲಾಗುತ್ತದೆ. ಒಂದು ವೇಳೆ ದಾನಿಯು ಮಥುಮೇಹ, ಕ್ಯಾನ್ಸರ್, ಎಚ್‌ಎ", ಮೂತ್ರಪಿಂಡ ರೋಗ, ಅಧಿಕ ರಕ್ತದೊತ್ತಡ ಅಥವಾ ಇನ್ನಾವುದೇ ವಾಸಿಯಾಗದ ರೋಗ ಅಥವಾ ಮಾನಸಿಕ ಅಸ್ವಸ್ಥನಿದ್ದರೆ ಅವರಿಂದ ಮೂತ್ರಪಿಂಡವನ್ನು ಪಡೆಯಲಾಗುವುದಿಲ್ಲ.

ಜೀವಂತ ಮೂತ್ರಪಿಂಡ ದಾನಿಗಳ ಸಮಸ್ಯೆಗಳೇನು?

ಮೂತ್ರಪಿಂಡ ದಾನಿಯ ಸಾಮರ್ಥ್ಯವನ್ನು ತಪಾಸಿಸಿ ಅವರಿಗೆ ಅದು ಸುರಕ್ಷಿತವೇ ಎಂಬುದನ್ನು ಅಳೆಯಲಾಗುತ್ತದೆ. ಒಂದೇ ಮೂತ್ರಪಿಂಡ ಹೊಂದಿದ್ದರೂ ಕೂಡ ಸಹಜ ಜೀವನ ನಡೆಸಬಹುದು. ಅಲ್ಲದೇ ಲೈಂಗಿಕ ಚಟುವಟಿಕೆಗೆ ಯಾವುದೇ ರೀತಿಯ ಪರಿಣಾಮ ಬೀರದು. ಮಹಿಳೆ ಗಭ್ರಣೆಯಾಗಬಹುದು ಮತ್ತು ಪುರುಷ ತಂದೆಯಾಗಬಹುದು.

ಮೂತ್ರಪಿಂಡ ದಾನ ಮಾಡಿದ ವೃತ್ತಿಯೂ ಕೂಡ ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆಗೆ ಕಡಿಮೆ ಇಲ್ಲದಿರುವುದಿಲ್ಲ. ಒಂದೇ ಮೂತ್ರಪಿಂಡ ಹೊಂದಿರುವದರಿಂದ ಯಾವುದೇ ರೀತಿಯ ಕಡ್ಡಿ ರೋಗಗಳಿಂದ ಬಳಲದಂತೆ ನೋಡಿಕೊಳ್ಳಬೇಕು.

ವಿನಿಮಯ ಮೂತ್ರಪಿಂಡ ವಿಧಾನ

ಸಂಬಂಧಿಕರು ಮೂತ್ರಪಿಂಡ ದಾನ ಮಾಡಲು ಮುಂದೆ ಬರುತ್ತಾರೆ. ಅಲ್ಲದೆ ಕೆಲ ರೋಗಿಗಳು ಆರೋಗ್ಯಯುತ ಮತ್ತು ಅತೀ ಸರಳವಾಗಿ ಮೂತ್ರಪಿಂಡ ಪಡೆಯಲು ಸಮರ್ಥರಾಗಿರುತ್ತಾರೆ. ಆದರೆ ಅವರ ರಕ್ತದ ಗುಂಪು ಅಥವಾ ಇನ್ನಿತರ ವಿಷಯದಲ್ಲಿ ತಾಳೆ ಹಾಕಿದಾಗ ಹೊಂದಾಣಿಕೆ ಏರ್ಪಡುವುದಿಲ್ಲ.

ಒಂದೇ ಮೂತ್ರಪಿಂಡ ಹೊಂದಿದ್ದರೂ ಕೂಡ ಸಹಜ ಜೀವನ ನಡೆಸಬಹುದು.

ಚೋಡಿ-1 ತೆಗೆದುಕೊಳ್ಳುವವ	ದಾನಿ-1 ರಕ್ತದ ಗುಂಪು ರಕ್ತದ ಗುಂಪು 'ಎ' (A) (B) 'ಬಿ'
ಚೋಡಿ-2 ತೆಗೆದುಕೊಳ್ಳುವವ-2	ದಾನಿ-2 ರಕ್ತದ ಗುಂಪು ರಕ್ತದ ಗುಂಪು (B) 'ಬಿ' 'ಎ' (A)

ಚೋಡಿ ಮೂತ್ರಪಿಂಡ ದಾನಿಗಳಿಧ್ಯಾಗ ರಕ್ತದ ಗುಂಪು ಹೊಂದಣಿಕೆಯಾಗದಿದ್ದರೆ, ತೆಗೆದುಕೊಳ್ಳುವ ರೋಗಿಗಳ ಮತ್ತು ದಾನಿಗಳ ನಡುವೆ ಮೂತ್ರಪಿಂಡ ವಿನಿಮಯ ಮಾಡಿಕೊಂಡು ಎರಡೂ ಚೋಡಿಗಳಿಗೆ ಅನುಕೂಲವಾಗುವಂತೆ ಮಾಡಬಹುದು. ಮೊದಲನೆ ಚೋಡಿ ಎರಡನೆಯವರಿಗೆ ಮತ್ತು ಎರಡನೆಯವರು ಮೊದಲನೆಯವರಿಗೆ ಮೂತ್ರಪಿಂಡ ದಾನ ಮಾಡಬೇಕಾಗುತ್ತದೆ. ಇದರಿಂದ ಎರಡೂ ಚೋಡಿಗಳಿಗೆ ಮೂತ್ರಪಿಂಡ ಕಸಿ ಮಾಡಲು ಸಾಧ್ಯವಾಗಬಹುದು.

ಕಡ್ಡಿ ಕಸಿ ಡಯಾಲಿಸಿಸ್‌ಗಿಂತ ಮುಂಚೆ ಮಾಡುವ ವಿಧಾನ

ದೀರ್ಘಕಾಲೀನ ಕಡ್ಡಿ ರೋಗದಿಂದ ಬಳಲುತ್ತಿರುವ ಕೆಲ ರೋಗಿಗಳಿಗೆ ಡಯಾಲಿಸಿಸ್ ಮಾಡುವ ಮೊದಲೇ ಕಡ್ಡಿ ಕಸಿಯನ್ನು ಮಾಡುತ್ತಾರೆ. ಅವಶ್ಯವಿದ್ದಲ್ಲಿ 1-2 ಡಯಾಲಿಸಿಸ್ ಮಾಡಿ ಕಡ್ಡಿ ಕಸಿ ಮಾಡಲಾಗುತ್ತದೆ. ಈ ವಿಧಾನವು ಅತ್ಯುತ್ತಮಾವಾದದ್ದು. ಏಕೆಂದರೆ ಡಯಾಲಿಸಿಸ್‌ನಿಂದಾಗುವ ಸೂಂಕು, ವೆಜ್ಜಿ, ತೊಂದರೆಗಳು ಇರುವುದಿಲ್ಲ. ಯಾವದೇ ದೀರ್ಘಕಾಲೀನ ಕಡ್ಡಿ ರೋಗ ಇದ್ದವರಿಗೆ ಕಡ್ಡಿ ದಾನಿಗಳಿಧ್ಯಾಗದ ಕಸಿ ಮಾಡಿಕೊಳ್ಳುವದು ಅತ್ಯಂತ ಸೂಕ್ತ.


ಕಸಿಯ ಶಸ್ತ್ರಪಿಕಿತ್ವ ವಿಧಾನ

ಕಡ್ಡಿ ಕಸಿ ಹೇಗೆ ಮಾಡಲಾಗುತ್ತದೆ ?

ಕಡ್ಡಿ ಕಸಿ ಮಾಡುವ ಮೊದಲು ಕೆಲವೊಂದು ಮುನ್ನಜ್ಞರಿಕೆ ಕ್ರಮಗಳನ್ನು ಕ್ರೇತೋಂಡು, ಸೂಕ್ತವಾದ ವೈದ್ಯಕೀಯ, ಮಾನಸಿಕ, ಸಾಮಾಜಿಕವಾಗಿ ಅವರನ್ನು ಪರೀಕ್ಷಿಸಿ, ದಾನಿ ಹಾಗೂ ರೋಗಿಯ ಸಧ್ಯದತ್ತ ಮತ್ತು ಸುರಕ್ಷತೆಯ ಕುರಿತು ನಿಗಾವಹಿಸಲಾಗುತ್ತದೆ.

ರೋಗಿಗಳ ಮತ್ತು ದಾನಿಗಳ ನಡುವೆ ಮೂತ್ರಪಿಂಡ ವಿನಿಮಯ ಮಾಡಿಕೊಂಡರೆ ಎರಡೂ ಚೋಡಿಗಳಿಗೆ ಅನುಕೂಲ

ಕಿಡ್ನಿ ಕೆಸ್



ದಾನಿ ಮತ್ತು ರೋಗಿಯ ರಕ್ತದ ಗುಂಪು ಮತ್ತು ಹೆಚ್‌ಲಾಂ (HLA) ಪರಿಶ್ಲೇಷಣಾಗುತ್ತದೆ.

ಕಿಡ್ನಿ ತಟ್ಟಣ್ಯದ್ವಾರಾ, ಕೆಂಪಾಡುವ ಶ್ವಾಸಕಿರ್ತಕರು, ವೈಥಾಲಾಜಿಸ್ಟ್, ಅರವಳಿಕೆ ತಟ್ಟಣ್ಯ ಸೇರಿದಂತೆ ನುರಿತ ತಟ್ಟಣ್ಯದ್ವಾರಾ ತೆಂಡವು ಈ ಕ್ಷೇತ್ರಕ್ಕೆರವಾದ ಕಾರ್ಯವನ್ನು ನೇರುವೇರಿಸುತ್ತದೆ. ದಾನಿ ಮತ್ತು ರೋಗಿ ಅಥವಾ ಅವರ ಸಂಬಂಧಿಗಳ ಅನುಧಾತಿಯ ಮೇರೆಗೆ ಇಬ್ಬಿಗೂ ಒಂದೇ ಸಮಯದಲ್ಲಿ ಶ್ವಾಸಕಿರ್ತಿಯನ್ನು ಮಾಡಲಾಗುತ್ತದೆ. ಶ್ವಾಸಕಿರ್ತಿಯ ಮರ್ಯಾದೆ ಕಿಡ್ನಿ ತನ್ನ ಕಾರ್ಯವನ್ನು ಪ್ರಾರಂಭಿಸುತ್ತದೆ. ಒಂದು ವೇಳೆ ಮೃತದಾನಿಗಳಿಂದ ಕಿಡ್ನಿಯನ್ನು ಪಡೆದುಹೊಂಡು ಕಿಡ್ನಿ ಕೆಂಪಾಡಿದ್ದರೆ. ಅದು ಕಾರ್ಯ ನಿರ್ವಹಿಸಲು ಕೆಲ ಕಾಲ ಸಮಯ ತಗಲುತ್ತದೆ.

ಶ್ವಾಸಕಿರ್ತಿಯ ನಂತರದ ಆರ್ಥಿಕೆ

ಶ್ವಾಸಕಿರ್ತಿಯ ನಂತರದ ಕೊಂಡರೆಗಳು

1. ಶಸ್ತ್ರಚಿಕ್ತೇಯಿಂದಾಗಿವ ತೊಂದರೆಗಳು
2. ಕೆಂಪಾಡಿದ ಕೆಣ್ಣ ತಗೆಳಷ್ಟುಹುದು
3. ಸೋಂಕು
4. ಡಿಪ್‌ಧಿಗಳ ಬಾಹ್ಯ ಪರಿಣಾಮ

ಕೆಣ್ಣ ಕೆಂಪಾಡಿಕ್ತೇಯಿಂದ ನೆಂತರ ತಗೆಳಷ್ಟುಹುದನ್ನು ತಡೆಗೆಟ್ಟು. ವೈದ್ಯರ ಸಲಹೆ ಮೇರಿಗೆ ಜೀವನ ಪರ್ಯಂತ ಕೆಲವುಂದು ಡಿಪ್‌ಧಿಗಳನ್ನು ಸೇವಿಸಬೇಕಾಗುತ್ತದೆ. ಸೂಜನೆ ಇಲ್ಲದೇ ಒಂದು ಹೇಳಿ ಸೂಕ್ತ ಡಿಪ್‌ಧಿಯಾವಜಾರ ನಿಲ್ಲಿಸಿದರೆ ಅಥವಾ ಕಿಂಪುಗೊಳಿಸಿದರೆ ಕೆಣ್ಣ ಕೆಂಪಾಡಿಗಳನ್ನು ತಡೆಗೆಟ್ಟುತ್ತದೆ. ಈ ಡಿಪ್‌ಧಿಗಳಲ್ಲದೇ ಮಧುಮೇಹ ಮತ್ತು ರಕ್ತದೂತಾವಿದ್ಯರ ಆ ಡಿಪ್‌ಧಿಗಳನ್ನು ಕೂಡ ವೈದ್ಯರ ಸಲಹೆ ಮೇರಿಗೆ ಡಿಪ್‌ಧಿಗಳನ್ನು ಸೇವಿಸಬೇಕು.

ಈ ಪಾಡಿದ ಕೆಣ್ಣಯನ್ನು ಆರೋಗ್ಯಯಾತ್ರಾಗಿಡಲು ಮೇಲೆ ತಿಳಿದ ಕ್ರಮಗಳ್ಯಾದೇ ಕೆಲವು ಮುನ್ನಷ್ಟುರ್ಕವಾಗಿನ್ನು ಕ್ಯಾಕೆಳ್ಜಿಬೇಕಾಗುತ್ತದೆ ನಿರಂತರವಾಗಿ ವೈದ್ಯರ ದೀಪ. ತಪಾಸಣೆ. ಕೆಲ ರಕ್ತ ಪರೀಕ್ಷೆಗಳ ಮೂಲಕ ವೈದ್ಯರು ನಿಖಳವ ಸಲಹಿಯಿಂದು ತಪ್ಪದೇ ಪಾಲಿಸಬೇಕು. ಖಾತ್ರೀ ಸಂದರ್ಭದಲ್ಲಿ ದೇರೆ ವೈದ್ಯರ ಹತ್ತಿರ ಚೆಕ್ಕೆ ಪಡೆಯಿದೇ. ನೀರವಾಗಿ ಕೆಣ್ಣ ತಡ್ಳವೈದ್ಯರನ್ನು ಸಂಪರ್ಕಿಸಬೇಕು. ಒಂದು ಹೇಳಿ ದೇರೆ ವೈದ್ಯರ ಹತ್ತಿರ ತಪಾಸಣೆ ಅಥವಾ ಚೆಕ್ಕಿಗೆ ತರುವಿದರೆ ಕೆಣ್ಣ ಕೆಂಪಾಡಿ ಸಂಗ್ರಹಾದ ವಿಧರಣೆಯನ್ನು ನೀಡಬೇಕು. ಸಮಿತೋರಿತ ಆಹಾರ ಮತ್ತು ಪ್ರತಿ ದಿನ 3 ಲಿ. ನೀರನ್ನು ಸೇವಿಸಬೇಕು. ನಿಯಮಿತವಾದ ವ್ಯಾಯಾಮ. ತೊಕೆವನ್ನು ಹೆಚ್ಚಿಸಿದೇ ಇರಬೇಕು. ಕೆಣ್ಣ ಕೆಂಪಾಡಿ ತೊಂದರೆಯನ್ನುಂಟು ಪಾಡುವ ದೃಹಿಕ ಜಿಟುವಟಿಯಿಂದ ದೂರವಿರಬೇಕು. ವೈದ್ಯರ ಸಲಹೆ ಮೇರಿಗೆ ಎರಡು ತಿಂಗಳ ಸುರಕ್ಷಿತ ಲ್ಯಾಂಗಿಕ ಶ್ರೀಯಿಂದಲ್ಲಿ ತೊಡಗಿಕೊಳ್ಳುವುದು.

ಸೋಂಕು ತಡೆಗೆಟ್ಟುಲು ಮುನ್ನಷ್ಟುರ್ಕಾ ಕ್ರಮಗಳು

ಉನಜಂಗುಳಿ ಪ್ರದೇಶಗಳಾದ ಜಿತ್ರಫುಂಡಿರ. ಮಾರುಕಟ್ಟಿ ಸಾರ್ವಜನಿಕ ಸಾರಿಗೆಯಂತಹ ಸ್ಥಳಗಳಿಂದ ದೂರವಿರಬೇಕು.

ಕೆಣ್ಣ ಕೆಂಪಾಡಿ ಪ್ರಥಮ ಮೂರು ತಿಂಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ

ಕರ್ನಾಟಕ ತೊಂದರೆಯನ್ನುಂಟು ಪಾಡುವ ದೃಹಿಕ ಜಿಟುವಟಿಯಿಂದ ದೂರವಿರಬೇಕು.

81. ಮೂತ್ರಪಿಂಡ ಕಸಿ

ಯಾವಾಗಲೂ ಸ್ವಚ್ಚವಾದ ಮುಖಿವಸ್ತೆ (ಮಾಸ್) ಧರಿಸಬೇಕು. ಉಟಿಕ್ಕಿಂತ ಮುಂಚೆ ಸ್ವಚ್ಚವಾಗಿ ಕೈತೋಳಿದುಕೊಳ್ಳಬೇಕು. ಬಿಸಿನೀರು ಪ್ರಡಿಯಬೇಕು. ಶುದ್ಧವಾದ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಸೇವಿಸಬೇಕು. ಮನೆಯನ್ನು ಸ್ವಚ್ಚವಾಗಿಡಬೇಕು,

ತುತ್ತ ವೆದ್ದುರ ಭೇಟಿ :

1. ಜ್ಞರ
2. ಕಡ್ಡಿ ಕಸಿ ಮಾಡಿದ ಸ್ಥಳದಲ್ಲಿ ನೋವು
3. ಆಕ್ಸಿಕವಾಗಿ ಮೂತ್ರ ಪ್ರಮಾಣದಲ್ಲಿ ಕಡಿಮೆಯಾದರೆ
4. ಮೂತ್ರದಲ್ಲಿ ರಕ್ತ ಮತ್ತು ಬೇರೆ ಯಾವುದೇ ಅನಿಯಮಿತ ತೊಂದರೆಗಳು ಕಂಡು ಬಂದಲ್ಲಿ.

ಮೃತ ದಾನಿಗಳ ಕಡ್ಡಿ ಕಸಿ

ಮೆದಳು ತನ್ನ ಕಾರ್ಯ ನಿಲ್ಲಿಸಿದಾಗ ಮತ್ತು ಆ ರೋಗಿಯ ಕಡ್ಡಿಯು ಸರಕ್ಕಿತವಾಗಿದ್ದರೆ, ಅವರಲ್ಲಿ ಯಾವುದೇ ರೀತಿಯ ಸೊಂಕು ರೋಗ ಇಲ್ಲದಿದ್ದಲ್ಲಿ ಆ ಕಡ್ಡಿಯನ್ನು ದೀರ್ಘಕಾಲೀನ ಕಡ್ಡಿ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಕಡ್ಡಿ ಕಸಿ ಮಾಡಲಾಗುತ್ತದೆ. ದೀರ್ಘಕಾಲೀನ ಕಡ್ಡಿ ರೋಗದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ಕಡ್ಡಿ ದಾನ ಮಾಡುವವರ ಸಂಖ್ಯೆ ಅತ್ಯಂತ ವಿರಳ. ಆದ್ದರಿಂದ ಮೃತದಾನಿಗಳ ಕಡ್ಡಿ ಕಸಿ ಬಹಳ ಮುಖ್ಯವಾದದ್ದು. ವ್ಯಕ್ತಿಯ ಮೆದಳು ಮೂತ್ರ ತನ್ನ ಕಾರ್ಯವನ್ನು ನಿಲ್ಲಿಸಿ, ಹೃದಯ, ಕಡ್ಡಿ ಸೇರಿದಂತೆ ವಿವಿಧ ಅಂಗಾಂಗಳು ಕಾರ್ಯ ನಿರ್ವಹಿಸುತ್ತಿದ್ದರೆ ಮೂತ್ರ ಅವರಿಂದ ಕಡ್ಡಿ ಪಡೆಯಬಹುದು.

ಕಡ್ಡಿ ಕಸಿಯನ್ನು ಎಲ್ಲಿ ಮಾಡಲಾಗುತ್ತದೆ

ಭಾರತದ ಸಂವಿಧಾನದ ಪ್ರಕಾರ ನೊಂದಾಯಿತ ಕಾಯ್ದೆ 1994 ಭಾರತೀಯ ಅಧಿನಿಯಮದಂತೆ ಸಂಕೇತಗೊಂಡ ಆಸ್ತುತ್ಯಯಲ್ಲಿ ಮೂತ್ರ ಈ ಶಸ್ತ್ರಚಿಕ್ತ್ಯಯನ್ನು ಮಾಡಲಾಗುತ್ತದೆ. ಈ ಕಾಯ್ದೆ ಅನುಸಾರ ಸಂಬಂಧಿಗಳು ಮೂತ್ರ ಕಡ್ಡಿ ಅಥವಾ ಯಾವುದೇ ಅಂಗ ದಾನಿಗಳಾಗಿರುತ್ತಾರೆ. ಅಂಗ ದಾನವನ್ನು ವಾಣಿಜ್ಯಕವಾಗಿ (ಮಾರಾಟ) ಉಪಯೋಗಿಸಿದರೆ ದಜ ಸಮೀತ ಜ್ಯೆಲು ಶಿಕ್ಕ ಅನುಭವಿಸಬೇಕಾಗುತ್ತದೆ.

ಭಾರತದ ಸಂವಿಧಾನದ ಪ್ರಕಾರ ಕಡ್ಡಿ ಖರೀದಿ ಅಥವಾ ಮಾರುವದು ಅಪರಾಧ.

15 ಮಧುಮೇಹ ಕಿಡ್ಸಿ ರೋಗ

ಭಾರತ ಸೇರಿದಂತೆ ವಿಶ್ವದಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರಗೆಗೆಯಲ್ಲಿ ಪುರುಮುಖ ಕಾಣುತ್ತಿದೆ. ಅದರಲ್ಲೂ ಭಾರತದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಧುಮೇಹ ಪೀಡಿತರು ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಇದರಿಂದ ಭಾರತವು ಮಧುಮೇಹಿಗಳ ತವರೂರಾಗಿ ಮಾರ್ಪಣಿಸ್ತಿದೆ. ಮುಖ್ಯವಾಗಿ ಮಧುಮೇಹದಿಂದ ಬಳಲುವ ಅತ್ಯಧಿಕ ರೋಗಿಗಳು ಕಿಡ್ಸಿ ಖಾಯಿಲೆಯಿಂದ ತೊಂದರೆಗೊಳಗಾಗುತ್ತಿದ್ದಾರೆ. ಮಧುಮೇಹ ಕಿಡ್ಸಿ ರೋಗವು ಅತ್ಯಂತ ಕರಿಣ ಮತ್ತು ಅದರಿಂದ ಅತ್ಯಧಿಕ ರೋಗಿಗಳು ಸಾವನ್ನಪ್ಪತ್ತಿದ್ದಾರೆ.

ಮಧುಮೇಹ ಮೂತ್ರಪಿಂಡ ರೋಗ:

ದೀರ್ಘಕಾಲದವರೆಗೆ ಮಧುಮೇಹ ಪೀಡಿತರಾಗಿದ್ದರೆ, ಕಿಡ್ಸಿಯಲ್ಲಿನ ಚಿಕ್ಕ ರಕ್ತನಾಳಗಳು ಅಧಿಕ ಸಕ್ಕರೆ ಅಂಶದಿಂದ ಹಾಳಾಗುತ್ತವೆ. ಇದರಿಂದ ಮೂತ್ರದ ಜೊತೆಗೆ ಮೋಷಕಾಂಶಗಳು ಹೊರಹೋಗುತ್ತವೆ. ಈ ಮೋಷಕಾಂಶ ಹೊರಹೋಗುವದರಿಂದ ಅಧಿಕ ರಕ್ತದೊತ್ತಡ, ಭಾವು ಮತ್ತು ಕಿಡ್ಸಿ ಹಾಳಾದ ಲಕ್ಷಣಗಳು ಕಂಡು ಬರಲು ಕಾರಣವಾಗುತ್ತದೆ. ಕಿಡ್ಸಿ ತನ್ನ ಸಾಮಧ್ಯವನ್ನು ಕಳೆದುಕೊಂಡು ನಿಧಾನವಾಗಿ ಕೊನೆಯ ಹಂತವನ್ನು ತಲುಪುತ್ತದೆ. ಈ ರೀತಿ ಸಕ್ಕರೆ ಖಾಯಿಲೆಯಿಂದ ಕಿಡ್ಸಿ ಹಾಳಾಗುವದನ್ನು ಮಧುಮೇಹ ಮೂತ್ರಪಿಂಡ ರೋಗ (Diabetic Kidney Disease)ವೆಂದು ಕರೆಯುತ್ತಾರೆ.

ಮಧುಮೇಹ ಕಿಡ್ಸಿ ರೋಗವನ್ನು ತೀಳಿದುಕೊಳ್ಳುವದು ಏಕ ಮುಖ್ಯ:

- ದೀರ್ಘಕಾಲೀನ ಕಿಡ್ಸಿ ರೋಗಕ್ಕೆ ಮಧುಮೇಹವೇ ಮುಖ್ಯ ಕಾರಣ.
- ಶೇ. 45 ರಷ್ಟು ಹೊಸದಾಗಿ ರೋಗಿಗಳು ಕೊನೆಯ ಹಂತದ ಕಿಡ್ಸಿ ರೋಗಕ್ಕೆ ತುತ್ತಾಗಿ ಡಯಾಲಿಸಿಸ್ ಪಡೆದುಕೊಳ್ಳುವವರು ಮಧುಮೇಹ ಮೂತ್ರಪಿಂಡ ರೋಗದಿಂದ ಬಳಲುತ್ತಿರುತ್ತಾರೆ.

ದೀರ್ಘಕಾಲೀನ ಕಿಡ್ಸಿ ರೋಗಕ್ಕೆ ಮಧುಮೇಹವೇ ಮುಖ್ಯ ಕಾರಣ.

83. ಮಧುಮೇಹ ಕಡ್ಡಿ ರೋಗ

- ಕೊನೆಯ ಹಂತದ ಕಡ್ಡಿ ರೋಗಕ್ಕೆ ತುತ್ತಾದ ರೋಗಿಗಳ ಚಿಕಿತ್ಸೆ ವೆಚ್ಚೆ ಸಾಕಷ್ಟು ದುಬಾರಿ. ಭಾರತದಂತೆ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ರೋಗಿಗಳು ಇದನ್ನು ಭರಿಸಲು ಶಕ್ತಿರಿಲ್ಲ.
- ಶೀಫ್ತು ರೋಗ ಕಂಡುಹಿಡಿದು ಸೂಕ್ತವಾದ ಚಿಕಿತ್ಸೆ ನೀಡಿದರೆ ಮಧುಮೇಹ ಕಡ್ಡಿ ರೋಗವನ್ನು ತಡೆಗಟ್ಟಬಹುದು. ಮಧುಮೇಹವು ದೀರ್ಘಕಾಲಿನ ಕಡ್ಡಿ ರೋಗಕ್ಕೆ ಕಾರಣವಾಗಿವರಿಂದ ಅದಕ್ಕೆ ಚಿಕಿತ್ಸೆ ನೀಡಿ ಡಯಾಲಿಸಿಸ್‌ ಅಥವಾ ಕಡ್ಡಿ ಕಸಿ ಪ್ರಕ್ರಿಯೆಯನ್ನು ಮುಂದೂಡಬಹುದು.
- ಹೃದ್ರೋಗದಿಂದ ಸಾವನ್ನಪ್ಪವದು ಮಧುಮೇಹ ಕಡ್ಡಿ ರೋಗದಲ್ಲಿ ತುಂಬಾ ಸಾಮಾನ್ಯ.

ಎಲ್ಲ ಕಾರಣಗಳಿಂದ ಶೀಫ್ತುವೇ ರೋಗವನ್ನು ಕಂಡು ಹಿಡಿಯುವದು ಅತ್ಯವಶ್ಯ. ಎಷ್ಟು ಮಧುಮೇಹ ರೋಗಿಗಳು ಮಧುಮೇಹ ಕಡ್ಡಿ ರೋಗದಿಂದ ಬಳಲುತ್ತಾರೆ. ಕಡ್ಡಿ ರೋಗವನ್ನು ತಂದೊಡ್ಡಬಲ್ಲ ಮಧುಮೇಹವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.

ಮಧುಮೇಹ ವಿಧ 1 (ಇನ್ಸುಲಿನ್ ಅವಲಂಭಿತ ಮಧುಮೇಹ)

ಮಧುಮೇಹವು ಸಾಮಾನ್ಯವಾಗಿ ಯುವಕರಲ್ಲಿ ಕಂಡು ಬರುತ್ತಿದ್ದು, ಇದನ್ನು ನಿಯಂತ್ರಿಸಲು ನಿಯಮಿತವಾಗಿ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ. ಶೇ. 35 ರಷ್ಟು ರೋಗಿಗಳಲ್ಲಿ ಮಧುಮೇಹ 1ರಿಂದ ಕಡ್ಡಿ ರೋಗವು ಶೀಫ್ತಗೊಳ್ಳುತ್ತದೆ.

ಮಧುಮೇಹ ವಿಧ 2 (ಇನ್ಸುಲಿನ್ ರಹಿತ ಮಧುಮೇಹ)

ಎರಡನೇ ತರಹದ ಮಧುಮೇಹವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡು ಬರುತ್ತಿದ್ದು, ಬಹುಶೇಕ ರೋಗಿಗಳು ಇನ್ಸುಲಿನ್ ಸಹಾಯವಿಲ್ಲದೇ ಇದನ್ನು ನಿಯಂತ್ರಿಸುತ್ತಾರೆ. ಶೇ. 10 ರಿಂದ 40 ರಷ್ಟು ರೋಗಿಗಳಲ್ಲಿ ಕಡ್ಡಿ ರೋಗವು ಕಂಡುಬರುತ್ತದೆ.

ಹೃದ್ರೋಗದಿಂದ ಸಾವನ್ನಪ್ಪವದು ಮಧುಮೇಹ ಕಡ್ಡಿ ರೋಗದಲ್ಲಿ ಬಹು ಸಾಮಾನ್ಯ

ಮಧುಮೇಹ ಪೀಡಿತ ಯಾವ ರೋಗಿಗಳಲ್ಲಿ ಕಡ್ಡಿ ರೋಗ ಅಧಿಕಗೊಳ್ಳುತ್ತದೆ.

ಮಧುಮೇಹ ಪೀಡಿತ ಯಾವ ರೋಗಿಗಳಲ್ಲಿ ಮುಂಬರುವ ದಿನಗಳಲ್ಲಿ ಕಡ್ಡಿ ರೋಗ ಬಂದರೆಗಬಹುದೆಂದು ನಿಶಿರವಾಗಿ ಹೇಳುವುದು ಅತ್ಯಂತ ಕಿರಿ. ಆದರೆ ತೀವ್ರತರವಾದ ತೊಂದರೆಗಳು ಅಧಿಕಗೊಳ್ಳಬಹುದು.

1. ಮಧುಮೇಹ ವಿಧ 1, 20 ವರ್ಷಗಳ ಮುಂಚೆಯೇ ಮಧುಮೇಹ ಕಂಡುಬಂದಲ್ಲಿ.
2. ಮಧುಮೇಹ ಮತ್ತು ರಕ್ತದೊತ್ತದ ನಿಯಂತ್ರಣಾದಲ್ಲಿರದಿದ್ದರೆ
3. ಕುಟುಂಬದಲ್ಲಿ ಯಾರಿಗಾದರೂ ದೀಪ್ರಕಾಲೀನ ಕಡ್ಡಿ ರೋಗ ಮತ್ತು ಮಧುಮೇಹವಿದ್ದರೆ
4. ಮಧುಮೇಹದಿಂದ ಕಣ್ಣಿನ ತೊಂದರೆ ಮತ್ತು ನರರೋಗ ಕಾಣಿಸಿಕೊಂಡಿದ್ದರೆ.
5. ಮೂತ್ರದಲ್ಲಿ ಮೊಷಕಾಂಶ, ಬೊಜ್ಜು ಶರೀರದವರು, ದೂಷಪಾನ ಮಾಡುವವರು.

ಮಧುಮೇಹಿಗಳಲ್ಲಿ ಯಾವಾಗ ಮಧುಮೇಹದ ಕಡ್ಡಿ ರೋಗ ಕಂಡು ಬರುತ್ತದೆ.

ಮಧುಮೇಹ ಪೀಡಿತ ರೋಗಿಗಳಲ್ಲಿ ಕಡ್ಡಿರೋಗವುಂಟಾಗಲು ಬಹಳ ವರ್ಷಗಳ ಕಾಲ ಸಮಯ ತಗಲುತ್ತದೆ. ಮಧುಮೇಹ ಬಂದರೆಗೆ 10 ವರ್ಷಗಳಲ್ಲಿ ಕಂಡು ಬರುವದು ಅತ್ಯಂತ ವಿರಳ. ಮಧುಮೇಹ ಕಡ್ಡಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಸುಮಾರು 15 ರಿಂದ 20 ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. ಮಧುಮೇಹ ಪೀಡಿತನಲ್ಲಿ 25 ವರ್ಷಗಳ ಕಾಲ ಕಡ್ಡಿ ರೋಗ ಕಂಡುಬರದಿದ್ದಲ್ಲಿ ಮೂತ್ರಪಿಂಡ ರೋಗ ಬರುವದು ತುಂಬಾ ವಿರಳ.

ಮಧುಮೇಹ ಪೀಡಿತ ರೋಗಿಗಳಲ್ಲಿ ಕಡ್ಡಿ ರೋಗವಿದೆ ಎಂದು ಸಂಶಯಿಸಬಹುದು.

- ಮೂತ್ರದಲ್ಲಿ ಮೊಷಕಾಂಶ ಮತ್ತು ಅಲ್ಯೂಮಿನ ಕಂಡುಬಂದರೆ
- ಅಧಿಕ ರಕ್ತೋತ್ತದ ಉಂಟಾದರೆ ಅಥವಾ ರಕ್ತರದೊತ್ತದ ಮೊದಲಿನಕ್ಕಿಂತ ಅತೀ ಹೆಚ್ಚಾದರೆ.
- ಕಣ್ಣಿನ ಸುತ್ತ, ಕಾಲು ಮತ್ತು ಮುಖದಲ್ಲಿ ಭಾವು ಕಂಡು ಬಂದರೆ, ಕಡಿಮೆ ಮೂತ್ರ ವಿಸರ್ಜನೆ ಮತ್ತು ತೂಕ ಹೆಚ್ಚಾಗುವದು.

ಮಧುಮೇಹ ಪೀಡಿತ ರೋಗಿಗಳಲ್ಲಿ ಕಡ್ಡಿರೋಗವುಂಟಾಗಲು ಬಹಳ ವರ್ಷಗಳ ಕಾಲ ಸಮಯ ತಗಲುತ್ತದೆ.

85. ಮಧುಮೇಹ ಕಡ್ಡಿ ರೋಗ

- ಇನ್ಸ್ಲೂಲಿನ್ ಅಥವಾ ಮಧುಮೇಹ ನಿರೋಧಕ ಜಿಷಧಿಗಳ ಸೇವನೆ ತಾನಾಗಿಯೇ ಕಡಿಮೆಯಾಗುತ್ತಿದ್ದರೆ.
- ಜಿಷಧೋಪಚಾರವಿಲ್ಲದೇ ಮಧುಮೇಹ ನಿಯಂತ್ರಣಾದಲ್ಲಿದ್ದರೆ, ಕೆಲ ರೋಗಿಗಳು ಮಧುಮೇಹ ಗುಣಮುಖವಾಯಿತೆಂದು ಸಂತೋಷಪಡುತ್ತಾರೆ. ಆದರೆ ಇದು ಅನಿರೀಕ್ಷಿತ ಮತ್ತು ನಿಜವಾಗಿಯೂ ಆ ರೋಗಿಯ ಕಡ್ಡಿ ಹಾಳಾಗುತ್ತಿದೆ ಎಂದರೆ.
- ದೀರ್ಘಕಾಲೀನ ಕಡ್ಡಿ ರೋಗದ ಲಕ್ಷಣಗಳಾದ ಅಶಕ್ತಿ, ವಾಕರಿಕೆ, ವಾಂತಿ, ತುರಿಕೆ ಮತ್ತು ಉಸಿರಾಟದಲ್ಲಿ ತೊಂದರೆ ಕಂಡುಬರುತ್ತದೆ.
- ರಕ್ತದಲ್ಲಿ ಯೂರಿಯಾ ಹಾಗೂ ಕ್ರಿಯಾಟಿನ್ ಪ್ರಮಾಣ ಹೆಚ್ಚಾಗುವದು.

ರೋಗ ಪತ್ತೆ : ಮಧುಮೇಹ ಕಡ್ಡಿ ರೋಗವಿದೆಯೋ ಇಲ್ಲವೋ ಎಂದು ತಿಳಿಯಲು ಅತ್ಯಂತ ಸರಳ ಉಪಾಯಗಳಿಂಬಿ. ಮಧುಮೇಹ ಪೀಡಿತ ರೋಗಿಯು ವರ್ಷಕ್ಕೆ ಮೈಕ್ರೋಎಂಬ ಕಡ್ಡಾಯವಾಗಿ ವೈದ್ಯರಿಂದ ತಪಾಸಣೆಗೊಳಿಸುವುದ್ದಿನ ಮೈಕ್ರೋಅಲ್ಬ್ಯೂಮಿನುರಿಯಾ ಮತ್ತು ರಕ್ತದಲ್ಲಿನ ಕ್ರಿಯಾಟಿನ್ ಪ್ರಮಾಣ ಮತ್ತು ಮೂರು ತಿಂಗಳಿಗೊಮ್ಮೆ ರಕ್ತದೂತಿದವನ್ನು ಪರೀಕ್ಷೆಸಿಕೊಳ್ಳಬೇಕು.

ಮೈಕ್ರೋ ಅಲ್ಬ್ಯೂಮಿನ್ಯಾರಿಯಾ ಎಂದರೇನು?

ಮೂತ್ರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮೋಷಕಾಂಶ ಕಂಡು ಬಂದಲ್ಲಿ (ಪ್ರತಿ ದಿನ 30–300 ಮಿ.ಗ್ರ) ಇದರಿಂದ ಮಧುಮೇಹ ಕಡ್ಡಿ ರೋಗವನ್ನು ಬಹುಭಾಗಿ ವರ್ಷಾಗಳ ವುಂಚೆಯೋ ಕಂಡುಹಿಡಿಯಬಹುದು. ಹೀಗಾಗಿ ಮೈಕ್ರೋಅಲ್ಬ್ಯೂಮಿನ್ಯಾರಿಯಾ ಕಂಡು ಬಂದವರಲ್ಲಿ ತೀವ್ರ ನಿಗಾ ವಹಿಸಲು ಸಹಾಯವಾಗುತ್ತದೆ.

ಈ ಮೈಕ್ರೋಅಲ್ಬ್ಯೂಮಿನ್ಯಾರಿಯಾವನ್ನು ಮಧುಮೇಹ ವಿಧ -1ರಿಂದ 5 ವರ್ಷಗಳ ಕಾಲ ಬಳಲುತ್ತಿದ್ದರೆ ಮತ್ತು ಮಧುಮೇಹ ವಿಧ - 2ರಲ್ಲಿ ಮಧುಮೇಹ ಕಂಡುಬಂದ ತಕ್ಷಣವೇ ಹಾಗೂ ಪ್ರತಿವರ್ಷ ಈ ಪರೀಕ್ಷೆಯನ್ನು ವಾಡಬೇಕು. ಈ ಮೈಕ್ರೋಅಲ್ಬ್ಯೂಮಿನ್ಯಾರಿಯಾವನ್ನು 3 ವಿಧಾನಗಳಲ್ಲಿ ಕಂಡು ಹಿಡಿಯಬಹುದು.

ಕಡ್ಡಿ ಹಾಳಾಗುತ್ತಿರುವಾಗ ಇನ್ಸ್ಲೂಲಿನ್ ಅಥವಾ ಮಧುಮೇಹ ನಿರೋಧಕ ಜಿಷಧಿಗಳ ಸೇವನೆ ತಾನಾಗಿಯೇ ಕಡಿಮೆಯಾಗುತ್ತಿದ್ದರೆ.

1. ಅಸ್ವತ್ತಿಗೆ ಬಂದ ತಕ್ಷಣವೇ ಮೂಲತ್ವ ಪರೀಕ್ಷೆ.
2. 24 ಗಂಟೆಗಳ ಮೂಲತ್ವ ಸಂಗ್ರಹ ಮಾಡಿ.
3. ಅಲ್ಯೂಮಿನ್ ಮೋಷ್ಕಾಂಶದಿಂದ ಕ್ರಿಯಾಟಿನಿನ್ ಪ್ರಮಾಣ.

ರೋಗ ತಡೆಗಟ್ಟಿರುವುದು : ರೋಗಬಂದ ಮೇಲೆ ವೈದ್ಯರನ್ನು ಕಾಣಿದೆಕ್ಕಿಂತ ಮುಂಚೆ ಅವಶ್ಯವಿರುವ ಕೆಲವೇಂದು ವಿಧಾನಗಳನ್ನು ಅನುಸರಿಸಿ ರೋಗತಡೆಗಟ್ಟಬೇಕು.

- ನಿಯಮಿತವಾಗಿ ವೈದ್ಯರ ಭೇಟಿ
- ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣಾದಲ್ಲಿಟ್ಟುಕೊಳ್ಳಬದು. ಹೆಚ್‌ಬಿಬಾಸಿಯ ಪ್ರಮಾಣವನ್ನು 7ಕ್ಕಿಂತ ಕಡಿಮೆ ಮಟ್ಟದಲ್ಲಿಟ್ಟುಕೊಳ್ಳಬೇಕು.
- ಸಕ್ಕರೆ ಮತ್ತು ಉಪನ್ನಿ ಮಿತವಾಗಿ ಸೇವಿಸಿ, ಕಡಿಮೆ ಪ್ರಮಾಣದ ಮೊಟ್ಟಿನ, ಕೊಲೆಸ್ಟ್ರಾಲ ಮತ್ತು ಕೊಬ್ಬಿನಾಂಶವಿರುವ ಆಹಾರ ತಗೆದುಕೊಳ್ಳಬೇಕು.
- ಮೂಲತ್ವದಲ್ಲಿನ ಮೃಕ್ಕೂಪಲ್ಯಾಮಿನುರಿಯಾ ಮತ್ತು ರಕ್ತದಲ್ಲಿನ ಕ್ರಿಯಾಟಿನಿನ್ ಪ್ರಮಾಣ ಪರೀಕ್ಷೆಸಿಕೊಳ್ಳಬೇಕು.
- ನಿಯಮಿತ ವ್ಯಾಯಾಮ, ಸಮರ್ಪಳೆ, ಮದ್ದಪಾನ, ದೂಷಪಾನ ತಂಬಾಕು ಪದಾರ್ಥಗಳ ಸೇವನೆ ಹಾಗೂ ಅನಾವಶ್ಯಕ ನೋವು ನಿವಾರಕ ಜಿಷಧಿಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು.

ಚಿಕಿತ್ಸೆ :

- ಮಧುಮೇಹವನ್ನು ನಿಗದಿತ ಪ್ರಮಾಣಾದಲ್ಲಿ ನಿಯಂತ್ರಣಾದಲ್ಲಿಡಿ.
- ಕಡ್ಡಿಯನ್ನು ರಕ್ತಸಲು ಅತೀ ವುಖ್ಯವಾಗಿ ರಕ್ತದೊತ್ತಡವನ್ನು ನಿಯಂತ್ರಣಾದಲ್ಲಿಟ್ಟುಕೊಳ್ಳಬೇಕು. ನಿಯಮಿತವಾಗಿ 130/80ರೊಳಗೆ ರಕ್ತದೊತ್ತಡ ಇರುವಂತೆ ನೋಡಿಕೊಳ್ಳಬೇಕು. ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಯನ್ನು ನೀಡಲು ನಿರಾನವಾದರೆ ದೀರ್ಘಕಾಲೀನ ಕಡ್ಡಿ ರೋಗವು ಅಧಿಕಗೊಳ್ಳುತ್ತದೆ.
- ಈ ಅಧಿಕ ರಕ್ತದೊತ್ತಡ ನಿರೋಧಕ ಜಿಷಧಿಯು(ACE CxÀ Á ARB) ಕಡ್ಡಿ ರೋಗವು ನಿರಾನವಾಗಿ ಬೆಳೆಯುವಂತೆ ನಿಗಾ ವಹಿಸುತ್ತದೆ. ಇದರಿಂದ ಕಡ್ಡಿಯ ರಕ್ಕಣೆ ಮಾಡುತ್ತದೆ.

ಹೆಚ್‌ಬಿಬಾಸಿಯ ಪ್ರಮಾಣವನ್ನು 7ಕ್ಕಿಂತ ಕಡಿಮೆ ಮಟ್ಟದಲ್ಲಿಟ್ಟುಕೊಳ್ಳಬೇಕು.

87. ಮಧುಮೇಹ ಕಿಡ್ಲು ರೋಗ

- ಮಧುಮೇಹ ನಿರೋಧಕ ಮಾತ್ರಗಳು ಮತ್ತು ಡಿಫೆಸ್‌ಕಾಲದವರೆಗೆ ಕಾರ್ಯಮಾಡುವ ಇನ್ಸುಲಿನ್ ಬಳಕೆಯನ್ನು ಕಾಂಚಿಪೊವ್ಸ್‌ವಾಗಿ ಉಪಯೋಗಿಸಬೇಕು. ಹಂತ 4 ಮತ್ತು 5 ರಲ್ಲಿ ಕಡಿಮೆ ಸುಮಾರು ಕೆಲವು ವಾರುವೆ ಇನ್ಸುಲಿನ್ ಉಪಯೋಗಿಸಬೇಕು.
- ಮಧುಮೇಹ ಕಿಡ್ಲು ರೋಗಿಗಳಲ್ಲಿ ಶ್ರೀಯಾಟಿನ್‌ ಬಹು ಹೆಚ್ಚಿದ್ದರೆ ಮುಂದಿನ ಚಿಕಿತ್ಸೆ ಕುರಿತು ರೋಗಿ ಮತ್ತು ಅವರ ಕುಟುಂಬದೊಂದಿಗೆ ಆಪ್ತಾರ್ಥಿಕೆಜನೆ ನಡೆಸಬೇಕು.
- ಹೃದ್ಯೋಗ ಬಗ್ಗೆ ತಪಾಸಣೆಗೊಳಿಸಿ ಯಾವುದೇ ತೊಂದರೆ ಕಂಡು ಬಂದರೆ ಅದಕ್ಕೆ ಪರಿಹಾರವನ್ನು ನೀಡಬೇಕು.
- ಮಿತವಾದ ಉಪ್ಪು ಮತ್ತು ದ್ರವ ಪದಾರ್ಥವನ್ನು ಸೇವಿಸುವದಲ್ಲದೇ ಡಿಪರ್ಡಿಗಳ ಮೂಲಕ ಮೂತ್ರ ಹೆಚ್ಚಿಸುವಂತೆ ಮಾಡಿ ಬಾಹ್ಯ ಕಡಿಮೆ ಮಾಡಲಾಗುತ್ತದೆ.

ವೃದ್ಧಿ ಭೇಟಿ

ರೋಗಿಯು ಮಧುಮೇಹ ಕಿಡ್ಲು ರೋಗವನ್ನು ಹೊಂದಿದ್ದರೆ ತಡೆಮಾಡಿದೇ ವೃದ್ಧಿ ರನ್ನು ಭೇಟಿಯಾಗಬೇಕು.

- ಬಹುಬೇಗ ತೂಕ ಹೆಚ್ಚಿಸಿದರೆ, ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆ. ತೇವ್ರತರ ಧಾರ್ವ ಹಾಗೂ ಉಸಿರಾಟದಲ್ಲಿ ತೊಂದರೆ ಕಂಡುಬಂದರೆ ಶಿಫ್ರೇವೇ ವೃದ್ಧಿ ರನ್ನು ಭೇಟಿಯಾಗಬೇಕು.
- ಎಡ ನೋವು ಅಧಿಕ ರಕ್ತದೊತ್ತಡ ಮತ್ತು ತೇವ್ರತರವಾಗಿ ಅಥವಾ ನಿಧಾನವಾಗಿ ಹೃದಯ ಬಡಿತವಾದರೆ.
- ತೇವ್ರ ಅಶಕ್ತತೆ, ಹಾಸಿವು ಕಡಿಮೆ ಅಥವಾ ತೇವ್ರ ವಾಂತಿಯಾಗಿತ್ತದ್ದರೆ.
- ಜಿಳಿಜ್ಞರ್, ಮೂತ್ರವಿಸರ್ಜನೆಸುವಾಗ ಉರಿ ಅಥವಾ ನೋವು ಕಾಣಸಿಕೊಂಡರೆ. ಮೂತ್ರದಲ್ಲಿ ರಕ್ತ ಅಥವಾ ವಾಣನೆ ಬಂದರೆ.
- ಗೊಂದಲಕ್ಷ್ಯಾಜಾದರೆ, ಮೂಳ್ಳೆರೋಗ ಬಂದಲ್ಲಿ ಅಥವಾ ಪ್ರಷ್ಟೆ ತಪ್ಪವದ್ದು.


ರೋಗಿಯು ಮಧುಮೇಹ ಕಿಡ್ಲು ರೋಗವನ್ನು ಹೊಂದಿದ್ದರೆ ತಡೆಮಾಡಿದೇ ವೃದ್ಧಿ ರನ್ನು ಭೇಟಿಯಾಗಬೇಕು.

16 ಹಾರುಸಿಸ್ಟಿಕ್ ಆಸ್ಟ್ರಿ ರೇಜನ್

ಅನುಭಂಗಿಕವಾಗಿ ಬಯಸ ಮೂತ್ರಸಿಂಡದ ರೋಗಿಗಳಲ್ಲಿ ಈ ರೋಗವು ಒಹು ಸಾಮಾನ್ಯವಾಗಿ ಕಂಡು ಬರುತ್ತದೆ. ಈ ರೋಗದಲ್ಲಿ ಕೆಡ್ಡಿಗಳಲ್ಲಿ ಬಹಳವಾಗುವ ನೀರು ಪುತ್ತು ಗಾಳಿ ತುಂಬಿದ ಗುಳ್ಳೆಗಳು ಕಂಡು ಬರುತ್ತವೆ. ಈ ಕೆಡ್ಡಿ ರೋಗವು ದೀರ್ಘಕಾಲೀನ ಕೆಡ್ಡಿ ಹಾಳಾಗಲು ನಾಲ್ಕುನೇಯ ವಯಸ್ಸಿ ಕಾರಣವಾಗಿದೆ. ಇದರಲ್ಲಿ ಈ ತರಹದ ಗುಳ್ಳೆಗಳು ಲೀವರ್(ಯಕ್ಕುತ್ತ) ಮೆದಳು, ಪಾನಂತ್ರಿಯಾನ್, ಅಂಡಾಶಯ ಪುತ್ತು ಸ್ಟ್ರೋನನಲ್ಲಿ ಕಂಡು ಬರುತ್ತವೆ.

ಇದು ಸ್ತ್ರೀ ಪುತ್ತು ಮರುಷರಲ್ಲಿ ಸದ್ವಾನವಾಗಿ ಕಂಡು ಬರುತ್ತದೆ. ವಿಶ್ವಾಧ್ಯಂತ ಅಂದಾಜು ಸಾಧಿರ ಜನರಲ್ಲಿ ಡಬ್ಲುರಿಗೆ ಉಂಟಾಗುತ್ತದೆ. ದಯಾಲಿಸಿಸ್ತೂ ಪುತ್ತು ಕೆಡ್ಡಿ ಕೊಗೆ ಒಳಪಡಬೇಕಾದ ರೋಗಿಗಳಲ್ಲಿ ಶೇ. 5 ರಷ್ಟು ರೋಗಿಗಳು ಈ ರೋಗದಿಂದ ಒಳಿಲುತ್ತಿರುತ್ತಾರೆ.

ಹೇಗೆ ಪರಿಣಾಮ ಬೇರುತ್ತದೆ :



- ಎರಡೂ ಕೆಡ್ಡಿಗಳಲ್ಲಿ ವ್ಯಾಪಿಸಿರಿದ್ದ ಬಹಳ ಕಾರಣದಿಂದ ಗುಳ್ಳೆಗಳಿರುತ್ತದೆ.
- ಗುಳ್ಳೆಗಳು ಸೆಣ್ಣಿ ಹಾಗೂ ಸುಮಾರು 10 ಸೆ.ಮಿ. ವರೆಗೆ ಬೆಳೆಯುತ್ತವೆ. ಅವು ಒಂದು ಹಿಂಬಾತ್ತ ಹಿಂಬಾತ್ತ ನಿರ್ದಿಷ್ಟವಾಗಿ

ಅರೋಗ್ಯಯೂತ ಮೂತ್ರಸಿಂಡವು ಹಾಳಾಗುತ್ತದೆ.

- ಮೂತ್ರಸಿಂಡ ಹಾಳಾಗುವದರಿಂದ ಆರ್ಥಿಕ ರ್ಕೆಡ್ಮೆತ್ತದೆ. ಮೂತ್ರದಲ್ಲಿ ಪ್ರೋಟೋಂಜ

89. ಪಾಲಿಸಿಸ್ಟಿಕ್ ಕಿಡ್ನಿ ರೋಗ

ಹೊರಹೋಗುವದು ಮತ್ತು ಮೂತ್ರಪಿಂಡದ ಕಾರ್ಯ ಕಡಿಮೆಗೊಳ್ಳುವದರಿಂದ ದೀರ್ಘಕಾಲೀನ ಮೂತ್ರಪಿಂಡ ರೋಗ ಬರಲು ಕಾರಣವಾಗುತ್ತದೆ.

ಲಕ್ಷಣಗಳು :

ಹಲವು ಜನರಲ್ಲಿ ಈ ರೋಗದ ಲಕ್ಷಣಗಳು ಬಹುದಿನಗಳವರೆಗೆ ಕಂಡುಬರುವುದಿಲ್ಲ. ಬಹುರೋಗಿಗಳಲ್ಲಿ 30 ರಿಂದ 40 ವರ್ಷ ವಯಸ್ಸಿನ ನಂತರ ಲಕ್ಷಣಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಈ ಕೆಳಗೆ ನೀಡಲಾದ ಒಿಹ್ನೆಗಳು ಗೋಚರಿಸುತ್ತವೆ.

- ಅಧಿಕ ರಕ್ತದೊತ್ತಡ
- ಹೊಟ್ಟೆಯ ಹಿಂದೆ ನೋವು,
- ಹೊಟ್ಟೆಯಲ್ಲಿ ದೊಡ್ಡದಾದ ಗಡ್ಡೆ ಇದೆ ಎಂದು ಅನಿಸುವದು.
- ಮೂತ್ರದಲ್ಲಿ ರಕ್ತ ಅಥವಾ ಪೋಷಕಾಂಶ ಹೋಗುವದು
- ಮೂತ್ರನಾಳದಲ್ಲಿ ಸೊಂಕು ಮತ್ತು ಮೂತ್ರಪಿಂಡದಲ್ಲಿ ಹರಳು
- ಮೂತ್ರಪಿಂಡವು ತನ್ನ ಕಾರ್ಯವನ್ನು ಕಳೆದುಕೊಂಡು ದೀರ್ಘಕಾಲೀನ ಮೂತ್ರಪಿಂಡ ರೋಗದ ಲಕ್ಷಣಗಳು
- ಬೇರೆ ಅಂಗಾಂಗಲ್ಲಿರುವ ಗುಳ್ಳೆಗಳಿಂದ ಆ ಅಂಗಾಂಗಳಿಗೆ ಸಂಬಂಧಿಸಿದ ರೋಗಲಕ್ಷಣಗಳು ಕಂಡು ಬರುತ್ತವೆ.

ಪ್ರತಿಯೊಬ್ಬರು ಪಿಕೆಡಿಯಿಂದ ಬಳಲುತ್ತಿರವವರು ದೀರ್ಘಕಾಲೀನ ಕಿಡ್ನಿ ರೋಗಕ್ಕೆ ಒಳಗಾಗುತ್ತಾರೆಯೇ?

ಇಲ್ಲ. ಪಿಕೆಡಿಯಿಂದ ಬಳಲುತ್ತಿರುವ ಎಲ್ಲರಲ್ಲಿಯೂ ಕಿಡ್ನಿ ಹಾಳಾಗುವಿಕೆ ಕಂಡು ಬರುವುದಿಲ್ಲ. ಶೇ. 50ರಷ್ಟು ಪಿಕೆಡಿ ರೋಗಿಗಳು 60 ವರ್ಷ ನಂತರ ಕಿಡ್ನಿ ಹಾಳಾಗುವಿಕೆ ಕಂಡು ಬರುತ್ತದೆ. 70 ವಯಸ್ಸಿನ ನಂತರ ಶೇ. 60 ರಷ್ಟು ಪಿಕೆಡಿ ರೋಗಿಗಳಲ್ಲಿ ಕಿಡ್ನಿ ಹಾಳಾಗುವಿಕೆ ಕಂಡು ಬರುತ್ತದೆ.

ಪಾಲಿಸಿಸ್ಟಿಕ್ ಕಿಡ್ನಿ ರೋಗವಿದ್ದ ರೋಗಿಯ ಕುಟುಂಬದವರೆಲ್ಲರನ್ನು
ತಪಾಸಣೆಗೊಳ್ಳುವುದು ಉತ್ತಮ.

ರೋಗ ಪತ್ತೆ :

1. ಅಲಾಸ್ಟೊನೊಗ್ರಾಫಿ: ಬಹು ಸಾಮಾನ್ಯವಾಗಿ ಮಾಡುವ ಈ ವಿಧಾನ.
2. ಸಿಟಿ ಅಥವಾ ಎಂಆರ್‌ಎ ಸ್ಯಾನ್
3. ಕುಟುಂಬ ಸದಸ್ಯರ ತಪಾಸಣೆ
4. ಜೀನ್ (ಉಚಿಟೆಜ) ತಪಾಸಣೆ

ಯಾವ ಕುಟುಂಬ ಸದಸ್ಯರು ಹಿಕೆಡಿಗೊಷ್ಠರ ತಪಾಸಣೆಗೊಳ್ಳಬೇಕು?

ಸಹೋದರ, ಸಹೋದರಿ, ಹಿಕೆಡಿಯಿಂದ ಬಳಲುತ್ತಿರುವ ರೋಗಿಯ ಮಕ್ಕಳು,

ಹಿಕೆಡಿ ರೋಗಿಯ ಎಲ್ಲ ಮಕ್ಕಳಲ್ಲಿ ಈ ರೋಗವು ಕಂಡು ಬರುತ್ತದೆಯೇ?

ಇಲ್ಲ. ಶೇ. 50 ರಪ್ಪು ಮಕ್ಕಳಲ್ಲಿ ಈ ರೋಗವು ಕಂಡುಬರಬಹುದು.

ತಡೆಗಟ್ಟುವಿಕೆ

1. ಸದ್ಯಕ್ಕೆ ಯಾವದೇ ರೀತಿಯ ಚಿಕಿತ್ಸೆ ಇಲ್ಲ.
2. ಶೈಪ್ಪಾಗಿ ರಕ್ತದೊತ್ತಡವನ್ನು ನಿಯಂತ್ರಣಾದಲ್ಲಿಡಬೇಕು.
3. ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ
4. ನಿಯಮಿತವಾಗಿ ವ್ಯವಸ್ಥಾ ಭೇಟಿ

ಚಿಕಿತ್ಸೆ :

ಹಿಕೆಡಿ ಗುಣಮುಖಿವಾಗದಂತಹ ರೋಗ. ಅದರೆ ಈ ರೋಗವು ಬೇಗನೆ ಕಡ್ಡಿ ಹಾಳಾಗದಂತೆ ನೋಡಿಕೊಳ್ಳುವದು. ರೋಗದ ಗುಣಲಕ್ಷಣಗಳನ್ನು ಈ ರೋಗದಿಂದಾಗುವ ತೊಂದರೆಗಳನ್ನು ನಿಯಂತ್ರಿಸಬೇಕು.

1. ನಿಯಮಿತವಾದ ತಪಾಸಣೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣಾದಲ್ಲಿಡುವದು.
2. ನೋಪು ನಿವಾರಕ ಔಷಧವನ್ನು ತೃಜಿಸಬೇಕು.
3. ಮೂತ್ರದ ಸೊಂಕಿನ ರೋಗವನ್ನು ಆದಪ್ಪು ಬೇಗನೆ ನಿಯಂತ್ರಿಸಬೇಕು.

ಪಾಲಿಸಿಸ್ಟಿಕ್ ಕಡ್ಡಿ ರೋಗದಿಂದ ಬಳಲುತ್ತಿರುವ
ಎಲ್ಲರಲ್ಲಿಯೂ ಕಡ್ಡಿ ಹಾಳಾಗುವಿಕೆ ಕಂಡು ಬರುವದಿಲ್ಲ

91. ಪಾಲಿಸ್ಪಿಕ್ ಕಿಡ್ನಿ ರೋಗ

4. ಪಿಕೆಡಿಯಲ್ಲಿ ಹರಳುಗಳಾಗುವ ಸಂಭವನೀಯತೆ ಹೆಚ್ಚಾಗಿರವದರಿಂದ ಯಾವಾಗಲೂ ಹರಳುಗಳ ಪರಿಹಾರಕ್ಕಾಗಿ ಬೆಷಟ್‌ಹೋಪಚಾರವನ್ನು ಮಾಡಬೇಕು.
5. ಕಾಲಿನಲ್ಲಿ ಭಾವು ಇಲ್ಲದಿದ್ದರೆ ಅತ್ಯಧಿಕ ನೀರು ಸೇವಿಸಬೇಕು.
6. ಕಿಡ್ನಿ ಹಾಳಾಗಿದ್ದರೆ ಮುಂದಿನ ಶ್ರಮವನ್ನು ಕುಟುಂಭದವರಿಗೆ ತಿಳಿಸಿ ಹೇಳಬೇಕು.
ಪ್ರೇರನ್ನು ಯಾವಾಗ ಭೇಟಿಯಾಗಬೇಕು.
ಜ್ಞರ ಮತ್ತು ಹೊಟ್ಟಿನೋವು ಕಂಡು ಬಂದಾಗ.
ಮೂತ್ರದಲ್ಲಿ ರಕ್ತ ತೀವ್ರತರವಾದ ತಲೆ ನೋವು.
ಅಪಘಾತವಾದಾಗ.
ಎದೆ ನೋವು,ಹಸಿವೆ ಕಡಿಮೆಯಾದರೆ, ವಾಂತಿ ಮುಂತಾದ ಸಮಸ್ಯೆಯುಂಟಾದರೆ.

40 ವರ್ಷ ಏರಿದವರಲ್ಲಿ ಬೆನ್ನುನೋವು, ಹೊಟ್ಟಿನೋವು ಮೂತ್ರದಲ್ಲಿ ರಕ್ತ ಕಂಡು ಬಂದರೆ ಪಾಲಿಸ್ಪಿಕ್ ಕಿಡ್ನಿ ರೋಗದಿಂದ ಬಳಲುತ್ತಿರಬಹುದು.

17 ಒಂದು ಕಡ್ಡಿಯನ್ನು ಹೊಂದಿರುವುದು

ವ್ಯಕ್ತಿಯ ದೇಹದಲ್ಲಿ ಒಂದೇ ಕಡ್ಡಿಯನ್ನು ಹೊಂದಿರುವದರಿಂದ ಸ್ವಾಭಾವಿಕವಾಗಿ ಅವರ ಚಿಂತೆಗೆ ಕಾರಣವಾಗುತ್ತದೆ. ಅವರಲ್ಲಿರುವ ತಪ್ಪಿ ತೀಳುವಳಿಕೆಯನ್ನು ದೂರ ಮಾಡಲು ಈ ಕೆಳಗಿನಂತೆ ಚರ್ಚಿಸಲಾಗಿದೆ.

ಒಂದೇ ಕಡ್ಡಿ ಹೊಂದಿರುವ ವ್ಯಕ್ತಿಯ ದೃಷ್ಟಿನ ಜೀವನದಲ್ಲಿ ಯಾವ ರೀತಿ ಮತ್ತು ಏಕ ತೋಂದರೆಯಾಗುತ್ತದೆ?

ಎಲ್ಲರೂ ಜನ್ಮತಃವಾಗಿ ಎರಡು ಕಡ್ಡಿಗಳನ್ನು ಹೊಂದಿರುತ್ತಾರೆ. ಒಂದೇ ಕಡ್ಡಿ ಹೊಂದಿರುವ ವ್ಯಕ್ತಿಯ ದೃಷ್ಟಿನ ಜೀವನದಲ್ಲಿ ಶ್ರಮದ ಕೆಲಸ ಮಾಡುವುದರಿಂದ ಯಾವುದೇ ರೀತಿಯ ತೋಂದರೆಯಾಗುವುದಿಲ್ಲ. ಒಂದೇ ಕಡ್ಡಿ ಇದ್ದರೂ ಕೂಡ ಅದು ದೇಹದ ಎಲ್ಲಾ ಮುಖ್ಯ ಕೆಲಸಗಳನ್ನು ಸಂಪೂರ್ಣವಾಗಿ ಎರಡೂ ಕಡ್ಡಿಗಳ ಕಾರ್ಯವನ್ನು ನಿರ್ವಹಿಸುತ್ತದೆ. ಆಕ್ಸಿಕವಾಗಿ ಯಾವುದೋ ಕಾರಣಕ್ಕೆ ವ್ಯಾದ್ಯಕ್ಷೀಯ ತಪಾಸಣೆಗೊಳ್ಳಬ್ಬಾಗೆ ಕಂಡು ಬರುತ್ತದೆ.

ಕೆಲವರು ಒಂದೇ ಕಡ್ಡಿ ಹೊಂದಿರುವದರಿಂದ ಬಹಳವು ವರ್ಷಗಳ ನಂತರ ರಕ್ತದೊತ್ತದ, ಮೂತ್ರದಲ್ಲಿ ಮೋಷಕಾಂಶ ಮತ್ತು ಕೆಲವೇ ರೋಗಿಗಳಲ್ಲಿ ಕಡ್ಡಿಯ ಕಾರ್ಯಕ್ಷಮತೆ ಕಡಿಮೆಯಾಗಬಹುದು.

ಒಂದೇ ಕಡ್ಡಿ ಹೊಂದಿರುವದಕ್ಕೆ ಕಾರಣಗಳೇನು ?

1. ಜನ್ಮತಃವಾಗಿ ಒಂದೇ ಕಡ್ಡಿ ಹೊಂದಿರುವದು.
2. ಶಸ್ತ್ರ ಚೆಕೆಯ ಮೂಲಕ ಒಂದು ಕಡ್ಡಿಯನ್ನು ತೆಗೆದಿರುವದು.
3. ಕಡ್ಡಿ ಕಸಿ ಮಾಡಿಕೊಂಡಿರುವ ವ್ಯಕ್ತಿಯಲ್ಲಿ.

ಜನ್ಮತಃವಾಗಿ ಒಂದೇ ಕಡ್ಡಿ ಇರುವ ಸಂಭಂಪನೀಯತೆ ಎಷ್ಟು ?

ಸ್ತ್ರೀಯರಿಗಿಂತ ಮರುಷರಲ್ಲಿ ಒಂದೇ ಕಡ್ಡಿ ಇರುವ ಸಾಧ್ಯತೆ ಅಧಿಕವಾಗಿರುತ್ತದೆ. 750 ವ್ಯಕ್ತಿಗಳಲ್ಲಿ ಓರ್ವನಲ್ಲಿ ಕಂಡು ಒಂದೇ ಕಡ್ಡಿ ಕಂಡು ಬರುತ್ತದೆ.

ಒಂದೇ ಕಡ್ಡಿ ಹೊಂದಿದ್ದರೂ ಕೂಡ ಸಹಜ ಮತ್ತು ಚಟುವಟಿಕೆಯ ಜೀವನ ನಡೆಸಬಹುದು.

93. ಒಂದು ಕಡ್ಡಿಯನ್ನು ಹೊಂದಿರುವುದು

ಮುನ್ನೆಚ್ಚರಿಕೆ ಅವಶ್ಯಕತೆ ಏಕೆ?

ಸಾರ್ವಜನ್ಯವಾಗಿ ಒಂದೇ ಕಡ್ಡಿ ಇರುವ ವ್ಯಕ್ತಿಗೆ ಯಾವುದೇ ರೀತಿಯ ತೊಂದರೆಯಾಗುವದಿಲ್ಲ, ಆದರೆ ಈ ವ್ಯಕ್ತಿಗಳಿಗೆ ಹೋಲಿಸಿದರೆ ಹೆಚ್ಚಿನ ಗಾಲಿ ಇಲ್ಲದ ಗಾಡಿ (ಸ್ವೇಯರ ಏಲ್)ಯಂತಾಗುತ್ತದೆ. ರೋಗಿಗಳ ಒಂದೇ ಒಂದು ಕೆಲಸ ಮಾಡುವ ಕಡ್ಡಿಯು ಯಾವುದೇ ಕಾರಣದಿಂದ ನಿಶ್ಚಯವಾದರೆ ಹಾಗೂ ಮತ್ತೆ ಈ ಕಡ್ಡಿ ಸಹಜತೆಗೆ ವರಳಿದೇ ದೀರ್ಘಕಾಲೀನ ರೋಗವಾಗಿ ಮಾಪಾಡಾದರೆ ದಯಾಲಿಸಿಸೋನ ಅವಶ್ಯಕತೆ ಬರುತ್ತದೆ.

ಒಂದೇ ಕಡ್ಡಿ ತೊಂದರೆಗೊಳಗಾಗುವ ಸಾಧ್ಯತೆ ಯಾವಾಗ ?

1. ಒಂದೇ ಕಡ್ಡಿಯು ಮೂತ್ರಮಾರ್ಗದಲ್ಲಿ ಕಲ್ಲುಗಳು ಉಂಟಾದಾಗ.
2. ಆಕಸ್ಮಾತ್ವಾಗಿ ಹೊಟ್ಟಿಯ ಶಸ್ತ್ರಚಿಕಿತ್ಸೆ ಮಾಡುವಾಗ ಮೂತ್ರ ನಳಿಕೆಯು ಹೊಲಿಗೆಯಲ್ಲಿ ಸಿಕ್ಕಿಹಾಕೊಂಡರೆ.
3. ಕುಸ್ತಿ, ಬಾಕ್ಸಿಂಗ್, ಕರಾಟೆ, ಘಟೋಬಾಲ್, ಹಾಕಿಯಂತಹ ಆಟಗಳನ್ನು ಆಡುವಾಗ ಆಕಸ್ಮಾತ್ವಾಗಿ ಕಡ್ಡಿಗೆ ಪೆಟ್ಟು ಬಿದ್ದರೆ.

ಒಂದೇ ಕಡ್ಡಿ ಇರುವ ವ್ಯಕ್ತಿಗಳು ಯಾವ ಎಚ್ಚರಿಕೆಗಳನ್ನು ಪಾಲಿಸಬೇಕು?

1. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು.
2. ಕಡ್ಡಿಗೆ ಪೆಟ್ಟು ಬೀಳುವಂತಹ ಆಟಗಳಲ್ಲಿ ಭಾಗವ"ಸಬಾರದು.
3. ಕಡ್ಡಿಯಲ್ಲಿ ಸೂಂಕು ಕಂಡು ಬಂದರೆ ಮತ್ತು ಮೂತ್ರಮಾರ್ಗದಲ್ಲಿ ಕಲ್ಲುಗಳು ಉಂಟಾದರೆ ತಕ್ಕಣ ಯೋಗ್ಯ ಚಿಕಿತ್ಸೆ ಪಡೆಯಬೇಕು.
4. ವೈದ್ಯರ ಸಲಹೆ ಇಲ್ಲದೇ ಓಷಧಿಗಳ ಸೇವನೆಯನ್ನು ಮಾಡಬಾರದು.
5. ವರ್ಷದಲ್ಲಿ ಒಂದು ಬಾರಿ ವೈದ್ಯರ ಹತ್ತಿರ ರಕ್ತದೊತ್ತಡ, ರಕ್ತ, ಮೂತ್ರ ತಪಾಸಣೆ ಮತ್ತು ಕಡ್ಡಿಯ ಸೋನೋಗ್ರಾಫಿ ಮಾಡಿಸಬೇಕು.
6. ಯಾವುದೇ ತರಹದ ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಗೊಲ್ಲಾಡುವ ಮುಂಚೆ ಒಂದೇ ಕಡ್ಡಿ ಇರುವ ಕುರಿತು ವೈದ್ಯರಿಗೆ ಸ್ಪಷ್ಟವಡಿಸಬೇಕು.

ಬಹಳಪ್ಪು ಜನರು ಜನ್ಮತಃವಾಗಿ ಒಂದೇ ಕಡ್ಡಿ ಹೊಂದಿರುತ್ತಾರೆ.

ಒಂದೇ ಕಡ್ಡಿ ಹೊಂದಿರುವವರು ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು.

- ತಕ್ಷಣಕ್ಕೆ ಮೂತ್ರ ಬರದೇ ಇದ್ದರೆ
- ಅಪಘಾತದಲ್ಲಿ ಕಡ್ಡಿಗೆ ತೊಂದರೆಯಂಟಾದಾಗ
- ಯಾವದೇ ರೀತಿಯ ಜೀಷಧೋಪಚಾರ ಲೆಗೆದುಕೊಳ್ಳುವ ಮುನ್ನ ಅಥವಾ ಕಾಂಟಾಸ್ಯ ಎಕ್ಕೆ ರೇ ಪರೀಕ್ಷೆಗೊಳ್ಳಲುವ ಮುನ್ನ
- ಮೂತ್ರದ ಉರಿತ ಅಥವಾ ಮೂತ್ರದಲ್ಲಿ ರಕ್ತ

ಚಿಂತೆ ಬೇಡ ಎಚ್ಚರಿಕೆಯಿಂದಿರಿ

18 ಕಡ್ಡಿ ಮತ್ತು ಅಧಿಕ ರಕ್ತದೊತ್ತಡ

ಮುಖ್ಯವಯಸ್ಸಿನವರಲ್ಲಿ ಸಾಮಾನ್ಯವಾಗಿ ರಕ್ತದೊತ್ತಡವು $130/80$ ಬಳಗಿರಬೇಕು. ಯಾವಾಗ ರಕ್ತದೊತ್ತಡ $140/90$ ಕ್ಕಿಂತ ಹೆಚ್ಚಾದರೆ ಅಧಿಕ ರಕ್ತದೊತ್ತಡ ಅಥವಾ ಹೃಷಿಭೂಡೋಪ್ರೇಶರ್ ಎನ್ನುತ್ತಾರೆ.

ರಕ್ತದೊತ್ತಡ ಹೆಚ್ಚಾಗಲು ಕಾರಣ ಮತ್ತು ಚಿಕಿತ್ಸೆ

- 35 ವರ್ಷ ಮೇಲ್ಪಟ್ಟವರಲ್ಲಿ ಅಧಿಕ ರಕ್ತದೊತ್ತಡವು ಹೆಚ್ಚಾಗಿ ಕಂಡು ಬರುತ್ತದೆ. ಇದು ವಂಶಪಾರ್ಪಣದಲ್ಲಿ ಬಂದಿದ್ದು, ಇದನ್ನು ಪ್ರಾಥಮಿಕ ಅಥವಾ ಎಸ್ಸೈಯುಲ್ ಹೃಷಿಪರಣಿಸ್ನ್ನು ಎಂದು ಕರೆಯುತ್ತಾರೆ.
- ಶೇ. 10 ರಷ್ಟು ರೋಗಿಗಳಲ್ಲಿ ಅಧಿಕ ರಕ್ತದೊತ್ತಡಕ್ಕೆ ಅನೇಕ ರೋಗಿಗಳು ಕಾರಣವಾಗುತ್ತವೆ. ಈ ರಕ್ತದೊತ್ತಡವನ್ನು ಸೆಕೆಂಡರಿ ಹೃಷಿಪರಣಿಸ್ನ್ನು ಎಂದು ಕರೆಯುತ್ತಾರೆ.
- ಅಧಿಕ ರಕ್ತದೊತ್ತಡವಿರುವ ರೋಗಿಯು ಚಿಕಿತ್ಸೆ ಪಡೆಯುವದರಿಂದ ಹೃದಯ, ವೆದುಳು, ಕಡ್ಡಿಯಂತಹ ಮಹತ್ವಪೂರ್ವಾಣ ಅಂಗಗಳನ್ನು ಅಧಿಕ ತೊಂದರೆಗೊಳಗಾಗಿದಂತೆ ತಡೆಗಟ್ಟಬಹುದು.

ಯಾವ ರೋಗದ ಕಾರಣದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ? (ಸೆಕೆಂಡರಿ ಹೃಷಿಪರಣಿಸ್ನ್ನು)

1. ಕಡ್ಡಿಯ ರೋಗ (ಶೇ. 90ರಷ್ಟು)
2. ಕಡ್ಡಿಯಲ್ಲಿ ರಕ್ತ ತಲುಪಿಸುವ ಮುಖ್ಯನಳಿಕೆ ಮುದರಿಕೊಂಡ ಕಾರಣದಿಂದ (ರೀನಲ್ ಆರಣಿ ಸ್ಪಿನೋಸಿಸ್)
3. ಕಡ್ಡಿಯ ಮೇಲಿರುವ ಅಡ್ಡನಳ್ಳಿ ಎಂಬ ಗ್ರಂಥಿಯಲ್ಲಿ ಗಂಟಾಗುವುದು (ಪಿಯೊಕ್ಸ್ರೋಮೊಸ್ಯೆಟೋಮಾ)
4. ದೇಹದ ಕೆಳಗಿನ ಭಾಗದಲ್ಲಿ ರಕ್ತ ತಲುಪಿಸುವ ಮಹಾ ಅವಧಮನಯು ಮುದರಿಕೊಳ್ಳುವುದರಿಂದ (ಕೊಯಾಕ್ಸೇಶನ್ ಆಫ್ ಅಬಟಾಣ)
5. ಸ್ವಿರಾಯಿಡ್‌ಗಳಿಂತಹ ಅನೇಕ ಜಿಷಧಿಗಳ ಪ್ರಭಾವದಿಂದ

ಕಡ್ಡಿಯ ರೋಗಗಳು ಸಾಮಾನ್ಯವಾಗಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ.

ಕಡ್ಡಿಯ ಯಾವ ರೋಗದ ಕಾರಣದಿಂದ ಅಥಿಕ ರಕ್ತದೊತ್ತಡವಾಗುತ್ತದೆ?

ಸಣ್ಣ ವುಕ್ಕಳಲ್ಲಿ ಅಕ್ಷೂಟ್ ಗ್ಲೋಮೆರೂಲೋನೆಪ್ರಾಯಿಟಿಸ್, ಕ್ರೋನಿಕ್ ಗ್ಲೋಮೆರೂಲೋನೆಪ್ರಾಯಿಟಿಸ್ ಮತ್ತು ಜನ್ಯತಃವಾಗಿ ಮೂತ್ರನಾಳದ ತೊಂದರೆ (ವಿಸಿಕೋ ಯುರೇಟಿಕ್ ರಿಫ್ಲೆಕ್ಸ್) ಮತ್ತು ಮುಂತಾದ ಕಾರಣಗಳು.

ವಯಸ್ಸಾದವರಲ್ಲಿ ಮಧುಮೇಹದಿಂದ ಕಡ್ಡಿಗೆ ಆಗುವ ಹಾನಿ (ಡಯಾಬಿಟಿಕ್ ನೆಫ್ರೋಫಿ) ಕ್ರೋನಿಕ್ ಗ್ಲೋಮೆರೂಲೋನೆಪ್ರಾಯಿಟಿಸ್ ಪಾಲಿಸಿಸ್ಟಿಕ್ ಕಡ್ಡಿ ಡಿಸಿಟ್, ಕಡ್ಡಿಯ ಮುಖ್ಯ ರಕ್ತನಾಳ ಮುದರಿಕೊಳ್ಳುವಿಕೆ.

ಅಥಿಕ ರಕ್ತದೊತ್ತಡ ಹೆಚ್ಚಾಗಲು ಕಡ್ಡಿಯ ತೊಂದರೆ ಕಾರಣವಾಗಿರುತ್ತದೆ ಎಂದು ತೀಳಿಯಬಹುದಾದ ಲಕ್ಷಣಗಳು :

1. 30 ವರ್ಷಕ್ಕಿಂತ ಕಡಿಮೆ ಅಥವಾ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ.
2. ಅಥಿಕ ರಕ್ತದೊತ್ತಡ (200/120) ಗಿಂತ ಹೆಚ್ಚಾಗಿರುವುದು.
3. ರಕ್ತದ ಒತ್ತಡ ಅತೀ ಹೆಚ್ಚಾಗಿದ್ದು, ಜಿಷಧಿಯ ಸೇವನೆ ನಂತರವೂ ನಿಯಂತ್ರಣಕ್ಕೆ ಬಾರದಿರುವುದು.
4. ರಕ್ತದೊತ್ತಡದಿಂದ ಕಣ್ಣಗಳ ಪಟಲದ ಮೇಲೆ ಪ್ರಭಾವ ಬೀರುವುದು
5. ಅಥಿಕ ರಕ್ತದೊತ್ತಡದ ಜೊತೆಗೆ ಬೆಳಗಿನ ಸಮಯದಲ್ಲಿ ಮುಖದಲ್ಲಿ ಬಾವು, ಅಶ್ವತ್ತರೆ, ಉಣಿದಲ್ಲಿ ರುಚಿ ಇಲ್ಲದಿರುವುದು.
6. ಎರಡು ಕಡ್ಡಿಗಳಲ್ಲಿ ಒಂದು ಸಣ್ಣದಾಗಿರುವುದು.

ಅಥಿಕ ರಕ್ತದೊತ್ತಡದ ರೋಗಿಗಳಲ್ಲಿ ಕಡ್ಡಿಯೋಗದ ಯಾವ ಪ್ರಕಾರದ ಪರೀಕ್ಷೆಗಳಿರುತ್ತವೆ?

ಸಾಧಾರಣವಾಗಿ ಮೂತ್ರದ ಪರೀಕ್ಷೆ, ರಕ್ತದಲ್ಲಿ ಶ್ರಿಯಾಟಿನಿನೊನ ಪರೀಕ್ಷೆ, ಹೊಟ್ಟೆಯ ಎಸ್‌ರೇ ಮತ್ತು ಕಡ್ಡಿಯ ಸೋನೋಗ್ರಾಫಿಯ ಪರೀಕ್ಷೆ ಮಾಡಿಸುವದರಿಂದ ಹೆಚ್ಚಾಗಿ ಕಡ್ಡಿ ರೋಗದ ಪ್ರಾಥಮಿಕ ಚಿಕಿತ್ಸೆ ಮಾಡಬಹುದು. ಈ ಎಲ್ಲಾ ಪರೀಕ್ಷೆಯ ನಂತರ ಇಂಟರ್ವಿನಸ್, ಪಾಯಿಲೋಗ್ರಾಫಿ. ಕಲರ ಡಾಷ್ಟರ ಸ್ವದಿ ಮತ್ತು ರೀನಲ್ ಎಂಜಿಯೋಗ್ರಾಫಿ ಮುಂತಾದ ಪರೀಕ್ಷೆಗಳಲ್ಲಿ ಅವಶ್ಯಕತೆಗಳನ್ನುಸಾರವಾಗಿ ಪರೀಕ್ಷೆ ಮಾಡಲಾಗುತ್ತದೆ, ಈ ಪ್ರಕಾರ ಯಾವ ಕಾರಣದಿಂದ ರಕ್ತದ ಅಥಿಕ ಒತ್ತಡವನ್ನು

ರಕ್ತದೊತ್ತಡವು ಕಣ್ಣಗಳ ಪಟಲದ ಮೇಲೆ ಪ್ರಭಾವ ಬೀರುತ್ತದೆ.

97. ಕಡ್ಡಿ ಮತ್ತು ಅಧಿಕ ರಕ್ತದೊತ್ತಡ

ಮತ್ತು ಮಾಡಲಾಗುತ್ತದೆ ಮತ್ತು ಅದರ ಅನುಸಾರ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ.

ಅಧಿಕ ರಕ್ತದೊತ್ತಡಕ್ಕೆ ಕಾರಣವಾದ ಕಡ್ಡಿ ರೋಗದ ಚಿಕಿತ್ಸೆ ಮಾಡಿಸುವುದು ಏಕೆ?

ಅಧಿಕ ರಕ್ತದೊತ್ತಡ ಕಡ್ಡಿಯ ರೋಗಕ್ಕೆ ಕಾರಣವಾಗುತ್ತದೆ. ಇದರ ಚಿಕಿತ್ಸೆಯನ್ನು ತ್ವರಿತವಾಗಿ ಮಾಡಿಸುವುದು ಅತೀ ಅವಶ್ಯವಿದೆ. ಇದರ ಲಾಭದಾಯಕ ಆಂಶಗಳು ಹೀಗಿವೆ.

1. ಕಡ್ಡಿಯ ಅನೇಕ ರೋಗಗಳು ಶೀಘ್ರ ಚಿಕಿತ್ಸೆಯಿಂದ ಗುಣಮುಖವಾಗುತ್ತವೆ.
2. ಕಡ್ಡಿ ರೋಗದ ಕಾರಣವನ್ನು ತಿಳಿದು ಅದಕ್ಕೆ ಪರಿಣಾಮಕಾರಿ ಚಿಕಿತ್ಸೆ ಅವಶ್ಯವಿರುತ್ತದೆ.
3. ಮುಕ್ಕಳಲ್ಲಿ ಅಗುವ ಕಡ್ಡಿಯ ಬಾವು (ಅಕ್ರೋಟ್ ಗ್ಲೋಮೇರೋಲೋನ್‌ಪ್ರೈಟ್ಸ್) ಬಹುಬೇಗ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ಮೆದುಳಿಗೆ ವಿಪರೀತ ಪ್ರಭಾವ ಬೀರಿ ಮೂರ್ಖರೋಗದಿಂದ ಬಳಲುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡಕ್ಕೆ ಯೋಗ್ಯ ಚಿಕಿತ್ಸೆ ನೀಡಿದಲ್ಲಿ ಮಗುವನ್ನು ಗಂಭೀರ ಶೋಂದರೆಯಿಂದ ಪಾರುಮಾಡಬಹುದು.
4. ಅಧಿಕ ರಕ್ತದೊತ್ತಡ ದೀರ್ಘಕಾಲಿನ ಕಡ್ಡಿ ವೈಫಲ್ಯದಂತಹ ಗಂಭೀರ ರೋಗದ ಮೌದಲ ಮತ್ತು ಏಕಮಾತ್ರ ಸಂಕೇತವಾಗಿರುತ್ತದೆ. ಈ ರೋಗದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಾದಲ್ಲಿಟ್ಟುಕೊಂಡು ಮತ್ತು ಇತರ ಚಿಕಿತ್ಸೆಯಿಂದ ಕಡ್ಡಿಯ ಮೇಲಾಗುವ ಹಾನಿಯನ್ನು ತಡೆಗಟ್ಟಬಹುದು ಹಾಗೂ ಡಯಾಲಿಸಿಸ್‌ನ ಅವಶ್ಯಕತೆಯನ್ನು ಮುಂದೂಡಬಹುದು.

ಚಿಕಿತ್ಸೆ :

ಕಡ್ಡಿಯ ಕಾರಣ ಅಧಿಕ ರಕ್ತದೊತ್ತಡದ ಚಿಕಿತ್ಸೆ ನೀಡಬೇಕಾದರೆ ರೋಗದ ಹಂತ ಮತ್ತು ಕಾರಣದ ಮೇಲೆ ಆಧಾರಿತವಾಗಿರುತ್ತದೆ.

1. ಸ್ವಲ್ಪ ಸಮಯದಲ್ಲಿ ಮತ್ತು ಸ್ವಲ್ಪ ಸಮಯದವರೆಗೆ ಹೆಚ್ಚಾದ ರಕ್ತದೊತ್ತಡದ ಚಿಕಿತ್ಸೆ ಮುಖ್ಯವಾಗಿ ಮುಕ್ಕಳಲ್ಲಿ ಕಂಡು ಬರುವ ಅಕ್ರೋಟ್ ಗ್ಲೋಮೇರೋಲೋನ್‌ಪ್ರೈಟ್ಸ್‌ನ್ನು ಉಂಟಾಗಿ ಉಪಿಸಿ ಪ್ರಮಾಣ ಮತ್ತು ನೀರು ಸೇವನೆಯನ್ನು ಕಡಿಮೆ ಮಾಡಿ,

ಅಧಿಕ ರಕ್ತದೊತ್ತಡ ಕಂಡು ಬಂದಲ್ಲಿ ಕಡ್ಡಿ ರೋಗ ಪರಿತ ಪರೀಕ್ಷೆಗೊಳ್ಳಬೇಕು.

ರಕ್ತದೊತ್ತಡ ಜೀವಧಿಗಳನ್ನು ಮತ್ತು ಮೂತ್ರ ಹೆಚ್ಚಾಗುವ ಜೀವದಿಯನ್ನು ನೀಡಲಾಗುತ್ತದೆ. ಈ ರೀತಿಯ ರಕ್ತದೊತ್ತಡ ಸ್ವಲ್ಪ ಸಮಯದವರೆಗೆ ಇದ್ದು ಮುಂದೆ ಮತ್ತೆ ಕಂಡುಬರುವುದಿಲ್ಲ.

2. ಯಾವಾಗಲೂ ಇರುವ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ

• ದೀರ್ಘಕಾಲಿನ ಕಡ್ಡಿ ವೈಷಯಲ್ಪ:

ಈ ರೋಗದ ಕಾರಣದಿಂದ ಉಂಟಾದ ಅಧಿಕರಕ್ತದೊತ್ತಡದ ಹೇಳಿಗೆ ನಿಯಂತ್ರಣಾವಿಡಲು ಉಟಡಲ್ಲಿ ಉಪ್ಪು ಕಡಿಮೆ ತಿನ್ನುವುದು, ದೇಹದ ಬಾವು ಬರುವುದನ್ನು ಗಮನದಲ್ಲಿಟ್ಟು, ನೀರಿನ ಪ್ರಮಾಣವನ್ನು ವೈದ್ಯರ ಸಲಹೆಯ ಅನುಸಾರ ತೆಗೆದುಕೊಳ್ಳಬೇಕು. ಇದರ ಜೊತೆಗೆ ಅಧಿಕ ರಕ್ತದೊತ್ತಡ ಜೀವದಿಯನ್ನು ನಿಯಮಿತವಾಗಿ ಸೇವಿಸಬೇಕು.

ರೀನಲ್ ಎಂಬೆಯೋಪ್ಲಾಸ್ಟಿಕ್ :

ಈ ಚಿಕಿತ್ಸೆಯನ್ನು ಕೆಂಫರ (ವಿಶೇಷ ರೀತಿಯ ನಳಿಕೆ)ನ ಮೂಲಕ ಕಡ್ಡಿಯ ಪ್ರಮುಖ ರಕ್ತನಾಳದ ಮುದುಡಿದ ಭಾಗವನ್ನು ಬಲೂನಿನ ಸಹಾಯದಿಂದ ಹಿಗ್ನಿಸಬಹುದು. ಬಹಳಷ್ಟು ರೋಗಿಗಳಲ್ಲಿ ಮುದುಡಿದ ಭಾಗವನ್ನು ಹಿಗ್ನಿಸಿದ ನಂತರ ಮತ್ತೆ ಮುದುಡಬಾರದೆಂದು ರಕ್ತನಾಳದಲ್ಲಿ ಸ್ಟೆಂಚ್ (ವಿಶೇಷ ರೀತಿಯ ತೆಳ್ಳಿಗಿನ ಕೊಯಿಲ್) ಇರಿಸಲಾಗುತ್ತದೆ. ಅಧಿಕ ರಕ್ತದೊತ್ತಡದ ಸರಿಯಾದ ನಿಯಂತ್ರಣ ಕಡ್ಡಿಯ ಸುರಕ್ಷೆಯಲ್ಲಿ ಅವಶ್ಯವಾಗಿದೆ.

2. ಶಸ್ತ್ರಚಿಕಿತ್ಸೆ :

ಶಸ್ತ್ರಚಿಕಿತ್ಸೆ ಮೂಲಕ ಮುದುಡಿದ ರಕ್ತನಾಳವನ್ನು ಬದಲಿಸಲಾಗುತ್ತದೆ, ಇಲ್ಲಿದ್ದರೆ ರೋಗಿಯ ಕಡ್ಡಿಗೆ ಬೇರೆ ಭಾಗದಿಂದ ರಕ್ತದ ನಳಿಕೆಯನ್ನು ಜೋಡಿಸಲಾಗುತ್ತದೆ (ಕಡ್ಡಿ ಕೆಂಪಿಯ ತರಹ).

ಕಡ್ಡಿಯಿಂದ ಅಧಿಕ ರಕ್ತದೊತ್ತಡ ಅತ್ಯಧಿಕ ರೋಗಿಗಳಲ್ಲಿ ಸರಿಯಾದ ಚಿಕಿತ್ಸೆಯಿಂದ ಪೂರ್ಣವಾಗಿ ಗುಣಮುಖಿಪಡಿಸಬಹುದು.

ರಕ್ತದೊತ್ತಡವನ್ನು ಜೀವಧಿಯೋಪಚಾರ, ರೀನಲ್ ಎಂಬೆಯೋಪ್ಲಾಸ್ಟಿಕ್ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಬಹುದು.

19 ಮೂತ್ರ ಜನಕಾಂಗದ ಸೊಂಕು

ಕಡ್ಡಿ, ಮೂತ್ರನಳಿಕೆ, ಮೂತ್ರಚೀಲ ಮತ್ತು ಮೂತ್ರನಳಿಕೆಯ ಮೂತ್ರಭಾಗಕ್ಕೆ ಸೊಂಕು ತಗುಲಿದರೆ ಇದನ್ನು ಯುರಿಸರಿ ಟ್ರಾಕ್ ಇನ್‌ಪೆಕ್ಸ್‌ನ್ ಅಥವಾ ಯುಟಿ.ಆಯ್ ಎನ್‌ತಾರ್.

ಮೂತ್ರಜನಕಾಂಗದ ಸೊಂಕೆನ ಲಕ್ಷಣಗಳೇನು ?

ಮೂತ್ರಜನಕಾಂಗದ ಬೇರೆ ಬೇರೆ ಭಾಗಗಳಲ್ಲಿನ ಸೊಂಕೆನ ಲಕ್ಷಣಗಳು ವಿಧವಿಧವಾಗಿರುತ್ತವೆ. ಈ ಲಕ್ಷಣಗಳು ಸೊಂಕೆನ ಪ್ರಮಾಣಕ್ಕೆ ಅನುಸಾರವಾಗಿ ಕಡಿಮೆ ಅಥವಾ ಹೆಚ್ಚು ಪ್ರಮಾಣದಲ್ಲಿ ಕಾಣಸುತ್ತವೆ.

ಹೆಚ್ಚು ರೋಗಿಗಳಲ್ಲಿ ಕಾಣಿಸುವ ಲಕ್ಷಣಗಳು :

- ಮೂತ್ರದ ಉರಿತ ಮತ್ತು ನೋವು ಬರುವುದು.
- ಮೇಲಿಂದ ಮೇಲೆ ಹಾಗೂ ಹನಿಹನಿಯಾಗಿ ಮೂತ್ರ ವಿಸರ್ಜಿಸುವುದು.
- ಜ್ವರ ಬರುವುದು

ಮೂತ್ರ ಚೀಲದಲ್ಲಿ ಸೊಂಕೆನ ಲಕ್ಷಣ :

- ಹೊಟ್ಟಿಯ ಕೆಳಭಾಗದಲ್ಲಿ ನೋವು ಕಾಣಿಸುವುದು.
- ಮೂತ್ರದಲ್ಲಿ ರಕ್ತ.

ಕಡ್ಡಿಯ ಸೊಂಕೆನ ಲಕ್ಷಣ :

- ಚಳಿ ಜ್ವರ ಬರುವುದು
- ಸೊಂಟದಲ್ಲಿ ನೋವು ಮತ್ತು ಅಶ್ವಕ್ತಿಯ ಅನುಭವವಾಗುವುದು.
- ಮೂತ್ರ ಉರಿತ ಮತ್ತು ಮೇಲಿಂದ ಮೇಲೆ ಮೂತ್ರವಿಸಬುನ್ನೇ.
- ಯೋಗ್ಯ ಚಿಕಿತ್ಸೆ ಮಾಡಿಸದಿದ್ದರೆ ಇದು ಪ್ರಾಣಾಪಾಯವೂ ಆಗಬಹುದು.

ಮೂತ್ರದ ಉರಿತ ಮತ್ತು ನೋವು ಬರುವುದು ಮೂತ್ರಜನಕಾಂಗದ ಸೊಂಕೆನ
ಸಾಮಾನ್ಯ ಗುಣಲಕ್ಷಣಗಳು

ಮೂತ್ರಜನಕಾಂಗದ ಮೇಲಿಂದ ಮೇಲೆ ಸೊಂಕು ಉಂಟಾಗಲು ಕಾರಣ ?

ಮೇಲಿಂದ ಮೇಲೆ ಮೂತ್ರಜನಕಾಂಗದ ಸೊಂಕು ಯೋಗ್ಯ ಚಿಕಿತ್ಸೆಯ ನಂತರವೂ ಸೊಂಕು ನಿಯಂತ್ರಣಕ್ಕೆ ಬಾರದಿರಲು ಅನೇಕ ಕಾರಣಗಳಿವೆ.

1. ಮೂತ್ರಕೋಶದಲ್ಲಿ ಅಡೆತಡೆ.
2. ಚಿಕ್ಕದಾದ ಸ್ತ್ರೀಯರ ಮೂತ್ರನಳಿಕೆ.
3. ನಿಯಂತ್ರಣವಿಲ್ಲದ ಮಧುಮಹ.
4. ವಯಸ್ಸಾದ ಕೆಲವು ಪುರುಷರಲ್ಲಿ ದೊಡ್ಡದಾದ ಪ್ರೋಸ್ಟ್ರೆಟ್ ಗ್ರಂಥಿ.
5. ಮೂತ್ರಮಾರ್ಗದಲ್ಲಿ ಕಲ್ಲುಗಳ ರೋಗ
6. ವಯಸ್ಸಾದ ಸ್ತ್ರೀಯರಲ್ಲಿ ಮೂತ್ರನಳಿಕೆಯಲ್ಲಿ ಅಡೆತಡೆ (Urethral stenosis)
7. ಮೂತ್ರಚೀಲದಲ್ಲಿ ಮೂತ್ರದ (ಕಢೆಟರ) ಕೊಳವೆಯನ್ನು ಹಾಕುವದು.
8. ಜನ್ಮತಃ ಮೂತ್ರಜನಕಾಂಗದಲ್ಲಿನ ಅಡೆತಡೆಗಳು : ಮೂತ್ರ ನಳಿಕೆ ಮುದುಡಿದ್ದರೆ ಅಥವಾ ಕಿಡ್ನಿ ಮತ್ತು ಮೂತ್ರ ವಾಹಿನಿಯ ನಡುವಿನ ಭಾಗ ಮುದುಡಿಕೂಂಡರೆ (ಪಲ್ಲಿ ಯುರೆಟ್ರಿಕ್ ಜಂಕ್ಷನ್ ಅಬಸ್ಟ್ರಕ್ಷನ್) (PUJ Obstruction)
9. ಇತರ ಕಾರಣಗಳು: ಮೂತ್ರಚೀಲದ ಸಾಮಾನ್ಯ ರೂಪದ ಕಾರ್ಯ ಮಾಡುವ ಪ್ರಕ್ರಿಯೆಯಲ್ಲಿ ಕಡಿಮೆ (ನ್ಯೂರೋಜೆನಿಕ್ ಬ್ಲಾಡರ್) ಹುಟ್ಟಿಸಿದಲೇ ಮೂತ್ರಭಾಗದಲ್ಲಿ ಕಮ್ಮಿ ಇರುವುದು. ಇದರಿಂದ ಮೂತ್ರಚೀಲದಿಂದ ಮೂತ್ರವಾಹಿನಿಯಲ್ಲಿ ಉಲ್ಲಾ ಹೋಗುವುದು (ವಿಸಿಕೋ ಯೂರೆಟರಿಕ್ ರಿಪ್ಲಕ್ಸ್) ಮೂತ್ರಮಾರ್ಗದಲ್ಲಿ ಕ್ಷಯ (ಟಿ.ಬಿ)ದ ಪರಿಣಾಮ ಇತ್ತಾದಿ.

ಮೂತ್ರಜನಕಾಂಗದಲ್ಲಿ ಮೇಲಿಂದ ಮೇಲೆ ಸೊಂಕು ತಗಲುವದರಿಂದ ಕಿಡ್ನಿಗೆ ಏನಾದರೂ ಹಾನಿಯಾಗುತ್ತದೆಯೇ ?

ಸಾಮಾನ್ಯವಾಗಿ ಬಾಲ್ಯಾವಸ್ಥೆ ಮುಗಿದ ನಂತರ ಮೂತ್ರಜನಕಾಂಗದಲ್ಲಿ ಸೊಂಕು ಮೇಲಿಂದ ಮೇಲೆ ಉಂಟಾಗುವುದರಿಂದಲೂ ಕಿಡ್ನಿಗೆ ಹಾನಿಯಾಗುವದಿಲ್ಲ. ಆದರೆ

ಮೂತ್ರಜನಕಾಂಗದಲ್ಲಿನ ಅಡೆತಡೆ ಮೇಲಿಂದ ಮೇಲೆ ಸೊಂಕಿಗೆ ಕಾರಣವಾಗುತ್ತದೆ.

101. ಮೂತ್ರ ಜನಕಾಂಗದ ಸೊಂಪು

ಮೂತ್ರಮಾರ್ಗದಲ್ಲಿಕೆಲ್ಲ, ಅಡಡತದೆ ಅಥವಾ ಕ್ಷಯ ರೋಗ ಮುಂತಾದ ರೋಗಗಳಿಧ್ಯರೆ ಮೂತ್ರಮಾರ್ಗದ ಸೊಂಕಿನಿಂದ ಕಿಡ್ಲಿ ಹಾಳಾಗುವ ಸಂಭವ ಹೆಚ್ಚಿರುತ್ತದೆ.

ಮಕ್ಕಳ ಮೂತ್ರಜನಕಾಂಗದ ಸೊಂಕಿನ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಹಾಗೂ ಸರಿಯಾಗಿ ಮಾಡಿದೇ ಹೋದರೆ ಅದು ಕಿಡ್ಲಿಯನ್ನು ಮುಂದೆದೂ ಗುಣವಾಗದ ರೀತಿಯಲ್ಲಿ ಹಾನಿ ಮಾಡುತ್ತದೆ. ಇದರಿಂದಾಗಿ ಮೂತ್ರಕೋಶ ಸೊಂಕಿನ ರೋಗ ಸಮಸ್ಯೆಯನ್ನು ಇತರ ವಯಸ್ಸಿನವರಿಗಿಂತ ಮಕ್ಕಳಲ್ಲಿ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು.

ಮೂತ್ರ ಜನಕಾಂಗ ಸೊಂಪು ರೋಗ ಪತ್ತೆ ಹಚ್ಚಿವಿಕೆ :

ಮೂತ್ರಜನಕಾಂಗದಲ್ಲಿ ಸೊಂಪು ಉಂಟಾಗಿದೆ ಎಂದು ಕಂಡುಹಿಡಿಯಲು ಮೂತ್ರ, ರಕ್ತ ಮತ್ತು ಸೊನೋಗಾಳಿ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಮೂತ್ರ ಪರೀಕ್ಷೆ:

ಮೂತ್ರಜನಕಾಂಗದಲ್ಲಿ ಸೊಂಪು ತಗುಲಿರುವದನ್ನು ಕಂಡು ಹಿಡಿಯಲು ಮುಖ್ಯವಾಗಿ ಬೆಳಗಿನ ಸಮಯದ ಮೂತ್ರ ಪರೀಕ್ಷೆಯನ್ನು ಮಾಡಲಾಗುತ್ತದೆ. ಮೃಕ್ಷೋಸ್ಮೋಪ್ ಪರೀಕ್ಷೆಯಲ್ಲಿ ಸೊಂಪು ಕಂಡು ಬಂದರೆ ಮೂತ್ರಜನಕಾಂಗದ ರೋಗದ ಸೂಚನೆಯಾಗಿರುತ್ತದೆ.

ಮೂತ್ರದ ಕಲ್ಪಿತ ಮತ್ತು ಸೂಕ್ಷ್ಮತೆಯ ಪರೀಕ್ಷೆ:

ರೋಗ ನಿರೋಧಕ ಜಿಷಧಿಗಳನ್ನು ನೀಡುವದಕ್ಕಿಂತ ಮುಂಚೆ ಮೂತ್ರದ ಕಲ್ಪಿತ ಮತ್ತು ಸೂಕ್ಷ್ಮತೆಯ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯು ರೋಗಕ್ಕೆ ಕಾರಣವಾದ ಬ್ಯಾಕ್ಟೆರಿಯಾಗಳನ್ನು ಮತ್ತು ಅದಕ್ಕೆ ಪರಿಣಾಮಕಾರಿಯಾದ ಜಿಷಧ ಯಾವುದು ಎಂದು ತಿಳಿಯಲು ಸಹಕಾರಿಯಾಗುತ್ತದೆ. ಈ ಪರೀಕ್ಷೆಯನ್ನು ಯಾವಾಗಲೂ ರೋಗ ನಿರೋಧಕ ಜಿಷಧಿಗಳನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಮಾಡಬೇಕು.

**ಮೂತ್ರ ಪರೀಕ್ಷೆ ಮತ್ತು ಸೂಕ್ಷ್ಮತೆ ಇವೆರಡೂ ರೋಗಪತ್ತೆ
ಹಾಗೂ ಚಿಕಿತ್ಸೆಗೆ ಅತೀ ಮುಖ್ಯ**

ಅನ್ಯ ಪರಿಕ್ಷೇಗಳು :

ಹಿಮೋಗೆನ್ಲೋಬಿನ್‌, ಬಿಳಿ ರಕ್ತಕಟಣಗಳ ಸಂಖ್ಯೆ, ಶ್ರೀಯಾಟಿನಿನ್‌, ಸಕ್ಕರೆ ಅಂಶ ಪರೀಕ್ಷೆಯನ್ನು ಮಾಡಲಾಗುತ್ತದೆ.

ಮೂತ್ರಜನಕಾಂಗದ ಸೊಂಕು ರೋಗದಲ್ಲಿ ಕ್ಷೇತ್ರಾದ ಪರೀಕ್ಷೆ ಯಾವಾಗ ಮಾಡಲಾಗುತ್ತದೆ.

ಮೂತ್ರಜನಕಾಂಗಕ್ಕೆ ಸೊಂಕು ತಗುಲಿದಾಗ ಚಿಕಿತ್ಸೆ ಪರಿಣಾಮಕಾರಿಯಾಗಿದ್ದಲ್ಲಿ ಕಾರಣವನ್ನು ಕಂಡು ಹಿಡಿಯಲು ಕೆಲವೇಂದು ಕ್ಷೇತ್ರಾದ ಪರೀಕ್ಷೆಗಳನ್ನು ಮಾಡಲಾಗುತ್ತದೆ.

1. ಹೊಟ್ಟೆಯ ಎಕ್ಸರ್‌ ಮತ್ತು ಸೋನೊಗ್ರಾಫಿ.
2. ಇಂಟ್ರಾರೈನ್‌ ಫಾಯಿಲೋಗ್ರಾಫಿ (ಆಯ್.ವಿ.ಪಿ).
3. ಮಿಕ್ಸ್‌ರೇಟಿಂಗ್‌ ಸಿಸ್ಟ್ರೋಯ್‌ರೇಥೋಗ್ರಾಫ್‌ (ಎಮ್‌.ಸಿ.ಯು).
4. ಮೂತ್ರದಲ್ಲಿ ಟಿ. ಬಿ ಯ ಜೀವಾಣಿಗಳ ಪರೀಕ್ಷೆ (ಯುರಿನರಿ ಎಎಫ್‌ಬಿ)
5. ಮೂತ್ರ ರೋಗ ತಳ್ಳುವೈದ್ಯರ (ಯುರೊಲಾಚೆಸ್) ಮೂಲಕ ವಿಶೇಷ ಪ್ರಕಾರದ ದೂಬಿನ್‌ನಾನಿಂದ ಮೂತ್ರನಳಿಕೆ ಹಾಗೂ ಮೂತ್ರಚೀಲದ ಒಳಗಿನ ಭಾಗದ ಪರೀಕ್ಷೆ.

ಮೂತ್ರ ಜನಕಾಂಗದ ಸೊಂಕು ತಡೆಗಟ್ಟುವದು ಹೇಗೆ :

ಮೂತ್ರ ಜನಕಾಂಗದ ಸೊಂಕು ತಡೆಗಟ್ಟಲು ಅತ್ಯಂತ ಸರಳ ಉಪಾಯಗಳಿದ್ದು ಅದನ್ನು ಚಾಚೂ ತಪ್ಪದೇ ಪಾಲಿಸಬೇಕು. ಕೆಲವೇಂದು ಬಾರಿ ವೈದ್ಯರ ಸಲಹೆ ಮೇರೆಗೆ ಜೀವಧಿಗಳನ್ನು ಸೇವಿಸಬೇಕು.

1. ಅತ್ಯಧಿಕ ನೀರು ಕುಡಿಯವುದು.

ಪ್ರತಿದಿನ ಮೂರರಿಂದ ನಾಲ್ಕು(3 to 4 ltr)ಲೀ. ನೀರನ್ನು ಕುಡಿಯಬೇಕು. ಕಡ್ಡಿಯಲ್ಲಿನ ರೋಗದ ಕಾರಣ ಕೆಲವು ರೋಗಿಗಳಿಗೆ ಹೆಚ್ಚು ವಾಂತಿಯಾಗುತ್ತದೆ. ಅವರನ್ನು ಆಸ್ತ್ರೇಯಲ್ಲಿ ದಾಖಲಿಸಿ ಗ್ಲೂಕ್ಸ್‌ನ್‌ (ಸಲಾಯಿನ್) ನೀಡಬೇಕಾಗುತ್ತದೆ.

ಮೂತ್ರ ಜನಕಾಂಗ ಸೊಂಕಿನ ಯಶಸ್ವಿ ಚಿಕಿತ್ಸೆಯಾಗಬೇಕಾದರೆ ಯಾವ ಕಾರಣದಿಂದ ಸೊಂಕು ಆಗುತ್ತಿದೆಯೋ ಅದನ್ನು ಗುಣಪಡಿಸಬೇಕು.

103. ಮೂತ್ರ ಜನಕಾಂಗದ ಸೊಂಪು

2. ಮೂತ್ರ ವಿಸರ್જನೆ :

ಎರಡರಿಂದ ಮೂರು ಗಂಟೆಗೆ ಮೈಯಾದರೂ ಮೂತ್ರ ವಿಸರ್జನೆ ಮಾಡಲೇಬೇಕು.

3. ಹಣ್ಣಿನ ರಸ ಸೇವನೆ: ವಿಟ್ಕ್ಯಾಮಿನ್ ಸಿ, ಐಸಾರ್ಟಿಕ್ ಮತ್ತು ಕ್ರ್ಯಾನಬರಿ ರಸ.

4. ಮಲಬದ್ದತೆ ಅಗದಂತೆ ಎಚ್ಚರ ವಹಿಸಬೇಕು.

5. ಶ್ರೀಯರು ಮತ್ತು ಹುಡುಗಿಯರು ಕಕ್ಷಸದ ನಂತರ ಅದರ ಭಾಗವನ್ನು ಮುಂದಿನಂದ ಹಿಂದಕ್ಕೆ ತೊಳೆದುಕೊಳ್ಳಬೇಕು.

6. ಶ್ರೀಯರು ಲ್ಯಂಗಿಕ ಕ್ರೀಯೆ ನಂತರ ಶೀಪ್ರವಾಗಿ ಮೂತ್ರವನ್ನು ವಿಸರ್ಜಿಸಬೇಕು.

7. ಶ್ರೀಯರು ಬಿಗಿದಾದ ಮತ್ತು ಸ್ವಲಾನಯುಕ್ತ ಒಳುಡುಮಾರ್ಗನ್ನು ಧರಿಸಬಾರದು.
ಚಿಕಿತ್ಸೆ :

1. ಸಾಮಾನ್ಯ ಪ್ರಕ್ರಿಯೆಗಳು :

ಅತ್ಯಧಿಕವಾಗಿ ನೀರು ಸೇವನೆ, ಜ್ವರ ಮತ್ತು ನೋವು ಕಡಿಮೆಯಾಗಲು ಜಿಷಧಿಗಳ ಸೇವನೆ. ಮೂತ್ರ ಬೀಲದಲ್ಲಿ ರೋಗದ ತೊಂದರೆ ಇರುವ ರೋಗಿಗೆ ಸಾಮಾನ್ಯವಾಗಿ ಕ್ಷೋಟ್‌ಮಾರ್ಕಜೋಲ್, ಸೆಫೆಲೋಸ್‌ಮ್ಯಾರಿನ್ ಅಥವಾ ಕ್ಷೋಲೋನ್‌ಸ್‌ಗ್ರ್ಯಾಂ‌ಪ್ರೋದ ಜಿಷಧಿಯಗಳನ್ನು 3-7 ದಿನಗಳವರೆಗೆ ಕೊಡಲಾಗುತ್ತದೆ. ಯಾವ ರೋಗಿಗಳಲ್ಲಿ ಕಣ್ಣಿಯ ರೋಗ ಬಹಳ ಗಂಭೀರ (ಅಕ್ಯಾಟ ಪಾಯ್ಲೋನ್‌ಪ್ರಾಯಿಟಿಸ್) ಇರುತ್ತದೆ. ಅವರು ಪತ್ರಾರಂಭದಂದಲೇ ಇಂಜೆಕ್ಷನ್‌ನ್ ವುಖಾಂತರ ರೋಗ ನಿರೋಧಕ (ಎಂಟಿಬಿಯೋಟಿಕ್)ಗಳ್ನು ಕೊಡಲಾಗುತ್ತದೆ. ಸಾಧಾರಣವಾಗಿ ಸಿಫೆಲೋಸ್‌ಮ್ಯಾರಿನ್, ಕ್ಷೋಲೋನ್‌ಸ್‌, ಎಮಿನೋಗ್ಲಾಯಿಕೋಸಾಯಿಡಸ್ ಗ್ರ್ಯಾಂ‌ಪ್ರೋದ ಇಂಜೆಕ್ಷನ್‌ (ಚುಬ್ಬಿಮದ್ದು) ಚಿಕಿತ್ಸೆ ಕೊಡಲಾಗುತ್ತದೆ. ಮೂತ್ರದ ಕಲ್ಪರ್ ರಿಮೋಟ್‌ ಸಹಾಯದಿಂದ ಹೆಚ್ಚು ಪರಿಣಾಮಕಾರಿಯಾಗಬಲ್ಲ ಜಿಷಧಿಯನ್ನು ಆರಿಸಿಕೊಳ್ಳಲಾಗುತ್ತದೆ, ಅರೋಗ್ಯದಲ್ಲಿ ಸುಧಾರಣೆ ಕಂಡು ಬಂದರೂ ಶಾಡ ಈ ಚಿಕಿತ್ಸೆಯನ್ನು 14 ದಿನಗಳವರೆಗೆ ಕೊಡಲಾಗುತ್ತದೆ. ಚಿಕಿತ್ಸೆಯ ನಂತರ ಮೂತ್ರದ ಪರೀಕ್ಷೆಯನ್ನು ಮಾಡಿ ಮೂತ್ರ ಜನಕಾಂಗದ ಸೊಂಪು ಗುಣಮುಖವಾಗಿದೆ ಎಂದು ತಿಳಿದುಕೊಳ್ಳಬೇಕು.

ಮೂತ್ರಜನಕಾಂಗ ಸೊಂಪನ್ನು ತಡೆಗಟ್ಟಲು ಮತ್ತು
ಚಿಕಿತ್ಸೆಗೊಳಿಸಲು ಅತ್ಯಧಿಕ ನೀರಿನ ಸೇವನೆ ಅವಶ್ಯ.

3. ಮೇಲಿಂದ ಮೇಲೆ ಮೂತ್ರ ಜನಕಾಂಗದ ಸೊಂಕಿನ ಚಿಕಿತ್ಸೆ :

ರೋಗಿಗಳಲ್ಲಿ ಮೇಲಿಂದ ಮೇಲೆ ಯುಟಿಬ್ ಉಂಟಾಗುತ್ತಿದ್ದರೆ, ಅದು ಯಾವ ಕಾರಣದಿಂದ ಆಗುತ್ತಿದೆ ಎಂದು ಕಂಡು ಹಿಡಿದು ಅದನ್ನು ಜೈವಧೋವಚಾರ ಅಥವಾ ಶಸ್ತರಿಕೆಸ್ಟ್ರೆಗೋಳಪಡಿಸಬೇಕು. ಇಂಥ ರೋಗಿಗಳಲ್ಲಿ ಮೂತ್ರ ಜನಕಾಂಗದ ಕ್ಷಯರೋಗದ ಕುರಿತು ವಿಶೇಷ ಐಜ್ಯರಿಕೆಯನ್ನು ತೆಗೆದುಕೊಳ್ಳಬೇಕು.

ಮೂತ್ರಜನಕಾಂಗದ ಕ್ಷಯ ರೋಗ :

ಕ್ಷಯ (ಟಿ.ಬಿ) ದೇಹದಲ್ಲಿ ವಿಭಿನ್ನ ಅಂಗಗಳ ಮೇಲೆ ಪ್ರಭಾವ ಬೀರುವ ಇದು ಶೇ. 4 ರಿಂದ 8 ರಷ್ಟು ಜನರಿಗೆ ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ.

ಮೂತ್ರಜನಕಾಂಗದಲ್ಲಿ ಕ್ಷಯದ ಲಕ್ಷಣಗಳು :

- ಈ ರೋಗ ಸಾಮಾನ್ಯವಾಗಿ 25 ರಿಂದ 40 ವರ್ಷ ವಯಸ್ಸಿನವರಲ್ಲಿ ಹಾಗೂ ಮಹಿಳೆಯರ ತುಲನೆಯಲ್ಲಿ ಪ್ರರುಪರಲ್ಲಿ ಹೆಚ್ಚು ಕಾಣಿಸುತ್ತದೆ.
- ಶೇ. 20 ರಿಂದ 30 ರೋಗಿಗಳಲ್ಲಿ ಈ ರೋಗದ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ ಆದರೆ ಅನ್ಯ ಸಮಸ್ಯೆಯ ಪರೀಕ್ಷೆಯ ನಂತರ ಆಕ್ಸಿಕವಾಗಿ ಈ ರೋಗದ ಲಕ್ಷಣ ಕಾಣಿಸುತ್ತದೆ.
- ಮೂತ್ರದಲ್ಲಿ ಉರಿ ಬರುವುದು, ಮೇಲಿಂದ ಮೇಲೆ ಮೂತ್ರ ಬರುವುದು ಮತ್ತು ಸಾಮಾನ್ಯ ಚಿಕಿತ್ಸೆಯ ಲಾಭ ಆಗದಿರುವುದು.
- ಮೂತ್ರದ ಬಣ್ಣವು ಕಂಪು ವಣಿದ್ದಾಗಿರುವುದು.
- ಪ್ರಮಾಣ ಶೇ. 10 ರಿಂದ 20 ರೋಗಿಗಳಿಗೆ ಸಂಚಯ ವೇಳೆಯಲ್ಲಿ ಜ್ವರ ಬರುವುದು, ಆಯಾಸವಾಗುವುದು, ತ್ವರಿತ ಇಳಿಯುವುದು, ಹಸಿವು ಆಗದಿರುವುದು ಮುಂತಾದ ಕ್ಷಯರೋಗದ ಲಕ್ಷಣಗಳು ಕಂಡು ಬರುತ್ತವೆ.
- ಮೂತ್ರ ಕ್ಷಯದ ಗಂಭೀರ ಪರಿಣಾಮ ವಿಪರೀತವಾದಲ್ಲಿ ಹರಳುಗಳಾಗುವುದು,

ಶೈವ ಮೂತ್ರಪಿಂಡದ ಸೊಂಕು ರೋಗವಾಗಿದ್ದರೆ
ಅಸ್ತ್ರೇಯಲ್ಲಿ ದಾಖಿಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

105. ಮೂತ್ರ ಜನಕಾಂಗದ ಸೊಂಪು

ರಕ್ತದೊತ್ತಡ ಹೆಚ್ಚುವುದು ಮತ್ತು ಮೂತ್ರಮಾರ್ಗದ ಅಡಚಣೆಯಿಂದ ಕಡ್ಡಿ ಉಬ್ಬುವುದು ಹಾಗೂ ಕಡ್ಡಿ ಹಾಳಾಗುವ ಇತ್ತಾದಿ ಸಮಸ್ಯೆಗಳು ಬಂದೆರಗುವ ಸಂಭವವಿದೆ.

ಮೂತ್ರಮಾರ್ಗದ ಕ್ಷಯದ ಪರೀಕ್ಷೆಗಳು :

1. ಮೂತ್ರದ ಪರೀಕ್ಷೆ :

- ಇದು ಎಲ್ಲಕ್ಕಿಂತ ಮಹತ್ವದ ಪರೀಕ್ಷೆಯಾಗಿದೆ. ಮೂತ್ರದ ಕೇವು, ರಕ್ತಕಣ ಮತ್ತು ಟಿಬಿ ಜೀವಾಣಿ ಕಂಡುಬರಬಹುದು.
- ಸಾಮಾನ್ಯ ಮೂತ್ರದ ಕಲ್ಪರ ಇದರಲ್ಲಿ ಯಾವುದೇ ತರಹದ ಜೀವಾನುಗಳ ಕಂಡುಬರದೇ ಇರಬಹುದು.

ವಿಶೇಷ ಪ್ರಕಾರದ ಮೂತ್ರದ ಕಲ್ಪರ (ಟಿಬಿ ಬ್ಯಾಕ್ಪಿರಿಯಲ್ ಕಲ್ಪರ): ಈ ಪರೀಕ್ಷೆಯಿಂದ ಮೂತ್ರಜನಕಾಂಗದ ಕ್ಷಯರೋಗವನ್ನು ಕಂಡುಹಿಡಿಯಬಹುದು.

2. ಸೋನೋಗ್ರಾಫಿ :

ಕೆಲವೇಂದು ಸಾರಿ ಯಾವುದೇ ತರಹದ ಸಮಸ್ಯೆ (ರೋಗ ಲಕ್ಷಣ) ಕಂಡುಬರುವುದಿಲ್ಲ. ಕೆಲವೇಂದ್ರ್ಯು ಕಡ್ಡಿಗೆ ಬಾವು ಬಂದಿರುವದು ಮೂತ್ರಾಳದಲ್ಲಿ ಅಡತಡೆ ಉಂಟಾಗಿರುವದು ಕಂಡು ಬರುತ್ತದೆ.

3. ಆಯ್.ವಿ.ಪಿ :

ಈ ಪರೀಕ್ಷೆಯು ಬಹಳ ಉಪಯೋಗಕಾರಿ. ಈ ಪರೀಕ್ಷೆಯಿಂದ ಕ್ಷಯದ ಕಾರಣ ಮೂತ್ರಮಾರ್ಗ ಮುದುಡಿಕೊಂಡಿದ್ದರೇ ಅಥವಾ ಉಬ್ಬಿದ್ದರೇ ಕಂಡು ಬರುತ್ತದೆ.

4. ಇತರ ಪರೀಕ್ಷೆಗಳು :

ಕೆಲವೇಂದು ರೋಗಿಗಳಿಗೆ ಮೂತ್ರನಳಿಕೆ ಅಥವಾ ಮೂತ್ರಜೀಲದಲ್ಲಿ ದೂಬಿಂಣ್ಣ ಮುಖಾಂಶರ ಪರೀಕ್ಷೆ (ಸಿಸ್ಟೋಸ್ಕೋಪಿ) ಮತ್ತು ಬಯಾಪ್ಲಿಯೆ ಬಹಳವು ಸಹಕಾರಿಯಾಗುತ್ತದೆ.

ಮೇಲಿಂದ ಮೇಲೆ ಮೂತ್ರಜನಕಾಂಗದ ಸೋಮಕು ಕಂಡುಬಂದರೆ ಟಿಬಿ ರೋಗ ಪುರಿತು ಪರೀಕ್ಷೆಗೊಳ್ಳಡಬೇಕು.

ಮೂತ್ರ ಜನಕಾಂಗದಲ್ಲಿನ ಕ್ಷಯದ ಚಿಕಿತ್ಸೆ :

1. ಜೈವಧಿಯಿಂದ :

ಸಾಮಾನ್ಯವಾಗಿ ಪ್ರಾರಂಭದ ವರದು ತಿಂಗಳು ನಾಲ್ಕು ಪ್ರಕಾರದ ಜೈವಧಿಯನ್ನು ಮತ್ತು ಅದರ ನಂತರ ಮೂರು ಪ್ರಕಾರದ ಜೈವಧಿಯನ್ನು ಮತ್ತೆ 4 ತಿಂಗಳವರೆಗೆ ಕೊಡಲಾಗುತ್ತದೆ. ಕೆಲವೇಂದು ಸಮಯ ಈ ಚಿಕಿತ್ಸೆಯನ್ನು 9 ತಿಂಗಳಿಂದ 12 ತಿಂಗಳು ಕೊಡಲಾಗುತ್ತದೆ.

2. ಇತರ ಚಿಕಿತ್ಸೆ :

ಮೂತ್ರ ಕ್ಷಯದ ಕಾರಣದಿಂದ ಮೂತ್ರಮಾರ್ಗದಲ್ಲಿ ಅಡಚಣೆಯಾದರೆ, ಇದರ ಚಿಕಿತ್ಸೆಯನ್ನು ದೂಬಿನೋನ ಅಥವಾ ಶಸ್ತ್ರಚಿಕಿತ್ಸೆಯ ಮುಖಾಂತರ ಮಾಡಲಾಗುತ್ತದೆ, ಕೆಲವು ರೋಗಗಳಲ್ಲಿ ಕಿಡ್ನಿ ಸಂಪೂರ್ಣವಾಗಿ ಹಾಳಾಗಿದ್ದಲ್ಲಿ ಶಸ್ತ್ರಚಿಕಿತ್ಸೆಯ ಮುಖಾಂತರ ಕಿಡ್ನಿಯನ್ನು ತೆಗೆಯಲಾಗುತ್ತದೆ.

ಮೂತ್ರ ಕ್ಷಯದಿಂದ ಮೂತ್ರಮಾರ್ಗದಲ್ಲಿ ಅಡಚಣೆಯಾದರೆ, ಚಿಕಿತ್ಸೆಯನ್ನು ದುಬೀನೋ ಅಥವಾ ಶಸ್ತ್ರಚಿಕಿತ್ಸೆಯ ಮುಖಾಂತರ ಮಾಡಲಾಗುತ್ತದೆ,

20 ಹರಳುಗಳ (ಕಲ್ಲು)ರೋಗ

ಕಡ್ಡಿಯಲ್ಲಿ ಹರಳಾಗುವದು ಮೂತ್ರರೋಗಗಳಲ್ಲಿ ಸಾಮಾನ್ಯ ಮತ್ತು ಮಹತ್ವವಾದದ್ದು. ಮೇಲಿಂದ ಮೇಲೆ ಕಡ್ಡಿ ಹರಳು ಉಂಟಾಗಿ ಮೂತ್ರ ಹೊರಹೋಗದೇ ಇದ್ದರೆ ಅಸಹನೀಯ ನೋವು, ಮೂತ್ರದಲ್ಲಿ ಕೇವು, ರಕ್ತ ಮತ್ತು ಕಡ್ಡಿ ಹಾಸಿಯಾಗುವ ಸಂಭವವಿರುತ್ತದೆ. ಆದ್ದರಿಂದ ಕಡ್ಡಿಯಲ್ಲಿ ಉಂಟಾಗುವ ಹರಳುಗಳ ಮತ್ತು ಅಪುಗಳನ್ನು ತಡೆಗಟ್ಟಿವ ಬಗ್ಗೆ ತಿಳಿದುಕೊಳ್ಳಬೇಕು ಅತ್ಯಂತ ಅವಶ್ಯವಿದೆ.

ಹರಳು (ಕಲ್ಲು) ಎಂದರೇ ಏನು ?

ಮೂತ್ರದಲ್ಲಿ ಕ್ಯಾಲ್ಸಿಯಂ, ಆಕ್ಸಾಲೇಟ್, ಯುರಿಕ್ ಆಸಿಡ್ ಅಥವಾ ಇತರ ಕ್ಯಾರ ಕಣಗಳು ಒಂದಕ್ಕೊಂದು ವಿಲೀನವಾಗಿ ಸ್ವಲ್ಪ ಸಮಯದ ನಂತರ ನಿಧಾನವಾಗಿ ಮೂತ್ರವಾಗ್ರದಲ್ಲಿ ಕರಿಣ ಪದಾರ್ಥವಾಗುತ್ತದೆ. ಇದನ್ನೇ ಹರಳು ಎಂದು ಕರೆಯಲಾಗುತ್ತದೆ.

ಹರಳು ಎಷ್ಟು ದೊಡ್ಡದಾಗುತ್ತದೆ? ನೋಡಲು ಹೇಗೆ ರುತ್ತದೆ? ಅದು ಮೂತ್ರವಾಗ್ರದಲ್ಲಿ ಎಲ್ಲಿ ಇರುತ್ತದೆ?

ಮೂತ್ರವಾಗ್ರದಲ್ಲಿ ಆಗುವ ಹರಳುಗಳು ವಿಭಿನ್ನ ಆಕಾರದಲ್ಲಿರುತ್ತವೆ. ಇದು ಉಸುಕಿನ ಕಣದಪ್ಪು ಸಣ್ಣದಾಗಿದ್ದು, ಚಂಡಿನ ತರಹ ದೊಡ್ಡದಾಗುವ ಸಾಧ್ಯತೆ ಇರುತ್ತದೆ. ಕೆಲವು ಹರಳುಗಳು ಗೋಲಿ ಅಥವಾ ಅಂಡಾಕಾರ ಮತ್ತು ಹೊರಗಿನ ಭಾಗ ನುಣುವಾಗಿರುತ್ತದೆ. ಈ ಪ್ರಕಾರದ ಹರಳುಗಳಿಂದಲ್ಲಿ ನೋವು ಕಡಿಮೆಯಿರುತ್ತದೆ ಮತ್ತು ಸರಳವಾಗಿ, ಪ್ರಾಕೃತಿಕವಾಗಿ ಮೂತ್ರದ ಜೊತೆಗೆ ಹೊರಬರುತ್ತದೆ.

ಕೆಲವು ಹರಳು ಕರಿಣ ಮತ್ತು ವಿಕಾರವಾಗಿರುತ್ತವೆ. ಇವುಗಳಿಂದ ಅತ್ಯಧಿಕ ನೋವು ಉಂಟಾಗುತ್ತದೆ ಏನಿಸಿ ಮೂತ್ರದ ಮೂಲಕ ಇವು ಹೊರ ಬರುವುದಿಲ್ಲ. ಹರಳುಗಳು ಮುಖ್ಯವಾಗಿ ಕಡ್ಡಿ, ಮೂತ್ರನಳಿಕೆ ಮತ್ತು ಮೂತ್ರಚೀಲದಲ್ಲಿ ಕಂಡುಬರುತ್ತವೆ.

ಮೂತ್ರನಾಳದಲ್ಲಿನ ಹರಳು ಹೊಟ್ಟೆ ನೋವಿಗೆ ಮುಖ್ಯ ಕಾರಣ.

ಹರಳುಗಳಾಗಲು (ಕಲ್ಲು) ಮುಖ್ಯ ಕಾರಣವೇನು?

ಮೂತ್ರದಲ್ಲಿ ಕೆಲವು ಪ್ರಮುಖ ರಸಾಯನಿಕ ಪದಾರ್ಥ, ಕ್ಷಾರ ಕಣಗಳು ಒಂದಕ್ಕೊಂದು ವೀಲೀನವಾಗುವುದನ್ನು ತಡೆಗಟ್ಟಿತ್ತದೆ, ಇದರಿಂದಾಗಿ ಕಲ್ಲುಗಳು ಆಗುವುದಿಲ್ಲ. ಆದರೂ ಕೂಡ ಕೆಳಕಂಡ ಕಾರಣಗಳಿಂದ ಹರಳುಗಳು ಉಂಟಾಗುತ್ತವೆ.

1. ಕಡಿಮೆ ನೀರು ಕುಡಿಯುವ ಅಭ್ಯಾಸ.
2. ವಂಶ ಪಾರಂಪರ್ಯಯಾಗಿ ಕಲ್ಲುಗಳು ಇರುವ ಹಿನ್ನೆಲೆ.
3. ಮೇಲಿಂದ ಮೇಲೆ ಮೂತ್ರಜನಕಾಂಗದಲ್ಲಿ ಸೋಂಕು.
4. ಮೂತ್ರಮಾರ್ಗದಲ್ಲಿ ಅಡೆತಡೆ.
5. ವಿಟಾಮಿನ್ ‘ಸಿ’ ಮತ್ತು ಕ್ಯಾಲ್ಮಿಯಂನ ಜೈಷಧಿಯ ಅಧಿಕ ಸೇವನೆ.
6. ಆರೋಗ್ಯದ ಸಮಸ್ಯೆಯಿಂದ ನಿರಂತರ ಹಾಸಿಗೆಯಲ್ಲಿರುವುದು.
7. ಹಾಯಪರ ಪ್ಯಾರಥ್ಯೋರಾಯಿಡಿಜಮೋದ ತೊಂದರೆ

ಹರಳ (ಕಲ್ಲು)ಗಳ ಲಕ್ಷಣ :

- ಸಾಮಾನ್ಯವಾಗಿ ಹರಳುಗಳ ರೋಗ 30 ರಿಂದ 40 ವಯಸ್ಸಿನವರಲ್ಲಿ ಮತ್ತು ವುಹಿಯೆರಿಗಿಂತ ಪುರುಷರಲ್ಲಿ ಮೂರರಿಂದ ನಾಲ್ಕು ಪಟ್ಟ ಹೆಚ್ಚಾಗಿ ಕಂಡುಬರುತ್ತದೆ.
 - ಕೆಲವೊಂದು ಬಾರಿ ಕಲ್ಲುಗಳ ಪತ್ತೆ ಅನಾಯಾಸವಾಗಿ ಕಂಡು ಬರುತ್ತದೆ. ರೋಗಿಗಳಲ್ಲಿ ಹರಳುಗಳ ಯಾವುದೇ ಲಕ್ಷಣಗಳು ಕಾಣಿಸುವದಿಲ್ಲ ಇದನ್ನು “ಸಾಯಲೆಂಟ ಸ್ಮೋನ್” ಎನ್ನುತ್ತೇವೆ.
- 1 ಬೆನ್ನೆನಲ್ಲಿ ಮತ್ತು ಹೊಟ್ಟೆಯಲ್ಲಿ ನಿರಂತರವಾಗಿ ನೋವು.
 - 2 ವಾಂತಿಯಾಗುವದು.
 - 3 ಮೂತ್ರದಲ್ಲಿ ಉರಿ
 - 4 ಮೂತ್ರದಲ್ಲಿ ರಕ್ತ

ಕೆಲವೊಂದು ಬಾರಿ ಕಲ್ಲುಗಳ ಪತ್ತೆ ಅನಾಯಾಸವಾಗಿ ಕಂಡು ಬರುತ್ತದೆ.

109. ಹರಳುಗಳ (ಕಲ್ಲು)ರೋಗ

5 ಮೂತ್ರದಲ್ಲಿ ಮೇಲಿಂದ ಮೇಲೆ ಸೊಂಕು.

6 ಆಕಸ್ಮಿಕವಾಗಿ ಮೂತ್ರ ನಿಂತು ಹೋಗುವುದು.

ಯಾವ ಪ್ರಕಾರದ ಹರಳುಗಳಿರುತ್ತವೆ.

ಚಿಕ್ಕ ಹರಳುಗಳು ನಾಲ್ಕು ಪ್ರಕಾರಗಳಿವೆ.

1. ಶ್ವಾಸೀಯಂ ಹರಳುಗಳು: ಇದು ತುಂಬಾ ಸಾಮಾನ್ಯವಾಗಿದ್ದು, ಶೇ. 70 ರಿಂದ 80 ರಷ್ಟು ಹರಳುಗಳಲ್ಲಿ ಇದು ಕಂಡು ಬರುತ್ತದೆ.

2. ಸ್ವಾಷ್ಟವೇಟ್ ಹರಳು: ಇದು ವಿರಳವಾಗಿದ್ದು, ಶೇ. 10 ರಿಂದ 15 ರಷ್ಟು ಕಂಡುಬರುತ್ತದೆ. ಇದು ಮೇಲಿಂದ ಮೇಲೆ ಮೂತ್ರಜನಾಂಕದಲ್ಲಿ ಸೊಂಕು ಉಂಟಾದರೆ ಕಂಡುಬರುತ್ತದೆ.

3. ಯ್ಯಾರಿಕ್ ಅಸ್ಟಿಡ್ ಹರಳು: ಇದು ತುಂಬಾ ವಿರಳವಾಗಿದ್ದು, ಶೇ. 5 ರಿಂದ 10 ರಷ್ಟು ಹರಳುಗಳಲ್ಲಿ ಕಂಡುಬರುತ್ತದೆ.

4. ಸಿಸ್ಟ್ರೋನ್ ಹರಳು: ಇದು ಅತ್ಯಂತ ವಿರಳ. ಇದು ಸಿಸ್ಟ್ರೋನ್ ಎಂಬ ರೋಗದಲ್ಲಿ ಕಂಡು ಬಿರುತ್ತದೆ.

ಹರಳುಗಳು ಗುಣಲಕ್ಷ್ಯಗಳು :

ಕಲ್ಲುಗಳ ನೋವು, ಕಲ್ಲಿನ ಸ್ಥಾನ, ಆಕಾರ, ಪ್ರಕಾರ, ಉದ್ದ ಮತ್ತು ಅಗಲದ ಮೇಲೆ ನಿರ್ಧಾರಿತವಾಗಿರುತ್ತದೆ. ಹೊಟ್ಟೆಯಲ್ಲಿ ನೋವು, ಮೂತ್ರದಲ್ಲಿ ರಕ್ತ ಮುಖ್ಯಕಾರಣ ಹರಳು ಇರುವುದು.

- ಹರಳುಗಳಿಂದ ನೋವು ಆಕಸ್ಮಿಕವಾಗಿ ಶುರುವಾಗುತ್ತದೆ. ಈ ನೋವು ಹೇಗೆಿರುತ್ತದೆಂದರೆ ದಿನದಲ್ಲಿ ನಕ್ಕತ ಕಂಡಂತೆ ಬಹಳವಾದ ಅಸಾಧ್ಯ ನೋವು ಆಗುತ್ತದೆ.
- ಮೂತ್ರ ಜೀಲದಲ್ಲಿನ ಕಲ್ಲುಗಳ ನೋವು ಹೊಟ್ಟೆ ಮತ್ತು ಮೂತ್ರದ ಜಾಗದಲ್ಲಿ ಆಗುತ್ತದೆ.
- ಕಡ್ಡಿಯ ಕಲ್ಲುಗಳ ನೋವು ಸೊಂಟದಿಂದ ಶುರುವಾಗಿ ಹೊಟ್ಟೆಯ ಭಾಗದಲ್ಲಿ ಬರುತ್ತದೆ. ಕೆಲವೊಂದು ಸಲ ವಾಕರಿಕೆ ಮತ್ತು ವಾಂತಿ ಉಂಟಾಗುವುದು.

ಚಿಕ್ಕ ಹರಳುಗಳು ನಾಲ್ಕು ಪ್ರಕಾರಗಳಿವೆ.

- ನಡೆದಾಡುವದರಿಂದ, ಅಂಕು ಡೊಂಕು ರಸ್ತೆಯಲ್ಲಿ ವಾಹನದ ಮೇಲೆ ಸವಾರಿ ಮತ್ತು ದಡಿಕೆಯಿಂದ ಈ ನೋವು ತೀವ್ರಗೊಳುತ್ತದೆ.
- ಈ ನೋವು ಸಾಧಾರಣವಾಗಿ ಫಂಟೆಗಳವರೆಗೆ ಇರುತ್ತದೆ. ನಂತರ ನಿಧಾನವಾಗಿ ತನ್ನಿಂದ ತಾನೇ ಕಡಿಮೆಯಾಗುತ್ತದೆ
- ನೋವು ತೀವ್ರಗೊಂಡರೆ ರೋಗಿಯು ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಲೇಬೇಕಾಗುತ್ತದೆ. ಇದನ್ನು ಹೊಷಿ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಕಡಿಮೆ ಮಾಡಲಾಗುತ್ತದೆ
ಕೆಲವೊಂದು ಪ್ರಕರಣಗಳಲ್ಲಿ ಹರಳುಗಳು ತೀವ್ರ ತೊಂದರೆಗೆ ಕಾರಣವಾಗುತ್ತವೆ. ಈ ತೊಂದರೆಗಳು ಮೇಲಿಂದ ಮೇಲೆ ಮೂತ್ರ ಜನಕಾಂಗದಲ್ಲಿ ಸೊಂಕು ಆಗುವದು ಮತ್ತು ಅಡೆತಡೆಗಳಿಂದ ಅಕ್ಯಾಟ ಅಥವಾ ದೀಪ್ರಕಾಲೀನ ಕಡ್ಡಿ ರೋಗ ಆಗಬಹುದು.

ಹರಳುಗಳ ಕಾರಣ ಕಡ್ಡಿ ಹಾಳಾಗುವ ಸಾಧ್ಯತೆ ಇದೆಯೇ?

- ಹೌದು,
- ಈ ಹರಳುಗಳಿಗೆ ಸಮಯಕ್ಕನುಸಾರವಾಗಿ ಮತ್ತು ಸೂಕ್ತ ಚಿಕಿತ್ಸೆ ಲಭಿಸದಿದ್ದರೆ, ಉಬ್ಬಿರುವ ಕಡ್ಡಿ ನಿಧಾನವಾಗಿ ನಿಶ್ಚಯಾಗುತ್ತಾ ಹೋಗುತ್ತದೆ. ಮತ್ತು ನಂತರ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತದೆ, ಈ ತರಹವಾಗಿ ಕಡ್ಡಿ ಹಾಳಾದ ನಂತರ ಹರಳುಗಳನ್ನು ತೆಗೆಯುವುದರಿಂದಲೂ ಮತ್ತೆ ಕೆಲಸ ಮಾಡುವ ಸಂಭವ ಬಹಳ ಕಡಿಮೆಯಾಗುತ್ತದೆ.

ಮೂತ್ರಮಾರ್ಗದಲ್ಲಿನ ಹರಳುಗಳ ಕಂಡು ಹಿಡಿಯುವಿಕೆ, ಕ್ಷ-ಕಿರಣ ಪರೀಕ್ಷೆಗಳು

- ಮೂತ್ರಮಾರ್ಗದ ಸೋನೋಗ್ರಾಫಿ ಮತ್ತು ಹೊಟ್ಟೆಯ ಎಕ್ಸರೆ, ಸರಳವಾಗಿ ದೂರೆಯುವ ಮತ್ತು ಕಡಿಮೆ ವಚ್ಚದಲ್ಲಿ ಬಹು ಸಾಮಾನ್ಯವಾಗಿ ಮಾಡುವ ಪರೀಕ್ಷೆ.

ಕಡಿಮೆ ನೀರು ಸೇವನೆ ಮತ್ತು ಅನುವಂಶಿಕತೆ ಹರಳುಗಳಾಗಲು ಮುಖ್ಯ ಕಾರಣ.

111. ಹರಳುಗಳ (ಕಲ್ಪ)ದೋಗ

- ಅಯ್ಯೊವಿಪಿ (ಇಂಟಾ ವಿನಸ್ ಪ್ರೆಲೋಗ್ರಾಫಿ)ಯ ಪರೀಕ್ಷೆ. ಸಾಧಾರಣವಾಗಿ ಈ ಪರೀಕ್ಷೆಯನ್ನು ಹರಳು ಕಂಡು ಹಿಡಿಯಲು ಹಾಗೂ ಅವು ಎಲ್ಲಿವೆ ಎಂಬುದರ ಮಾಹಿತಿಯನ್ನು ನೀಡುತ್ತದೆ. ಇದಲ್ಲದೆ ಇದು ಕಡ್ಡಿಯ ಕಾರ್ಡಿಕ್ಸ್‌ಮತೆ ಮತ್ತು ಶಸಚಿಕ್ಕೆ ಮಾರ್ಪೆಸಲು ಸಹಾಯವಾಗುತ್ತದೆ.

ಇತರ ಪರೀಕ್ಷೆಗಳು :

- ಮೂತ್ರ ಪರೀಕ್ಷೆ: ಇದನ್ನು ಮೂತ್ರದಲ್ಲಿನ ಸೊಂಕು ಕಂಡುಹಿಡಿಯಲು ಮತ್ತು ಇತರ ಮಾಹಿತಿಗಾಗಿ.
- ರಕ್ತ ಪರೀಕ್ಷೆಗಳು: ಕ್ರಿಯಾಟಿನ್‌, ರಕ್ತದಲ್ಲಿನ ಸಕ್ಕರೆ ಅಂಶ, ಕ್ಯಾಲ್ಸಿಯಂ, ಪಾಸ್ಟರ್ಸ್, ಯುರಿಕ್ ಆಸಿಡ್ ಮತ್ತು ಪಿಟಹೆಚ್ (ಪ್ರಾರ್ಥಾ ಭ್ರಂತಾಯಿಡ್ ಹಾರ್ಮೋನ್‌)
- ಹರಳುಗಳ ಪರೀಕ್ಷೆ: ಕಡ್ಡಿಯಲ್ಲಿ ಕಂಡು ಬರುವ ಹರಳುಗಳಲ್ಲಿ ಯಾವ ರಾಸಾಯನಿಕ ಅಂಶ ಅಡಕವಾಗಿದೆ ಎಂದು ತಿಳಿದು, ಅದಕ್ಕೆ ಸೂಕ್ತ ಚಿಕಿತ್ಸೆ ಮತ್ತೆ ಆಗದಂತೆ ತಡೆಗಟ್ಟಲು ಉಪಾಯವನ್ನು ಸೂಚಿಸಬಹುದು.

ಕಡ್ಡಿ ಹರಳು ತಡೆಗಟ್ಟುವಿಕೆ : ವೃತ್ತಿಯಲ್ಲಿ ಒಂದು ಬಾರಿ ಕಡ್ಡಿ ಹರಳು ಉಂಟಾದರೆ ಅದು ನಿಮ್ಮ ಸಂಗಾತಿಯಾಗಿಬಿಡುತ್ತದೆ. ಶೇ. 50 ರಿಂದ 70 ಜನರಲ್ಲಿ ಇದು ಮೇಲಿಂದ ಮೇಲೆ ಕಡ್ಡಿ ಹರಳು ಉಂಟಾಗುತ್ತದೆ. ನಿಗದಿತವಾದ ಮುನ್ನೆಚ್ಚರಿಕೆ ಕ್ರೀನೊಂಡು, ಸೂಕ್ತ ಚಿಕಿತ್ಸೆ ಪಡೆದರೆ ಮೇಲಿಂದ ಮೇಲಾಗುವದನ್ನು ತಡೆಗಟ್ಟಿ ಆಗಿರುವ ಶೇ.70 ರಿಂದ ಶೇ. 10 ಕ್ಕೆ ಇಳಿಸಬಹುದು.

ಸಾಮಾನ್ಯವಾಗಿ ಸೂಚಿಸುವ :

ಆಹಾರ ಪದ್ಧತಿಯಿಂದ ಹರಳುಗಳು ಮೇಲಿಂದ ಮೇಲಾಗಬಹುದು ಅಥವಾ ಅವು ಆಗದಂತೆ ನೋಡಿಕೊಳ್ಳಬಹುದು. ಈ ಕೆಳಕಂಡ ಸಾಮಾನ್ಯ ಎಚ್ಚರಿಕೆಗಳನ್ನು ವಾಲಿಸಬೇಕು.

1. ಹೆಚ್ಸ್ ನೀರು ಸೇವನೆ

- ಇದು ಅತೀ ಮುಖ್ಯವಾದದ್ದು. ದಿನಕ್ಕೆ 12 ರಿಂದ 14 ಗ್ರಾಸ್ (ಮುಂದು ಲೀ.ಗಿಂತ ಹೆಚ್ಸ್) ನೀರು ಹುಡಿಯಬೇಕು. ಯಾವಾಗಲೂ ನಿಮ್ಮ ಜೊತೆಗೆ ನೀರನ್ನು ಇಟ್ಟುಕೊಳ್ಳಬೇಕು.

ಸೋನೋಗ್ರಾಫಿ ಮತ್ತು ಹೊಟ್ಟೆಯ ಎಕ್ಸ್ ರೇಯಿಂದ ಹರಳುಗಳನ್ನು
ಸಾಮನ್ಯವಾಗಿ ಕಂಡುಹಿಡಿಯಬಹುದು.

- ಕೆಲವೊಂದು ಜನರು ನೀರು ಎಂದಾಕ್ಷಣ ಯಾವ ರೀತಿಯದ್ದು ಎಂದು ಗೊಂದಲಕ್ಷೇಡಾಗುತ್ತಾರೆ. ಆದ್ದರಿಂದ ಶುದ್ಧ ನೀರನ್ನು ಕುಡಿಯಬೇಕು.
 - ಪ್ರತಿ ದಿನ ಸುಮಾರು 2 ರಿಂದ 2.5 ಲೀನಪ್ಪು ಮೂತ್ರ ವಿಸರ್ಚ್‌ನೇ ಆಗುವಷ್ಟು ನೀರನ್ನು ಕುಡಿಯಬೇಕು.
 - ಬೇಸಿಗೆಯಲ್ಲಿ ಇನ್ನು ಹೆಚ್ಚಾಗಿ ನೀರು ಸೇವಿಸಬೇಕು.
- ಕಡ್ಡಿ ಹರಳು ತಡೆಯಲು ಯಾವ ದ್ರವವನ್ನು ಉಪಯೋಗಿಸಬೇಕು.**
- ಎಳೆ ನೀರು, ಬಾಲ್‌ ನೀರು ಮತ್ತು ಹುಳಿಯಾದ ಹಣ್ಣಗಳ (ಸಿಟ್ರೆಟ್‌) ಲಿಂಬು, ಅನಾನಸ್, ಆರೆಂಜ, ರಸವನ್ನು ಹೆಚ್ಚಾಗಿ ಸೇವಿಸಬೇಕು.

ಕಡ್ಡಿ ಹರಳು ತಡೆಯಲು ಯಾವ ದ್ರವವನ್ನು ಉಪಯೋಗಿಸಬಾರದು.

- ದೃಷ್ಟಿ, ಆಪಲ್, ಕ್ರೂನಬೆರಿ, ಹಣ್ಣಿನ ರಸವನ್ನು, ಚಹಾ, ಕಾಫಿ, ಚಾಕಲೆಟ್, ಕೊಕೊ ಕೊಲ್ಲಾ (ಸಾಫ್ಟ್ ಡ್ರಿಂಕ್‌ ತಂಪು ಪಾನೀಯ) ಮದ್ದ ಸೇವನೆ ಮಾಡಬಾರದು.

1. ಉಪ್ಪು ಸೇವನೆ :

ಉಪ್ಪಿನಂಶವಿರುವ ಆಹಾರ ಪದಾರ್ಥ ಸೇವನೆಯನ್ನು ಕಡಿಮೆಗೊಳಿಸಿ. ಹಪ್ಪಳ, ಉಪ್ಪಿನಕಾಯಿ, ಕುರುಚಲು ತಿಂಡಿ(ಸಾಂಕ್ರೌಣಿಕ್‌) ಸೇವಿಸುವದನ್ನು ತ್ಯಜಿಸಿ. ಉಪ್ಪಿನಂಶವಿರುವ ಆಹಾರವನ್ನು ಸೇವಿಸುವದರಿಂದ ಮೂತ್ರದಲ್ಲಿನ ಕ್ಯಾಲ್ಸಿಯಂ ಅಧಿಕಗೊಂದು ಹರಳುಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿದಿನ ಕೇವಲ 6 ಗ್ರಾಂನಷ್ಟು ಮಾತ್ರ ಸೇವನೆ ಮಾಡಬೇಕು.

3. ಪ್ರಾಣಿ ಮಾಂಸ ಸೇವನೆ ಕಡಿಮೆಗೊಳಿಸಿ :

ಮಾಂಸಾಹಾರಿ ಆಹಾರವನ್ನು ಕಡಿಮೆಗೊಳಿಸಬೇಕು. ಮಾಂಸದಲ್ಲಿ ಯುರಿಕ್ ಆಸಿಡ್ ಹೆಚ್ಚಾಗಿರುವದರಿಂದ ಹರಳುಗಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

4. ಸಮಶೋಲಿತ ಆಹಾರ :

ತರಕಾರಿ ಮತ್ತು ಹಣ್ಣಗಳ ಸೇವನೆಯನ್ನು ಹೆಚ್ಚಿಸಬೇಕು. ನಾರಿನಾಂತ ಹೊಂದಿರುವ ಬೀನ್‌, ಒಟ್ಟು ಮತ್ತು ಗೊಸು ಸೇವಿಸಬೇಕು. ಬ್ರೈಡ್, ಘಾಸ್‌ ಮತ್ತು ಸಕ್ಕರೆ ಸೇವನೆಯನ್ನು ಆದಪ್ಪು ಕಡಿಗೊಳಿಸಬೇಕು. (Fast Food)

ಎಳೆ ನೀರು, ಬಾಲ್‌ ನೀರು ಮತ್ತು ಹುಳಿಯಾದ ಹಣ್ಣಗಳ (ಸಿಟ್ರೆಟ್‌) ಲಿಂಬು, ಅನಾನಸ್, ಆರೆಂಜ, ರಸವನ್ನು ಹೆಚ್ಚಾಗಿ ಸೇವಿಸಬೇಕು.

113. ಹರಳುಗಳ (ಕಲ್ಲು)ರೋಗ

ವಿಶೇಷವಾಗಿ ಸೂಚಿಸಲ್ಪಡುವ :

ಹರಳುಗಳ ಸಮೀಕ್ಷೆಯಾದ ನಂತರ ಇದರಲ್ಲಿ ಕಂಡು ಬಂದ ಕ್ಷಾಲ್ಯಿಯಂ, ಯುರಿಕ್ ಆಸಿಡ್, ಆಕ್ಷಾಲೇಟ್ ಇದರ ಅನುಗುಣವಾಗಿ ಕೆಲವೊಂದು ಮುನ್ನೆಚ್ಚರಿಕೆಯಾಗಿ ಆಹಾರ ಸೇವನೆಯನ್ನು ಆದೇಶಿಸಲ್ಪಡಲಾಗುತ್ತದೆ.

1. ಕ್ಷಾಲ್ಯಿಯಂ ಹರಳುಗಳ ತಡೆಗಟ್ಟುವಿಕೆ :

ಆಹಾರ: ಕಡ್ಡಿ ಹರಳುಗಳಿಂದ ಬಳಲುತ್ತಿರುವವರು ಕ್ಷಾಲ್ಯಿಯಂ ಕಡಿಮೆ ಸೇವನೆ ಮಾಡಬೇಕೆಂಬುದು ತಪ್ಪು ಕಲ್ಪನೆ. ಆದರೆ ಕ್ಷಾಲ್ಯಿಯಂ ಕಡಿಮೆ ಸೇವಿಸಿದರೆ ಆಕ್ಷಾಲೇಟ್ ಅಂಶ ಹೆಚ್ಚಾಗಿ ಅದೇ ಹರಳಾಗುವ ಸಾಧ್ಯತೆ ಇರುತ್ತದೆ. ಅದ್ದರಿಂದ ಸಮರ್ಪೋಲಿತ ಕ್ಷಾಲ್ಯಿಯಂ ಸೇವನೆಯನ್ನು ಅಳವಡಿಕೊಳ್ಳಬೇಕು. ಕ್ಷಾಲ್ಯಿಯಂಯುಕ್ತ ಜಿಷಧಿಗಳ ಸೇವನೆಯನ್ನು ಕ್ಷಾಲ್ಯಿಯಂನ ಅಂಶ ರಕ್ತದಲ್ಲಿ ಕಡಿಮೆ ಇದ್ದರೆ ಇದನ್ನು ಆಹಾರದ ಜೊತೆಗೆ ವೈದ್ಯರ ಸಲಹೆ ಮೇರಿಗೆ ತೆಗೆದುಕೊಳ್ಳಬೇಕು.

2. ಆಕ್ಷಾಲೇಟ್ ಹರಳುಗಳ ತಡೆಗಟ್ಟುವಿಕೆ :

ಅಕ್ಷಾಲೇಟ್ ಹರಳುಗಳಿರುವ ರೋಗಿಗಳು ಸ್ವಿನ್ಯಾಚ, ಬೆಂಡಿಕಾಯಿ, ಬೀಳರೂಟ್, ಬಂಡಾಟೆ ಇವುಗಳನ್ನು ಸೇವಿಸಬಾರದು. ಸ್ವಾಬೆರಿ, ಬಿಕ್ಸು, ಕಸ್ಪರ್ಡ್ ಆಪಲ್, ನೆಲ್ಲಿಕಾಯಿ, ದ್ರಾಕ್ಷ, ಗೋಡಂಬಿ, ಬದಾಮ, ಶೆಂಗಾ ಹಾಗೂ ಹೋಕಾ, ಕಾಫಿ, ಚಹಾ ಮತ್ತು ದ್ರಾಕ್ಷ ರಸವನ್ನು ಸೇವಿಸಬಾರದು.

3. ಯುರಿಕ್ ಆಸಿಡ್ ಹರಳುಗಳ ತಡೆಗಟ್ಟುವಿಕೆ

ಮುದ್ದೆ ಸೇವನೆಯನ್ನು ಸಂಪೂರ್ಣವಾಗಿ ತೈಜಿಸಬೇಕು. ಹೆಚ್ಚಿನ ಮೊಷಕಾಂಶಗಳಿರುವ ಪ್ರಾಣಿಗಳ ಮಾಂಸ (ಅಂಗಾಂಗಳಾದ ಮೆದಳ, ಲೀವರ್ ಹಾಗೂ ಕಡ್ಡಿ) ಮೀನು, ಹಂಡಿ, ಕೋಳಿ, ತತ್ತಿ, ಅಣಬೆ, ಹೂಕೋಸು ಮತ್ತು ಬ್ರೆಡ್ ಇವುಗಳನ್ನು ಸೇವಿಸಲೇಕೂಡದು.

ಮೂತ್ರಮಾರ್ಗದಲ್ಲಿ ಹರಳುಗಳ ಚಿಕಿತ್ಸೆ :

ಹರಳುಗಳಿಗೆ ಯಾವ ರೀತಿಯ ಚಿಕಿತ್ಸೆ ಅವಶ್ಯವಿದೆ, ಹರಳುಗಳ ಅಳತೆ, ಸಾಫ್, ಸಾಫ್ ಹಾಗೂ ಸಾಫ್ ಹಾಗೂ ಸಾಫ್.

ಕಡ್ಡಿ ಹರಳುಗಳಿಂದ ಬಳಲುತ್ತಿರುವ ಜನರಲ್ಲಿ ಶೇ. 50
ರಪ್ಪು ರೋಗಿಗಳಿಗೆ ಮರಳ ಬರುತ್ತದೆ.

ಕಾರಣ ಮತ್ತು ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ. ಅಲ್ಲದೇ ಚಿಕಿತ್ಸೆಯನ್ನು ಎರಡು ಭಾಗವಾಗಿ ವಿಂಗಡಿಸಲಾಗುತ್ತದೆ.

- ಜೈವಧಿಯಿಂದ ಚಿಕಿತ್ಸೆ (ಕನ್ಸರ್ವೇಚಿಂ ವೈದ್ಯಕೀಯ ಚಿಕಿತ್ಸೆ)
- ಮೂತ್ರಭಾಗದಲ್ಲಿ ಹರಳುಗಳನ್ನು ತೆಗೆಯಲು ವಿಶಿಷ್ಟ ಚಿಕಿತ್ಸೆ (ಶಸ್ತ್ರಚಿಕಿತ್ಸೆ, ದೂಬಿನ್, ಲಿಫ್ಟ್‌ಅಪ್‌ಪ್ರಿನ್ ಮುಂತಾದ)

ಅ. ಜೈವಧಿಯ ಮುಖಾಂತರ ಚಿಕಿತ್ಸೆ :

ಶೇ. 50ಕ್ಕಿಂತ ಅಧಿಕ ರೋಗಿಗಳಲ್ಲಿ ಹರಳುಗಳ ಆಕಾರ ಸಣ್ಣದಿರುತ್ತದೆ. ಅದು ಪ್ರಕೃತಿಕವಾಗಿ ಮೂರರಿಂದ ಆರು ವಾರಗಳಲ್ಲಿ ತನ್ನಿಂದ ತಾನೇ ಮೂತ್ರದ ಜೊತೆ ಹೋಗುತ್ತದೆ, ಇದರಿಂದಾಗಿ ರೋಗಿಗೆ ನೋವಿನಿಂದ ಮುಕ್ತಗೊಳಿಸಲು ಮತ್ತು ಹರಳುಗಳನ್ನು ಶೀಪ್ರಾ ಹೊರಹೋಗುವಂತೆ ಜೈವಧಿ ಕೊಡಲಾಗುತ್ತದೆ.

1. ಜೈವಧೋಪಚಾರ :

ಅಸಹನೀಯ ನೋವು ನಿವಾರಿಸಲು ಟ್ರೈಟವಾಗಿ ಪರಿಣಾಮಕಾರಿಯಾದ ನೋವು ನಿವಾರಕ ಮಾತ್ರೆ ಅಥವಾ ಚುಚ್ಚುಮುದ್ದು ನೀಡಲಾಗುತ್ತದೆ. ಇಂತಹ ಜೈವಧೋಪಚಾರ ಪಡೆಯುವ ಮುಂಚೆ ಕಡ್ಡಿ ಕಾರ್ಬಿಕ್‌ಮತೆಯನ್ನು ಅರಿತುಕೊಳ್ಳಬೇಕು.

2. ಹೆಚ್ಚು ನೀರು :

ನೋವನ್ನು ಅನುಭವಿಸುವಾಗ ಮತ್ತು ವಾಂತಿ ಮಾಡಿಕೊಳ್ಳುವಾಗ ಸಲಾಯಿನ್ (IV Fluid) ಅನ್ನ ಕೊಡಲಾಗುತ್ತದೆ. ಇದರಿಂದ ಸಣ್ಣ ಪ್ರಮಾಣದ ಹರಳುಗಳು ಮೂತ್ರದ ಮುಖಾಂತರ ಹೊರಹೋಗಬಹುದು.

3. ಮೂತ್ರದ ಸೊಂಪು ಚಿಕಿತ್ಸೆ :

ಕೆಲವು ರೋಗಿಗಳಲ್ಲಿ ಮೂತ್ರದಲ್ಲಿ ಕೇವು ಕಂಡುಬರುತ್ತದೆ. ಇದಕ್ಕೆ ರೋಗ ನಿರೋಧಕ (Antibiotics) ಜೈವಧಿಗಳನ್ನು ನೀಡಲಾಗುತ್ತದೆ.

ಮೂತ್ರಮಾರ್ಗದಲ್ಲಿ ಹರಳುಗಳನ್ನು ತೆಗೆಯಲು ವಿಶಿಷ್ಟ ಚಿಕಿತ್ಸೆ :

ಹರಳುಗಳನ್ನು ತೆಗೆಯಲು ಅನೇಕ ವಿಧಾನಗಳಿವೆ. ಹರಳುಗಳ ಅಳತೆ ಮತ್ತು

ಶೇ. 50ರಪ್ಪು ರೋಗಿಗಳ ಹರಳುಗಳು ಸಣ್ಣದಾಗಿದ್ದರೆ ಮೂರು ವಾರಗಳಲ್ಲಿ ಮೂತ್ರದ ಮೂಲಕ ಹೊರಹೋಗುತ್ತವೆ.

115. ಹರಳುಗಳ (ಕಲ್ಲು)ರೋಗ

ಸಾಫನ್ ಗಮನದಲ್ಲಿಟ್ಟುಕೊಂಡು ಯಾವ ಪದ್ಧತಿ ಒಳ್ಳಿಯೆದೆಂದು ಮೂತ್ರರೋಗ ತಜ್ಞವೇದ್ಯರು ನಿರ್ದಿಷ್ಟಿಸುತ್ತಾರೆ.

ಪ್ರತ್ಯೇಕ ಹರಳುಗಳನ್ನು ಶೀಫ್ತ್ವಾಗಿ ತೆಗೆಯುವುದು ಅವಶ್ಯವಿದೆಯೇ ?

ಇಲ್ಲ. ಹರಳುಗಳಿಂದ ಮೇಲಿಂದ ಮೇಲೆ ನೋವು, ಮೂತ್ರದಲ್ಲಿ ಕೀವು ಮೂತ್ರಮಾರ್ಗದಲ್ಲಿ ಅಡಚಣೆ ಅಥವಾ ಕಿಡ್ಲಿ ಹಾಳಾಗುವ ಸಂದರ್ಭದಲ್ಲಿ ಹರಳುಗಳನ್ನು ಶೀಫ್ತ್ವಾಗಿ ತೆಗೆಯುವುದು ಅವಶ್ಯ ಆದರೆ ಕಿಡ್ಲಿಯಲ್ಲಿನ ಹರಳು ಯಾವುದೇ ತರಹದ ಅಡೆತಡೆಯನ್ನು ಮಾಡಿದ್ದಲ್ಲಿ ಅದನ್ನು ತ್ವರಿತವಾಗಿ ತೆಗೆಯುವ ಅವಶ್ಯಕತೆ ಇಲ್ಲ.

ಯಾವ ರೋಗಿಗೆ ಶಸ್ತ್ರಚಿಕ್ತೈ ಅವಶ್ಯವಿರುತ್ತದೆ.

ಮೇಲಿಂದ ಮೇಲೆ ಹರಳುಗಳಿಂದ ನೋವು ಅನುಭವಿಸುವುದು, ಸ್ವಾಭಾವಿಕವಾಗಿ ಹೊರಹೊಗದಿದ್ದರೆ ಬಳಳ ದೊಡ್ಡ ಹರಳಾಗಿದ್ದರೆ ಶಸ್ತ್ರಚಿಕ್ತೈಯನ್ನು ಮಾಡಿ ಅದನ್ನು ಹೊರತೆಗೆಯಬೇಕಾಗುತ್ತದೆ.

ಹರಳುಗಳನ್ನು ತೆಗೆಯುವ ಶಸ್ತ್ರಚಿಕ್ತೈಯ ವಿಧಾನಗಳು :

1. ಲಿಂಫೋಟ್ರಿಪ್ಸಿ (ಇ.ಎಸ್.ಡಬ್ಲೂ.ಎಲ್)

ಕಿಡ್ಲಿ ಮತ್ತು ಮೂತ್ರನಳಿಕೆಯ ಮೇಲಿನ ಭಾಗದಲ್ಲಿರುವ ಹರಳುಗಳನ್ನು ತೆಗೆಯಲು ಇದು ಆಧುನಿಕ ಪದ್ಧತಿಯಾಗಿರುತ್ತದೆ. ಈ ಪದ್ಧತಿಯಲ್ಲಿ ಮುಖ್ಯ ಪ್ರಕಾರದ ಲಿಂಫೋಟ್ರಾಪ್ಸರ್ ಯಂತ್ರದ ಮೂಲಕ ಉತ್ಪನ್ನವಾದ ಶಕ್ತಿಶಾಲೀ ತರಂಗಗಳ ಸಹಾಯದಿಂದ ಹರಳುಗಳನ್ನು ಉಸುಕಿನ ತರಹ ಪ್ರಾಣಿಮಾಡಲಾಗುತ್ತದೆ. ನಂತರ ನಿರಾನವಾಗಿ ಸ್ವಲ್ಪ ದಿನಗಳಲ್ಲಿ ಇವು ಮೂತ್ರದ ಜೊತೆಗೆ ಹೊರ ಹೋಗುತ್ತವೆ.

ಲಾಭ :

- ಸಾಮಾನ್ಯವಾಗಿ ರೋಗಿಯನ್ನು ಆಸ್ತ್ರೆಯಲ್ಲಿ ದಾಖಿಲು ಮಾಡುವ ಅವಶ್ಯಕತೆ ಇರುವುದಿಲ್ಲ.

ಕಿಡ್ಲಿ ಮತ್ತು ಮೂತ್ರನಳಿಕೆಯ ಮೇಲಿನ ಭಾಗದಲ್ಲಿರುವ ಹರಳುಗಳನ್ನು ಲಿಂಫೋಟ್ರಿಪ್ಸಿ ಮೂಲಕ ಶಸ್ತ್ರಕ್ಕಿಯೆ ಇಲ್ಲದೆ ಹೊರತೆಗೆಯಬಹುದು.

- ಶಸ್ತ್ರಚಿಕಿತ್ಸೆ ಮತ್ತು ದೂರಿನೊನ ಉಪಯೋಗವಿಲ್ಲದೆ ಮತ್ತು ರೋಗಿಯನ್ನು ಎಚ್ಚರ ತಪ್ಪಿಸದೆ ಹರಳುಗಳನ್ನು ತೆಗೆಯಲಾಗುತ್ತದೆ.

ಹಾನಿ :

- ಎಲ್ಲ ಪ್ರಕಾರದ ಮತ್ತು ದೊಡ್ಡ ಹರಳುಗಳಿಗೆ ಈ ವಿಧಾನ ಪರಿಣಾಮಕಾರಿ ಅಲ್ಲ.
- ಹರಳುಗಳನ್ನು ಮೂರಿಸ್ತು ಮೂರಿಸುವಾಗಿ ತೆಗೆಯಲು ಒಂದಕ್ಕಿಂತ ಹೆಚ್ಚು ಸಲ ಈ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.
- ಹರಳುಗಳನ್ನು ತೆಗೆಯುವುದರ ಜೊತೆಗೆ ನೋವು ಅಥವಾ ಕೆಲವು ಸಲ ಮೂತ್ರದಲ್ಲಿ ಕೇವು ಆಗಬಹುದು.
- ದೊಡ್ಡ ಹರಳುಗಳ ಚಿಕಿತ್ಸೆಯಲ್ಲಿ ದೂರಿನೊನ ಸಹಾಯದಿಂದ ಕಡ್ಡಿ ಮತ್ತು ಮೂತ್ರಚೀಲದ ನಡುವೆ ವಿಶೇಷ ಪ್ರಕಾರದ ನಳಿಕೆ (DJ Stent) ಇಡುವ ಅವಶ್ಯಕತೆ ಬೀಳುತ್ತದೆ.

2. ಪಿಸಿವನೋಎಲ್ (Percutaneous Nephrolithotomy) :

- ಕಡ್ಡಿಯ ಹರಳು ಒಂದು ಸೆಂ. ಮೀ.ಕ್ಷಿಂತ ದೊಡ್ಡದಾಗಿದ್ದಲ್ಲಿ, ಲಿಫ್ತೋಟಿಸ್ಟಿಯಿಂದ ತೆಗೆಯಲು ಅಸಾಧ್ಯವಾದರೆ ಅಥವಿನಿಕ ವಿಧಾನವಾದ ಪಿಸಿವನೋಎಲ್ ಅಶ್ಯಂತ ಪರಿಣಾಮಕಾರಿ.
- ಈ ಪ್ರಕ್ರಿಯೆಯಿಂದ ಸಣ್ಣ ಸಣ್ಣ ಹರಳುಗಳನ್ನಾಗಿ ಮಾಡಿ ಚಿಮುಟಿಯ ಸಹಾಯದಿಂದ, ದೊಡ್ಡ ಹರಳುಗಳನ್ನು ಹೊರತೆಗೆಯಲಾಗುತ್ತದೆ. ಇದು ಅಶ್ಯಂತ ಪರಿಣಾಮಕಾರಿ ಮತ್ತು ಸುರಕ್ಷಿತ. ಆದರೆ ಕೆಲವೋಂದು ತೊಂದರೆಗಳಿವೆ.

3. ದೂರಿನೊನ ಸಹಾಯದಿಂದ ಚಿಕಿತ್ಸೆ (Ureteroscopy) :

ಮೂತ್ರಚೀಲ ಮತ್ತು ಮೂತ್ರನಳಿಕೆಯಲ್ಲಿರುವ ಹರಳುಗಳ ಚಿಕಿತ್ಸೆಗೆ ಇದು ಒಳ್ಳೆಯ ಪದ್ಧತಿ. ಈ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ಅಥವಾ ರಂದ್ರ ಮಾಡಬೇ ಮೂತ್ರನಳಿಕೆ

ದೊಡ್ಡದಾದ ಹರಳುಗಳನ್ನು ಹೊರತೆಗೆಯಲು ಪಿಸಿವನೋಎಲ್
ಮುಖ್ಯವಾದ ವಿಧಾನ

117. ಹರಳುಗಳ (ಕಲ್ಲು)ರೋಗ

ಮುಖಾಂತರ ದೂರಿನೊನ ಸಹಾಯದಿಂದ ಹರಳುಗಳವರೆಗೆ ತಲಪ್ಪತ್ತದೆ. ಹರಳುಗಳನ್ನು ಶಾಕವೇವ್ವಪ್ರೋಚೋದಿಂದ ಸಣ್ಣ ಸಣ್ಣ ಕಣಗಳನ್ನಾಗಿ ಮಾಡಿ ಹೊರ ಹಾಕಲಾಗುತ್ತದೆ.

4. ಶಸ್ತ್ರಚಿಕಿತ್ಸೆ (Pyelolithotomy)

ಹರಳುಗಳು ದೂಡ್ಯಾದಿದ್ವರೆ, ಮತ್ತು ಅದರ ಚಿಕಿತ್ಸೆಯು ದೂರಿನಿನ, ESWL, PCNL ಮುಖಾಂತರ ಸರಳವಾಗಿ ತೆಗೆಯಲಾಗದಿದ್ವರೆ, ಆಗ ಅದನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗುತ್ತದೆ.

ಹರಳುಗಳಿರುವ ರೋಗಿಗಳು ಯಾವ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು

- ಹೊಟ್ಟೆಯಲ್ಲಿ ತೀವ್ರತರವಾದ ನೋವು,
- ತೀವ್ರತರವಾದ ವಾಕರಿಕೆ ಮತ್ತು ವಾಂತಿಯಾಗುವದು.
- ಜಳಿ ಜ್ವರ ಮತ್ತು ಹೊಟ್ಟೆ ನೋವು,
- ಮೂತ್ರದಲ್ಲಿ ರಕ್ತ
- ಒಟ್ಟಾರೆ ಮೂತ್ರವಾಗದಿದ್ವಲ್ಲಿ.

ಮೂತ್ರಪಿಂಡದಲ್ಲಿ ಬಹಳ ದೊಡ್ಡದಾದ ಹರಳು ಇದ್ವರೆ ಶಸ್ತ್ರಚಿಕಿತ್ಸೆಯೇ ಬೇಕಾಗುತ್ತದೆ.

21 ಪ್ರೋಸೈಟ್ ತೊಂದರೆ

ಪ್ರೋಸೈಟ್ ಗ್ರಂಥಿ ಕೇವಲ ಪುರುಷರಲ್ಲಿ ಮಾತ್ರ ಇರುತ್ತದೆ. ವಯಸ್ಸು ಹೆಚ್ಚಾದಂತೆ ಇದರ ಗಾತ್ರ ದೊಡ್ಡದಾಗುತ್ತದೆ. ಇದರಿಂದ ಮೂತ್ರ ವಿಸರ್જನೆಯಲ್ಲಿ ತೊಂದರೆಯಾಗಬಹು. ಇದು ಸಾಮಾನ್ಯವಾಗಿ 60 ವರ್ಷದ ನಂತರ ಕಂಡುಬರುತ್ತದೆ. ವಿಶ್ವದಲ್ಲಿಯೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯದಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ಆದ್ದರಿಂದ ಬಿಪಿಹೆಚ್ ತೊಂದರೆವ್ಯಳ್ಳ ರೋಗಿಗಳ ಸಂಖ್ಯೆಯೂ ವೃದ್ಧಿಯಾಗಿದೆ.

ಪ್ರೋಸೈಟ್ ಗ್ರಂಥಿ ಎಂದರೆ ಏನು ? ಅದರ ಕಾರಣವೇನು ?

ಅಡಿಕೆಯಾಕಾರಾದ ಪ್ರೋಸೈಟ್ ಗ್ರಂಥಿಯು ಮೂತ್ರಪ್ರಯಾರ್ಥಿ ಕೆಳಭಾಗದಲ್ಲಿರುತ್ತದೆ. ಇದು ಮೂತ್ರನಳಿಕೆಯ ಪ್ರಾರಂಭದ ಭಾಗದ ನಾಲ್ಕು ಕಡೆಗಳಲ್ಲಿ ಸುತ್ತಿಕೊಂಡಿರುತ್ತದೆ. ವೀರ್ಯವನ್ನು ತೆಗೆದುಕೊಂಡು ಹೋಗುವ ನಳಿಕೆ ಪ್ರೋಸೈಟ್ ದಿಂದ ಹೋರಣು ಮೂತ್ರನಳಿಕೆಯಲ್ಲಿ ಎರಡೂ ಕಡೆಗಳಿಂದ ತೆರೆದುಕೊಳ್ಳುತ್ತದೆ. ಕಾರಣ ಪ್ರೋಸೈಟ್ ಗ್ರಂಥಿ ಪ್ರಜನನ ತಂತ್ರದ ಒಂದು ಮುಖ್ಯ ಅಂಗ.

ಬಿ.ಪಿ.ಎಚ್ - ಬಿನಾಯಿನ್ ಪ್ರೋಸೈಟ್ ಹಾಯಿಪರಟ್ರಾಫಿ ಎಂದರೆ ಏನು ?

- ಬಿನಾಯಿನ್ ಪ್ರೋಸೈಟ್ ಹಾಯಿಪರಟ್ರಾಫಿ ಎಂದರೆ ವಯಸ್ಸು ಹೆಚ್ಚಿದಂತೆ ಸಾಮನ್ಯವಾಗಿರುವ ಪ್ರೋಸೈಟ್ ಆಕಾರದಲ್ಲಿ ವೃದ್ಧಿಯಾಗುವುದು. ಈ ಬಿಪಿಹೆಚ್ ತೊಂದರೆಯು ಕ್ಯಾನ್ಸರ್ ರಷಿತ ಗಡ್ಡೆಯಾಗಿದ್ದು, ವಯಸ್ಸಾದಂತೆ ನಿಧಾನವಾಗಿ ಈ ತೊಂದರೆ ಬಹುಪಾಲು ಪುರುಷರಲ್ಲಿ ಕಂಡುಬರುತ್ತದೆ. ಬಿಪಿಹೆಚ್ ಮೂತ್ರನಳಿಕೆಯನ್ನು ಕುಗ್ಗಿಸಿ ಮೂತ್ರ ವಿಸರ್జನೆ ಸುವಿಧೆಯಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಈ ರೋಗದಲ್ಲಿ ಮೂತ್ರದ ಧಾರೆಯು ಸಣ್ಣದಾಗಿ ನಿಧಾನಗತಿಯಲ್ಲಿ ಹೊರಹೋಗುತ್ತದೆ.

ಬಿಪಿಹೆಚ್ ರೋಗ ಲಕ್ಷಣಗಳು :

ಬಿಪಿಹೆಚ್ ಕಾರಣ ಆಗುವ ಮುಖ್ಯ ತೊಂದರೆಗಳು.

ಪ್ರೋಸೈಟ್ ಗ್ರಂಥಿ ಕೇವಲ ಪುರುಷರಲ್ಲಿ ಮಾತ್ರ ಇರುತ್ತದೆ. ಪ್ರೋಸೈಟ್ ಗ್ರಂಥಿ ಪ್ರಜನನ ತಂತ್ರದ ಒಂದು ಮುಖ್ಯ ಅಂಗ.

119. ಪ್ರೋಸ್ಟೆಟಿಕ ತೊಂದರೆ

- ರಾತ್ರಿವೇಳೆ ಮೇಲಿಂದ ಮೇಲೆ ಮೂತ್ರವಿಸಜ್ಞನೆ.
- ಮೂತ್ರದ ಗತಿ ದಾರದೆಳೆಯಂತೆ ಇರುವುದು.
- ಮೂತ್ರ ಹೊರಹೋಗಲು ಅತ್ಯಧಿಕ ಸಮಯ ತಗಲುವದಲ್ಲದೆ ವಿಸರ್ಚ್ ಸುವಾಗ ಒತ್ತುದ ಹೇರಬೇಕಾಗುತ್ತದೆ.
- ತಡೆ-ತಡೆದು ಮೂತ್ರ ವಿಸರ್ಚ್ ನೆ ಮಾಡುವುದು.
- ಮೂತ್ರ ಬಂದ ತಕ್ಷಣ ಹೋಗುವ ಇಚ್ಛೆಯಾಗುತ್ತದೆ, ಆದರೆ ಅದರಲ್ಲಿ ನಿಯಂತ್ರಣವಾಗಿದೆಯಾಗಿರುವುದು, ಕೆಲವು ವೇಳೆ ಬಣ್ಣಿಯಲ್ಲಿಯೇ ಮೂತ್ರ ಹೋಗುವುದು.
- ಮೂತ್ರ ವಿಸರ್ಚ್ ನೆಯ ನಂತರವೂ ಹನಿ-ಹನಿ ಮೂತ್ರ ಬರುವುದು.
- ಮೂತ್ರ ವಿಸರ್ಚ್ ನೆ ಸಂಪೂರ್ಣಗೊಂಡ ನಂತರವೂ ಕೂಡ ವಿಸರ್ಚ್ ನೆಯ ಸಂಶೋಧ ಸಿಗುವುದಿಲ್ಲ.

ಗಂಭೀರ ಸಮಸ್ಯೆಗಳು :

1. ಮೂತ್ರವು ಒಮ್ಮೆಂದೊಮ್ಮೆಲೇ ನಿಂತು ಹೋಗುವುದು. ಈ ಸಂದರ್ಭದಲ್ಲಿ ರೋಗಿಗೆ ಕೃತಕ ಮೂತ್ರನಳಿಕೆ(ಕೆಫೆಟರ)ಯ ಸಹಾಯದಿಂದ ಮೂತ್ರವನ್ನು ಹೊರತೆಗೆಯಬೇಕಾಗುತ್ತದೆ.
2. ಮೂತ್ರವು ಪೂರ್ಣಪ್ರಮಾಣದಲ್ಲಿ ಖಾಲಿಯಾಗಿದೆಯ ಕಾರಣ ಮೂತ್ರದಲ್ಲಿ ವೇಳಿಂದ ಮೇಲೆ ಸೊಂಕು ಉಂಟಾಗುತ್ತದೆ. ಕೆಲವು ಸಮಯದಲ್ಲಿ ಮೂತ್ರಚೀಲದಲ್ಲಿ ಹರಳುಗಳಾಗುವ ಸಾಧ್ಯತೆ ಇರುತ್ತದೆ.
3. ತುಂಬಾ ಸಮಯದಿಂದ ಬಿಪಿಎಚ್ ಇರುವದರಿಂದ ಮೂತ್ರ ಚೀಲವು ತುಂಬಾ ದೊಡ್ಡದಾಗಿ ಬಾರೀ ಪ್ರಮಾಣದ ಮೂತ್ರವು ಮೂತ್ರಚೀಲದಲ್ಲಿ ಉಳಿದುಕೊಂಡು ದೀಪ್ರಕಾಲೀನ ಕಡ್ಡಿ ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
4. ಬಿಪಿಎಚ್ನಿಂದ ಪ್ರೋಸ್ಟೆಟಿಕದ ಕ್ಷಾನ್ಸರ ಆಗುವ ಸಾಧ್ಯತೆ ತುಂಬಾ ವಿರಳ.

ಮೂತ್ರವು ಪೂರ್ಣಪ್ರಮಾಣದಲ್ಲಿ ಖಾಲಿಯಾಗಿದೆಯ ಕಾರಣ ಮೂತ್ರದಲ್ಲಿ ಮೇಲಿಂದ ಮೇಲೆ ಸೊಂಕು ಉಂಟಾಗುತ್ತದೆ.

60 ವರ್ಷ ವಯಸ್ಸಾದ ಪ್ರತಿ ಪುರುಷರಲ್ಲಿ ಪ್ರೌಷ್ಟೇಟ್ ದೊಡ್ಡದಾಗುವ ಕಾರಣ ತೊಂದರೆಯಾಗುತ್ತದೆ ?

ಇಲ್ಲ. ಪ್ರೌಷ್ಟೇಟ್ ಗ್ರಂಥಿಯ ಆಕಾರ ದೊಡ್ಡದಾಗುವದರಿಂದ ವಯಸ್ಸಾದ ಎಲ್ಲಾ ಪುರುಷರಲ್ಲಿ ಬಿಪಿಎಚ್ ಲಕ್ಷಣ ಕಾಣಿಸುವುದಿಲ್ಲ, ಯಾವ ಪುರುಷರಿಗೆ ಬಿಪಿಎಚ್ನಿಂದ ತೊಂದರೆ ಇಲ್ಲವೋ ಅವರಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ 60 ವರ್ಷ ವಯಸ್ಸಾದವರಲ್ಲಿ ಶೇ.5ರಷ್ಟು ಪುರುಷರಲ್ಲಿ ಬಿಪಿಎಚ್ ಚಿಕಿತ್ಸೆಯ ಅವಶ್ಯಕತೆ ಇದೆ.

ಬಿಪಿಎಚ್ ಕಂಡು ಹಿಡಿಯುವಿಕೆ :

ರೋಗಿಯ ಮುಖಾಂತರ ಹೇಳಲಾದ ತೊಂದರೆಯಲ್ಲಿ ಬಿಪಿಎಚ್ ನ ಲಕ್ಷಣಗಳಿಷ್ಟರೆ, ಈ ಪ್ರೌಷ್ಟೇಟನ ಪರೀಕ್ಷೆ ಶಲ್ಯ ಚಿಕಿತ್ಸೆಯಿಂದ ಮಾಡಬೇಕು.

1. ಪ್ರೌಷ್ಟೇಟನ್ನು ಬೆರಳಿನಿಂದ ಪರೀಕ್ಷೆ ಸುವುದು :

ಶಸ್ತ್ರಚಿಕಿತ್ಸಕ ಅಧಿವಾ ಮೂತ್ರರೋಗ ತಜ್ಜಾಪ್ತೇದ್ಯರು ಮಲಭಾಗದಲ್ಲಿ ಬೆರಳನ್ನು ಹಾಕಿ ಪ್ರೌಷ್ಟೇಟನ ಪರೀಕ್ಷೆ ಮಾಡುತ್ತಾರೆ. ಬಿಪಿಎಚ್ನಲ್ಲಿ ಪ್ರೌಷ್ಟೇಟ ದೊಡ್ಡದಾಗಿದ್ದು, ನುಣಿಪಾಗಿ ಮತ್ತು ರಬ್ಬರನಂತೆ ಅನಿಸುತ್ತದೆ.

2. ಸೋನೋಗ್ರಾಫಿ :

ಬಿಪಿಎಚ್ ಕಂಡು ಹಿಡಿಯುವಿಕೆಯಲ್ಲಿ ಈ ಪರೀಕ್ಷೆ ಒಹಳ ಉಪಯೋಗವಾಗುತ್ತದೆ. ಬಿಪಿಎಚ್ನಿಂದ ಮೂತ್ರಚೀಲದಲ್ಲಿ ಮೂತ್ರ ವಿಸರ್જನೆಯ ನಂತರ ಮೂತ್ರ ಉಳಿಯುವುದು, ಹರಳುಗಳಿರುವುದು, ಮೂತ್ರನಳಿಕೆ ಹಾಗೂ ಕಡ್ಡಿಯು ಉಬ್ಬಿರುವದು ಸೇರಿದಂತೆ ವಿವಿಧ ಬದಲಾವಣೆಗಳನ್ನು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಮೂತ್ರ ವಿಸರ್జನೆ ನಂತರ ಮೂತ್ರ ಚೀಲದಲ್ಲಿ 50 ಮೀ. ಲೀ. ಗಿಂತ ಕಡಿಮೆ ಮೂತ್ರ ಇರುತ್ತದೆ. ಈ ಮೇಲ್ಮೂದ ತಪಾಸಣೆಗಳಲ್ಲದೆ ಬಿಪಿಎಚ್ನ ಗುಣಲಕ್ಷಣಗಳಿಂದ IPSS ಎಂಬ ಕೋಷ್ಟಕದಿಂದ ಬಿಪಿಎಚ್ ಎಷ್ಟು ತೊಂದರೆದಾಯಕವಾಗಿದೆ ಎಂದು ಕಂಡುಹಿಡಿಯಬಹುದು.

60 ವರ್ಷ ವಯಸ್ಸಾದವರಲ್ಲಿ ಶೇ.5ರಷ್ಟು ಪುರುಷರಲ್ಲಿ ಬಿಪಿಎಚ್ ಚಿಕಿತ್ಸೆಯ ಅವಶ್ಯಕತೆ ಇದೆ.

121. ಪ್ರೋಸ್ಟೆಟಿಕ ತೊಂದರೆ

ರಕ್ತ ಮತ್ತು ಮೂತ್ರ ಪರೀಕ್ಷೆ :

ಈ ಪರೀಕ್ಷೆಗೆಂದ ಬಿಪಿಎಚ್ ಕಂಡು ಬರುವುದಿಲ್ಲ, ಆದರೆ ಬಿಪಿಎಚ್‌ದಿಂದ ಆಗುವ ತೊಂದರೆಗಳನ್ನು ಪತ್ತೆಮಾಡುವಲ್ಲಿ ಸಹಾಯವಾಗುತ್ತದೆ. ಮೂತ್ರದ ಪರೀಕ್ಷೆಯಿಂದ ಮೂತ್ರದಲ್ಲಿ ಸೂಂಕಿದಿಯಾ ಮತ್ತು ರಕ್ತದಿಂದ ಪ್ರೋಸ್ಟೆಟಿನ ಕ್ಷಾನ್ಸರ ಇದೆಯಾ ಎಂದು ತಿಳಿಯಬಹುದು.

ಇತರ ಪರೀಕ್ಷೆ :

ಕೆಲವೇಂದು ಸಮಯದಲ್ಲಿ ಯೂರೋಫ್ರೆಮೆಟ್, ಸಿಸ್ಟೋಗ್ರಾಫಿಯಂತಹ ವಿಶಿಷ್ಟ ಪರೀಕ್ಷೆಗಳು ಬೇಕಾಗಬಹುದು.

ಬಿಪಿಎಚ್‌ನಂತಹ ತೊಂದರೆವುಳ್ಳ ರೋಗಿಗೆ ಪ್ರೋಸ್ಟೆಟಿಕ ಕ್ಷಾನ್ಸರನ ತೊಂದರೆಯಾಗಿರಬಹುದೆ?

ಹೌದು, ಆದರೆ ಭಾರತದಲ್ಲಿ ಬಿಪಿಎಚ್‌ನಂತಹ ತೊಂದರೆಯುಳ್ಳ ರೋಗಿಗಳಲ್ಲಿ ಕ್ಷಾನ್ಸರ ಬಹಳ ಕಡಿಮೆ ಕಂಡು ಬರುತ್ತದೆ.

ಪ್ರೋಸ್ಟೆಟಿನ ಕ್ಷಾನ್ಸರನ ಪತ್ತೆ :

ಬೆರಳು ಪರೀಕ್ಷೆಯಲ್ಲಿ ಪ್ರೋಸ್ಟೆಟ ಹರಳು, ಗಡ್ಡೆ ತರಹ ಅಲ್ಲದೇ ಅನಿಯಮಿತವಾಗಿದ್ದರೆ ಆಗ ಇವು ಕ್ಷಾನ್ಸರ ಇರುವ ಸಾಧ್ಯತೆಗಳನ್ನು ಸೂಚಿಸುತ್ತವೆ.

2. ರಕ್ತದಲ್ಲಿ ಪಿಎಸ್‌ಎನ ಪರೀಕ್ಷೆ :

ರಕ್ತದಲ್ಲಿ ಪಿಎಸ್‌ಎನ್‌ನ ಹೆಚ್ಚು ಪ್ರಮಾಣದಲ್ಲಿದ್ದರೆ ಅದು ಕ್ಷಾನ್ಸರನ ಅಂಶ ಇರಬಹುದು.

3. ಪ್ರೋಸ್ಟೆಟ ಬಯಾಸ್ :

ವಿಶೇಷ ಪ್ರಕಾರದ ಸೋನೋಗ್ರಾಫಿಯ ಸಹಾಯದಿಂದ ಮಲಮಾರ್ಗದಲ್ಲಿ ಸೂಜಿಯನ್ನು ಹಾಕಿ ಪ್ರೋಸ್ಟೆಟನ್ ಬಯಾಸ್ ಮಾಡಲಾಗುತ್ತದೆ. ಇದರ ಹಿಸ್ಟೋಪ್ಯಾಥೋಲೋಜಿಯ ಪರೀಕ್ಷೆ ಪ್ರೋಸ್ಟೆಟನಲ್ಲಿ ಕ್ಷಾನ್ಸರ ಇರುವ ಕುರಿತು ಪೂರ್ಣವಾಗಿ ಮಾಹಿತಿಯನ್ನು ನೀಡುತ್ತದೆ.

ಭಾರತದಲ್ಲಿ ಬಿಪಿಎಚ್‌ನಂತಹ ತೊಂದರೆಯುಳ್ಳ ರೋಗಿಗಳಲ್ಲಿ ಕ್ಷಾನ್ಸರ ಬಹಳ ಕಡಿಮೆ ಕಂಡು ಬರುತ್ತದೆ.

ಬಿ.ಪಿ.ಎಚ್ ನ ಚಿಕಿತ್ಸೆ :

ಬಿ.ಪಿ.ಎಚ್ ನ ಚಿಕಿತ್ಸೆಯನ್ನು ಮುಖ್ಯವಾಗಿ ಎರಡು ಭಾಗವಾಗಿ ವಿಂಗಡಿಸಲಾಗುತ್ತದೆ.

1. ಜೀವನಶೈಲಿ ಬದಲಾಣಿ
2. ಔಷಧಿ ಮುಖಾಂತರ ಚಿಕಿತ್ಸೆ
3. ಶಸ್ತ್ರಚಿಕಿತ್ಸೆ ವಿಧಾನ.

ಜೀವನ ಶೈಲಿಯ ಬದಲಾಣಿ :

- ನಿಯಮಿತವಾದ ಸಮಯದಲ್ಲಿ ಮೂತ್ರವಿಸಜ್ಞನೆ ಮಾಡಬೇಕು.
- ಪ್ರತಿ ಸಮಯ ಒಮ್ಮೆ ಮೂತ್ರ ವಿಸಜ್ಞನೆ ಮಾಡಿದ ನಂತರ ಮತ್ತೆ ಹತ್ತೆ ನಿಮಿಷದಲ್ಲಿ ಮತ್ತೊಮ್ಮೆ ಮೂತ್ರ ವಿಸಜ್ಞನೆ ಮಾಡಬೇಕು.
- ಸಂಚಯ ಸಮಯದಲ್ಲಿ ಚಹಾ ಕಾಫಿ ಮತ್ತು ಹೆಚ್ಚಿನ ನೀರಿನಂತರ ತೆಗೆದುಕೊಳ್ಳುವದನ್ನು ನಿಲ್ಲಿಸಬೇಕು.

1. ಔಷಧಿ ಮುಖಾಂತರ ಚಿಕಿತ್ಸೆ :

- ಬಿಪಿಎಚ್ ಕಾರಣದಿಂದ ಮೂತ್ರದಲ್ಲಿ ತೊಂದರೆ ಅಥವಿಲ್ಲದಿದ್ದರೆ ಮತ್ತು ಯಾವುದೇ ಗಂಭೀರ ಸಮಸ್ಯೆಗಳಿರದಿದ್ದಲ್ಲಿ, ಇಂಥ ಹೆಚ್ಚು ರೋಗಳ ಚಿಕಿತ್ಸೆ ಜೀವಧಿಯ ಮುಖಾಂತರ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲಾಗುತ್ತದೆ.
- ಈ ಪ್ರಕಾರದ ಜೀವಧಿಯಲ್ಲಿ ಅಲ್ಲಾ ಬ್ಲಾಕ್ಸೆ (ಪ್ರೆಜೋಸಿನ್, ಟೆರಾಚೋಸಿನ್, ಡೋಕ್ಸಾಚೋಸಿನ್, ಟಿಮ್ಎಲ್ಯೋಸಿನ್ ಇತ್ಯಾದಿ) ಮತ್ತು ಥಿನಾಸ್ಟ್ರೋರಾಯಿಡ್ ಮತ್ತು ಡ್ಯೂಟಿರಾಯಿಡ್ ಉಪಯೋಗಿಸಲಾಗುತ್ತದೆ.
- ಜೀವಧಿಯ ಚಿಕಿತ್ಸೆಯಿಂದ ಮೂತ್ರಮಾರ್ಗದಲ್ಲಿ ಅಡಚಣೆ ಕಡಿಮೆಯಾಗಿ, ಯಾವುದೇ ತೊಂದರೆ ಇಲ್ಲದೇ ಮೂತ್ರ ಸರಳವಾಗಿ ಹೊರಹೋಗುತ್ತದೆ.

ಬಿಪಿಎಚ್ ಯಾವ ರೋಗಿಗೆ ಶಸ್ತ್ರಚಿಕಿತ್ಸೆ ಅವಶ್ಯ ?

ಯಾವ ರೋಗಿಗಳಲ್ಲಿಸೂಕ್ತ ಜೀವಧಿಯ ಹೊರತಾಗಿಯೂ ಮೊಸ್ಟೆಟ್ಸ್ ಗುಣಲಕ್ಷಣಗಳಲ್ಲಿ

ಜೀವಧೋಪಚಾರದಿಂದ ಬಿಪಿಎಚ್ನ ಗುಣಲಕ್ಷಣಗಳು ಕಡಿಮೆಯಾಗದಿದ್ದರೆ
ಟಿಯುಆರ್ಪಿ ಅತ್ಯವಶ್ಯ.

123. ಪ್ರೋಸ್ಟೇಟ್ ತೊಂದರೆ

ಯಾವುದೇ ತರಹದ ಲಾಭಗಳು ಕಂಡುಬರದಿದ್ದಲ್ಲಿ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುತ್ತದೆ. ಕೆಳಗೆ ಹೊಡಲಾದ ತೊಂದರೆಗಳಲ್ಲಿ ದೂರೀನ್, ಶಸ್ತ್ರಚಿಕಿತ್ಸೆ ಮತ್ತು ಇತರ ವಿಶಿಷ್ಟ ಪದ್ಧತಿಯ ಚಿಕಿತ್ಸೆಯ ಅವಶ್ಯವಾಗಿ ಬೇಕಾಗಬಹುದು.

- ಪ್ರಯತ್ನಪಟ್ಟರೂ ಮೂತ್ರವಾಗದಿರುವುದು ಅಥವಾ ಕಂಡುಬರನ ಸಹಾಯದಿಂದಲೇ ಮೂತ್ರವಾಗುವುದು.
- ಮೂತ್ರದಲ್ಲಿ ಮೇಲಿಂದ ಮೇಲ ಸೊಂಕು ಉಂಟಾಗುವದು ಮತ್ತು ಮೂತ್ರದಲ್ಲಿ ರಕ್ತ ಬರುವುದು.
- ಮೂತ್ರ ವಿಸರ್જನೆಯ ನಂತರವೂ ಮೂತ್ರಚೀಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಉಳಿಯುವುದು.
- ಮೂತ್ರಚೀಲದಲ್ಲಿ ಹರಳುಗಳು ಕಂಡುಬಂದಲ್ಲಿ.
- ಬಿಪಿಎಚ್‌ನಿಂದ ತಾತ್ಕಾಲಿಕ ಅಥವಾ ದೀರ್ಘಕಾಲೀನ ಕಡ್ಡಿ ಹಾಳಾಗುತ್ತಿದ್ದರೆ ಶಸ್ತ್ರಚಿಕಿತ್ಸೆ :

1. ದೂರೀನ್ ಮುಖಾಂತರ ಚಿಕಿತ್ಸೆ : ಟಿ.ಯು.ಆರ್.ಪಿ

- ಬಿಪಿಎಚ್ ಚಿಕಿತ್ಸೆಗೆ ಸರಳ ಪರಿಣಾಮಕಾರಿಯಾದ ಮತ್ತು ಎಲ್ಲಕ್ಕಿಂತ ಹೆಚ್ಚು ಪ್ರಚಲಿತವಿರುವ ಪದ್ಧತಿ ಟಿ.ಯು.ಆರ್.ಪಿ ಶೇ. 85 ರಿಂದ 95 ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆಯ ಬಿಪಿಎಚ್ ಗುಣಲಕ್ಷಣಗಳನ್ನು ತುಂಬಾ ದಿನಗಳವರೆಗೆ ಕಡಿಮೆ ಮಾಡುತ್ತದೆ.
- ಈ ಪದ್ಧತಿಯಲ್ಲಿ, ಹೊಲಿಗೆ ಹಾಕುವ ಯಾವುದೇ ಅವಶ್ಯಕತೆ ಇರುವುದಿಲ್ಲ. ಈ ಕ್ರಿಯೆಯಲ್ಲಿ ಮೂತ್ರ(ಮೂತ್ರನಳಿಕೆ) ಮಾರ್ಗದಲ್ಲಿ ದೂರೀನ್ ಹಾಕಿ ಪ್ರೋಸ್ಟೇಟ್ ಗಡ್ಡೆಯ ಅಡಚಣೆ ಉಂಟು ಮಾಡುವ ಭಾಗವನ್ನು ತಿರುಚೆ ತೆಗೆಯಲಾಗುತ್ತದೆ.
- ಈ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಮೂರರಿಂದ ನಾಲ್ಕು ದಿನ ಆಸ್ತ್ರೆಯಲ್ಲಿ ಇರಬೇಕಾಗುತ್ತದೆ.

ಟಿ.ಯು.ಆರ್.ಪಿ ಶಸ್ತ್ರಚಿಕಿತ್ಸೆ ವಿಧಾನ ಅಭ್ಯಂತ ಸರಳ ಮತ್ತು ಅತ್ಯುತ್ತಮ ಚಿಕಿತ್ಸೆ

2. ತೆರೆದ ಶಸ್ತ್ರಚಿಕಿತ್ಸೆಯ :

ಯಾವಾಗ ಪ್ರೋಸ್ಟೇಟ್ ಗಡ್ಡೆ ಬಹಳ ದೂಡ್ಡದಿಧ್ವರೆ ಜೊತೆಗೆ ಮೂತ್ರಚೀಲದಲ್ಲಿ ಹರಳುಗಳ ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯವಿದ್ದಲ್ಲ.

3. ಚಿಕಿತ್ಸೆಯ ಇತರ ಪದ್ಧತಿಗಳು :

ಬಿ.ಪಿ.ಎಚ್ ನ ಚಿಕಿತ್ಸೆಯಲ್ಲಿ ಕಡಿಮೆ ಪ್ರಚಲಿತವಿರುವ ಪದ್ಧತಿಗಳು ಬೆರಳೆಣಿಕೆಯಷ್ಟು.

- ಲೇಜರ ಚಿಕಿತ್ಸೆ.
- ಉಷ್ಣ ಚಿಕಿತ್ಸೆ. (Thermal ablation)
- TUIP
- ಮೂತ್ರಮಾರ್ಗದಲ್ಲಿ ವಿಶೇಷ ನಾಳಿಕೆ (Stent) ಮುಖಾಂತರ ಚಿಕಿತ್ಸೆ.

ಸಾಮಾನ್ಯವಾಗಿ ಬಿಪಿಹೆಚ್‌ಗೆ ತೆರೆದ ಶಸ್ತ್ರಚಿಕಿತ್ಸೆಯ ಅವಶ್ಯವಿಲ್ಲ.

22 ಜೈಷಧಿ ಮತ್ತು ಕಡ್ಡಿ ನಮನ್ಯಗಳು

ಯಾವದೇ ಒಂದು ಆರೋಗ್ಯದ ಸಮಸ್ಯೆ ಬಂದಾಗ ಗುಣಮುಖವಾಗಲು ವ್ಯೇದ್ಯರ ಸಲಹೆ ಅಥವಾ ಸ್ವತಃ ಜೈಷಧಿಯ ಹೊರಹೋಗುತ್ತೇವೆ. ಕೆಲವೇಂದು ಸಲ ಸೇವಿಸಿದ ಜೈಷಧಿಯು ವಿಷವಾಗಲೂಬಹುದು. ಮುಖ್ಯವಾಗಿ ನಿರಂತರ ನೋವು ನಿವಾರಕ ಹಾಗೂ ರೋಗ ನಿರೋಧಕ ಜೈಷಧಿಗಳನ್ನು ಸೇವಿಸುತ್ತಿದ್ದರೆ ಕಡ್ಡಿ ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಜೈಷಧಿ ಸೇವನೆಯಿಂದ ಇತರ ಅಂಗಗಳಿಂತ ಕಡ್ಡಿ ಹಾಳಾಗುವ ಭಂಪ ಹೆಚ್ಚಿರುತ್ತದೆ ಏಕೆ?

ಎರಡು ಕಾರಣಗಳಿವೆ.

1. ಸೇವನೆಗೊಂಡ ಬಹುತೇಕ ಜೈಷಧಿಗಳು ಅಥವಾ ರೂಪಾಂತರಗೊಂಡ ಜೈಷಧಿಗಳು ಕಡ್ಡಿಯ ಮುಖಾಂತರ ದೇಹದಿಂದ ಹೊರಹೋಗೇಕಾಗುತ್ತದೆ.
2. ಹೃದಯದಿಂದ ಪ್ರತಿ ನಿಮಿಷಕ್ಕೆ ಹೊರಬರುವ ರಕ್ತದ ಐದನೇ ಭಾಗ ಕಡ್ಡಿಯಲ್ಲಿ ಬರುತ್ತದೆ. ಇತರ ಮತ್ತು ತೂಕದ ಅನುಸಾರ ಮಾರ್ತಿ ದೇಹದಲ್ಲಿರುವ ಅಂಗಗಳಲ್ಲಿ ಹೆಚ್ಚು ರಕ್ತ ಕಡ್ಡಿಯಲ್ಲಿ ಹೋಗುತ್ತದೆ. ಈ ಕಾರಣ ಕಡ್ಡಿಗೆ ಹಾನಿ ಮಾಡುವಂತಹ ಜೈಷಧಿ ಅಥವಾ ಇತರ ಪದಾರ್ಥ ಕಡಿಮೆ ಸಮಯ ಮತ್ತು ಅಧಿಕ ಪ್ರಮಾಣದಲ್ಲಿ ಕಡ್ಡಿಯಲ್ಲಿ ಸೇರುತ್ತವೆ, ಇದರ ಕಾರಣ ಕಡ್ಡಿ ಹಾಳಾಗುವ ಸಂಭವ ಹೆಚ್ಚಿರುತ್ತದೆ.

ಕಡ್ಡಿಗೆ ಹಾನಿಮಾಡುವಂತಹ ಮುಖ್ಯ ಜೈಷಧಿ :

1. ನೋವನಿವಾರಕ ಜೈಷಧಿ :

ಸಂಧಿಗಳ ಅಥವಾ ಇತರ ಸಣ್ಣ-ಪುಟ್ಟ ನೋವಗಳಿಗೆ ವ್ಯೇದ್ಯರ ಸಲಹೆ ಇಲ್ಲದ ನೋವ ನಿವಾರಕ ಜೈಷಧಿಗಳನ್ನು ತೆಗೆದಿಕೊಳ್ಳುವುದು ಸಾಮಾನ್ಯವಾಗಿದೆ. ಈ ರೀತಿ ಸ್ವತಃ ಜೈಷಧಿ ಸೇವಿಸುವ ಕಾರಣ ಕಡ್ಡಿ ಹಾಳಾಗುವ ಸಾಧ್ಯತೆ ಅಧಿಕವಿರುತ್ತದೆ.

ಸೇವನೆಗೊಂಡ ಬಹುತೇಕ ಜೈಷಧಿಗಳು ರೂಪಾಂತರಗೊಂಡು ಕಡ್ಡಿಯ ಮುಖಾಂತರ ಹೊರಹೋಗುತ್ತವೆ.

ನೋವ್ ನಿವಾರಕ ಜೈಪಧಿ ಎಂದರೇನು ? ಇದರಲ್ಲಿ ಯಾವ ಯಾವ ಜೈಪಧಿ ಸೇರಿವೆ? ನೋವ್ ಮತ್ತು ಜ್ಞಾರ ಕಡಿಮೆಯಾಗಲು ನೀಡುವ ಜೈಷಧಿಯನ್ನು ನೋವ್ ನಿವಾರಕ ಜೈಪಧಿ ಎಂದು ಕರೆಯುತ್ತಾರೆ. ಹಚ್ಚಾಗಿ ಉಪಯೋಗಿಸುವ ಜೈಪಧಿಯಲ್ಲಿ ಆಯಿಬುಬುಳುಫೆನ್‌ನ್ಯಾಕ್ ಸೋಡಿಯಂ, ನಿಮೋಸೋಲಾಯಿಡ್ ಇತ್ಯಾದಿ ಜೈಪಧಿಗಳಿವೆ.

ನೋವ್ ನಿವಾರಕ ಜೈಪಧಿಯಿಂದ ಪ್ರತಿಯೊಬ್ಬ ರೋಗಿಗೆ ಕಡ್ಡಿ ಹಾಳಾಗುವ ಅಪಾಯವಿರುತ್ತದೆಯೇ ?

ಇಲ್ಲ, ವ್ಯಾದ್ಯರ ಸಲಹೆಯ ಅನುಸಾರ ಸಾಮಾನ್ಯ ವ್ಯಕ್ತಿಯಲ್ಲಿ ಸೂಕ್ತ ಪ್ರಮಾಣದ ವೆತ್ತು ಅವಶ್ಯವಿದ್ದಲ್ಲಿ ವಾತ್ರ ಸೇವಿಸಿದರೆ ಕಡ್ಡಿ ಹಾಳಾಗುವ ಸಾಧ್ಯತೆ ಕಡಿಮೆಯಾಗಿರುತ್ತದೆ..

ನೋವ್ ನಿವಾರಕ ಜೈಪಧಿಯಿಂದ ಕಡ್ಡಿ ಹಾಳಾಗುವ ಅಪಾಯ ಯಾವಾಗ ಇರುತ್ತದೆ?

- ವ್ಯಾದ್ಯರ ಸಲಹೆ ಇಲ್ಲದ ತುಂಬಾ ಸಮಯದವರೆಗೆ ಮತ್ತು ಹಚ್ಚು ಪ್ರಮಾಣದಲ್ಲಿ ಜೈಪಧಿ ಸೇವನೆಯಿಂದ ಕಡ್ಡಿ ಹಾಳಾಗುವ ಅಪಾಯ ಹಚ್ಚು
- ವಯಸ್ಕರು, ಕಡ್ಡಿವ್ಯಾಫಲ್ಯ, ಮಥುಮೇಹ ಮತ್ತು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೆ ಇಂತಹ ರೋಗಿಗಳಿಗೆ ನೋವ್ ನಿವಾರಕ ಜೈಪಧಿಯ ಉಪಯೋಗ ಅಪಾಯಕಾರಿಯಾಗುತ್ತದೆ.

ಕಡ್ಡಿ ವ್ಯಘಟ್ಯವಿರುವ ರೋಗಿಗಳಲ್ಲಿ ಯಾವ ನೋವ್ ನಿವಾರಕ ಜೈಪಧಿ ಬಹಳ ಸುರಕ್ಷಿತವಿರುತ್ತದೆ ?

ಕಡ್ಡಿ ವ್ಯಘಟ್ಯವಿರುವ ರೋಗಿಗಳಲ್ಲಿ ಪ್ರಾರಾಸಿಟಾಮೋಲ್ ಮತ್ತು Tramadol ಹಚ್ಚು ಸುರಕ್ಷಿತವಾಗಿರುತ್ತವೆ.

ಹೃದ್ರೋಗಿಗಳಿಗೆ ಯಾವಾಗಲೂ ಆಸ್ಟ್ರಿನ್‌ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಈ ಜೈಪಧಿ ಕಡ್ಡಿಯ ಮೇಲೆ ಹಾನಿಮಾಡಬಹುದೇ ?

ಹೃದ್ರೋಗಿಗಳಿಗೆ ಆಸ್ಟ್ರಿನ್‌ ನಿಯಮಿತವಾಗಿ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಇದೆಂದ ಕಡ್ಡಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

ವಯಸ್ಕರು, ಕಡ್ಡಿವ್ಯಘಟ್ಯ, ಮಥುಮೇಹ ಮತ್ತು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ರೋಗಿಗಳಿಗೆ ನೋವ್ ನಿವಾರಕ ಜೈಪಧಿ ಅಪಾಯಕಾರಿ.

127. ಜೀವಧಿ ಮತ್ತು ಕಡ್ಡಿ ಸಮಸ್ಯೆಗಳು

ನೋವ್ ನಿವಾರಕ ಜೀವಧಿಯಿಂದ ಹಾಳಾಗಿರುವ ಕಡ್ಡಿ ಮತ್ತೆ ಗುಣವಾಗುತ್ತದೆಯೇ?

ನೋವ್ ನಿವಾರಕ ಜೀವಧಿಯ ಉಪಯೋಗ ಕಡಿಮೆ ಸಮಯದವರೆಗೆ ಇರುವುದರಿಂದ ಕಡ್ಡಿ ತಾತ್ಪರ್ಯಲೀಕರಣಾಗಿ ಹಾಳಾಗುವ ಸಂಭವವಿದೆ. ಆಗ ಸರಿಯಾದ ಚಿಕಿತ್ಸೆ ಮತ್ತು ನೋವ್ ನಿವಾರಕ ಜೀವಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ ಕಡ್ಡಿ ಮತ್ತೆ ಗುಣಮುಖಿವಾಗಬಹುದು.

ಕೆಲವು ರೋಗಿಗಳಿಗೆ ನೋವಿಗಾಗಿ ನಿಯಮಿತವಾಗಿ ಹೆಚ್ಚು ದಿನಗಳವರೆಗೆ (ವರ್ಷಾನುಗಟ್ಟಲೆ) ನೋವ್ ನಿವಾರಕ ಜೀವಧಿ ತೆಗೆದುಕೊಳ್ಳಬೇಕಾಗುತ್ತದೆ. ಇಂಥಹ ಕೆಲವು ರೋಗಿಗಳಿಗೆ ಕಡ್ಡಿ ನಿಧಾನವಾಗಿ ಹಾಳಾಗುತ್ತ ಹೋಗುತ್ತದೆ. ಮತ್ತೆ ಗುಣಮುಖಿವಾಗದೇ ದೀರ್ಘಕಾಲಿನ ಕಡ್ಡಿ ವೈಫಲ್ಯವಾಗುತ್ತದೆ.

ದೀರ್ಘಕಾಲದ ವರೆಗೆ ನೋವ್ ನಿವಾರಕ ಜೀವಧಿಯ ಸೇವನೆ ಮಾಡುವವರಲ್ಲಿ ಕಡ್ಡಿಯ ಮೇಲೆ ಆಗುವ ದುಷ್ಪರಿಣಾಮಗಳ ಪತ್ತೆ ಯಾವ ಪ್ರಕಾರ ಕಂಡುಹಿಡಿಯಲಾಗುತ್ತದೆ? ಮೂತ್ರದಲ್ಲಿ ಪ್ರೋಟಿನ್ ಹೊಗುತ್ತಿದ್ದರೆ, ಅದು ಕಡ್ಡಿಯ ಮೇಲೆ ಗಂಭೀರ ಪರಿಣಾಮ ಭಿರುವ ಪ್ರಥಮ ಚಿಹ್ನೆ ಕಡ್ಡಿ ಹೆಚ್ಚು ಹಾಳಾದ ಮೇಲೆ ರಕ್ತದ ಪರೀಕ್ಷೆಯಲ್ಲಿ ಕ್ರಿಯಾಟಿನ್ ಪ್ರಮಾಣ ಹೆಚ್ಚುತ್ತದೆ.

2. ಅಪಾಯಿನೋಗ್ಗಾಯಿಕೋಸಾಯಿಡ್ :

ಜೆಂಟಾಮ್ಯೆಸಿನ್, ಅಮಿಕ್ಯಾಸಿನ್ ಇಂಜೆಕ್ನ್ ದೀರ್ಘಕಾಲದವರೆಗೆ ಸೇವಿಸಿದರೆ ವಯಸ್ಕರಲ್ಲಿ, ನಿಷ್ಕ್ರೀಯವಾದ ಕಡ್ಡಿ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಹಾಗೂ ಮಧುಮೇಹ ರೋಗಿಗಳಲ್ಲಿ ಈ ಇಂಜೆಕ್ನ್ ತೆಗೆದುಕೊಂಡರೆ ಕಡ್ಡಿ ಹಾಳಾಗುವ ಸಂಭವನೀಯತೆ ಹೆಚ್ಚು ಇರುತ್ತದೆ. ಈ ಇಂಜೆಕ್ನ್ ಭೂರಿತವಾಗಿ ನಿಲ್ಲಿಸಿದರೆ ಹೆಚ್ಚಿನ ರೋಗಿಗಳಲ್ಲಿ ಕಡ್ಡಿ ಸ್ವಲ್ಪ ಸಮಯದಲ್ಲಿಯೇ ಪ್ರಾಣವಾಗಿ ಗುಣಮುಖಿವಾಗುವುದು.

3. ರೇಡಿಯೋ ಕಾಂಟ್ರಾಸ್ಟ್ ಇಂಚೆಕ್ನ್ :

ವಯಸ್ಕರು, ಕಡ್ಡಿ ವೈಫಲ್ಯ ಇದ್ದವರಿಗೆ, ಮಧುಮೇಹ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದವರಿಗೆ ಅಥವಾ ಜೊತೆಗೆ ಕಡ್ಡಿಗೆ ಹಾನಿಯಾಗುವ

ಸರಿಯಾದ ಚಿಕಿತ್ಸೆ ಮತ್ತು ನೋವ್ ನಿವಾರಕ ಜೀವಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ ಕಡ್ಡಿ ಮತ್ತೆ ಗುಣಮುಖಿವಾಗಬಹುದು.

ಯಾವುದೇ ಇತರ ಜೈವಧಿ ತೆಗೆದುಕೊಳ್ಳುತ್ತಿದ್ದರೆ ಇಂಥಹ ರೋಗಿಗಳಲ್ಲಿ ಅಯೋಡಿನೊನ ಪದಾರ್ಥದ ಇಂಚೆಕ್ಕನ್ನು ಹೊಟ್ಟು ಎಕ್ಕಿರೇ ಪರೀಕ್ಷೆ ಮಾಡಿದ ಮೇಲೆ ಕಡ್ಡಿ ಹಾಳಾಗುವ ಸಂಭವ ಹೆಚ್ಚಿರುತ್ತದೆ ಆದರೆ, ಹೆಚ್ಚು ರೋಗಿಗಳಲ್ಲಿ ಕಡ್ಡಿಗಾಗುವ ಹಾನಿ ಸ್ವಲ್ಪ ಸಮಯದ ನಂತರ ಗುಣಮುಖಿವಾಗುತ್ತದೆ.

4. ಗಿಡಮೂಲಿಕ ಜೈವಧಿ :

- ಗಿಡಮೂಲಿಕ ಜೈವಧಿಯು ಯಾವಾಗಲೂ ವಿಪರೀತ ಪ್ರಭಾವ ಬೀರುವುದಿಲ್ಲ, ಇದು ತಪ್ಪು ಮಾಹಿತಿ
- ಗಿಡಮೂಲಿಕ ಜೈವಧಿಗಳಲ್ಲಿ ಭಾರಿ ಧಾತು ಕಣಗಳು (ಸೀಸಾ, ಸುವರ್ಣ ಭಸ್ತು, ಮತ್ತು ನೋವು ನಿವಾರಕ) ಮುಂತಾದಗಳಿಂದ ಕಡ್ಡಿಗೆ ಅಪಾಯವಾಗಬಹುದು.
- ಕಡ್ಡಿ ವೈಫಲ್ಯದ ರೋಗಿಗಳಲ್ಲಿ ವಿಭಿನ್ನ ಪ್ರಕಾರದ ಗಿಡಮೂಲಿಕ ಜೈವಧಿ ಕೆಲವು ಭಾರಿ ಅಪಾಯಕಾರಿಯಾಗಬಹುದು.
- ಕೆಲವು ಗಿಡಮೂಲಿಕ ಜೈವಧಿಗಳಲ್ಲಿ ಪೋಣಕ್ಕಾಶಿಯಂನ ಪ್ರಮಾಣ ಹೆಚ್ಚಿದ್ದರೆ, ಕಡ್ಡಿ ವೈಫಲ್ಯದ ರೋಗಿಗಳಿಗೆ ಪ್ರಾಣಾಪಾಯವೂ ಆಗಬಹುದು.

ಗಿಡಮೂಲಿಕ ಜೈವಧಿ ಕಡ್ಡಿಗೆ ಪೂರ್ಣ ತರಹವಾಗಿ ಸುರಕ್ಷಿತವಾಗಿದೆ, ಇದು ತಪ್ಪು,

ಗಿಡಮೂಲಿಕ ಜೈವಧಿಗಳಲ್ಲಿ ಭಾರಿ ಧಾತು ಕಣಗಳು (ಸೀಸಾ, ಸುವರ್ಣ ಭಸ್ತು, ಮತ್ತು ನೋವು ನಿವಾರಕ) ಮುಂತಾದಗಳಿಂದ ಕಡ್ಡಿಗೆ ಅಪಾಯವಾಗಬಹುದು.

23 ಅಕ್ಷೂಟ್ ಗ್ಲೋಮರೂಲೋನೆಪ್ರಾಯಿಟಿಸ್

ಅಕ್ಷೂಟ್ ಗ್ಲೋಮರೂಲೋನೆಪ್ರಾಯಿಟಿಸ್ ರೋಗದಲ್ಲಿ ಮುಖ್ಯವಾಗಿ ದೇಹದ ತುಂಬಬಾವು, ಅಥಿಕ ರಕ್ತದೊತ್ತಡ ಮತ್ತು ಕಡಿಮೆ ಪ್ರಮಾಣದಲ್ಲಿ ಮೂತ್ರವಾಗುವದು. ಯಾವುದೇ ವಯಸ್ಸಿನವರಲ್ಲಿ ಇದ್ದರೂ ಕೂಡ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳ ಮುಖ, ದೇಹದಲ್ಲಿ ಬಾವು ಮತ್ತು ಮೂತ್ರ ಕಡಿಮೆಯಾಗುವದು. ಮಕ್ಕಳಲ್ಲಿ ಅಕ್ಷೂಟ್ ಗ್ಲೋಮರೂಲೋನೆಪ್ರಾಯಿಟಿಸ್ ಅಥಿಕವಿದ್ದರೂ ಕೂಡ ಈಡ್ಯೂಹಾಳಾಗುವ ಸಂಭವ ತುಂಬಾ ಕಡಿಮೆ.

ಅಕ್ಷೂಟ್ ಗ್ಲೋಮರೂಲೋನೆಪ್ರಾಯಿಟಿಸ್ ಯಾವಾಗ ಆಗಬಹುದು ?

ಸಾಮಾನ್ಯವಾಗಿ ಬೀಟಾ-ಹಿಮೋಲಾಯಿಟಿಕ್ ಸ್ಟ್ರೋವ್‌ರ್ಕೋಕಾಯಿ ಎಂಬ ಬ್ಯಾಕ್ಟೇರಿಯಾ ಮುಖಾಂತರ ಗಂಟಿನಲನಲ್ಲಿ ಸೊಂಕು (ಕೆಮ್ಮು) ಅಥವಾ ತ್ವಚೆಯ ಸೊಂಕಿನ ನಂತರ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಒಂದರಿಂದ ಮೂರು ವಾರಗಳ ಕೆಮ್ಮು ಮತ್ತು ಜರ್ಮ್‌ರೋಗದ ನಂತರ ಈ ರೋಗದ ಗುಣಲಕ್ಷಣಗಳು ಕಂಡುಬರುತ್ತದೆ.

ಲಕ್ಷಣಗಳು :

- ಸಾಮಾನ್ಯವಾಗಿ ಈ ರೋಗ ಮೂರರಿಂದ ಹನ್ನೆರಡು ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
- ಪ್ರಾರಂಭದಲ್ಲಿ ಮುಂಜಾನೆಯ ವೇಳೆಯಲ್ಲಿ ಕಣ್ಣಿನ ಸುತ್ತ ಮತ್ತು ಮುಖದಲ್ಲಿ ಬಾವು ಬರುತ್ತದೆ. ಈ ರೋಗ ಅಥಿಕಗೊಂಡರೆ ಇಡೀ ದೇಹದಲ್ಲಿ ಬಾವು ಕಂಡು ಬರುತ್ತದೆ.
- ಮೂತ್ರವು ಕೋಕಾ ಕೋಲಾದಂತೆ ಕೆಂಪುವರ್ಣದ್ದು ಮತ್ತು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
- ಶೇ. 60 ರಿಂದ 70 ರೋಗಿಗಳಿಗೆ ರಕ್ತದೊತ್ತಡ ಹೆಚ್ಚಾಗಿರುವುದು ಕಂಡುಬರುತ್ತದೆ.

ಸಾಮಾನ್ಯವಾಗಿ ಗ್ಲೋಮರೂಲೋನೆಪ್ರಾಯಿಟಿಸ್ ಮೂರರಿಂದ ಹನ್ನೆರಡು ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಗಂಭೀರ ಲಕ್ಷಣಗಳು :

1. ಕೆಲವು ರೋಗಿಗಳಲ್ಲಿ ಈ ರೋಗ ಬಹಳ ಗಂಭೀರವಾಗಿರುವುದರ ಪರಿಣಾಮ ಕಡ್ಡಿಯ ಕಾರ್ಯಕ್ಷಮತೆ ಕಡೆಮೆಯಾಗುತ್ತದೆ. ಇಂಥಹ ರೋಗಿಗಳಲ್ಲಿ ತೀವ್ರವಾದ ಬಾಪು ಹಾಗೂ ಉಸಿರಾಟದ ತೊಂದರೆಯಾಗುತ್ತದೆ.
2. ಕಡ್ಡಿ ಹೆಚ್ಚು ಹಾಳಾಗುವುದರಿಂದ ಹೊಟ್ಟೆಯಲ್ಲಿ ನೋವು, ವಾಂತಿ ಮನಸ್ಸಿನಲ್ಲಿ ಕಳಕಳ ಮತ್ತು ಅಶಕ್ತಿ ಉಂಟಾಗುತ್ತದೆ.
3. ರಕ್ತದ ಒತ್ತಡ ಹೆಚ್ಚಾದಲ್ಲಿ ಮೂಳೆರೋಗ (Epilepsy) ಬರಬಹುದು.

ರೋಗ ಕಂಡು ಹಿಡಿಯುವಿಕೆ :

ಈ ರೋಗವನ್ನು ಪಶ್ಚಿಮಾಡುವಲ್ಲಿ ರೋಗ ಲಕ್ಷಣಗಳು, ಮೂತ್ರ ಮತ್ತು ರಕ್ತದ ಪರೀಕ್ಷೆ ಮಾಡಿಸುವುದು ಅವಶ್ಯ.

1. ಮೂತ್ರದಲ್ಲಿ ಪ್ರೌಢಿನ್, ರಕ್ತಕಣಗಳು, ಬಿಳಿರಕ್ತಕಣಗಳು ಕಂಡುಬರುತ್ತವೆ.
2. ಶೇ. 50 ರೋಗಿಗಳ ರಕ್ತದಲ್ಲಿ ಶ್ರೀಯಾಟಿನ್ ಮತ್ತು ಯೂರಿಯಾದ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.
3. ರಕ್ತದಲ್ಲಿ ಎ.ಎಸ್.ಎಂ ಈಂಟಿರ್ನಾನ ಪ್ರಮಾಣ ಹೆಚ್ಚಾಗಿರುತ್ತದೆ. ಅದು ಈ ರೋಗ ಪಶ್ಚಿಮಲ್ಲಿ ಅತ್ಯಂತ ಉಪಯೋಗಕಾರಿ.
4. ಸೋನೋಗ್ರಾಫಿಯಲ್ಲಿ ಕಡ್ಡಿಯ ಬಾಪು ಗೋಚರಿಸುತ್ತದೆ. ಕಡ್ಡಿಯ ಸೋನೋಗ್ರಾಫಿಯ ಮುಖಾಂತರ ಇತರ ಕಾರಣಗಳ ಮಾಹಿತಿಯೂ ಸಿಗುತ್ತದೆ.
5. ಅವಶ್ಯಕತೆ ಅನುಸಾರ ಕೆಲವು ರೋಗಿಗಳಲ್ಲಿ ರಕ್ತದ ಇತರ ವಿವಿಧ ರೀತಿಯ C3, ANCA ,ANA) ಪರೀಕ್ಷೆಗಳನ್ನು ಮಾಡಲಾಗುತ್ತದೆ, ಕೆಲವು ಸಮಯ ಕಡ್ಡಿಯ ಬಯಾಪ್ತಿ ಮಾಡುವ ಸಂದರ್ಭ ಬರಬಹುದು..

ಅಕ್ಷೂಟ್ ಗ್ಲೂಮೆರೂಲೋನೆಪ್ರಾಯಿಟಿಸ್ ಎಷ್ಟು ಗಂಭೀರ ರೋಗವಾಗಿದೆ ?

ಈ ರೋಗದಲ್ಲಿ ಎಂಟರಿಂದ ಹತ್ತಿಂದಿನಗಳಲ್ಲಿ ಮೂತ್ರದ ಪ್ರಮಾಣ ನಿರ್ಧಾನವಾಗಿ

ಗ್ಲೂಮೆರೂಲೋನೆಪ್ರಾಯಿಟಿಸ್ ಪರಿಣಾಮ ಬೀರಿ ಕಡ್ಡಿಯ ಕಾರ್ಯಕ್ಷಮತೆ ಕಡೆಮೆಯಾಗಿ, ತೀವ್ರವಾದ ಬಾಪು ಹಾಗೂ ಉಸಿರಾಟದ ತೊಂದರೆಯಾಗುತ್ತದೆ.

131. ಅಕ್ಷೂಟ್ ಗ್ಲೋಮೆರೂಲೋನೆಪ್ರಾಯಿಟಿಸ್

ಅಧಿಕಗೊಂಡು ಬಾವು ಕಡಿಮೆಯಾಗುತ್ತಾ ಹೋಗುತ್ತದೆ. ಸ್ವಲ್ಪ ಸಮಯದಲ್ಲಿಯೇ ಕಡ್ಡಿ ಪ್ರೋಟ್ರಾಂವಾಗಿ ಗುಣವಾಗುತ್ತದೆ. ಈ ರೋಗದಿಂದ ದೀಘ್ರ್ಯಾಕಾಲೀನ ಕಡ್ಡಿ ಹಾಳಾಗುವ ಸಂಭವನೀಯತೆ ಕಡಿಮೆ ಇರುತ್ತದೆ. ಮೂತ್ರದಲ್ಲಿ ರಕ್ತಕಣ ಮತ್ತು ಪ್ರೋಟ್ರಿನೋಗಳು ಸಾಮಾನ್ಯವಾಗಿ ಎರಡರಿಂದ ಮೂರು ತಿಂಗಳಿಗಳ ನಂತರ ಹೋಗುವ ಸಂಭವವಿರುತ್ತದೆ.

ಅಕ್ಷೂಟ್ ಗ್ಲೋಮೆರೂಲೋನೆಪ್ರಾಯಿಟಿಸ್‌ನ ಚಿಕಿತ್ಸೆ :

- ಬಾವು ಕಡಿಮೆ ಮಾಡಲು ಉಪ್ಪು ಮತ್ತು ನೀರು ಕಡಿಮೆ ತೆಗೆದುಕೊಳ್ಳುವ ಸಲಹೆ ನೀಡಲಾಗುತ್ತದೆ. ಕೆಲವು ರೋಗಿಗಳಿಗೆ ಮೂತ್ರದ ಪ್ರಮಾಣ ಹೆಚ್ಚಾಗಲು ಡ್ಯೂರೆಟಿಕ್ ಅವಶ್ಯಕತೆ ಇರುತ್ತದೆ.
- ಶೇ. 50 ರಿಂದ 60 ರೋಗಿಗಳಿಗೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಾದಲ್ಲಿಡಲು ಜಿಷಧಿಯ ಅವಶ್ಯಕತೆ ಇರುತ್ತದೆ.
- ಶೇ. 5ಕ್ಕಿಂತ ಕಡಿಮೆ ರೋಗಿಗಳಲ್ಲಿ ಮೂತ್ರ ಕಡಿಮೆ. ಹೆಚ್ಚಿನ ಬಾವು, ಉಸಿರಾಟದ ತೊಂದರೆ, ರಕ್ತದಲ್ಲಿ ಯೂರಿಯಾ ಮತ್ತು ಕ್ರಿಯಾಟಿನ್‌ನ್ನು ಅತ್ಯಧಿಕ ಪ್ರಮಾಣದ ಕಾರಣ ಸ್ವಲ್ಪ ಸಮಯದವರೆಗೆ ಡಯಾಲಾಸಿಸ್‌ನ ಅವಶ್ಯಕತೆ ವರುಂಗಬಹುದು. ಅಕ್ಷೂಟ್ ಗ್ಲೋಮೆರೂಲೋನೆಪ್ರಾಯಿಟಿಸ್ ಸ್ವಲ್ಪ ಸಮಯದಲ್ಲಿ ಹೆಚ್ಚಿನ ರೋಗಿಗಳು ಗುಣಮಾರ್ಪಿತಾಗುತ್ತಾರೆ.

ಈ ರೋಗವಾದ ನಂತರ ಭವಿಷ್ಯದಲ್ಲಿ ಕಡ್ಡಿಯ ತೊಂದರೆ ಇರುತ್ತದೆಯೇ?

ಈ ರೋಗದ ನಂತರ ಅಧಿಕ ರೋಗಿಗಳಲ್ಲಿ ಸ್ವಲ್ಪ ಸಮಯದಲ್ಲಿ ಕಡ್ಡಿ ಮೊಣಾವಾಗಿ ಗುಣವಾಗುತ್ತದೆ. ಭವಿಷ್ಯದಲ್ಲಿ ಇದು ಮರುಕಳಿಸುವ ಸಾಧ್ಯತೆ ಕಡಿಮೆ. ಆದರೆ ಬಹಳಪ್ಪು ಕಡಿಮೆ ರೋಗಿಗಳಲ್ಲಿ ಕಡ್ಡಿ ಮೊಣಾವಾಗಿ ಗುಣವಾಗದ ಕಾರಣ ಭವಿಷ್ಯದಲ್ಲಿ ಅಧಿಕ ರಕ್ತದೊತ್ತಡ ಮತ್ತು ದೀಘ್ರ್ಯಾಕಾಲೀನ (ಕ್ರೋನಿಕ್) ಕಡ್ಡಿ ವೈಫಲ್ಯದಂತಹ ಸಮಸ್ಯೆಗಳಾಗಬಹುದು. ಆದ್ದರಿಂದ ಎಲ್ಲ ರೋಗಿಗಳು ವೈದ್ಯರ ಸಲಹೆಯಂತೆ ನಿರಂತರವಾಗಿ ತುಂಬಾ ಸಮಯದವರೆಗೆ ವೈದ್ಯರನ್ನು ಭೇಟಿ ಮಾಡಲೇಬೇಕು.

ಗ್ಲೋಮೆರೂಲೋನೆಪ್ರಾಯಿಟಿಸ್ ಸ್ವಲ್ಪ ಸಮಯದಲ್ಲಿ ಕಡ್ಡಿ ಮೊಣಾವಾಗಿ ಗುಣವಾಗುತ್ತದೆ. ಭವಿಷ್ಯದಲ್ಲಿ ಇದು ಮರುಕಳಿಸುವ ಸಾಧ್ಯತೆ ಕಡಿಮೆ.

24 ನೆಫ್ರೋಲಾಜಿಕ್ ಸಿಂಡ್ರೋಮ್

ನೆಮ್ಲೋಟಿಕ್ ಸಿಂಡ್ರೋಮ್ ಬಹು ಸಾಮಾನ್ಯವಾಗಿ ಕಂಡು ಬರುವ ಕಿಡ್ನಿ ರೋಗ. ಈ ರೋಗವು ಯಾವದೇ ವಯಸ್ಸಿನವರಲ್ಲಿ ಕಂಡು ಬರಬಹುದು. ಅದರೆ ಮಕ್ಕಳಲ್ಲಿ ಇದು ಬಹು ಸಾಮಾನ್ಯ. ಈ ರೋಗದ ವಿಶೇಷತೆ ಶರೀರದಲ್ಲಿ ಬಾವು ಕಂಡುಬರುವದು ಮತ್ತು ಚಿಕಿತ್ಸೆಯಾದ ನಂತರ ಮನರಾವರ್ತನೆಗೊಳ್ಳುವದು.

ನೆಮ್ಲೋಟಿಕ್ ಸಿಂಡ್ರೋಮ್ ಎಂದರೆನು?

ಸರಳ ಭಾಷೆಯಲ್ಲಿ ಇದನ್ನು ಹೇಳುವುದಾದರೆ ಕಿಡ್ನಿ ದೇಹದ ರಕ್ತ ಚಾಳನಿಯ ಕೆಲಸ ಮಾಡಿ, ದೇಹದ ಅನಾವಶ್ಯಕ ಪದಾರ್ಥಗಳನ್ನು ಮೂತ್ರದ ಮೂಲಕ ಹೊರ ಹಾಕುತ್ತದೆ. ನೆಫ್ರೋಲಾಜಿಕ್ ಸಿಂಡ್ರೋಮ್‌ನಲ್ಲಿ ಕಿಡ್ನಿಯ ಚಾಳನಿಯ ರಂಧ್ರ ದೊಡ್ಡದಾಗಿರುತ್ತದೆ. ಈ ಕಾರಣ ನೀರು ಮತ್ತು ಅನಾವಶ್ಯಕ ಪದಾರ್ಥಗಳ ಜೊತೆ ಜೊತೆಗೆ ದೇಹದ ಅವಶ್ಯಕ ಮ್ಲೋಟೀನ್ ಕೂಡ ಹೊರಹೊಗುತ್ತದೆ. ಇದರಿಂದ ದೇಹದಲ್ಲಿ ಮ್ಲೋಟೀನ್‌ನ ಪ್ರಮಾಣ ಕಡಿಮೆಯಾಗಿ, ದೇಹದಲ್ಲಿ ಬಾವು ಬರುತ್ತದೆ. ಮೂತ್ರದಲ್ಲಿ ಹೋಗುವ ಮ್ಲೋಟೀನ್‌ನ ಪ್ರಮಾಣದ ಅನುಸಾರ ರೋಗಿಯ ದೇಹದಲ್ಲಿ ಬಾವು ಕಡಿಮೆ ಹಾಗೂ ಹಚ್ಚು ಅಗುತ್ತದೆ. ನೆಫ್ರೋಲಾಜಿಕ್ ಸಿಂಡ್ರೋಮ್‌ನಲ್ಲಿ ಬಾವು ಬಂದ ನಂತರವೂ ಕೂಡ ಕಿಡ್ನಿಯ ಅನಾವಶ್ಯಕ ಪದಾರ್ಥಗಳನ್ನು ದೂರ ಮಾಡುವ ಕಾರ್ಯಕ್ರಮತೆ ಯಥಾವತ್ತಾಗಿ ಇರುತ್ತದೆ. ಕಿಡ್ನಿ ಹಾಳಾಗುವ ಸಂಭವ ಬಹಳ ಕಡಿಮೆ ಇರುತ್ತದೆ.

ನೆಫ್ರೋಲಾಜಿಕ್ ಸಿಂಡ್ರೋಮ್ ಯಾವ ಕಾರಣದಿಂದ ಆಗುತ್ತದೆ ?

ನೆಫ್ರೋಲಾಜಿಕ್ ಸಿಂಡ್ರೋಮ್‌ಕ್ಕೆ ಕಾರಣಗಳು ಸಿಗದೇ ಇರಬಹುದು. ಇದನ್ನು ಬಿಳಿರಕ್ತ ಕಣ (ಲಿಂಪೋಸಾಯಿಟಿ)ನ ಕಾರ್ಯಕ್ರಮತೆ ಸರಿಯಾಗಿಲ್ಲದಿರುವದರಿಂದ (Auto immune Disease) ಇದು ಕಂಡು ಬರುತ್ತದೆ. ಅಹಾರದಲ್ಲಿ ಪರಿವರ್ತನೆಯಾದರೆ ಇದು ಕಂಡು ಬರುತ್ತದೆ ಎಂದು ಭಾವಿಸುವುದು ತಪ್ಪು ಮಾಡಿತ್ತೇ.

ನೆಫ್ರೋಲಾಜಿಕ್ ಸಿಂಡ್ರೋಮ್‌ನಲ್ಲಿ ಕಿಡ್ನಿಯ ಚಾಳನಿಯ ರಂಧ್ರ ದೊಡ್ಡದಾಗಿರುವದ ರಿಂದ ನೀರು ಮತ್ತು ಅನಾವಶ್ಯಕ ಪದಾರ್ಥಗಳ ಮ್ಲೋಟೀನ್ ಹೊರಹೊಗುತ್ತದೆ.

133. ನೆಫ್ರೋಟಿಕ್ ಸಿಂಡ್ರೋಮ್

ನೆಫ್ರೋಟಿಕ್ ಸಿಂಡ್ರೋಮ್ ನ ಮುಖ್ಯ ಲಕ್ಷಣಗಳು

1. ಈ ರೋಗ ಮುಖ್ಯವಾಗಿ ಎರಡರಿಂದ ಆರು ವರ್ಷದ ಮತ್ತು ಲ್ಯಾಂಗ್ಲಿ ಕಂಡುಬರುತ್ತದೆ. ಇತರ ಯಥೀಸ್ಥಿನ ವ್ಯಕ್ತಿಗಳಲ್ಲಿ ಈ ರೋಗವು ಮತ್ತು ಗಿಂತ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ.
2. ಸಾಮಾನ್ಯವಾಗಿ ಈ ರೋಗದ ಪ್ರಾರಂಭದಲ್ಲಿ ಜ್ಬರ ಬರುವದು ಮತ್ತು ಕೆಮ್ಮು ಇರುವ ಸಂಭವ ಇರುತ್ತದೆ.
3. ಕೆಣ್ಣಿನ ಕೆಳಗೆ ಹಾಗೂ ಮುಖದಲ್ಲಿ ಬಾವು ಬರುವದು, ಕೆಣ್ಣಿನ ಮೇಲೆ ಬಾವು ಬರುವದರಿಂದ ಕೆಲವು ಬಾರಿ ರೋಗಿ ಹೊಟ್ಟಿ ಹೊದಲು ಕೆಣ್ಣಿನ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವ ಸಂಭವನೀಯತೆ ಇರುತ್ತದೆ..
4. ಬೆಳಗ್ಗೆ ಅಧಿಕ ಬಾವು ಕಂಡು ಬರುವದೇ ಇದರ ಲಕ್ಷಣ. ದಿನದ ವೇಳೆ ಹೆಚ್ಚಾದಂತೆ ಬಾವು ನಿಧಾನವಾಗಿ ಸಂಚಯ ವೇಳೆಗೆ ಸಂಪರ್ಕ ಕಡಿಮೆಯಾಗುತ್ತದೆ.
5. ರೋಗ ಹೆಚ್ಚಾದಂತೆ ಹೊಟ್ಟಿ ಉಬ್ಬಿ, ಮೂತ್ರ ಕಡಿಮೆಯಾಗಿ ಶರೀರದ ತುಂಬೆಲ್ಲ ಬಾವು ಬರುತ್ತದೆ.
6. ಕೆಲವು ಸಾರಿ ಮೂತ್ರದಲ್ಲಿ ನೋರೆ ಬರುವದು ಮತ್ತು ಯಾವ ಜಾಗದಲ್ಲಿ ಮೂತ್ರ ಮಾಡುತ್ತಾರೋ ಅಲ್ಲಿ ಬಿಳಿಯಾಗಿ ಕಾಣಿಸುತ್ತದೆ.
7. ಈ ರೋಗದಲ್ಲಿ ಮೂತ್ರದಲ್ಲಿ ರಕ್ತ, ಉಸಿರುಗಟ್ಟಿವದು ಅಥವಾ ಅಧಿಕ ರಕ್ತದೊತ್ತಡದಂತಹ ಯಾವದೇ ಲಕ್ಷಣಗಳು ಕಾಣಿಸದೇ ಇರಬಹುದು.

ನೆಫ್ರೋಟಿಕ್ ಸಿಂಡ್ರೋಮ್ ನ ಗಂಭೀರ ಪರಿಣಾಮಗಳಾವವು ?

1. ಹೊಟ್ಟೆಯಲ್ಲಿ ಸೂಂಕು, (Peritonitis)
2. ದೊಡ್ಡ ರಕ್ತನಾಳ (ಮುಖ್ಯವಾಗಿ ಕಾಲಿನ, ಕಿಟ್ಟಿಯ) ದಲ್ಲಿ ರಕ್ತ ಹೆಪ್ಪಿಗಟ್ಟಿವದು. (Venous Thrombosis),

ಕೆಣ್ಣಿನ ಕೆಳಗೆ ಹಾಗೂ ಮುಖದಲ್ಲಿ ಬಾವು ಬರುವದು
ನೆಫ್ರೋಟಿಕ್ ಸಿಂಡ್ರೋಮ್ ನ ಮುಖ್ಯ ಲಕ್ಷಣ

3. ತತ್ತ್ವಣಿ ಕಡ್ಡಿ ಹಾಳಾಗುವದು.

4. ನೆಮ್ಮೋಟಿಕ್ ಸಿಂಡ್ರೋಮ್ ದೀಫ್ಯೂಕಾಲದವರೆಗೆ ಇದ್ದರೆ ಹೃದ್ಯೋಗ ಬಂದರಗುವ ಸಾಧ್ಯತೆ ಅಥವಾಗಿರುತ್ತದೆ.

ನೆಮ್ಮೋಟಿಕ್ ಸಿಂಡ್ರೋಮ್ ಕಂಡುಹಿಡಿಯುವಿಕೆ :

1. ಮೂತ್ರದ ಪರೀಕ್ಷೆ :

- ಮೂತ್ರದಲ್ಲಿ ಅಥವ ಪ್ರಮಾಣದಲ್ಲಿ ಪ್ರೋಟೀನ್ ಹೋಗುವದು ಈ ನೆಮ್ಮೋಟಿಕ್ ಸಿಂಡ್ರೋಮ್‌ನ ಕಂಡುಹಿಡಿಯುವಿಕೆ ಬಹಳ ಮುಖ್ಯ.
- ಮೂತ್ರದಲ್ಲಿ ಬಿಳಿ ರಕ್ತಕಣಗಳು, ರಕ್ತವು ಹೋಗದೆ ಇರುವದು ಈ ರೋಗದ ಮಹತ್ವಪೂರ್ವಿಕೆ.
- 24 ಗಂಟೆಯಲ್ಲಿ ಮೂತ್ರದಿಂದ ಹೊರಹೋಗುವ ಪ್ರೋಟೀನ್‌ನ ಪ್ರಮಾಣ 3 ಗ್ರಾಂಗಿಂತ ಅಧಿಕವಾಗುತ್ತದೆ.
- ಮೂತ್ರದ ಪರೀಕ್ಷೆ ಬರೀ ರೋಗದ ಪತ್ತಗಾಗಿ ಅಲ್ಲ. ಆದರೆ ರೋಗದ ಚಿಕಿತ್ಸೆಗೆ ವಿಶೇಷ ಮಹತ್ವ ಮೂತ್ರದಲ್ಲಿ ಹೋಗುವ ಪ್ರೋಟೀನ್ ನಿಂತು ಹೋದರೆ ಆಗ ಈ ಚಿಕಿತ್ಸೆಯು ಯಶಸ್ವಿಯಾದಂತೆ.

2. ರಕ್ತದ ಪರೀಕ್ಷೆ:

- ನೆಮ್ಮೋಟಿಕ್ ಸಿಂಡ್ರೋಮ್‌ದಲ್ಲಿ ರಕ್ತದ ಪ್ರೋಟೀನ್ (ಅಲ್ಬ್ಯೂಮಿನ್) ಕಡಿಮೆ ಮತ್ತು ಕೊಲೆಸ್ಟ್ರಾಲ್ ಹೆಚ್ಯಾಗಿರುವದು ಕಂಡು ಬರುತ್ತದೆ. ಸಾಮಾನ್ಯವಾಗಿ ರಕ್ತದ ಪರೀಕ್ಷೆಯಲ್ಲಿ ಶ್ರೀಯಾಟಿನ್‌ನ ಪ್ರಮಾಣ ಸಾಮಾನ್ಯವಾಗಿರುತ್ತದೆ.
- ಇತರ ವಿಶಿಷ್ಟ ಪರೀಕ್ಷೆ : ಅವಶ್ಯಕತೆ ಅನುಸಾರ ಕೆಲವು ಬಾರಿ ಮಾಡಿಸಲಾಗುವ ರಕ್ತದ ವಿಶಿಷ್ಟ ಪರೀಕ್ಷೆಯಲ್ಲಿ ಕಾಂಪ್ಲಿಮೆಂಟ್ಸ್ ಎ.ಎಸ್.ಬಿ. ಟಾಯಿಟರ್, ANA, dsDNA, Hepatitis B & C ಮುಂತಾದವರ್ಗಗಳು.
- ರೆಡಿಯೋಲಾಜಿಕಲ್ ಪರೀಕ್ಷೆ : ಸೊನೊಗ್ರಾಫಿ ಮತ್ತು ಎದೆಯ ಕ್ಲಿರಣ ಬೇಕಾಗಬಹುದು.

2 ರಿಂದ 8 ವರ್ಷ ಮಕ್ಕಳಲ್ಲಿ ನೆಮ್ಮೋಟಿಕ್ ಸಿಂಡ್ರೋಮ್
ಸಾಮಾನ್ಯವಾಗಿ ಕಂಡು ಬರುತ್ತದೆ.

1. ಕಿಡ್ಲಿ ಬಯಾಪ್ತಿ :

ಇದನ್ನು ಎರಡು ವರ್ಷಕ್ಕಿಂತ ಕಡಿಮೆ ಮತ್ತು 10 ವರ್ಷಕ್ಕಿಂತ ಮೇಲ್ಕೊಂಡಿರುತ್ತಿರುತ್ತದೆ. ಇದರಿಂದ ನೆಫ್ರೋಟಿಕ್ ಸಿಂಡ್ರೋಮ್ ಮೂಲಭೂತ ಕಾರಣ ಏನೆಂದು ತಿಳಿದುಕೊಳ್ಳಬಹುದು.

ಚಿಕಿತ್ಸೆ

ನೆಫ್ರೋಟಿಕ್ ಸಿಂಡ್ರೋಮ್ ಚಿಕಿತ್ಸೆಯಲ್ಲಿ ಗುಣಲಕ್ಷಣಗಳನ್ನು ಕಡಿಮೆಗೊಳಿಸುವದು ಮುಖ್ಯ ಉದ್ದೇಶವಾಗಿರುತ್ತದೆ. ಹೊಂದರೆಗಳನ್ನು ತಡೆಗಟ್ಟಿವದಲ್ಲದೇ ಸೂಕ್ತವಾದ ಚಿಕಿತ್ಸೆ ನೀಡಿ ಕಿಡ್ಲಿಯನ್ನು ಸಂರಕ್ಷಿಸುವದು. ಸಾಮಾನ್ಯವಾಗಿ ಬಹುಕಾಲದವರೆಗೆ ಚಿಕಿತ್ಸೆ ಅವಶ್ಯವಾಗಿರುತ್ತದೆ.

1. ಆಹಾರದಲ್ಲಿ ಪತ್ತೆ :

- ಬಾವು ಬರುವದರಿಂದ ಮತ್ತು ಮೂತ್ರ ಕಡಿಮೆ ಆಗುವುದರಿಂದ ರೋಗಿಗೆ ನೀರು ಮತ್ತು ಉಪ್ಪು ಕಡಿಮೆ ಸೇವಿಸಲು ಸಲಹೆ ನೀಡಲಾಗುತ್ತದೆ.
- ಯಾರು ಬಾವು ಹೊಂದಿರುವುದಿಲ್ಲವೋ ಅವರು ಆರೋಗ್ಯಯುತ ಆಹಾರ ಸೇವಿಸಬೇಕು. ನೀರು ಮತ್ತು ಉಪ್ಪು ಸೇವನೆ ಸಮತೋಲಿತವಾಗಿರಲಿ.
- ಮೊಟ್ಟೆನೊನನ್ನು ಸಾಮಾನ್ಯ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.

2. ಸೊಂಕುತಡೆಗಟ್ಟುವಿಕೆ ಹಾಗೂ ಚಿಕಿತ್ಸೆ :

- ನೆಫ್ರೋಟಿಕ್ ಸಿಂಡ್ರೋಮ್‌ನ ವಿಶೇಷ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲೇ ಮಕ್ಕಳಿಗೆ ಯಾವುದೇ ರೀತಿಯ ಸೊಂಕು ಇದ್ದರೆ ಅದನ್ನು ಚಿಕಿತ್ಸೆಗೊಳ್ಳಬಿಡುಸಬೇಕು.
 - ನೆಫ್ರೋಟಿಕ್ ಸಿಂಡ್ರೋಮ್ ಪೀಡಿತ ಮಕ್ಕಳಿಗೆ ನೆಗಡಿ, ಜ್ವರ ಮತ್ತು ಬೇರೆ ಪ್ರಕಾರದ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಅಧಿಕವಾಗಿರುತ್ತದೆ.
- ಚಿಕಿತ್ಸೆಯ ನಂತರ ಕೊಡ ಸೊಂಕು ಸ್ವಲ್ಪ ಸಮಯ ಹೆಚ್ಚಾಗಬಹುದು. ಅದನ್ನು ಬರದಂತೆ ನೋಡಿಕೊಳ್ಳಬುದು ಮತ್ತು ಸೊಂಕು ಕಂಡುಬಂದಲ್ಲಿ ತ್ವರಿತವಾಗಿ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ. ಸೊಂಕಿನಿಂದ ನೆಫ್ರೋಟಿಕ್ ಸಿಂಡ್ರೋಮ್

ನೆಫ್ರೋಟಿಕ್ ಸಿಂಡ್ರೋಮ್ ಪೀಡಿತರಿಗೆ ಬಾವು ಬರುವದ ಮತ್ತು ಮೂತ್ರ ಕಡಿಮೆ ಆಗುವುದರಿಂದ ರೋಗಿಯು ನೀರು ಮತ್ತು ಉಪ್ಪು ಕಡಿಮೆ ಸೇವಿಸಬೇಕು

ಮೇಲಿಂದ ಮೇಲೆ ಬರಬಹುದು, ಇದರಿಂದಾಗಿ ಸೊಂಕು ತಗುಲದಂತೆ ಎಚ್ಚರಿಕೆಯಿಂದಿರುವುದು ಮಹತ್ವಮಾರ್ಗವಿದೆ.

3. ಜೈವಧಿಯ ಮುಖಾಂತರ ಚಿಕಿತ್ಸೆ :

- ಬಾವು ನಿಯಂತ್ರಣ ವಾಡಲು ಡೈಯುರೆಟಿಕ್ ಸ್ಟ್ರೋಮ್ ಸವಯವರೆಗೆ ಕೊಡಲಾಗುತ್ತದೆ.
- ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ACEI, ARB ಉಪಯೋಗಿಸಲಾಗುತ್ತದೆ.
- ರೋಗನಿರೋಧಕ ಜೈವಧಿಗಳನ್ನು ಸೊಂಕಿಗೆ ನೀಡಲಾಗುತ್ತದೆ.
- ಕೆಲವೊಂದು ಸಮಯ ಅಲ್ಟ್ರಾಮಿನೋವನ್ನು ರಕ್ತನಾಳದಲ್ಲಿ ನೀಡಬೇಕಾಗುತ್ತದೆ.
- ರಕ್ತವನ್ನು ತೆಳುಗೊಳಿಸುವ ಜೈವಧಿಗಳನ್ನು ಕೊಡಬೇಕಾಗುತ್ತದೆ.

ಎತ್ತಿಷ್ಟ ಚಿಕಿತ್ಸೆ

ನೆಫ್ರೋಟಿಕ್ ಸಿಂಡ್ರೋಮ್‌ನ ಚಿಕಿತ್ಸೆಗಾಗಿ ಅತೀ ಹೆಚ್ಚು ಪ್ರಚಲಿತವಿರುವ ಮತ್ತು ಲಾಭದಾಯಕ ಜೈವಧಿ ಪ್ರೆಡ್ಸಿಸೋಲೋನ್. ಇದು ಸ್ಪರ್ಶಾಯಿಡ್ ವರ್ಗದ ಜೈವಧಿ. ಪ್ರೆಡ್ಸಿಸೋಲೋನ್ ಪರಿಣಾವಕಾರಿಯಾಗದಿದ್ದರೆ, ಇತರ ಜೈವಧಿಗಳನ್ನು ಉಪಯೋಗಿಸಲಾಗುತ್ತದೆ.

ಪ್ರೆಡ್ಸಿಸೋಲೋನ್ ಕಾರ್ಡ್ಯ ಮತ್ತು ಉಪಯೋಗ

- ಪ್ರೆಡ್ಸಿಸೋಲೋನ್ ಮೂತ್ತಡಲ್ಲಿ ಹೋಗುವ ಮೊಟ್ಟೆನನ್ನು ತಡೆಗಟ್ಟಿತ್ತದೆ. ಇದನ್ನು ಯಾವ ಪ್ರಮಾಣದಲ್ಲಿ ಮತ್ತು ಎಷ್ಟು ಸಮಯವರೆಗೆ ಕೊಡಬೇಕು ಎಂಬುದನ್ನು ಕಡ್ಡಿಯ ತಜ್ಞಾಬ್ದೇರು ನಿರ್ಧರಿಸುತ್ತಾರೆ.
- ಈ ಜೈವಧಿಯ ಸೇವನೆಯಿಂದ ಹೆಚ್ಚಿಗೆ ರೋಗಿಗಳಲ್ಲಿ ಒಂದರಿಂದ ನಾಲ್ಕು ವಾರಗಳ ಒಳಗೆ ಮೂತ್ತಡಲ್ಲಿನ ಮೊಟ್ಟೆನ್ ಹೋಗುವದು ನಿಲ್ಲುತ್ತದೆ.

ಪ್ರೆಡ್ಸಿಸೋಲೋನ್ ಜೈವಧಿಯ ದುಷ್ಪರಿಣಾಮಗಳು :

ಈ ಜೈವಧಿಯ ಕೆಲವು ದುಷ್ಪರಿಣಾಮಗಳೂ ಇವೆ. ಇವುಗಳನ್ನು ಕಡಿಮೆ ಮಾಡುವದಕ್ಕೆ ಈ ಜೈವಧಿಯ ಸೇವನೆಯನ್ನು ವೃದ್ಧರ ಸಲಹೆಯಿಂತೆ ತೆಗೆದುಕ್ಕಣಿಸಿಕು.

ನೆಫ್ರೋಟಿಕ್ ಸಿಂಡ್ರೋಮ್ ಕಂಡು ಹಿಡಿಯಲು ಮತ್ತು ನಿರಂತರ ತಪಾಸಣೆಗಾಗಿ ಮೂತ್ತ ಪರೀಕ್ಷೆ ಬಹುಮುಖ್ಯ.

ದುಪ್ಪರಿಣಾಮಗಳು :

ಹೆಚ್ಚಿನ ಹಸಿವಾಗುವದು, ತೊಕ ಹೆಚ್ಚಾಗುವದು, ಹೊಟ್ಟಿ ಮತ್ತು ಎದೆಯಲ್ಲಿ ಉರಿಯುವದು, ಗೊಂದಲಕ್ಕೂಳಗಾಗುವದು ಹಾಗೂ ರಕ್ತದೊತ್ತಡ ಹೆಚ್ಚಾಗುವದು.

ತುಂಬಾ ಸಮಯದ ನಂತರ ಕಾಣಿಸುವ ದುಪ್ಪರಿಣಾಮಗಳು :

ಮಕ್ಕಳ ವಿಕಾಸ ಕಡಿಮೆಯಾಗುವುದು (ಎತ್ತರ ಬೆಳೆಯದಿರುವುದು) ಮೂರಳಿಗಳ ನಿಶ್ಚಯಾಗುವದು, ತೊಡೆ ಮತ್ತು ಹೊಟ್ಟಿಯ ಕೆಳಗಿನ ಭಾಗದಲ್ಲಿ ಗುಲಾಬಿ ರೇಖೆಗಳಾಗುವದು, ಮೋತಿಬಿಂದು (Cataract) ಆಗುವ ಸಂಭವ ಇರುತ್ತದೆ.

ಪ್ರೈಸ್‌ಸೋಲೋನ್ ಮಕ್ಕಳಿಗೆ ಲಾಭದಾಯಕವೇ :

ಹೌದು! ಸಾಮಾನ್ಯವಾಗಿ ಈ ಜೈಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತುಂಬಾ ಸಮಯದವರೆಗೆ ತೆಗೆದುಕೊಂಡರೆ ಜೈಷಧಿಯ ವಿಪರೀತ ಪರಿಣಾಮವಾಗುವ ಸಾಧ್ಯತೆ ಅಧಿಕವಿರುತ್ತದೆ. ವೈದ್ಯರ ಸಲಹೆಯ ಮೇರೆಗೆ ಸೂಕ್ತ ಪ್ರಮಾಣದಲ್ಲಿ ಮತ್ತು ಕಡಿಮೆ ಸಮಯದವರೆಗೆ ಜೈಷಧಿಯ ಸೇವನೆಯಿಂದ ಜೈಷಧಿಯ ವಿಪರೀತ ಪರಿಣಾಮ ಕಡಿಮೆ ಸಮಯ ಇರುತ್ತದೆ.

ಜೈಷಧಿಯ ಸೇವನೆ ವೈದ್ಯರ ಸಮೃದ್ಧಿದಲ್ಲಿ ತೆಗೆದುಕೊಳ್ಳಲಾಗುತ್ತಿದ್ದರೆ ಗಂಭೀರ ಹಾಗೂ ವಿಪರೀತ ಪರಿಣಾಮ ಪ್ರಾರಂಭದಲ್ಲಿ ಪತ್ತೆಯಾದರೆ ಶ್ವರಿತವಾಗಿ ಚಿಕಿತ್ಸೆಯಲ್ಲಿ ಪರಿವರ್ತನೆಯ ಮುಖಾಂತರ ಅದನ್ನು ತಡೆಗಟ್ಟಬಹುದು. ಆದರೂ ರೋಗದ ಕಾರಣ ಆಗುವ ತೊಂದರೆ ಮತ್ತು ಅಪಾಯದ ವಿರುದ್ಧ ಜೈಷಧಿಯ ದುಪ್ಪರಿಣಾಮಗಳು ಕಡಿಮೆ ಹಾನಿಕಾರಕವಾಗಿದೆ.

ಹೆಚ್ಚಿನ ಮಕ್ಕಳಲ್ಲಿ ಚಿಕಿತ್ಸೆಯ ಮೂರನೆಯ ಹಾಗೂ ನಾಲ್ಕನೇಯ ವಾರಗಳಲ್ಲಿ ಮೂತ್ತಡಲ್ಲಿ ಮೋಟೇನ್ ಹೋದರೂ ಬಾಪು ಕಂಡುಬರುತ್ತದೆ ಏಕೆ?

ಪ್ರೈಸ್‌ಸೋಲೋನ್ ಸೇವನೆ ಮಾಡುವದರಿಂದ ಹಸಿವೆ ಅಧಿಕಗೊಂಡು ಉಂಟದ ಪ್ರಮಾಣ ಹೆಚ್ಚಾಗಿ ಮೂರು ಮತ್ತು ನಾಲ್ಕು ವಾರಗಳಲ್ಲಿ ತೊಕ ಹೆಚ್ಚಾಗುತ್ತದೆ. ಆದ್ದರಿಂದ ಮತ್ತೆ ಬಾಪು ಬಂದಿದೆ ಎಂದನಿಸುತ್ತದೆ.

ಮಕ್ಕಳಲ್ಲಿ ಕಂಡುಬರುವ ನೆಂಟ್ರೋಟಿಕ್ ಸಿಂಡ್ರೋಮ್‌ಗೆ ಮುಖ್ಯವಾಗಿ
ಪ್ರೈಸ್‌ಸೋಲೋನ್ ಜೈಷಧಿಯನ್ನು ನೀಡಲಾಗುತ್ತದೆ.

ರೋಗದ ಬಾವು ಮತ್ತು ಜೈವಧಿಯ ಪರಿಣಾಮದಿಂದ ಬಾವು ಬಂದಿದ್ದರೆ, ಎರಡರ ನಡುವಿನ ಅಂತರ ಹೇಗೆ ತಿಳಿಯಲಾಗುತ್ತದೆ?

ನೆಮ್ಮೋಟಿಕ್ ಸಿಂಡ್ರೋಮ್‌ನಲ್ಲಿ ಬಾವು ಸಾಮಾನ್ಯವಾಗಿ ಕಣ್ಣನ ಕೆಳಗೆ ಮತ್ತು ಮುಖದಲ್ಲಿ ಕಂಡುಬರುತ್ತದೆ. ಇದು ಬೆಳಗಿನ ಸಮಯ ಹಚ್ಚಿತದೆ ಮತ್ತು ಸಂಜೆಯ ವೇಳೆಗೆ ಕಡಿಮೆಯಾಗುತ್ತದೆ. ಇದರ ಜೊತೆ ಜೊತೆಗೆ ಕಾಲಿನಲ್ಲಿಯೂ ಬಾವು ಬರಬಹುದು, ಸಾಮಾನ್ಯವಾಗಿ ಮೂಳೆ, ಭುಜ, ಹೊಟ್ಟೆಯ ಮೇಲೆ ಹೊಬ್ಬು ಶೇಖರಣೆಯಾಗಿ, ಇವುಗಳೆಲ್ಲರಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಈ ಬಾವು ದಿನದಲ್ಲಿ ಸಮಾನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಕಣ್ಣನಲ್ಲಿ ಮತ್ತು ಕಾಲಿನಲ್ಲಿ ಬಾವು ಇಲ್ಲದಿರುವದು ಜೈವಧಿಯ ದುಪ್ಪರಿಣಾಮದಿಂದ ಉಂಟಾಗಿರುವದು ತಿಳಿದುಬರುತ್ತದೆ.

ನೆಮ್ಮೋಟಿಕ್ ಸಿಂಡ್ರೋಮ್‌ನಿಂದ ಬಾವು ಮತ್ತು ಜೈವಧಿಯ ದುಪ್ಪರಿಣಾಮದಿಂದ ಬಂದ ಭಾವು ಇವುಗಳ ಅಂತರ ತಿಳಿಯವದು ಏಕ ಅವಶ್ಯವಿದೆ?

- ನೆಮ್ಮೋಟಿಕ್ ಸಿಂಡ್ರೋಮ್‌ನ ಕಾರಣ ಬಾವು ಇದ್ದರೆ ಜೈವಧಿಯ ಪ್ರಮಾಣದಲ್ಲಿ ಹಚ್ಚಿ ಮಾಡುವದು ಅಥವಾ ಪರಿವರ್ತನೆ ಮತ್ತು ಜೊತೆ ಜೊತೆಗೆ ಮೂತ್ತದ ಪ್ರಮಾಣ ಹಚ್ಚಾಗುವ ಜೈವಧಿಯ ಅವಶ್ಯಕತೆ ಇರುತ್ತದೆ.
- ಜೈವಧಿಯ ದುಪ್ಪರಿಣಾಮದಿಂದ ಭಾವು ಬಂದಿದ್ದರೆ ಪ್ರೈಸ್‌ಮೋಲೋನ್ ಜೈವಧಿಯ ಪ್ರಮಾಣ, ಕೆಲವು ವಾರಗಳಲ್ಲಿ ಕಡಿಮೆ ಮಾಡಬೇಕಾಗುತ್ತದೆ. ಈ ಬಾವು ನಿಧಾನವಾಗಿ ಕಡಿಮೆಯಾಗುತ್ತದೆ. ಇಂತಹ ಜೈವಧಿಯ ಕಾರಣದಿಂದ ಉತ್ಪನ್ನವಾಗುವ ಬಾವು ತ್ವರಿತವಾಗಿ ಕಡಿಮೆ ಮಾಡಲು ಯಾವದೇ ರೀತಿಯ ಜೈವಧಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.

ಪ್ರೈಸ್‌ಮೋಲೋನ್ ಚಿಕಿತ್ಸೆ ಘಲಿಸದಿದ್ದರೆ ಉಪಯೋಗಿಸುವ ಇತರ ಜೈವಧಿಗಳು ಯಾವವು?

ನೆಮ್ಮೋಟಿಕ್ ಸಿಂಡ್ರೋಮ್‌ನಲ್ಲಿ ಉಪಯೋಗ ಮಾಡುವ ಇತರ ಜೈವಧಿಗಳಲ್ಲಿ ಲಿವಾಮಿಕೋಲ್, ಮಿಥಾಯಿಲ್ ಪ್ರೈಸ್‌ಮೋಲೋನ್ “ಸಾಯಿಕ್ಲೋಫಾಸ್‌ಪ್ರೋಮಾಯಿಡ್” ಸಾಯಿಕ್ಲೋಸ್‌ಪ್ರೋರಿನ್” ಎಮ್.ಎಮ್.ಎಫ್ ಇತ್ಯಾದಿ ಜೈವಧಿಗಳಿವೆ.

ಜೈವಧಿಯ ಬಾಷ್ಟು ಪರಿಣಾಮಗಳನ್ನು ತಡೆಗಟ್ಟಲು ಪ್ರೈಸ್‌ಮೋಲೋನ್ ಅನ್ನು ವೈದ್ಯರ ಸಲಹೆ ಮೇರಿಗೆ ಸೇವಿಸಬೇಕು.

139. ನೆಮ್ಮೋಟಿಕ್ ಸಿಂಡ್ರೋಮ್

ನೆಮ್ಮೋಟಿಕ್ ಸಿಂಡ್ರೋಮ್ ನ ಮಕ್ಕಳಲ್ಲಿ ಕಡ್ಡಿ ಬಯಾಪ್ಪಿ ಯಾವಾಗ ಮಾಡಲಾಗುತ್ತದೆ? ನೆಮ್ಮೋಟಿಕ್ ಸಿಂಡ್ರೋಮ್ ನಲ್ಲಿ ಕಡ್ಡಿ ಬಯಾಪ್ಪಿಯ ಅವಶ್ಯಕತೆ ಕೆಲವೇ ಕೆಲವು ಪ್ರಸಂಗಗಳಲ್ಲಿ ಮಾತ್ರ ಬೇಕಾಗುತ್ತದೆ.

1. ರೋಗದ ನಿಯಂತ್ರಣಾಕ್ರಾಂತಿನ ಹೆಚ್ಚಿನ ಪ್ರಮಾಣದಲ್ಲಿ ಅಥವಾ ತುಂಬಾ ಸಮಯದವರೆಗೆ ಪ್ರೈಡಿಸ್‌ಸೊಲೊನ್ ತೆಗೆದು ಕೊಳ್ಳುತ್ತಿದ್ದರೆ.
2. ಪ್ರೈಡಿಸ್‌ಸೊಲೊನ್ ತೆಗೆದುಕೊಂಡ ನಂತರವೂ ರೋಗ ನಿಯಂತ್ರಣಾಕ್ಷೇತ್ರದಲ್ಲಿ ಬಾರದಿರುವದು.
3. ಮೂತ್ರದಲ್ಲಿ ರಕ್ತಕಣಗಳ ಉಪಸ್ಥಿತಿ ರಕ್ತದಲ್ಲಿ ಕ್ರೀಯಾಟಿನಿನ್‌ನ ಪ್ರಮಾಣ ಹೆಚ್ಚಾಗಿರುವದು, ಕಾಂಫ್ಲಿಯೆಂಟ್‌(ಸಿ-3)ನ ಪ್ರಮಾಣ ಕಡಿಮೆಯಾಗುವದು. ಆಗ ಕಡ್ಡಿ ಬಯಾಪ್ಪಿ ಮಾಡುವದು ಅವಶ್ಯಕವಿರುತ್ತದೆ.
4. ವಯಸ್ಕರಲ್ಲಿ ಈ ರೋಗ ಕಂಡುಬಂದರೆ, ಸಾಮಾನ್ಯವಾಗಿ ಕಡ್ಡಿಯ ಬಯಾಪ್ಪಿ ಮಾಡಲಾಗುವದು.

ನೆಮ್ಮೋಟಿಕ್ ಸಿಂಡ್ರೋಮ್ ನ ಚಿಕಿತ್ಸೆಯ ನಿಯಮಕ್ಕೆ ತಜಾಫ್‌ದ್ಯರು ಯಾವ ಪ್ರಕಾರ ಮಾಡುತ್ತಾರೆ?

ನೆಮ್ಮೋಟಿಕ್ ಸಿಂಡ್ರೋಮ್ ನ ಚಿಕಿತ್ಸೆಗೆ ಅವಶ್ಯವಾಗಿರುವ ಪರೀಕ್ಷೆ ಬಹಳ ಅವಶ್ಯವಿದೆ. ಈ ಪರೀಕ್ಷೆಯ ಸೂಂಕು, ರಕ್ತದೊತ್ತಡ, ತೊಕ, ಮೂತ್ರದಲ್ಲಿ ಮ್ಯಾಟ್‌ನ ಪ್ರಮಾಣ ಮತ್ತು ಅವಶ್ಯಕತೆಯ ಅನುಸಾರ ರಕ್ತದ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಮಾಹಿತಿಯ ಆಧಾರದ ಮೇಲೆ ಔಷಧಿಯನ್ನು ಅವಶ್ಯಕತೆಗನುಸಾರವಾಗಿ ಪರಿವರ್ತನೆ ಮಾಡಲಾಗುತ್ತದೆ.

ನೆಮ್ಮೋಟಿಕ್ ಸಿಂಡ್ರೋಮ್ ಯಾವಾಗ ಗುಣವಾಗುತ್ತದೆ?

ಸರಿಯಾದ ಚಿಕಿತ್ಸೆಯು ಹೆಚ್ಚಿನ ಮಕ್ಕಳ ಮೂತ್ರದಲ್ಲಿ ಅಲ್ಲೂ ಮಿನ್‌ ಹೊಗುವದು ಕಡಿಮೆಯಾಗುತ್ತದೆ ಮತ್ತು ಈ ರೋಗ ಸ್ವಲ್ಪ ಸಮಯದಲ್ಲಿಯೇ ನಿಯಂತ್ರಣದಲ್ಲಿ

ನೆಮ್ಮೋಟಿಕ್ ಸಿಂಡ್ರೋಮ್ 11 ರಿಂದ 14 ವರ್ಷ ವಯಸ್ಸಿನ ನಂತರ ಮಕ್ಕಳಲ್ಲಿ
ಮೊಣಾ ರೀತಿಯಾಗಿ ಗುಣವಾಗುತ್ತದೆ.

ಬರುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಸುಮಾರು ಎಲ್ಲ ಮಕ್ಕಳಲ್ಲಿ ಈ ರೋಗ ಮತ್ತು ಬಾವು ಮತ್ತೆ ಕಾಣಿಸುತ್ತದೆ. ಇಂತಹ ಸ್ಥಿತಿಯಲ್ಲಿ ಮತ್ತೆ ಚಿಕಿತ್ಸೆಯ ಅವಶ್ಯಕತೆಯಿರುತ್ತದೆ. ಹೀಗೆ ವಯಸ್ಸು ಹೆಚ್ಚಾಗುತ್ತದೆಯೋ ಹಾಗೆ ರೋಗ ಮನಃ ಆಗುವ ಪ್ರಕ್ರಿಯೆ ನಿರ್ಧಾರವಾಗಿ ಕಡಿಮೆಯಾಗುತ್ತದೆ. 11 ರಿಂದ 14 ವರ್ಷ ವಯಸ್ಸಿನ ನಂತರ ಹೆಚ್ಚಾಗಿ ಮಕ್ಕಳಲ್ಲಿ ಈ ರೋಗ ಮೊರಣ ರೀತಿಯಾಗಿ ಗುಣವಾಗುತ್ತದೆ.

ನೆಫ್ರೋಟಿಕ್ ಸಿಂಡ್ರೋಮ್ ಸಾಮಾನ್ಯವಾಗಿ 11 ರಿಂದ 14 ವರ್ಷ ವಯಸ್ಸಿನ ನಂತರ ಹೆಚ್ಚಾಗಿ ಮಕ್ಕಳಲ್ಲಿ ಮೊರಣ ಗುಣವಾಗಬಹುದು.

25 ಮುಕ್ಕಳಲ್ಲಿ ಕಿಡಿ ಮತ್ತು ಮೂತ್ರಮಾರ್ಗದ ಸೊಂಕು

ಮೂತ್ರಜನಕಾಂಗದ ಸೊಂಕು ಚಿಕ್ಕಮುಕ್ಕಳಲ್ಲಿ ತಾತ್ವಾಲೀಕ ಹಾಗೂ ರೀಫ್ ಕಾಲೀನ ಅರೋಗ್ಯ ಸಮಸ್ಯೆ. ವಯಸ್ಸಿಗಿಂತ ಮುಕ್ಕಳಲ್ಲಿ ತುಂಬಾ ತೊಂದರೆದಾಯಕವಾಗಿ ಕಂಡುಬರುತ್ತವೆ.

ವಯಸ್ಸಿಗಿಂತ ಮುಕ್ಕಳಲ್ಲಿ ಈ ರೋಗ ಏಕೆ ಹೆಚ್ಚು?

- ಮುಕ್ಕಳಲ್ಲಿ ಮೇಲಿಂದ ಮೇಲೆ ಜ್ಞರ ಬರಲು ಕಿಡಿ ಮತ್ತು ಮೂತ್ರ ನಳಿಕೆ ಸೊಂಕು ರೋಗ ಮುಖ್ಯ ಕಾರಣ.
- ಚಿಕ್ಕ ಮುಕ್ಕಳಲ್ಲಿ ಕಿಡಿ ಅಥವಾ ಮೂತ್ರಮಾರ್ಗದ ಸೊಂಕಿಗೆ ತಡವಾಗಿ ಅಥವಾ ಅಪಾರಾಣ ಚಿಕಿತ್ಸೆಯಾದರೆ ಕಿಡಿ ಶಾಶ್ವತವಾಗಿ ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
- ಮೂತ್ರ ಮಾರ್ಗದ ಸೊಂಕನ್ನು ಶೀಪ್ತ ಕಂಡು ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಕಿಡಿ ಶಾಶ್ವತವಾಗಿ ಹಾಳಾಗುವದನ್ನು ತಡೆಗಟ್ಟಬಹುದು.
- ಮುಕ್ಕಳಲ್ಲಿ ಈ ರೋಗ ಮೇಲಿಂದ ಮೇಲೆ ಬರುವ ಸಾಧ್ಯತೆ ಹೆಚ್ಚಿಗಿರುತ್ತದೆ.

ಮೂತ್ರ ಮಾರ್ಗದ ಸೊಂಕಿಗೆ ಮುಖ್ಯ ಕಾರಣಗಳು :

1. ಬಾಲಕಿಯರಲ್ಲಿ ಮೂತ್ರನಳಿಕೆ ಚಿಕ್ಕದಾಗಿದ್ದು, ಮೂತ್ರನಳಿಕೆಯು ಮಲದ್ವಾರದ ಹತ್ತಿರ ಇರುವದರಿಂದ ಮಲದ್ವಾರದಲ್ಲಿರುವ ರೋಗಾಳಂಗಳು ಮೂತ್ರನಳಿಕೆಯಲ್ಲಿ ಹೋಗಿ ಅನಾರೋಗ್ಯಕ್ಕೆ ದಾರಿ ಮಾಡಿ ಕೊಡುತ್ತದೆ.
2. ಮಲವಿಸಜನನ ನಂತರ ಮಲದ್ವಾರವನ್ನು ಸ್ವಚ್ಚ ಮಾಡುವ ಕ್ರಿಯೆ ಹಿಂದಿನಿಂದ ಮುಂದೆ ಮಾಡುವದರಿಂದ.
3. ಜನ್ಮತಃವಾಗಿ ಮೂತ್ರಚೀಲದಿಂದ ಮೂತ್ರ ಮರಳಿ ಕಿಡಿಯ (Vesico Ureteric Reflux) ಕಡೆಗೆ ಹೋಗುತ್ತಿದ್ದರೆ.

ಚಿಕ್ಕ ಮುಕ್ಕಳಲ್ಲಿ ಜ್ಞರವು ಸಾಮಾನ್ಯವಾಗಿ ಮೂತ್ರಜನಕಾಂಗದ ಸೊಂಕಿನಿಂದಾಗಿರುತ್ತದೆ.

4. ಪೆಲ್ವಿಸ್ ಮತ್ತು ಮೂತ್ರನಳಿಕೆ ಕೊಡುವು (Pelvi Ureteric junction obstruction) ಭಾಗವು ಮುದುಡುವದರಿಂದ ಮೂತ್ರದ ಮಾರ್ಗದಲ್ಲಿ ಅಡೆತಡೆ ಉಂಟಾಗುವದು
5. ಮೂತ್ರನಳಿಕೆಯಲ್ಲಿ ವಾಲ್ವು (Posterior urethral valve) ನ ಕಾರಣ ಚಿಕ್ಕ ಮುಕ್ಕಳಲ್ಲಿ ಮೂತ್ರ ವಿಸರ್જನನೆಯಲ್ಲಿ ತೊಂದರೆಯಾಗುತ್ತಿದ್ದರೆ.
6. ಮೂತ್ರಮಾರ್ಗದಲ್ಲಿ ಹರಳುಗಳಾಗಿದ್ದರೆ.

ಮೂತ್ರಮಾರ್ಗದ ಸೋಂಕನ ಲಕ್ಷಣ

- ವಯಸ್ಸು ಮುಕ್ಕಳಲ್ಲಿ ಮೂತ್ರಮಾರ್ಗದ ತೊಂದರೆಯನ್ನು ತಾವೇ ಹೇಳುತ್ತಾರೆ. ವಯಸ್ಸುರಲ್ಲಿ ಕಂಡು ಬರುವ ಮೂತ್ರಮಾರ್ಗದಲ್ಲಿ ಸೋಂಕನ ಲಕ್ಷಣಗಳು ಮುಕ್ಕಳಲ್ಲಿಯೂ ಕೂಡ ಒಂದೇ ತರನಾಗಿರುತ್ತವೆ. ಈ ಕುರಿತು ಸವಿಸ್ತಾರವಾಗಿ 19 ನೇ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.
- ಚಿಕ್ಕ ಮುಕ್ಕಳು ಮೂತ್ರ ಜನಾಕಾಂಗದಲ್ಲಿನ ಸೋಂಕನ ತೊಂದರೆಗಳನ್ನು ಹೇಳುವುದಿಲ್ಲ. ಮೂತ್ರ ವಿಸರ್జನಸುವಾಗ ಮುಕ್ಕಳು ಅಳಬಹುದು, ಜ್ಞರ್ ಬರಬಹುದು, ಹಸಿವೆಯಾಗದಿರುವದು, ತೂಕ ಹೆಚ್ಚಾಗದಿರುವುದು, ಅಥವಾ ಗಂಭೀರ ಸೋಂಕನಿಂದ ಶೀಪ್ತ ಜ್ಞರ್ ಬಂದು ಹೊಟ್ಟೆ ಉದಿಕೊಳ್ಳುವದು, ವಾಂತಿ, ಭೇದಿ, ಕಾಮಾಲೆಯಂತಹ ಇತರ ಲಕ್ಷಣಗಳು ಚಿಕ್ಕ ಮುಕ್ಕಳಲ್ಲಿ ಕಾಣುತ್ತವೆ.

ರೋಗಪತ್ರ :

ಕಡ್ಡಿ ಮತ್ತು ಮೂತ್ರಮಾರ್ಗದ ಸೋಂಕನ್ನು ಪತ್ತೆ ಮಾಡುವಲ್ಲಿ ಮುಖ್ಯವಾಗಿ ಎರಡು ಭಾಗದಲ್ಲಿ ವಿಭಾಗಿಸಿ ಪರೀಕ್ಷೆಸಲಾಗುತ್ತದೆ.

1. ಮೂತ್ರಮಾರ್ಗದ ಸೋಂಕು ಪತ್ತೆ.
2. ಮೂತ್ರಮಾರ್ಗದ ಸೋಂಕನ ಕಾರಣಗಳ ಪತ್ತೆ.
1. ಮೂತ್ರ ಮಾರ್ಗದ ಸೋಂಕು ಪತ್ತೆ : ಮೂತ್ರದ ಸಾಮಾನ್ಯ ಪರೀಕ್ಷೆ ಮತ್ತು ಕಲ್ಪರನಲ್ಲಿ ಶೀಪ್ತ (pus) ಕಂಡು ಬರುವದು.

ಸಾಮಾನ್ಯವಾಗಿ ಚಿಕ್ಕಮುಕ್ಕಳಲ್ಲಿ ಮೇಲಿಂದ ಮೇಲೆ ಜ್ಞರ್ ತೂಕ ಹೆಚ್ಚಾಗದಿರುವಿಕೆ ಮತ್ತು ಮೂತ್ರಜನಕಾಂಗದ ತೊಂದರೆಗಳು ಸೋಂಕನ ಗುಣಲಕ್ಷಣಗಳಾಗಿರುತ್ತವೆ.

143. ಮುಕ್ಕಳಲ್ಲಿ ಕಡ್ಡಿ ಮತ್ತು ಮೂತ್ರಮಾರ್ಗದ ಸೋಂಕು

2. ಮೂತ್ರಮಾರ್ಗದ ಸೋಂಕಿನ ಕಾರಣಗಳ ಪತ್ತೆ : ಕಡ್ಡಿ ಮತ್ತು ಮೂತ್ರಮಾರ್ಗದ ರಚನೆಯಲ್ಲಿ ದೋಷ, ಅಡೆತಡೆ ಮತ್ತು ಮೂತ್ರ ವಿಸರ್ವನೆಯಲ್ಲಿ ತೊಂದರೆ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಈ ಸಮಸ್ಯೆಯು ಮೂತ್ರಮಾರ್ಗದಲ್ಲಿ ಮೇಲಿಂದ ಮೇಲೆ ಕೇವು ಉಂಟಾಗುವದಕ್ಕೆ ಕಾರಣವಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಕಂಡುಹಿಡಿಯಲು ಮಾಡಬೇಕಾದ ಅವಶ್ಯಕ ಪರೀಕ್ಷೆಗಳ (ಯುವಸೋಜಿ, ಹೊಳೆಯೆಯ ಎಕ್ಸ್ ರೇ, ಎಮ್‌ಸಿಯೆಜಿ, ಸಿಟಿ ಸ್ಟ್ರೋನ್, ಎಂಆರ್‌ಎ ಮತ್ತು ಬಿಎಂ) ಕುರಿತು ಅಧ್ಯಾಯ 4 ಮತ್ತು 19ರಲ್ಲಿ ಚರ್ಚೆಸಲಾಗಿದ್ದು, ದಯವಿಟ್ಟು ಅದನ್ನು ಗಮನಿಸಬೇಕು.

ಮುಕ್ಕಳಲ್ಲಿ ಮೂತ್ರಮಾರ್ಗದ ಸೋಂಕಿನ ಕಾರಣಗಳ ಪತ್ತೆ ಮಾಡುವಲ್ಲಿ ಎಮ್‌ಸಿಯು (MCU) ಪರೀಕ್ಷೆ ಹೇಗೆ ವಾತ್ತು ಏಕೆ ವಾಖ್ಯ : ಮಿಕ್ಕಾರೆಟಿಂಗ್ ಸಿಸ್ಟ್ರೋಯುರ್ಥೊಲ್ರೂಪ್ (ಎಮ್‌ಸಿಯು)ನ ಪರೀಕ್ಷೆಯಲ್ಲಿ ವಿಶೇಷ ಪ್ರಕಾರದ ಆಯೋಡಿನೋಯುಕ್ ದ್ರವವನ್ನು ಕೆಫೆಟಿರ (ಪಾಲ್ಸಿಕ್ ಟ್ರೌಬ್) ಮೂಲಕ ಮೂತ್ರಚೀಲದಲ್ಲಿ ತುಂಬಲಾಗುತ್ತದೆ. ಅದರ ನಂತರ ಮುಕ್ಕಳನ್ನು ಮೂತ್ರ ವಿಸರ್ವಸಲು ಹೇಳಲಾಗುತ್ತದೆ. ಮೂತ್ರ ಮಾಡಿದ ನಂತರ ಮೂತ್ರಚೀಲ ಮತ್ತು ಮೂತ್ರ ನಳಿಕೆಯ ಎಕ್ಸ್‌ರೇ ಮಾಡಲಾಗುತ್ತದೆ. ಈ ಪರೀಕ್ಷೆಯ ಮುಖಾಂತರ ಮೂತ್ರವು ಮೂತ್ರಚೀಲದಿಂದ ವಿರುದ್ಧ ದಿಕ್ಕಿನಲ್ಲಿ ಮೂತ್ರನಳಿಕೆಯಲ್ಲಿ ಹೋಗುವದು, ಮೂತ್ರಚೀಲದಲ್ಲಿ ಯಾವುದೇ ತೊಂದರೆ ಇರುವದು ಅಥವಾ ಮೂತ್ರಚೀಲದಿಂದ ಮೂತ್ರವು ಹೊರ ಹೋಗುವ ಮಾರ್ಗದಲ್ಲಿ ಯಾವುದೇ ಅಡಚಣೆಗಳಿದ್ದಲ್ಲಿ ಇತ್ತಾದಿ ಮಾಹಿತಿಗಳು ಲಭಿಸುತ್ತವೆ.

ತಡೆಗಟ್ಟುವಿಕೆ

- ಮುಕ್ಕಳಿಗೆ ದಿನದಲ್ಲಿ ಹೆಚ್ಚು ಮತ್ತು ರಾತ್ರಿಯಲ್ಲಿಯೂ 1 ರಿಂದ 2 ಸಾರಿ ನೀರು ಕುಡಿಸಬೇಕು.
- ಮಲಭದ್ಧತೆಯಾಗದಂತೆ ನೋಡಿಕೊಳ್ಳುವದು, ನಿಯಮಿತ ಮಲವಿಸರ್ವನೆ ಮಾಡುವದು, ಸ್ವಲ್ಪ ಸ್ವಲ್ಪ ಸಮಯದಲ್ಲಿ ಮೂತ್ರಮಾಡುವ ಪದ್ಧತಿ ಹಾಕಬೇಕು.
- ಮಲ ಮತ್ತು ಮೂತ್ರದ ಜಾಗದ ಅಕ್ಕೆ ಪಕ್ಕ ನೀರಿನಿಂದ, ಮುಂದಿನಿಂದ ಹಿಂದಿನವರೆಗೆ ಸ್ವಚ್ಚ ಮಾಡುವದನ್ನು ಕಲಿಸಬೇಕು.

ಮುಕ್ಕಳಲ್ಲಿ ಮೂತ್ರಮಾರ್ಗದ ಸೋಂಕಿನ ಕಾರಣಗಳ ಪತ್ತೆ ಮಾಡುವಲ್ಲಿ
ಎಮ್‌ಸಿಯು (MCU) ಪರೀಕ್ಷೆ ಮುಖ್ಯವಾದದ್ದು

- ಮುಕ್ಕಳಿಗೆ ಆರೋಗ್ಯಯುತ ಆಹಾರ ಸೇವನೆ ಕುರಿತು ಸಲಹೆ ನೀಡಬೇಕು.
- ಮೂತ್ರ ರೋಗದ (ಕೇವು) ಚಿಕಿತ್ಸೆ ಮೊಣಿವಾದ ನಂತರ ಮೂತ್ರದ ಪರೀಕ್ಷೆ ಮಾಡಿ ರೋಗ ಮೊಣಿ ರೀತಿಯಾಗಿ ಗುಣಮುಖವಾಗಿದೆಯೇ ಇಲ್ಲವೋ ಎಂದು ತಿಳಿಯಬೇಕು.
- ಮೂತ್ರದ ಸೋಂಕು ರೋಗ (ಕೇವು) ಎರಡನೇ ಬಾರಿ ಬಂದಿದೆ ಎಂದು ತಿಳಿಯಲು ಚಿಕಿತ್ಸೆ ಮೊಣಿವಾಗುವ ಏಳು ದಿನಗಳ ನಂತರ ಮತ್ತು ವೈದ್ಯರ ಸಲಹೆಯ ಅನುಸಾರ ಮೇಲಿಂದ ಮೇಲೆ ಮೂತ್ರದ ಪರೀಕ್ಷೆ ಮಾಡಿಸಬೇಕು, ಇದು ಅತ್ಯಂತ ಅವಶ್ಯಕವಿದೆ.

ಚಿಕಿತ್ಸೆ

- ಮೂತ್ರದ ರೋಗ ಪತ್ತೆಯಾದ ನಂತರ ಇದರ ಮೇಲೆ ನಿಯಂತ್ರಿಸಲು ಮುಕ್ಕಳಲ್ಲಿ ರೋಗದ ಲಕ್ಷಣ, ಅದರ ಗಂಭೀರತೆ ಮತ್ತು ಮುಕ್ಕಳ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ರೋಗ ನಿರೋಧಕ(ಎಂಟಿಬಿಯಾಟ್‌ಸ್) ಚಿಕಿತ್ಸೆ ನೀಡಲಾಗುತ್ತದೆ.
- ಈ ಚಿಕಿತ್ಸೆಯನ್ನು ಪ್ರಾರಂಭ ಮಾಡುವ ಮೌದಲು ಮೂತ್ರದ ಕಲ್ಪರ ಮತ್ತು ಸೆನ್ಸಿಟಿವಿಟಿಯ ಪರೀಕ್ಷೆ ಮಾಡುವದು ಅವಶ್ಯಕವಿದೆ. ಈ ರಿಮೋಟಿನ ಆಧಾರದ ಮೇಲೆ ವೈದ್ಯರು ಸರ್ವಶೈವಾಂತಿಕ ಜೀವಧಿಯ ಆಯ್ದು ಮಾಡಿ, ರೋಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ಮಾಡಬಹುದು.
- ಕಡಿಮೆ ವಯಸ್ಸಿನ ಮುಕ್ಕಳಲ್ಲಿ ರೋಗ ಗಂಭೀರ ಪ್ರಕಾರದ್ವಾಗಿದ್ದರೆ ಆಗ ರೋಗನಿರೋಧಕ (ಎಂಟಿಬಿಯೋಟ್‌ಸ್) ಇಂಜೆಕ್ಷನ್ ಕೊಡುವದು ಅವಶ್ಯಕ.
- ಸಾಧಾರಣವಾಗಿ ಉಪಯೋಗಿಸುವ ರೋಗನಿರೋಧಕ (ಎಂಟಿಬಿಯೋಟ್‌ಸ್)ನಲ್ಲಿ ಅಮೋಕ್ಸಿಲಿನ್, ಎಮಿನೋಗ್ಲಾಯಿಕೋಸಾಯಿಡ್‌ಸ್, ಸಿಫೋಲೋಸ್‌ಮ್ಯಾರಿನ್, ಕೋಟ್‌ಮಾಕ್ಸ್‌ಜೋಲ್, ಸ್ನೆಟ್ರೋಫ್ಲೂರೆಂಟಾಯಿನ್ ಮುಂತಾದುವುಗಳು.

ಚಿಕಿತ್ಸೆಯನ್ನು ಪ್ರಾರಂಭ ಮಾಡುವ ಮೌದಲು ಮೂತ್ರದ ಕಲ್ಪರ ಮತ್ತು ಸೆನ್ಸಿಟಿವಿಟಿಯ ಪರೀಕ್ಷೆ ಮಾಡುವದು ಅವಶ್ಯಕವಿದೆ.

145. ಮುಕ್ತಳ್ಲಿ ಕಡ್ಡಿ ಮತ್ತು ಮೂತ್ರಮಾರ್ಗದ ಸೊಂಕು

- ಈ ಪ್ರಕಾರ ಚಿಕಿತ್ಸೆ ಸಾಮಾನ್ಯವಾಗಿ ಏಳಿರಿಂದ ಹತ್ತು ದಿನಗಳವರೆಗೆ ಮಾಡಲಾಗುತ್ತದೆ. ರೋಗದ ಚಿಕಿತ್ಸೆಯ ಜೊತೆಗೆ ರೋಗದ ಕಾರಣಗಳ ಅನುಸಾರ ಮುಂದೆ ಚಿಕಿತ್ಸೆಯ ನಿಣಣ ತೆಗೆದುಕೊಳ್ಳಲಾಗುವದು.

ಮೂತ್ರಮಾರ್ಗದಲ್ಲಿನ ಮೇಲಿಂದ ಮೇಲೆ ಉಂಟಾಗುವ ಈಪ್ರ ರೋಗದ ಚಿಕಿತ್ಸೆ ಜೈವಧಿಯ ಮುಖಾಂತರ ಚಿಕಿತ್ಸೆ :

- ರೋಗಿಗೆ ವರ್ಷದಲ್ಲಿ ಮೂರಕ್ಕೂತ ಹೆಚ್ಚು ಬಾರಿ ಮೂತ್ರ ಸೊಂಕು ರೋಗ ಕಂಡುಬಂದಲ್ಲಿ ರೋಗಿಗೆ ವಿಶೇಷವಾಗಿ ಕಡಿಮೆ ಪ್ರಮಾಣದಲ್ಲಿ ರಾತ್ರಿ ವೇಳೆ ಒಂದು ಸಲ, ತುಂಬಾ ಸಮಯದವರೆಗೆ (3 ತಿಂಗಳವರೆಗೆ) ಜೈವಧಿ ತೆಗೆದುಕೊಳ್ಳುವ ಸಲಹೆ ನೀಡಲಾಗುತ್ತದೆ.

ಮೂತ್ರ ಮಾರ್ಗದ ರೋಗದ ಪರಿಣಾಮಕಾರಿಯಾದ ರೋಗನಿರೋಧಕ (ಎಂಟಿಬಯಾಟಿಸ್)ನ ಆಯ್ದುಗಾಗಿ ಮೂತ್ರದ ಕಲ್ಪರ ಪರೀಕ್ಷೆ ಮಹತ್ವದೊಂದಾಗಿದೆ.

- ಕೆಲವು ರೋಗಿಗಳು ಜೈವಧಿಯನ್ನು ಎಷ್ಟು ಸಮಯ ತೆಗೆದುಕೊಳ್ಳಬೇಕು ಎಂಬುದನ್ನು ರೋಗಿಯು ತೊಂದರೆ, ರೋಗದ ಗಂಭೀರತೆಯನ್ನು ತಿಳಿದುಕೊಂಡು ನಿರ್ಧರಿಸಲಾಗುತ್ತದೆ.
- ತುಂಬಾ ಸವಂಹನದವರೆಗೆ ಕಡಿಮೆ ಪ್ರಮಾಣದ ಜೈವಧಿಯನ್ನು ತೆಗೆದುಕೊಳ್ಳುವುದರಿಂದ ಮೂತ್ರದ ರೋಗವು ಮೇಲಿಂದ ಮೇಲೆ ಆಗುವುದನ್ನು ತಡೆಗಟ್ಟಬಹುದು ಮತ್ತು ಈ ಜೈವಧಿಯಿಂದ ಯಾವದೇ ವಿಪರೀತ ಪರಿಣಾಮವೂ ಆಗುವುದಿಲ್ಲ.

ಮೂತ್ರಮಾರ್ಗದ ರೋಗಗಳಲ್ಲಿ ಕಾರಣಗಳ ವಿಶಿಷ್ಟ ಚಿಕಿತ್ಸೆ

ಈ ರೋಗದ ವಿಶಿಷ್ಟ ಚಿಕಿತ್ಸೆ ಕಡ್ಡಿ ಫಿಜಿತಿಯನ್ (ನೆಮ್ಮೋಲೋಜಿಸ್) ಕಡ್ಡಿ ಸರ್ಜನ್, (ಯೂರೋಲೋಜಿಸ್) ಅಥವಾ ಮುಕ್ತಳಿ ಸರ್ಜನ್ ಮುಖಾಂತರ ನಿರ್ಧರಿಸಲಾಗುತ್ತದೆ.

ಅರ್ಮಾಣ ಮತ್ತು ಚಿಕಿತ್ಸೆಯ ತಡವಾದರೆ ಮೂತ್ರಪಿಂಡವು
ಗುಣಮುಖಿವಾಗದಂತೆ ಹಾಳಾಗಬಹುದು

1. ಪೆಲ್ಲಿ ಯೂರೋಟಿಕ್ಸ್ ಜಂಕ್ಷನ್ ಅಬಸ್ಟ್ರಕ್ಷನ್ (Puj-obstruction) ಎಂದರೆ ಏನು?

ಜನ್ಮತಃವಾಗಿ ಕಡ್ಡಿಯ ಭಾಗ ಪೆಲ್ಲಿ (ಇದು ಕಡ್ಡಿಯ ಒಳಗಿನ ಮಧ್ಯ ಭಾಗದಲ್ಲಿ ಇದ್ದು, ಮತ್ತು ಕಡ್ಡಿಯಲ್ಲಿ ಉತ್ಪಾದಿತ ಮೂತ್ರವನ್ನು ಮೂತ್ರವಾಹಿನಿಯಲ್ಲಿ ಕಳಿಸುತ್ತದೆ) ಮತ್ತು ಮೂತ್ರವಾಹಿನಿಯನ್ನು ಜೋಡಿಸುವ ಜಾಗ ಮುದುಡಿಕೊಂಡಿರುವದರಿಂದ ಮೂತ್ರ ಮಾರ್ಗದಲ್ಲಿ ಅಡಚನೆಯಂಡಾಗಿ ಕಡ್ಡಿಯಲ್ಲಿ ಬಾವು ಬರುತ್ತದೆ. ಕೆಲವು ರೋಗಿಗಳ ಮೂತ್ರ ಮಾರ್ಗದಲ್ಲಿ ಮೇಲಿಂದ ಮೇಲೆ ಸೊಂಕು ಉಂಟಾಗುತ್ತದೆ. ಸಮಯಾನುಸಾರ ಒಳ್ಳೆಯ ಚಿಕಿತ್ಸೆ ಮಾಡದಿದ್ದಲ್ಲಿ ತುಂಬಾ ಸಮಯದ (ವಿಷಾದನುಗಟ್ಟಲೆ) ನಂತರ ಬಾವು ಬಂದ ಕಡ್ಡಿ ಕ್ರಮೇಣ ನಿಶ್ಚಯವಾಗಿ ಹಾಳಾಗುತ್ತದೆ.

ಚಿಕಿತ್ಸೆ

ಹುಟ್ಟಿ ನೂನ್ಯತೆಯ ಚಿಕಿತ್ಸೆ ಯಾವದೇ ಜೀವಧಿಯಿಂದ ಗುಣಮುಖಿವಾಗುವುದಿಲ್ಲ. ಈ ನೂನ್ಯತೆಯನ್ನು ವಿಶಿಷ್ಟ ಚಿಕಿತ್ಸೆಯಲ್ಲಿ “ಪಾಯಲೋಪಲ್ಸಿ” ಶಸ್ತ್ರಚಿಕಿತ್ಸೆಯ ಮುಖಾಂತರ ಮೂತ್ರ ಮಾರ್ಗದ ಅಡಚನೆಯನ್ನು ದೂರ ಮಾಡಬಹುದು. ಮಕ್ಕಳಲ್ಲಿ ಮೂತ್ರಮಾರ್ಗದ ರೋಗ ಒಳ್ಳೆಯ ಚಿಕಿತ್ಸೆಯಾಗದಿದ್ದಲ್ಲಿ ಕಡ್ಡಿಯು ಸಂಪೂರ್ಣ ಹಾಳಾಗುವ ಸಂಭವವಿರುತ್ತದೆ.

2. ಮೂತ್ರನಳಿಕೆಯಲ್ಲಿ ವಾಲ್ವ್ (Posterior urethral valve) ಏನಾಗಿರುತ್ತದೆ?

ಮಕ್ಕಳಲ್ಲಿ ಕಂಡುಬರುವ ಸಮಸ್ಯೆಯಲ್ಲಿ ಮೂತ್ರನಳಿಕೆಯಲ್ಲಿ ಸ್ಥಿತ ವಾಲ್ವ್ (ಅದು ಹುಟ್ಟಿನಿಂದಲೇ ಇರಬಹುದು) ಕಾರಣ ಮೂತ್ರ ಮಾರ್ಗದಲ್ಲಿ ಮೂತ್ರ ವಿಸರ್ಜನೆಗೆ ಅಡಚನೆಯಾಗುವದು, ಮೂತ್ರ ಮಾಡುವಾಗ ಒತ್ತಡ ಹಾಕಬೇಕಾಗುತ್ತದೆ, ಮೂತ್ರದ ಧಾರೆ ತೆಳುವಾಗಿರುವದು ಹಾಗೂ ಹನಿ ಹನಿಯಾಗಿ ಮೂತ್ರ ಹೋಗುತ್ತದೆ. ಹುಟ್ಟಿ ಮೊದಲನೆಯ ತಿಂಗಳಲ್ಲಿ ಮತ್ತು ಒಮ್ಮೆಯೇ ಗಂಭೀರವಾಗಿ ಕೊನೆಯ ತಿಂಗಳಲ್ಲಿ ಸೋನೋಗ್ರಾಫಿಯ ಪರೀಕ್ಷೆಯಲ್ಲಿ ಈ ರೋಗದ ಚಿಷ್ಟೆ ಕಾಣಿಸುವದು. ಮೂತ್ರ ಮಾರ್ಗದಲ್ಲಿ ಅಧಿಕ ಅಡಚನೆಯಾಗುವದರಿಂದ ಮೂತ್ರಚೀಲದ ಗೋಡೆ

ಮೂತ್ರನಳಿಕೆಯಲ್ಲಿ ಸ್ಥಿತ ವಾಲ್ವ್ ರೋಗವನ್ನು ಶೀಘ್ರವಾಗಿ ಜನಿಸಿದ ತಕ್ಷಣವೇ ಚಿಕಿತ್ಸೆ ಮಾಡದಿದ್ದಲ್ಲಿ ಕಡ್ಡಿ ಶಾಶ್ವತವಾಗಿ ಹಾಳಾಗಬಹುದು.

147. ಮುಕ್ಕಳಲ್ಲಿ ಕಡ್ಡಿ ಮತ್ತು ಮೂತ್ರಮಾರ್ಗದ ಸೊಂಕು

ದಪ್ಪವಾಗುವದಲ್ಲದೇ, ಮೂತ್ರಚೀಲದ ಆಕಾರವೂ ಹಿರಿದಾಗುತ್ತದೆ. ಮೂತ್ರಚೀಲದಿಂದ ಮೂರಣ ಪ್ರಮಾಣದಲ್ಲಿ ಮೂತ್ರವು ಹೊರಹೋಗದೇ ಮೂತ್ರವು ಮೂತ್ರಚೀಲದಲ್ಲಿ ತುಂಬಿರುತ್ತದೆ. ಹಚ್ಚಿನ ಮೂತ್ರದ ಸಂಗ್ರಹಣೆಯಿಂದ ಮೂತ್ರಚೀಲದಲ್ಲಿ ಒತ್ತೆಡ ಹಚ್ಚಾಗುತ್ತದೆ. ಇದರ ವಿವರೀತ ಪ್ರಭಾವದಿಂದ ಮೂತ್ರಮಾರ್ಗ ಮತ್ತು ಕಡ್ಡಿ ಉಬ್ಬಬಹುದು. ಈ ಸ್ಥಿತಿಯಲ್ಲಿ ಆಗ ಒಳ್ಳೆಯ ಚಿಕಿತ್ಸೆ ಮಾಡದಿದ್ದಲ್ಲಿ ಕಡ್ಡಿಗೆ ನಿಧಾನವಾಗಿ ಗಂಭೀರ ಹಾನಿಯಾಗಬಹುದು.

ಚಿಕಿತ್ಸೆ

ಈ ಪ್ರಕಾರದ ಸಮಸ್ಯೆಯಲ್ಲಿ ಮೂತ್ರ ನಳಿಕೆಯಲ್ಲಿ ಸ್ಥಿರವಾದ ವಾಲ್ವವನ್ನು ಶಸ್ತ್ರಕಿರೆಯ ಮೂಲಕ ದೂರ ಮಾಡಬಹುದು. ಕೆಲವು ಮುಕ್ಕಳಲ್ಲಿ ಹೊಟ್ಟೆಯ ಕೆಗಿನ ಭಾಗದಲ್ಲಿ ರಂದ್ರ ಮಾಡಿ ಮೂತ್ರಚೀಲದಲ್ಲಿ ಮೂತ್ರ ನೇರವಾಗಿ ಹೊರಹೋಗುವಂತೆ ಶಸ್ತ್ರಚಿಕಿತ್ಸೆ (ಅಪರೇಶನ್) ಮಾಡಲಾಗುತ್ತದೆ.

3. ಹರಳು

ಸಣ್ಣ ಮುಕ್ಕಳಲ್ಲಿ ಕಾಣಿಸುವ ಹರಳುಗಳ ಸಮಸ್ಯೆಯ ಚಿಕಿತ್ಸೆಗಾಗಿ ಕಲ್ಲುಗಳ ಸ್ಥಾನ, ಆಕಾರ, ಪ್ರಕಾರ ಇತ್ಯಾದಿ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕತೆಗನುಸಾರವಾಗಿ ದುಬ್ಬನ ಸಹಾಯದಿಂದ ಶಸ್ತ್ರಚಿಕಿತ್ಸೆ ಅಥವಾ ಲಿಫೋಟ್ರಿಪ್ಲಿ ಚಿಕಿತ್ಸೆ ಮಾಡಲಾಗುತ್ತದೆ. ಈ ಹರಳುಗಳನ್ನು ಪ್ರಯೋಗ ಶಾಲೆಯಲ್ಲಿ ಯಾವ ತರಣಾದ ಹರಳುಗಳಿಂದು ಕಂಡು ಹಿಡಿದು ಜೀವಧಿ ಮತ್ತು ಅವಶ್ಯವಿರುವ ಸಲಹೆ ಕೊಡಲಾಗುತ್ತದೆ.

4. ವಿಯುಆರ್ (ವಸಾಯಿಕೋ ಯೂರೆಟಿಕ್ ರಿಪ್ಲೆಕ್ಸ್) :

ಮುಕ್ಕಳಲ್ಲಿ ಮೂತ್ರದ ಸೊಂಕು ರೋಗವಾಗಲು ಎಲ್ಲ ಕಾರಣಗಳಲ್ಲಿ ಅತ್ಯಂತ ಪ್ರಮುಖ ಹಾಗೂ ಮುಖ್ಯ ಕಾರಣ ವಸಾಯಿಕೋ ಯೂರೆಟಿಕ್ ರಿಪ್ಲೆಕ್ಸ್ (VUR - Vesico Ureteric Reflux) ವಿಯುಆರ್ನಲ್ಲಿ ಜನ್ಮತೆವಾಗಿ ಕಂಡುಬರುವ ನ್ಯಾನ್ಯತೆಯ ಕಾರಣ ಮೂತ್ರವು ಮೂತ್ರಚೀಲದಿಂದ ವಿರುದ್ಧ ದಿಕ್ಕನಲ್ಲಿ ಕಡ್ಡಿಯ ಕಡೆಗೆ ಹಾಗೂ ಹೊರಗೆ ಹೋಗುತ್ತದೆ.

ಮುಕ್ಕಳಲ್ಲಿ ಮೂತ್ರದ ಸೊಂಕು ರೋಗವಾಗಲು ಎಲ್ಲ ಕಾರಣಗಳಲ್ಲಿ ಅತ್ಯಂತ ಪ್ರಮುಖ ಹಾಗೂ ಮುಖ್ಯ ಕಾರಣ ವಸಾಯಿಕೋ ಯೂರೆಟಿಕ್ ರಿಪ್ಲೆಕ್ಸ್

ವಿಯುಆರ್ ನ ಚಚೆ ಏಕೆ ಮಹತ್ತಮಾಣವಾಗಿದೆ?

ವಿಯುಆರ್ ಮಕ್ಕಳಲ್ಲಿ ಮೂತ್ರದ ಸೊಂಕು ರೋಗ, ಅಥಿಕ ರಕ್ತದೊತ್ತಡ ಮತ್ತು ಕ್ರೋನಿಕ್ ಕಡ್ಡಿ ವೈಫಲ್ಯವಾಗಲು ಅತ್ಯಂತ ಮಹತ್ತಮಾಣ ಕಾರಣವಾಗಿದೆ.


ವಿಯುಆರ್ನಲ್ಲಿ ಏನಾಗುತ್ತದೆ?

ವಿಯುಆರ್ನಲ್ಲಿ ವಾಲ್ಪ ರಚನೆಯಲ್ಲಿ ನ್ಯಾಸ್ಯತೆಯಾಗಿರುವದರಿಂದ ಮೂತ್ರ ಜೀಲದಲ್ಲಿ ಹೆಚ್ಚು ಮೂತ್ರ ಸೇರುವುದರಿಂದ ಮತ್ತು ಮೂತ್ರ ವಿಸರ್ಜನೆ ಮಾಡುವಾಗ ಮೂತ್ರವು ವಿರುದ್ಧ ದಿಕ್ಕಿನಲ್ಲಿ ಮೂತ್ರಚೀಲದಿಂದ ಒಂದು ಅಥವಾ ಎರಡೂ ಮೂತ್ರ ನಳಿಕೆಯಲ್ಲಿ ಹೋಗುತ್ತದೆ. ಮಕ್ಕಳಲ್ಲಿ ಮೂತ್ರಮಾರ್ಗದ ಸೊಂಕು ರೋಗ ಮತ್ತು ದೀಘರ್ಷಕಾಲೀನ ಕಡ್ಡಿ ವೈಫಲ್ಯದ ಮುಖ್ಯ ಕಾರಣ ಹುಟ್ಟಿನಿಂದಿರುವ ನ್ಯಾಸ್ಯತೆ ವಿಯುಆರ್

ವಾಸಾಯಿಕೋ ಯುರೆಟಿಕ್ ರಿಫ್ಲೆಕ್ಸ್ (VUR) ವಿಯುಆರ್ನಲ್ಲಿ ಯಾವ ಪ್ರಕಾರದ ತೊಂದರೆಯಾಗುತ್ತದೆ?

ಈ ರೋಗದಿಂದಾಗುವ ತೊಂದರೆ ತೀವ್ರತೆಯ ಮೇಲೆ ಆಧಾರಿತವಾಗಿರುತ್ತದೆ. ಕಡಿಮೆ ತೀವ್ರತೆ ಇರುವ ರೋಗದಲ್ಲಿ ವಿರುದ್ಧ ಮಾರ್ಗದಲ್ಲಿ ಹೋಗುವ ಮೂತ್ರದ ಪ್ರಮಾಣವು ಕಡಿಮೆಯಾಗುತ್ತದೆ. ಮೂತ್ರವು ಬರಿ ಮೂತ್ರಮಾರ್ಗ ಮತ್ತು ಕಡ್ಡಿಯ ಪೆಲ್ರಿಸ್‌ನ ಭಾಗದವರೆಗೆ ಹೋಗುತ್ತದೆ. ಈ ಪ್ರಕಾರವು ಮಕ್ಕಳಲ್ಲಿ ಮೂತ್ರದ ರೋಗ ಮೇಲೆಂದ ಮೇಲೆ ಆಗುವ ಹೊರತು ಇತರ ಯಾವದೇ ಸಮಸ್ಯೆಯು ಸಾಮಾನ್ಯವಾಗಿ ಆಗುವದಿಲ್ಲ. ರೋಗವು ಯಾವಾಗ ಹೆಚ್ಚು ತೀವ್ರತೆಯಲ್ಲಿರುತ್ತದೆಯೋ ಅಗ ಮೂತ್ರವು ಹೆಚ್ಚಿನ ಪ್ರಮಾಣದಲ್ಲಿ ವಿರುದ್ಧ ದಿಕ್ಕಿನಿಂದ ಹೋಗುವ ಕಾರಣ ಕಡ್ಡಿ ಭಾವು ಬರುತ್ತದೆ. ಮೂತ್ರದ ಒತ್ತಡದಿಂದ ತುಂಬಾ ಸಮಯದವರೆಗೆ ನಿರ್ಧಾನವಾಗಿ ಕಡ್ಡಿಯನ್ನು ಹಾಳು ಮಾಡುತ್ತದೆ. ಈ ಸಮಸ್ಯೆಗೆ ಸಮಯವಿರುವಾಗಲೇ ಸರಿಯಾದ ಚಿಕಿತ್ಸೆ ಮಾಡಿದ್ದರೆ ಇದು ಕಡ್ಡಿಯನ್ನು ಮೊಣವಾಗಿ ಹಾಳು ಮಾಡುತ್ತದೆ.

ಯುವಿಆರ್ ಮತ್ತು ಮೂತ್ರಜನಕಾಂಗದ ಸೊಂಕಿನಿಂದ ಮಕ್ಕಳಲ್ಲಿ ಅಥಿಕ ರಕ್ತದೊತ್ತಡ ಮತ್ತು ದೀಘರ್ಷಕಾಲೀನ ಕಡ್ಡಿ ರೋಗ ಬಂದರೆಗುತ್ತದೆ.



ವಿಂಮನಾತ್ಮಕ ಜೀವಕ್ಕೆ :

ಈ ರೋಗದ ಜೀವಕ್ಕೆಯಲ್ಲಿ ರೋಗದ ಲಕ್ಷಣ, ಆದರೆ ಪ್ರಮಾಣ ಮತ್ತು ಯಾಹ್ವೇ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ.

- ಮೂತ್ರದ ಸೊಂಕು ರೋಗದ ನಿಯಂತ್ರಣ ರೋಗಿಯ ಜೀವಕ್ಕೆಯ ಎಲ್ಲಕ್ಕಿಂತ ಮುಹತ್ತಮೂರಣ ಭಾಗ. ರೋಗವನ್ನು ನಿಯಂತ್ರಿಸಲು ಸಾಧ್ಯವಿರುವ ರೋಗಿನಿರೋಧಕ (ಎಂಟಿಬಾಯೋಟೆಕ್) ಮಾತ್ರಾಗಳನ್ನು ಪ್ರತಿದಿನ ರಾತ್ರಿ ಮಳಗುವ ಸಮಯದಲ್ಲಿ ತಂಬಾ ಸಮಯದವರೆಗೆ (ಎರಡರಿಂದ ಮೂರು ವರ್ಷಗಳವರೆಗೆ) ಕೊಡಲಾಗುತ್ತದೆ. ಜೀವಕ್ಕೆಗಾಗಿ ಪ್ರತಿ ತಿಂಗಳು ಮತ್ತು ಆಗತ್ಯವಿದ್ದಲ್ಲಿ ಇದಕ್ಕಿಂತ ಮೊದಲೇ ಮೂತ್ರದ ಪರಿಶ್ಲೋಧ ಸಹಾಯದಿಂದ ರೋಗ ಮೂರಣವಾಗಿ ನಿಯಂತ್ರಣಕ್ಕೆ ಬಂದಿದೆಯೋ ಇಲ್ಲವೋ. ಎಂಬಾದನ್ನು ತೀವ್ಯಾಕ್ಷರಿಸಲಾಗುತ್ತದೆ. ಮತ್ತು ಆದರೆ ಆಧಾರದ ಮೇಲೆ ಜಿಪ್‌ಡಿಯಲ್ಲಿ ಪರಿವರ್ತನೆ ಮಾಡಲಾಗುತ್ತದೆ.
- ಯಾವಾಗ ರೋಗವು ಕಡಿಮೆ ತೇವೃತೆಯಲ್ಲಿಯಲ್ಲಿತ್ತದೆಯೋ ಆಗ ಸುಮಾರು ಒಂದರಿಂದ ಮೂರು ವರ್ಷಗಳವರೆಗೆ ಇದೇ ರೀತಿಯಾಗಿ ಜಿಪ್‌ಡಿಯಲ್ಲಿ ಮೂರಾಂತರ

ಚೆಕ್ಟೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಶಸ್ತ್ರಚೆಕ್ಟೆ ಇಲ್ಲದಯೇ ಈ ರೋಗವು ಸಂಪೂರ್ಣವಾಗಿ ಗುರಾವಾಗುತ್ತದೆ. ಚೆಕ್ಟೆಯ ಸಲುವಾಗಿ ವ್ಯತೀ ಒಂದರಿಂದ ಎರಡು ಪರ್ಸಫರ್ಮ್ ಬಳಗೆ. ವಿಯಧಾ ದಿಕ್ಷಿಂದ ಮೂತ್ರ, ನೆಳಿಕೆಯಲ್ಲಿ ಹೋಗುವ ಮೂತ್ರವ ಪ್ರಮಾಣದಲ್ಲಿ ಎಪ್ಪು ಪರಿವರ್ತನೆ ಆಗಿದೆ ಎಂದು ತೆಳಿಯಲು ಎಮ್‌ಸಿ‌ಯ್‌ಎಸ್‌(MCU)ನ ಪರೀಕ್ಷೆ ಮತ್ತೊಮ್ಮೆ ಮಾಡಲಾಗುತ್ತದೆ.

ಶಸ್ತ್ರಚೆಕ್ಟೆ (ಅಪರೇಶನ್)

ವಿಯುಆರ್ ಗಂಭೀರವಾಗಿದ್ದರೆ. ಅದರ ಕಾರಣ ಮೂತ್ರಮಾರ್ಗ ಮತ್ತು ಕೆಡ್ಡಿಗೆ ಬಾವು ಬಂದಿದ್ದರೆ. ಅಂತಹ ಮುಕ್ಕಳ ನ್ಯಾನ್ಯಾತೆಯನ್ನು ಕೆಡಿಮೆ ಮಾಡಲು ಕೆಡ್ಡಿಯ ಸುರಕ್ಷೆಗಾಗಿ ಶಸ್ತ್ರಪ್ರಯೋಜನವಾಗಿರುತ್ತದೆ. ಮುಕ್ಕಳಲ್ಲಿ ರೋಗ ಹೆಚ್ಚಾಗಿರುವ ಕಾರಣದಿಂದ ಮೂತ್ರವು ಹೆಚ್ಚಿನ ಪ್ರಮಾಣದಲ್ಲಿ ವಿಯಧಾ ದಿಕ್ಷಿಂದ ಹೋಗುತ್ತಿದ್ದರೆ. ಅಂತಹ ಮುಕ್ಕಳನ್ನು ಸದುಯಾವಿರಾವಾಗಲೇ ಅಪರೇಶನ್ ಮಾಡಿದಿದ್ದರೆ ಕೆಡ್ಡಿ ಸಂಪೂರ್ಣವಾಗಿ ಹಾಳಾಗೆಬಹುದು.

ವಿಂಮುಆರ್ ಗಂಭೀರವಾಗಿದ್ದರೆ ಅಥವಾ ರೋಗನಿರೋಧಕ ಚೆಕ್ಟೆಯಿಂದ ಗುರಾಮುಖವಾಗಿದ್ದರೆ ಶಸ್ತ್ರಚೆಕ್ಟೆಯು ಅನಿವಾರ್ಯವಾಗುತ್ತದೆ.

26 ಮಕ್ಕಳ ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡುವದು

ಚಿಕ್ಕ ಮಕ್ಕಳು ರಾತ್ರಿಯಲ್ಲಿ ಹಾಸಿಗೆಯನ್ನು ಒದ್ದೆ ಮಾಡುವುದು ಸ್ವಾಭಾವಿಕ. ಅದರೆ ಮಕ್ಕಳ ವಯಸ್ಸು ಹೆಚ್ಚಾದಂತೆ ರಾತ್ರಿಯಲ್ಲಿ ಹಾಸಿಗೆ ಒದ್ದೆಯಾದರೆ ಅಂತಹ ಮಕ್ಕಳಿಗೆ ಮತ್ತು ಅವರ ತಂದೆ-ತಾಯಿಗಳಿಗೆ ಜಿಂತೆಯೊಂದಿಗೆ ಸಂಕೋಚದ ಭಾವನೆ ಮೂಡುತ್ತದೆ. ರಾತ್ರಿ ಹೊತ್ತಿನಲ್ಲಿ ಹಾಸಿಗೆಯನ್ನು ಒದ್ದೆ ಮಾಡುವುದು ಸಾಮಾನ್ಯವಾಗಿ ಕಟ್ಟಿಯ ರೋಗದಿಂದಾಗಲೇ ಅಥವಾ ಅಲಸ್ಯತನದಿಂದಾಗಲೇ ಉಂಟಾಗುವುದಿಲ್ಲ.

ಈ ಸಮಸ್ಯೆ ಮಕ್ಕಳಲ್ಲಿ ಯಾವಾಗ ಹೆಚ್ಚಾಗಿ ಕಾಣಿಸುತ್ತದೆ?

- ತಂದೆ ತಾಯಿಗಳು ಬಾಲ್ಯದಲ್ಲಿ ಈ ಶೋಂದರೆಯನ್ನು ಹೊಂದಿದ್ದರೆ.
- ಹುಡುಗಿಯರ ತುಲನೆಗಿಂತ ಹುಡುಗರಲ್ಲಿ ಈ ಸಮಸ್ಯೆ ಮೂರು ಪಟ್ಟು ಹೆಚ್ಚು ಕಾಣಿಸುತ್ತದೆ.
- ಗಾಢ ನಿದ್ರೆಯಿಂದ ಮಲಗುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸುತ್ತದೆ.
- ಶೇ. 2 ರಿಂದ 3ರಷ್ಟು ಮಕ್ಕಳಲ್ಲಿ ಮಾನಸಿಕ ಖಿನ್ನತೆಯಿಂದ ಹಾಸಿಗೆಯನ್ನು ಒದ್ದೆ ಮಾಡುವುದು.

ಈ ಸಮಸ್ಯೆ ಎಷ್ಟು ಮಕ್ಕಳಲ್ಲಿ ಆಗುತ್ತದೆ. ಮತ್ತು ಅದು ಯಾವಾಗ ಗುಣವಾಗುತ್ತದೆ?

- ಇದು ವರ್ಷಕ್ಕೆಂತ ಹೆಚ್ಚಿರುವ ವಯಸ್ಸಿನ ಶೇ.10 ರಿಂದ 15ರಷ್ಟು ಮಕ್ಕಳಲ್ಲಿ ಈ ಶೋಂದರೆ ಕಾಣಿಸುತ್ತದೆ.
- ಸಾಧಾರಣವಾಗಿ ವಯಸ್ಸು ಹೆಚ್ಚಿದಂತೆ ಜೊತೆ ಜೊತೆಗೆ ಸಮಸ್ಯೆಯೂ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಶೇ.3 ರಷ್ಟು ಮಕ್ಕಳಲ್ಲಿ ಹತ್ತು ವರ್ಷ ವಯಸ್ಸಿನವರೆಗೆ ಈ ಸಮಸ್ಯೆ ಕಂಡುಬರುತ್ತದೆ.

ರಾತ್ರಿ ಹಾಸಿಗೆ ಒದ್ದೆಯಾದರೆ ಯಾವಾಗ ಗಂಭೀರ ಏಂದು ಪರಿಗಣಿಸಬೇಕು?

- ಬೆಳಗಿನ ವೇಳೆಯೂ ಹಾಸಿಗೆ ಒದ್ದೆಯಾದರೆ.

ರಾತ್ರಿ ಹಾಸಿಗೆ ಒದ್ದೆ ಮಾಡುವದು ಚಿಕ್ಕ ಮಕ್ಕಳಲ್ಲಿ ಬಹುಸಾಮಾನ್ಯ. ಇದು ಕಡ್ಡಿ ರೋಗ ಇಲ್ಲದೇ ಇರಬಹುದು.

- ಮಲ ವಿಸರ್ಜನೆಯಲ್ಲಿ ನಿಯಂತ್ರಣಾವಾಗದಿರುವದು.
- ದಿನದಲ್ಲಿ ಮೇಲಿಂದ ಮೇಲೆ ಮೂತ್ರ ವಿಸರ್ಜನೆ ಮಾಡುವದು.
- ಮೂತ್ರದಲ್ಲಿ ಮೇಲಿಂದ ಮೇಲೆ ಸೊಂಕು ಕಂಡುಬರುವುದು.
- ಮೂತ್ರದ ಧಾರೆಯು ತೆಳ್ಳಿಗಿರುವದು ಹಾಗೂ ಮೂತ್ರವು ಹನಿ ಹನಿಯಾಗಿ ಹೋಗುವದು.

ಯಾವ ರೀತಿಯ ಮತ್ತು ಯಾವಾಗ ಪರೀಕ್ಷೆಗೊಳ್ಳಬೇಕು.

ಆಯ್ದ ಮಕ್ಕಳಲ್ಲಿ ಮೂತ್ರ,

ಮಕ್ಕಳಲ್ಲಿ ಕಡ್ಡಿ ಕಾರ್ಯದಲ್ಲಿ ಅಥವಾ ಮೂತ್ರಜನಾಂಕದ ತೊಂದರೆ ಇದ್ದರೆ.

ಮೂತ್ರ, ಮಧುಮೇಹ, ಬೆನ್ನೆಲುಬಿನ ಕ್ಷಕ್ತಿರಣ, ಹೊಟ್ಟೆಯ ಅಲ್ಪತ್ವ ಸೌಂಡ

ಚಿಕಿತ್ಸೆ

ಈ ತೊಂದರೆ ಯಾವದೇ ರೋಗವಲ್ಲ ಮತ್ತು ಮಕ್ಕಳು ಬೇಕೆಂದೇ ಹಾಸಿಗೆ ಒದ್ದೆ ಮಾಡುವದಿಲ್ಲ. ಇದಕ್ಕಾಗಿ ಮಕ್ಕಳನ್ನು ಬೆದರಿಸುವದು ಮತ್ತು ಅವರ ಮೇಲೆ ಚೀರುವದು, ದಂಡಿಸುವದನ್ನು ಬಿಟ್ಟು ಈ ಸಮಸ್ಯೆಗೆ ಸಹಾನುಭೂತಿಯಿಂದ ಚಿಕಿತ್ಸೆಯ ಪ್ರಾರಂಭ ಮಾಡಲಾಗುತ್ತದೆ.

1. ತಿಳಿಸ ಹೇಳುವದು ಮತ್ತು ಹೊತ್ತಾಹಿಸುವದು : ಮಕ್ಕಳಿಗೆ ಈ ವಿಷಯದಲ್ಲಿ ಯೋಗ್ಯ ತಿಳಿವಳಿಕ ಮೂಡಿಸುವದು ಅಶ್ವಯಶ್ಯ. ಮಕ್ಕಳಿಗೆ ತಿಳಿಸ ಹೇಳುವುದರಿಂದ ಮಾನಸಿಕ ತಲ್ಲಣ ಕಡಿಮೆಯಾಗುತ್ತದೆ. ಈ ಸಮಸ್ಯೆಯನ್ನು ಶೀಪ್ರವಾಗಿ ಕಡಿಮೆ ಮಾಡುವ ಸಹಾಯ ಸಿಗುತ್ತದೆ. ಯಾವ ಮಕ್ಕಳು ರಾತ್ರಿ ಹಾಸಿಗೆ ಒದ್ದೆ ಮಾಡುವುದಿಲ್ಲವೋ ಆ ದಿನ ಮಕ್ಕಳನ್ನು ಪ್ರಶಂಸಿಸಿ ಹಾಗೂ ಅದಕ್ಕಾಗಿ ಯಾವದೇ ಸಣ್ಣ ಮಟ್ಟಿ ಬಹುಮಾನ ಕೊಡುವುದರಿಂದ ಸಮಸ್ಯೆಗೆ ಸಮಾಧಾನ ಮಾಡುವ ಹೊತ್ತಾಹಿಸುವದು.

ವಯಸ್ಸು ಹೆಚ್ಚಿದಂತೆ, ಹೊತ್ತಾಹಿಸಿದಿಂದ ಹಾಗೂ ತಿಳಿಸ ಹೇಳುವದರಿಂದ ಈ ದೋಗವು ಗುಣಮುಖಿವಾಗುವದು.

153. ಮುಕ್ಕಳು ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡುವದು

2. ದ್ರವ ಪದಾರ್ಥ ತೆಗೆದುಕೊಳ್ಳಬಿರುವದು ಮತ್ತು ಮೂತ್ರ ಮಾಡುವ ರೂಧಿಯಲ್ಲಿ ಪರಿವರ್ತನೆ :

- ಸಂಜೆ 6 ಗಂಟೆಯ ನಂತರ ದ್ರವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುವದು ಮತ್ತು ಕೆಫಿನಾನಂತಹ ಹೇಯಗಳನ್ನು (ಚಹಾ, ಕಾಫಿ ಇತ್ಯಾದಿ) ಸಂಜೆ ವೇಳೆ ತೆಗೆದುಕೊಳ್ಳಬಾರದು.
- ರಾತ್ರಿ ವೇಳೆ ಮಲಗುವ ವೋಡಲು ಯಾವಾಗಲೂ ಮೂತ್ರ ವಿಸರ್ಜಿಸುವ ರೂಧಿ ಮಾಡಿಕೊಳ್ಳಬೇಕು.
- ರಾತ್ರಿ ವೇಳೆ ಮುಕ್ಕಳನ್ನು ಎಚ್ಚರಗೊಳಿಸಿ ಎರಡು ಮೂರು ಸಲ ಮೂತ್ರ ಮಾಡಿಸುವುದರಿಂದ ಹಾಸಿಗೆ ಒದ್ದೆಯಾಗುವದಿಲ್ಲ.
- ಮುಕ್ಕಳಿಗೆ ‘ಡಾಯಿಪ್ರೋ’ ಹಾಕುವುದರಿಂದ ರಾತ್ರಿಯಲ್ಲಿ ಹಾಸಿಗೆ ಒದ್ದೆಯಾಗದಂತೆ ತಡೆಯಬಹುದು.

3. ಮೂತ್ರಚೀಲದ ವ್ಯಾಯಾಮ

- ಬಹಳ ಮುಕ್ಕಳಲ್ಲಿ ಮೂತ್ರಚೀಲದ ಗಾತ್ರವು ಕಡಿಮೆ ಇರಬಹುದು.
- ಇಂತಹ ಮುಕ್ಕಳನ್ನು ಸ್ವಲ್ಪ ಸ್ವಲ್ಪ ಸಮಯದ ಅಂತರದಲ್ಲಿ ಮೂತ್ರ ಮಾಡಲು ಹೋಗಬೇಕಾಗುತ್ತದೆ.
- ಇಂತಹ ಮುಕ್ಕಳಿಗೆ ದಿನದಲ್ಲಿ ಮೂತ್ರ ಬಂದರೆ ಅದನ್ನು ತಡೆಗಟ್ಟಲು, ಮೂತ್ರ ಮಾಡುವ ಸಮಯದಲ್ಲಿ ಸ್ವಲ್ಪ ಮೂತ್ರ ಮಾಡಿದ ನಂತರ ಅದನ್ನು ತಡೆಹಿಡಿಯುವದು ಮುಂತಾದ ಮೂತ್ರಚೀಲದ ವ್ಯಾಯಾಮದ ಸಲಹೆ ಮಾಡಲಾಗುತ್ತದೆ. ಈ ಪ್ರಕಾರದ ವ್ಯಾಯಾಮದಿಂದ ಮೂತ್ರಚೀಲ ಗಟ್ಟಿ ಆಗಲು ಮತ್ತು ಅದರಲ್ಲಿ ಮೂತ್ರ ಹಿಡಿದಿದಲು ಕ್ಷಮತೆ ಹೆಚ್ಚಿ, ಮೂತ್ರದ ಹೇಳೆ ನಿಯಂತ್ರಣ ಹೆಚ್ಚಾಗುತ್ತದೆ.

4. ಅಲಾರಂ ಸಿಸ್ಟಮ್ :

ಮೂತ್ರ ಬಂದಾಗ ನಿಕ್ಕರ ಹಸಿಯಾಗುವ ಮೊದಲೇ ಅದಕ್ಕೆ ಜೋಡಿಸಿರುವ

ರಾತ್ರಿ ದ್ರವ ಪದಾರ್ಥವನ್ನು ಕಡಿಮೆ ಸೇವಿಸುವದು ಮತ್ತು ಶಿಸ್ಟುಬದ್ದ ಜೀವನ ಮುಖ್ಯವಾದ ಚಿಕಿತ್ಸೆ ವಿಧಾನಗಳು.

ಘಂಟೆ ಟಣ್ಣೆಟಣ್ಣಾ ಎಂದರೆ ಇಂತಹ ಅಲಾರಂ ಸಿಸ್ಟಮ್ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂದು ಉಪಲಬ್ಧವಿದೆ. ಇದರಿಂದ ಮೂತ್ರ ಬಂದಾಗ ಅಲಾರಂ ಸಿಸ್ಟಮ್‌ನ ಎಚ್ಚರಿಕೆಯಿಂದ ಮನು ಮೂತ್ರವನ್ನು ತಡೆಗಟ್ಟುತ್ತದೆ. ಈ ಪ್ರಕಾರದ ಉಪಕರಣದ ಉಪಯೋಗ ಸಾಮಾನ್ಯವಾಗಿ ಏಳು ವರ್ಷಕ್ಕಿಂತ ಹೆಚ್ಚಿರುವ ವಯಸ್ಸಿನ ಮಕ್ಕಳಿಗೆ ಮಾಡಲಾಗುತ್ತದೆ. ಸಂಜೆಯ ವೇಳೆ ನೀರು ಕಡಿಮೆ ಕುಡಿಯುವುದು, ರಾತ್ರಿ ವೇಳೆ ಮಲಗುವ ಮೊದಲು ಮೂತ್ರ ಮಾಡುವುದು ಇದು ಹಾಸಿಗೆ ಒದ್ದೆಯಾಗದಂತೆ ತಡೆಯಲು ಎಲ್ಲಕ್ಕಿಂತ ಮಹತ್ವಪೂರ್ಣ ಚಿಕಿತ್ಸೆಯಾಗಿದೆ.

5. ಜೈವಧಿಯ ಮುಖಾಂತರ ಚಿಕಿತ್ಸೆ :

ರಾತ್ರಿವೇಳ ಹಾಸಿಗೆ ಒದ್ದೆಯಾಗುವ ಸಮಸ್ಯೆಗಾಗಿ ಉಪಯೋಗಿಸುವ ಜೈವಧಿಗಳಲ್ಲಿ ಮುಖ್ಯವಾಗಿ ಇಮಿಪ್ರೇಮಿನ್ ಮತ್ತು ಡೆಸ್ಕೋಪ್ರೆಸಿನ್‌ನ ಸಮಾವೇಶವಿರುತ್ತದೆ. ಇಮಿಪ್ರೇಮಿನ್ ಎಂಬ ಹೆಸರಿನ ಜೈವಧಿಯ ಪ್ರಯೋಗವನ್ನು ಏಳು ವರ್ಷಕ್ಕಿಂತ ಹೆಚ್ಚಿರುವ ಮಕ್ಕಳಲ್ಲಿ ಮಾಡಲಾಗುತ್ತದೆ. ಈ ಜೈವಧಿ ಮೂತ್ರಚೀಲದ ಸ್ವಾಯಂಗಳನ್ನು ಶಿಧಿಲ ಮಾಡುತ್ತದೆ. ಇದರಿಂದ ಮೂತ್ರಚೀಲದಲ್ಲಿ ಹೆಚ್ಚು ಮೂತ್ರ ಉಳಿಯಬಹುದು. ಇದಲ್ಲದೆ ಈ ಜೈವಧಿ ಮೂತ್ರ ಬಾರದೇ ಇರುವದಕ್ಕೆ ಕಾರಣವಾಗಿರುವ ಸ್ವಾಯಂಗಳನ್ನು ಸಂಕುಚಿತ ಮಾಡಿ ಮೂತ್ರವಾಗುವದನ್ನು ತಡೆಗಟ್ಟುತ್ತದೆ. ಈ ಜೈವಧಿಯನ್ನು ವೈದ್ಯರ ಸಲಹಾಯ ಅನುಸಾರ ಮೂರರಿಂದ ಆರು ತಿಂಗಳವರೆಗೆ ಕೊಡಲಾಗುತ್ತದೆ.

ಡೆಸ್ಕೋಪ್ರೆಸಿನ್ (DDAVP) ಹೆಸರಿನ ಜೈವಧಿ ಸ್ಟ್ರೇ ಹಾಗೂ ಮಾತ್ರೆಯ ರೂಪದಲ್ಲಿ ಮಾರುಕಟ್ಟೆಯಲ್ಲಿದೆ. ಈ ಜೈವಧಿ ಸೇವನೆಯಿಂದ ರಾತ್ರಿವೇಳ ಮೂತ್ರ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಯಾವ ಮಕ್ಕಳಿಗೆ ರಾತ್ರಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮೂತ್ರವಾಗುತ್ತಿದ್ದರೆ ಅದಕ್ಕಾಗಿ ಈ ಜೈವಧಿ ಬಹಳ ಉಪಯುಕ್ತವಾಗಿದೆ. ಈ ಜೈವಧಿ ರಾತ್ರಿ ಹಾಸಿಗೆ ಒದ್ದೆಯಾಗುವದನ್ನು ತಡೆಗಟ್ಟಲು ಒಂದು ಒಳ್ಳೆಯ

ಜೈವಧೋಪಚಾರ ಮತ್ತು ಎಚ್ಚರಿಕೆ ಗಂಟೆ ಇವುಗಳನ್ನು ಏಳು ವರ್ಷ ಮೇಲ್ಪ್ರಯೋಗಿಸಬೇಕು.

155. ಮುಕ್ಕಳು ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡುವದು

ಜೈಷಧಿಯಾಗಿದೆ. ಆದರೆ ಬಹಳ ದುಭಾರಿಯಾಗಿರುವ ಕಾರಣ ಪ್ರತ್ಯೇಕ ಮುಕ್ಕಳ ತಂದೆ-ತಾಯಿಗಳು ಇದರ ಲಿಚ್‌ನ ನಿಖಾಯಿಸಲು ಅಸಮರ್ಥರಾಗಿದ್ದಾರೆ. Oxybutin. (ಅಸ್ಟ್ರಿಬಾಟಿನ್) ದಿನದಲ್ಲಿ ನಿಕ್ಕರ ಹಸಿಯಾಗುತ್ತಿದ್ದರೆ ಈ ಜೈಷಧಿಯನ್ನು ಉಪಯೋಗಿಸಬಹುದು.

ಯಾವಾಗ ಡಾಕ್ಟರ ಕಾಣಬೇಕು?

1. ದಿನದಲ್ಲಿ ಹೊಡ ನಿಕ್ಕರ ಒದ್ದೆಯಾದರೆ
2. 8 ವರ್ಷದ ನಂತರವೂ ಬಳಳುಡುಪು ಒದ್ದೆಯಾದರೆ
3. ಮಲವಿಸಬ್ಬನೆ ನಿಯಂತ್ರಿಸಲು ಸಾಧ್ಯವಿಲ್ಲದಿದ್ದಾಗ.
4. ಮೂತ್ರ ವಿಸರ್ಜನೆ ಸಲು ಬಹಳ ತೊಂದರೆ ಇದ್ದರೆ.

ದಿನದಲ್ಲಿ ಬಳುಡುಪನ್ನು ಒದ್ದೆ ಮಾಡಿದರೆ ತಪ್ಪದೇ ವೃದ್ಧರನ್ನು ಕಾಣಬೇಕು.

27 ಕಡ್ಡಿ ವೈಫಲ್ಯವಿರುವ ರೋಗಜ ಆಹಾರ

ಕಡ್ಡಿಯು ದೆಹದಲ್ಲಿರುವ ನಿರುಪಯುಕ್ತ ದ್ರವ ಪದಾರ್ಥವನ್ನು ಮೂತ್ರದ ಮುಖಾಂತರ ಹೊರಹಾಕಿ, ರಸಾಯನಿಕಗಳನ್ನು ಸಮರ್ಪೋಲನದಲ್ಲಿಡುವ ಮುಖ್ಯ ಕಾರ್ಯವನ್ನು ನಿರ್ವಹಿಸುತ್ತದೆ. ಕಡ್ಡಿ ಹಾಳಾದ ರೋಗಿಗಳಲ್ಲಿ ಈ ಕಾರ್ಯ ಸರಳವಾಗಿ ನಡೆಯಿದ್ದಾಗ ಕೆಲವು ಬಾರಿ ಗಂಭೀರ ಸಮಸ್ಯೆ ಉಂಟಾಗುತ್ತದೆ. ಕಡ್ಡಿ ವೈಫಲ್ಯದ ರೋಗಿಗಳು ನೀರು, ಉಪ್ಪು ಮತ್ತು ಕ್ಷಾರರ್ಯುಕ್ತ ಪದಾರ್ಥಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತ, ಆಹಾರ ಕ್ರಮವನ್ನು ಬದಲಾಯಿಸುವದು ಅವಶ್ಯಕ. ದೀರ್ಘಕಾಲೀನ ಕಡ್ಡಿ ವೈಫಲ್ಯದ ಸೂಕ್ತ ಚಿಕಿತ್ಸೆಯಲ್ಲಿ ಆಹಾರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿತ ಮಾಹಿತಿಯನ್ನು ತಜ್ಞರಿಂದ ತಿಳಿದುಕೊಳ್ಳಬೇಕು.

ಆಹಾರ ಪಣ್ಣೆ ಏಕೆ

1. ಕಡ್ಡಿ ಹಾಳಾಗುವಿಕೆಯನ್ನು ನಿರಾನಗೋಳಿಸಿ, ಡಯಾಲಿಸಸ್‌ಗೆ ಒಳಪಡುವದನ್ನು ಮುಂದೂಡಬಹುದು.
2. ಸಮರ್ಪೋಲಿತ ಆಹಾರದ ವೃವಸ್ಥೆಯನ್ನು ನೋಡಿಕೊಂಡು ಮಾಂಸವಿಂಡಗಳು ಹಾಳಾಗದಂತೆ ನೋಡಿಕೊಳ್ಳುಬಹುದು.
3. ನೀರು ಮತ್ತು ಎಲೆಕ್ಟ್ರೋಲೈಟ್ಸ್‌ನಿಂದಾಗುವ ಹಾನಿಯನ್ನು ತಡೆಯಬಹುದು.
4. ಹೃದ್ರೋಗದ ಗಂಭೀರತೆಯನ್ನು ಕಡಿಮೆಗೊಳಿಸುವದು.

ದೀರ್ಘಕಾಲೀನ ಕಡ್ಡಿ ಹಾಳಾದ ರೋಗಿಗಳಿಗೆ ಸಾಮಾನ್ಯವಾಗಿ ಯಾವ ಆಹಾರ ಕ್ರಮ ಪಾಲಿಸುವದರ ಪ್ರಕ್ರಿಯೆ ಸಲಹೆ ನೀಡಲಾಗುತ್ತದೆ.

1. ಬಾಪು ಬಿರುತ್ತಿದ್ದರೆ ನೀರು ಮತ್ತು ಇನ್ಸೈರ್ಟರ ದ್ರವ ಪದಾರ್ಥವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬುದು.
2. ಆಹಾರದಲ್ಲಿ ನೋಡಿಯಂ, ಮೋಟಾಶ್ಚಿಯಂ ಮತ್ತು ಘಾಸ್ಮೋರೆಸನ್ ಪ್ರಮಾಣ ಕಡಿಮೆ ಇರಬೇಕು.

ಆಹಾರ ಪಣ್ಣೆಯಿಂದ ಕಡ್ಡಿ ಹಾಳಾಗುವಿಕೆಯನ್ನು ನಿರಾನಗೋಳಿಸಿ, ಡಯಾಲಿಸಸ್‌ಗೆ ಒಳಪಡುವದನ್ನು ಮುಂದೂಡಬಹುದು.

157. ಕಡ್ಡಿ ವೈಫಲ್ಯವಿರುವ ರೋಗಿಗಳ ಆಹಾರ

- ಮೇಲ್ಕೆಂದೊನ ಪ್ರಮಾಣ ಹೆಚ್ಚಿರಬಾರದು. ಸಾಮಾನ್ಯವಾಗಿ 0.8 ಗ್ರಾಂ/ಕೆ.ಗ್ರಾಂ.
ಪ್ರತಿದಿನ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
- ಕಾರ್బೋಹೆಚ್‌ಡ್ರೈಟ್ ಮೊಣ್ಟ ಪ್ರಮಾಣದಲ್ಲಿ (35–40 ಕೆಲೋರಿ/ಕೆ.ಗ್ರಾಂ).
ಪ್ರತಿದಿನ ತೆಗೆದುಕೊಳ್ಳಲಾಗುತ್ತದೆ. ಬೆಣ್ಣೆ, ತುಪ್ಪ, ಎಣ್ಣೆ ಮತ್ತು ಕೊಬ್ಬಿ ಕಡಿಮೆ ಇರುವ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಬೇಕು.

1. ನೀರು ಅಥವಾ ದ್ರವ ಪದಾರ್ಥ

ಕಡ್ಡಿ ಹಾಳಾದ ರೋಗಿಗಳಿಗೆ ನೀರು ಹಾಗೂ ಇತರ ದ್ರವ ಪದಾರ್ಥ ಕಡಿಮೆ ತೆಗೆದುಕೊಳ್ಳಲಾಗುವದು ಏಕೆ ಅವಶ್ಯ?

ಕಡ್ಡಿಯ ಕಾರ್ಬೋಹೆಚ್ ಮತ್ತೆ ಕಡಿಮೆಯಾಗುವ ಜೊತೆ ಜೊತೆಗೆ ಹೆಚ್ಚಿನ ರೋಗಿಗಳಲ್ಲಿ ಮೂತ್ತದ ಪ್ರಮಾಣವು ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ನೀರಿನ ಪ್ರಮಾಣ ಹೆಚ್ಚು ಸೇವಿದರೆ, ಬಾವು ಮತ್ತು ಉಸಿರಾಡಲು ತೊಂದರೆಯಾಗಿ ಪ್ರಾಣಾಪಾಯವೂ ಸಂಭವಿಸಬಹುದು.

ಕಡ್ಡಿ ಹಾಳಾದ ರೋಗಿಗಳು ಎಷ್ಟು ನೀರು ಸೇವಿಸಬೇಕು.

ಕಡ್ಡಿ ಹಾಳಾದ ರೋಗಿಗಳಿಗೆ ಎಷ್ಟು ನೀರು ತೆಗೆದುಕೊಳ್ಳಬೇಕು, ಇದು ರೋಗಿಗೆ ಆಗುವ ಮೂತ್ತ ಪ್ರಮಾಣ ಮತ್ತು ಬಾವು ಬರುವುದನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ. ಯಾವ ರೋಗಿಗೆ ಮೂತ್ತ ಮೊಣ್ಟ ಪ್ರಮಾಣದಲ್ಲಿ ಆಗುತ್ತದೆಯೋ ಹಾಗೂ ಬಾವು ಬರುವದಿಲ್ಲವೋ ಅಂತಹ ರೋಗಿಗಳಿಗೆ ಅವರ ಇಚ್ಛೆಗೆ ಅನುಸಾರವಾಗಿ ನೀರು ದ್ರವ ಪದಾರ್ಥಗಳನ್ನು ತೆಗೆದುಕೊಳ್ಳಲು ಹೇಳಲಾಗುತ್ತದೆ. ಯಾವ ರೋಗಿಗಳಿಗೆ ಮೂತ್ತವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆಯೋ ಜೊತೆಗೆ ಶರೀರದಲ್ಲಿ ಬಾವು ಕೂಡ ಇದ್ದರೆ ಅಂತಹ ರೋಗಿಗಳಿಗೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವದು. ಸಾಮಾನ್ಯವಾಗಿ 24 ಗಂಟೆಯಲ್ಲಿ ಹೊರಹೋಗುವ ಮೂತ್ತ ಪ್ರಮಾಣವನ್ನು ಅನುಸರಿಸಿ ನೀರು ತೆಗೆದುಕೊಳ್ಳವದರಿಂದ ಬಾವು ಹೆಚ್ಚಾಗುವುದನ್ನು ತಡೆಗಟ್ಟಬಹುದು. ಬಾವು ಇದ್ದರೆ ನೀರಿನ ಪ್ರಮಾಣ 24 ಗಂಟೆಗಳ ವರೂತ್ತದ ಪ್ರಮಾಣಕ್ಕಿಂತ

ಕಡ್ಡಿ ಹಾಳಾದ ರೋಗಿಗಳಿಗೆ ನೀರು ಹಾಗೂ ಇತರ ದ್ರವ ಪದಾರ್ಥ ಕಡಿಮೆ ತೆಗೆದುಕೊಳ್ಳಲಾಗುವದು

ಕಡಿಮೆಯಾಗಬೇಕು.ಬಾವು ಇಲ್ಲದಿದ್ದರೆ ಬೇಸಿಗೆ ಕಾಲದಲ್ಲಿ ನೀರಿನ ಪ್ರಮಾಣ 24 ಗಂಟೆಗಳ ಮೂಲಕ್ಕಿಂತ 500 ಮೀ.ಲೀ. ಹೆಚ್ಚು ಸೇವಿಸಬೇಕು.

ನೀರನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಹಾಯವಾಗುವ ಉಪಾಯಗಳು:

1. ಪ್ರತಿದಿನ ತೂಕ ನೋಡುವದು :

ತೆಜ್ಜ್ವಾಪ್ಯದ್ವರ ಸೂಚನೆಗಳನ್ನಾರವಾಗಿ ಕಡಿಮೆ ನೀರು ಸೇವಿಸುವದರಿಂದ ತೂಕ ಸ್ಥಿರವಾಗಿರುತ್ತದೆ. ತೂಕವು ಅಧಿಕಗೊಂಡಲ್ಲಿ ನೀರನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡಿರುವುದು ತಿಳಿಯುತ್ತದೆ. ಇಂತಹ ರೋಗಿಗಳು ಕಡಿಮೆ ನೀರನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.

2. ಬಹಳ ಬಾಯಾರಿಕೆಯಾದರೂ ಕೂಡ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯಬೇಕು ಅಥವಾ ಬಾಯಿಯಲ್ಲಿ ಮಂಜುಗಡ್ಡೆ ಇಟ್ಟುಕೊಂಡು ಅದನ್ನು ಚೀಪಬೇಕು. ದಿನಕ್ಕೆ ಎಷ್ಟು ನೀರು ಕುಡಿಯಲು ಸಲಹೆ ನೀಡಲಾಗಿದೆಯೋ ಅಷ್ಟೇ ಪ್ರಮಾಣದ ಮಂಜುಗಡ್ಡೆಯ ಸಣ್ಣ ಸಣ್ಣ ತುಣುಕುಗಳನ್ನು ಚೀಮುತ್ತಿದ್ದರೆ ಬಾಯಾರಿಕೆಯಿಂದ ಸ್ವಲ್ಪ ಸಮಾಧಾನ ಸಿಗುತ್ತದೆ.
3. ಅಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ವ್ಯಾಡಿದರೆ ಬಾಯಾರಿಕೆಯನ್ನು ಕಡಿಮೆ ಮಾಡಬಹುದು. ಬಾಯಿ ಒಣಗುತ್ತಿದ್ದರೆ ನೀರನ್ನು ಬಾಯಿಯಲ್ಲಿ ಹಾಕಿಕೊಂಡು ಮುಕ್ಕಳಿಸಿ ಬಾಯಿನ್ನು ಹಸಿ ಮಾಡಬಹುದು. ಆದರೆ ನೀರನ್ನು ಕುಡಿಯಬಾರದು. ಚ್ಯಾಯಿಂಗ್‌ಗ್ರಾ ಅಗಿಯುತ್ತಾ ಬಾಯಿನ್ನು ಒಣಗುವದನ್ನು ಕಡಿಮೆ ಮಾಡಬಹುದು.
4. ಚಹಾ ಕುಡಿಯಲು ಸಣ್ಣ ಕಪ್ ಅಥವಾ ನೀರನ್ನು ಕುಡಿಯಲು ಸಣ್ಣ ಗ್ಲೂಸ ಉಪಯೋಗಿಸಬೇಕು.
5. ಉಣಿದ ನಂತರ ನೀರು ಕುಡಿಯುತ್ತಿರುವಾಗಲೇ ಜೈವಧಿಯನ್ನು ತೆಗೆದುಕೊಳ್ಳಬೇಕು. ಇದರಿಂದ ಜೈವಧಿ ತೆಗೆದುಕೊಳ್ಳಲು ಬೇರೆ ನೀರಿನ ಅವಶ್ಯಕತೆ ಬರುವದಿಲ್ಲ.
6. ಒಂದು ದಿನದಲ್ಲಿ ಎಷ್ಟು ಪ್ರಮಾಣದ ದ್ರವ ಪದಾರ್ಥ ತೆಗೆದುಕೊಳ್ಳಬೇಕೆನ್ನುವ ಸಲಹೆಯನ್ನು ವ್ಯೇದ್ಯರು ನೀಡುತ್ತಾರೆ. ಇದು ಕೇವಲ ನೀರಿನ ಪ್ರಮಾಣ ಅಲ್ಲ.

ಅಹಾರದಲ್ಲಿ ಉಪ್ಪು ಮತ್ತು ಉಪ್ಪಿನ ಪದಾರ್ಥಗಳ ಸೇವನೆಯನ್ನು ಮಿತಗೊಳಿಸಬೇಕು.

159. ಕಡ್ಡಿ ಪೈಥಲ್ಯವಿರುವ ರೋಗಿಗಳ ಆಹಾರ

ನೀರಿನ ಜೊತೆಗೆ ಚಹಾ, ಹಾಲು, ಮೊಸರು, ಮಜ್ಜಿಗೆ, ಜ್ಯೂಸ್, ಮಂಜುಗಡ್ಡೆ, ಅಯಿಸ್‌ಕ್ರೀಮ್, ಶರಬ್‌, ಬೇಳೆನೀರು ಇತ್ಯಾದಿ ಸೇರಿದಂತೆ ಎಲ್ಲ ದ್ರವ ಪದಾರ್ಥಗಳು ಇರುತ್ತದೆ. 24 ಫಂಟೆಯಲ್ಲಿ ತೆಗೆದುಕೊಳ್ಳುವ ದ್ರವ ಪದಾರ್ಥಗಳ ಗಣನೆಯಲ್ಲಿ ನೀರಿನ ಪ್ರಮಾಣವೆಂದು ಪರಿಗಣಿಸಲಾಗುತ್ತದೆ.

7. ರೋಗಿಗಳು ಯಾವುದಾದರೊಂದು ಕಾರ್ಯದಲ್ಲಿ ಮಗ್ನಾಗಿರಬೇಕು. ಕೆಲಸವಿಲ್ಲದೇ ಕುಳಿತುಕೊಳ್ಳುವದರಿಂದ ಬಾಯಾರಿಕೆಯ ಇಚ್ಛೆ ಹೆಚ್ಚಾದಂತೆ ಅನಿಸುತ್ತದೆ.
8. ಮಧುಮೇಹ ಪೀಡಿತ ರೋಗಿಗಳ ರಕ್ತದಲ್ಲಿ ಗ್ಲೂಕೋಸ್ (ಸಕ್ಕರೆ)ಯ ಅಂಶ ಅಧಿಕವಾಗಿರುವದರಿಂದ ಬಾಯಾರಿಕೆ ಹೆಚ್ಚಾಗಿರುತ್ತದೆ. ಆದ್ದರಿಂದ ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ನಿಯಂತ್ರಣದಲ್ಲಿಬೇಕು.

ರೋಗಿಗಳು ನೀರನ್ನು ಅಳತೆ ಮಾಡಿ ಸರಿಯಾದ ಪ್ರಮಾಣದಲ್ಲಿ ದ್ರವ ಪದಾರ್ಥ ತೆಗೆದುಕೊಳ್ಳಲು ಯಾವ ಪದ್ಧತಿಯನ್ನು ಅನುಸರಿಸಬೇಕು?

- ರೋಗಿಗಳಿಗೆ ಎಪ್ಪು ಪ್ರಮಾಣದಲ್ಲಿ ನೀರನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆಯೋ, ಅಷ್ಟೇ ನೀರನ್ನು (ಬಾಟಲ್ ನೀರನ್ನು) ದಿನವಿಡೀ ತೆಗೆದುಕೊಳ್ಳಬೇಕು.
- ಎಪ್ಪು ಪ್ರಮಾಣದಲ್ಲಿ ರೋಗಿ ಕಪ್, ಗ್ಲೂಸ್, ಅಥವಾ ಬಟ್ಟಲಲ್ಲಿ ನೀರು ಕುಡಿಯುತ್ತಿದ್ದರೆ, ಅಷ್ಟೇ ಪ್ರಮಾಣದ ನೀರನ್ನು ಬಾಟಲಿನಿಂದ ಅದೇ ಪ್ರಮಾಣದಲ್ಲಿ ತೆಗೆದುಕೊಂಡು ಉಳಿದಿದ್ದನ್ನು ಬಳಸಬಾರದು.
- ದ್ರವ ಪದಾರ್ಥ ಎಪ್ಪು ಕುಡಿಯುತ್ತೀರಿ ಅಪ್ಪು ಬಾಟಲಿಯ ನೀರನ್ನು ತೆಗೆಯಬೇಕು.
- ಮರುದಿನ ಮತ್ತೆ ಅಳತೆಯ ಪ್ರಮಾಣದಲ್ಲಿ ಬಾಟಲನಲ್ಲಿ ನೀರು ತುಂಬಿ ಅಷ್ಟೇ ಪ್ರಮಾಣದಲ್ಲಿ ಕುಡಿಯಲು ಅನುಮತಿ ನೀಡಲಾಗುತ್ತದೆ.

ರೋಗಿ ಸರಳವಾಗಿ ವೃದ್ಧರ ಮುಖಾಂತರ ಹೇಳಿದ ಪ್ರಮಾಣದಲ್ಲಿ ನೀರು ಮತ್ತು ದ್ರವ ಪದಾರ್ಥಗಳನ್ನು ತೆಗೆದುಕೊಳ್ಳಬಹುದು.

ರೋಗಿಗಳು ನೀರನ್ನು ಅಳತೆ ಮಾಡಿ ಸರಿಯಾದ ಪ್ರಮಾಣದಲ್ಲಿ ದ್ರವ ಪದಾರ್ಥ ತೆಗೆದುಕೊಳ್ಳಬೇಕು

2. ಕಡಿಮೆ ಉಪ್ಪು (ಸೋಡಿಯಂ) ಇರುವ ಆಹಾರ

ಕಡ್ಡಿ ಹಾಳಾದ ರೋಗಿಗಳಿಗೆ ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಉಪ್ಪು (ಸೋಡಿಯಂ) ತೆಗೆದುಕೊಳ್ಳುವ ಸಲಹೆ ಏಕೆ ಕೊಡಲಾಗುತ್ತದೆ?

ಶರೀರದಲ್ಲಿ ಸೋಡಿಯಂ (ಉಪ್ಪು) ಮತ್ತು ನೀರು ಇವು ರಕ್ತದೊತ್ತಡವನ್ನು ಸಮಿತೋಲನದಲ್ಲಿಡಲು ಸಹಾಯ ಮಾಡುತ್ತವೆ. ಶರೀರದಲ್ಲಿ ಸೋಡಿಯಂನ ಸಮಿತೋಲನವನ್ನು ಕಡ್ಡಿ ನಿಯಂತ್ರಿಸುತ್ತದೆ. ಕಡ್ಡಿಯ ಕಾರ್ಯಕ್ರಮತೆ ಕಡಿಮೆಯಾದಾಗ ಶರೀರದ ಹೆಚ್ಚು ಸೋಡಿಯಂ ಹೊರಹೊಗುವದು ನಿಂತುಹೊಗುತ್ತದೆ. ಇದರಿಂದ ಶರೀರದಲ್ಲಿನ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಶರೀರದಲ್ಲಿ ಹೆಚ್ಚು ಸೋಡಿಯಂನ ಕಾರಣ ಬಾಯಾರಿಕೆ ಹೆಚ್ಚಾಗಿಯದು, ಬಾಪು ಅಥಿಕಗೊಳ್ಳುವದು, ಉಸಿರು ಕಟ್ಟುವದು, ರಕ್ತದೊತ್ತಡ ಸಮಸ್ಯೆಯನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಕಡ್ಡಿ ವೈಫಲ್ಯದ ರೋಗಿಗಳಿಗೆ ಉಪ್ಪಿನ ಉಪಯೋಗ ಕಡಿಮೆ ಮಾಡುವುದು ಅನಿವಾರ್ಯವಾಗಿದೆ.

ಆಹಾರದಲ್ಲಿ ಎಷ್ಟು ಪ್ರಮಾಣದಲ್ಲಿ ಉಪ್ಪನ್ನು ತೆಗೆದುಕೊಳ್ಳಬೇಕು?

ನಮ್ಮ ದೇಶದಲ್ಲಿ ಸಾಮಾನ್ಯ ವೃಕ್ಷಗಳ ಆಹಾರದಲ್ಲಿ ಒಂದು ದಿನದಲ್ಲಿ ತೆಗೆದುಕೊಳ್ಳುವ ಉಪ್ಪಿನ ಪ್ರಮಾಣ 6 ರಿಂದ 8 ಗ್ರಾಂ.. ಕಡ್ಡಿ ಹಾಳಾದ ರೋಗಿಗಳು ವೃದ್ಧರ ಸಲಹಿಯ ಅನುಸಾರವಾಗಿ ಉಪ್ಪನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ರಕ್ತದ ಒತ್ತಡ ಮತ್ತು ಬಾಪು ಇರುವ ಕಡ್ಡಿ ಹಾಳಾದ ರೋಗಿಗಳು ಪ್ರತಿದಿನ 3 ಗ್ರಾಂ. ಉಪ್ಪು ತೆಗೆದುಕೊಳ್ಳಬೇಕು.

ಯಾವ ಆಹಾರದಲ್ಲಿ ಉಪ್ಪಿ(ಸೋಡಿಯಂ)ನ ಪ್ರಮಾಣ ಹೆಚ್ಚಾಗಿರುತ್ತದೆ?

ಉಪ್ಪು ಹೆಚ್ಚಿರುವ ಆಹಾರಗಳ ವಿವರ:-

1. ಉಪ್ಪು, ಅಡುಗೆ ಸೋಡಾ, ಚಾಟ್ ಮುಸಾಲಾ.
2. ಹಪ್ಪಳ, ಉಪ್ಪಿನಕಾರಿ, ಚಟ್ಟಿ
3. ಬಿಸ್ಕಿಟ್, ಬ್ರೆಡ್, ಕೇಕ್, ಫಿಜ್ಜ್, ಪಕೋಡಾ, ಡೋಕಲಾ ಇತ್ಯಾದಿ.
4. ನಮಕೀನ್ (ಸೇವು, ಚಿವುಡಾ, ಚಕ್ಕಲಿ ಇತ್ಯಾದಿ) ವೆಫಸ್, ಪೌಪೋಕಾನ್, ಉಪ್ಪು ಹಾಕಿರುವ ಶೇಂಗಾ, ಕಡ್ಡಿ, ಗೋಡಂಬಿ, ಪಿಸ್ತಾ ಮುಂತಾದವುಗಳು.

ಬಾಪು ಇರುವ ಕಡ್ಡಿ ಹಾಳಾದ ರೋಗಿಗಳು ಪ್ರತಿದಿನ 3 ಗ್ರಾಂ. ಉಪ್ಪು ತೆಗೆದುಕೊಳ್ಳಬೇಕು.

161. ಕಡ್ಡಿ ವೈಷಣಿಯಿರುವ ರೋಗಿಗಳ ಆಹಾರ

5. ನಮಕೀನ್ ಬೆಣ್ಣೆ ಮತ್ತು ಚೇಸ್ (Cheese)
6. ಸಾಸ್, ಕಾರ್ಬಾಫ್ಲೆಕ್, ಸ್ಟೆರ್ಲಿ, ಮೃಕ್ತೋನಿ
7. ಸೊಪ್ಪು ಮತ್ತು ತರಕಾರಿಗಳಲ್ಲಿ, ಮೆಂತೆ, ಪಾಲಕ್, ಕೋತಂಬರಿ, ಕ್ಯಾಬೇಜ್, ಘ್ರಾವರ್, ಮೂಲಂಗಿ, ಬೀಞ್ಣರೂಟ್ ಮುಂತಾದವುಗಳು.
8. ಉಪ್ಪಿರುವ ಲಸ್ಸಿ, ಮಸಾಲಾ ಸೋಡಾ, ನಿಂಬು ಶರಬತ್, ತೆಂಗಿನ ಎಳೆನೇರು.
9. ಸೋಡಿಯಂ ಬೈಕಾಬೋಂನೇಟ್‌ನ ಮಾತ್ರೆ, ಎಂಟಾಸಿಡ್, ಲ್ಯಾಕ್ಸೆಟಿವ್ ಮುಂತಾದವುಗಳು.
10. ಕಲೇಜಿ, ಕಡ್ಡಿ, ಭೇಜ್, ಮಟನ್ (Non Vegetarian Foods)
11. ಕೋಲಂಬಿ, ಕರಂಗಿ, ಕೇಕದಾ, ಬಾಂಗಡಿ ಮುಂತಾದ ಮೀನುಗಳು.

ಉಂಟದಲ್ಲಿ ಸೋಡಿಯಂನ ಪ್ರಮಾಣ ಕಡಿಮೆ ಮಾಡಲು ಉಪಾಯ

ಪ್ರತಿದಿನ ಭೋಜನದಲ್ಲಿ ಉಪ್ಪಿನ ಪ್ರಯೋಗ ಕಡಿಮೆ ಮಾಡುವುದು ಮತ್ತು ಜೊತೆಗೆ ಭೋಜನದಲ್ಲಿ ಉಪ್ಪನ್ನು ಮೇಲಿನಿಂದ ಹಾಕಿಕೊಳ್ಳಬಾರದು. ಇದಕ್ಕಿಂತ ಶ್ರೇಷ್ಠವಾದ ಪದ್ಧತಿಯಿಂದರೆ ಉಪ್ಪಿಲ್ಲದೆಯೇ ಉಂಟ ಮಾಡುವುದು. ಇಂತಹ ಉಂಟದಲ್ಲಿ ರೋಗಿ ವೈದ್ಯರ ಸೂಚನೆಯ ಅನುಸಾರ ಪ್ರಮಾಣದಲ್ಲಿಯೇ ಉಪ್ಪನ್ನು ಹಾಕಿಕೊಳ್ಳಬೇಕು. ಈ ವಿಧಾನದಿಂದ ನಿಶ್ಚಿತ ರೂಪದಲ್ಲಿ ನಿರ್ಧಾರಿತ ಪ್ರಮಾಣದಲ್ಲಿ ಉಪ್ಪು ಸಿಗುತ್ತದೆ.

1. ಉಂಟದಲ್ಲಿ, ರೊಟ್ಟಿ, ಅನ್ನ, ಮುಂತಾದವುಗಳಲ್ಲಿ ಉಪ್ಪನ್ನು ಹಾಕಬಾರದು.
2. ಮೊದಲು ಹೇಳಿರುವಂತೆ ಅಥಿಕ ಸೋಡಿಯಂನ ಪ್ರಮಾಣದಲ್ಲಿರುವ ವಸ್ತುಗಳ ಪ್ರಯೋಗ ಮಾಡಬಾರದು.
3. ಹೆಚ್ಚು ಸೋಡಿಯಂ ಇರುವ ಸೊಪ್ಪು ತರಕಾರಿಗಳನ್ನು ನೀರಿನಿಂದ ತೋಳಿದು, ಹಾಗೂ ಬೇಯಿಸಿ ಬೇಯಿಸಿದ ನೀರು ಚೆಲ್ಲುವುದರಿಂದ ಸೊಪ್ಪು ತರಕಾರಿಗಳಲ್ಲಿನ ಸೋಡಿಯಂ ಪ್ರಮಾಣ ಕಡಿಮೆಯಾಗುತ್ತದೆ.
4. ಕಡಿಮೆ ಉಪ್ಪು ಇರುವ ಆಹಾರದ ರುಚಿ ಹೆಚ್ಚಿಸಲು ಈರ್ಜ್, ಬೆಳ್ಳ್ಯಾಂಕ್, ನಿಂಬೂ, ತೇಜವತ್ತಾ, ಯಾಲಕ್, ಜೀರಿಗೆ, ಕೋಕಮ್, ಲವಂಗ, ದಾಳ್ಬಿನಿ, ಮೆಣಸಿನಕಾಯಿ ಹಾಗೂ ಕೇಸರದ ಉಮೋಗ ಮಾಡಬಹುದು.

ಲೋನಾ ಉಪ್ಪನ್ನು ಕಡ್ಡಿ ಹಾಳಾದ ರೋಗಿಗಳು ಉಪಯೋಗಿಸಬಾರದು.

5. ಉಪ್ಪಿನ ಚಾಗದಲ್ಲಿ ಕಡಿಮೆ ಸೋಡಿಯಂ ಇರುವ ಉಪ್ಪು ತೆಗೆದುಕೊಳ್ಳಬಾರದು. ಲೋನಾದಲ್ಲಿ ಮೋಟ್‌ಕ್ಯಾಶೀಯಂನ ಪ್ರಮಾಣ ಹೆಚ್ಚಾಗಿರುವದರಿಂದ ಅದು ಕಡ್ಡಿ ಹಾಳಾದ ರೋಗಿಗಳಿಗೆ ಪ್ರಾಣಾಪಾಯ ಸಂಭವಿಸಬಹುದು.

3. ಕಡಿಮೆ ಮೋಟ್‌ಕ್ಯಾಶೀಯಂ ಇರುವ ಆಹಾರ

ಕಡ್ಡಿ ಹಾಳಾದ ರೋಗಿಗಳಿಗೆ ಸಾಮಾನ್ಯವಾಗಿ ಆಹಾರದಲ್ಲಿ ಕಡಿಮೆ ಮೋಟ್‌ಕ್ಯಾಶೀಯಂ ತೆಗೆದುಕೊಳ್ಳುವ ಸಲಹೆ ಏಕೆ ಕೊಡಲಾಗುತ್ತದೆ?

ದೇಹದಲ್ಲಿ ಹೃದಯ ಮತ್ತು ಸ್ವಾಯುಗಳ ಅಗತ್ಯ ಕಾರ್ಯಕ್ಷಾಗಿ ಮೋಟ್‌ಕ್ಯಾಶೀಯಂನ ಸಾಮಾನ್ಯ ಪ್ರಮಾಣ ಅವಶ್ಯವಿರುತ್ತದೆ. ಕಡ್ಡಿ ಹಾಳಾದ ರೋಗಿಗಳ ರಕ್ತದಲ್ಲಿ ಮೋಟ್‌ಕ್ಯಾಶೀಯಂ ಹೆಚ್ಚಾಗುವ ಅಪಾಯವಿರುತ್ತದೆ. ರಕ್ತದಲ್ಲಿ ಮೋಟ್‌ಕ್ಯಾಶೀಯಂನ ಹೆಚ್ಚಿನ ಪ್ರಮಾಣ ಹೃದಯ ಮತ್ತು ಶರೀರದ ಸ್ವಾಯುಗಳ ಕಾರ್ಯಕ್ಷಮತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಮೋಟ್‌ಕ್ಯಾಶೀಯಂನ ಪ್ರಮಾಣ ಅಧಿಕಗೊಂಡರೆ ಹೃದಯ ಬಡಿತ ಕ್ಷೇಣಿಸುತ್ತ ಒಮ್ಮೆಂದೊಮ್ಮೆಲೆ ನಿಂತು ಬಿಡುವುದು ಮತ್ತು ಮಪ್ಪಸದ ಸ್ವಾಯು ಕೆಲಸ ಮಾಡದೇ ಉಸಿರು ನಿಂತು ಹೋಗಬಹುದು. ಇದರ ವಿಶೇಷ ಲಕ್ಷಣಗಳಾವವೂ ಕಾಣಿಸದಿರುವದರಿಂದ ಇದನ್ನು ‘ಸಾಯಿಲೆಂಟ್ ಕಿಲ್ಲರ್’ ಎನ್ನಲಾಗುತ್ತದೆ.

ರಕ್ತದಲ್ಲಿ ಸಾಮಾನ್ಯವಾಗಿ ಎಷ್ಟು ಮೋಟ್‌ಕ್ಯಾಶೀಯಂ ಇರುತ್ತದೆ? ಈ ಪ್ರಮಾಣ ಎಷ್ಟು ಹೆಚ್ಚಾದರೆ ಚಿಂತಾಜನಕಾಗುತ್ತದೆ?

- ಸಾಮಾನ್ಯವಾಗಿ ಶರೀರದಲ್ಲಿ ಮೋಟ್‌ಕ್ಯಾಶೀಯಂನ ಪ್ರಮಾಣ 3.5 ರಿಂದ 5.0 mEq/L
- ಯಾವಾಗ ಪ್ರಮಾಣ 5 ರಿಂದ 6 mEq/L ಇದ್ದರೆ ಮೋಟ್‌ಕ್ಯಾಶೀಯಂಯುಕ್ತ ಆಹಾರ ಪದಾರ್ಥವನ್ನು ತ್ಯಜಿಸಬೇಕು.
- ಮೋಟ್‌ಕ್ಯಾಶೀಯಂ 6.5 mEq/Lಕ್ಕಿಂತ ಹೆಚ್ಚಾದರೆ ತೊಂದರೆಯಾಗಬಹುದು ಮತ್ತು ವ್ಯೇದ್ಯರ ಸಲಹೆ ಪಡೆಯಬೇಕು.

ಮೋಟ್‌ಕ್ಯಾಶೀಯಂ ಹೊಂದಿರುವ ಪದಾರ್ಥಗಳನ್ನು ಸೇವಿಸುವ ಕುರಿತು ವೈದ್ಯರ ಸಲಹೆ ಪಡೆಯಲೇಬೇಕು.

163. ಕಡ್ಡಿ ಪೈಥಲ್ಯವಿರುವ ರೋಗಿಗಳ ಆಹಾರ

4. ಮೋಟಾತ್ಯಾಶಿಯಂನ ಪ್ರಮಾಣ 7 mEq/L ಗಿಂತ ಹೆಚ್ಚಾದರೆ ಯಾವದೇ ಸಮಯದಲ್ಲಿ ಇದು ಪ್ರಾಣಕ್ಕೆ ಅಪಾಯವಾಗಬಹುದು.

ಮೋಟಾತ್ಯಾಶಿಯಂನ ಪ್ರಮಾಣದ ಅನುಸಾರ ಖಾದ್ಯ ಪದಾರ್ಥಗಳ ವರ್ಗೀಕರಣ ಕಡ್ಡಿ ಹಾಳಾದ ರೋಗಿಗಳ ರಕ್ತದಲ್ಲಿ ಮೋಟಾತ್ಯಾಶಿಯಂ ಹೆಚ್ಚಾಗಿದ್ದರೆ, ವೈದ್ಯರ ಸೂಚನೆಗನುಗುಣವಾಗಿ ಆಹಾರವನ್ನು ತೆಗೆದುಕೊಳ್ಳಬೇಕು. ಮೋಟಾತ್ಯಾಶಿಯಂ ಅನ್ನು ಧಾರ್ಯದಲ್ಲಿಟ್ಟುಕೊಂಡು ಖಾದ್ಯ(ಕರಿದ) ಪದಾರ್ಥಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಹೆಚ್ಚು, ಮಧ್ಯಮ ಮತ್ತು ಕಡಿಮೆ ಮೋಟಾತ್ಯಾಶಿಯಂಯಲ್ಲಿ ಖಾದ್ಯ ಪದಾರ್ಥ. ಸಾಮಾನ್ಯ ರೂಪದಿಂದ ಹೆಚ್ಚು ಮೋಟಾತ್ಯಾಶಿಯಂ ಇರುವ ಖಾದ್ಯ ಪದಾರ್ಥಗಳ ಮೇಲೆ ನೀಡೇಂದ. ಮಧ್ಯಮ ಮೋಟಾತ್ಯಾಶಿಯಂ ಇರುವ ಖಾದ್ಯ ಪದಾರ್ಥ ಅಗತ್ಯ ಪ್ರಮಾಣದಲ್ಲಿ ಮತ್ತು ಕಡಿಮೆ ಮೋಟಾತ್ಯಾಶಿಯಂ ಇರುವ ಖಾದ್ಯ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. 100 ಗ್ರಾಂ ಖಾದ್ಯ ಪದಾರ್ಥಗಳಲ್ಲಿ ಮೋಟಾತ್ಯಾಶಿಯಂನ ಪ್ರಮಾಣದ ಆಧಾರದ ಮೇಲೆ ಹೆಚ್ಚು ಮಧ್ಯಮ ಮತ್ತು ಕಡಿಮೆ ಮೋಟಾತ್ಯಾಶಿಯಂಯಲ್ಲಿ ಆಹಾರಗಳ ವರ್ಗೀಕರಣಗಳನ್ನು ಕೆಳಗೆ ಕೊಡಲಾಗಿದೆ.

$$1. \text{ ಹೆಚ್ಚು ಮೋಟಾತ್ಯಾಶಿಯಂ} = 200 \text{ ಮಿ. ಗ್ರಾಂ}/100 \text{ ಗ್ರಾಂ} \text{ ಆಹಾರಗಿಂತ ಅಧಿಕ}$$

$$2. \text{ ಮಧ್ಯಮ ಮೋಟಾತ್ಯಾಶಿಯಂ} = 100-200 \text{ ಮಿಗ್ರಾಂ}/100 \text{ ಗ್ರಾಂ} \text{ ಆಹಾರ}$$

$$3. \text{ ಕಡಿಮೆ ಮೋಟಾತ್ಯಾಶಿಯಂ} = 0.100 \text{ ಮಿ.ಗ್ರಾಂ}/100 \text{ ಗ್ರಾಂ} \text{ ಆಹಾರ}$$

ಸಮೂಹ 1 : ಅಧಿಕ ಮೋಟಾತ್ಯಾಶಿಯಂ ಇರುವ ಆಹಾರ

1. ಹಣ್ಣಾಗಳು

ಬಾಳೆಹಣ್ಣು, ಜಿಪ್ಪು ಮಾವು, ಮೋಸಂಬಿ, ದ್ರಾಕ್ಷ, ಕಲ್ಲಂಗಡಿ ಹಣ್ಣು ಹಾಗೂ ಅನಾನಸ್, ನೆಲ್ಲಿಕಾಯಿ, ಚೆರ್ನಿ, ಅಲೂಬದಾಮ್.

2. ಸೌಪ್ಯ-ತರಕಾರಿ

ಅರಬ್ಬಿಯ ಎಲೆ, ಸುವರ್ಣಾಗಡ್ಡೆ, ಹಸಿರು ಕೋತಂಬರಿ, ಪಾಲಕ, ಚವಳಿಕಾಯಿ, ಮಶ್ರೂಮ್.

ಮೋಟಾತ್ಯಾಶಿಯಂನ ಪ್ರಮಾಣ 7 mEq/L ಗಿಂತ ಹೆಚ್ಚಾದರೆ ಯಾವದೇ ಸಮಯದಲ್ಲಿ ಇದು ಪ್ರಾಣಕ್ಕೆ ಅಪಾಯವಾಗಬಹುದು.

3. ಒಣಗಿದ ಹಣ್ಣು

ಶಿಂಬಾರ, ಒಣಾದ್ರಾಕ್ಷ, ಗೋಡಂಬಿ, ಬಾದಾಮು, ಅಂಜೀರ, ಅಕ್ರೂಂಕ್

4. ಬೇಳೆ ಕಾಳು

ಚನ್ನಂಗಿ ಬೇಳೆ, ಹೆಸರುಬೇಳೆ, ಕಡ್ಲಿ, ಕಡ್ಲಿಬೇಳೆ, ಉದ್ದಿನ ಬೇಳೆ

5. ಮುಸಾಲೆ

ಒಣಾಮೆನಸಿನಕಾಯಿ, ಹವೀಜ, ಜೀರಿಗೆ, ಮೆಂತೆ

6. ದ್ರವ

ತಂಗಿನ ಎಳನೀರು, ತಾಜಾ ಹಣ್ಣಿನ ರಸ, ಕುದಿಸಿರುವ ಡಬ್ಬಿಯಲ್ಲಿರುವ ಗಟ್ಟಿ ಹಾಲು (Condensed Milk) ಸೂಪ್, ಕಾಫಿ, ಮೋನ್‌ವಿಟಿ, ಬಿಯರ್, ಡಿಫಿಂಗ್ ಚಾಕಲೇಟ್, ಮದ್ದು

7. ಇತರ

ಲೋನಾಸಾಲ್ಪ, ಚಾಕಲೇಟ್ ಮತ್ತು ಚಾಕಲೇಟ್‌ನಿಂದ ತಯಾರಿಸಿದ ಉತ್ಪನ್ನಗಳು.

ಸಮೂಹ 2: ಮಧ್ಯಮ ಮೋಟಾರ್ಥಿಯಂ ಆಹಾರ

1. ಹಣ್ಣು

ದಾಳಿಂಬೆ, ಲಿಜಿ

2. ಸೊಪ್ಪು – ತರಕಾರಿ

ಬದನೆಕಾಯಿ, ಕ್ಯಾಬೀಜ್, ಗಜ್‌ರಿ, ಈರುಳ್ಳಿ, ಮೂಲಂಗಿ, ಹಾಗಲಕಾಯಿ, ಬೆಂಡೆಕಾಯಿ, ಹೂಕೋಸು ಮತ್ತು ಟೊಮ್ಯಾಟೋ.

3. ಆಹಾರ ಧಾನ್ಯ

ಮೃದಾ, ಜೋಳ, ಅವಲಕ್ಕೆ, ಮಕ್ಕೆಜೋಳ, ಗೋಧಿ.

4. ದ್ರವ

ಆಕಳ ಹಾಲು, ಮೊಸರು

ತೀವ್ರತರವಾಗಿ ಕಡ್ಡಿ ಹಾಳಾದ ದೋಗಿಗಳು ಮೋಟಾರ್ಥಿಯಂಯುಕ್ತ ಹಣ್ಣುಗಳನ್ನು ಸೇವಿಸಬಾರದು

165. ಕಡ್ಡಿ ಪೈಥಲ್ಯವಿರುವ ರೋಗಿಗಳ ಆಹಾರ

5. ಇತರ

ಕರಿಮೆಣಸು, ಲವಂಗ, ಯಾಲಕ್ಕಿ, ಹವೀಜ, ಗರವೊಮಸಾಲಾ ಇತ್ಯಾದಿ

ಸಮೂಹ 3: ಕಡಿಮೆ ಮೋಟ್‌ಕ್ಯಾಶಿಯಂ ಯುಕ್ತ ಆಹಾರ

1. ಹಣ್ಣು

ಸೇಬು, ಪಪ್ಪಾಯಿ, ನೀರಲಹಣ್ಣು, ಪೇರಲಹಣ್ಣು, ಸಿಂತ್ರಿ, ಬಾರಿಹಣ್ಣು

2. ಸೊಮ್ಮೆ-ತರಕಾರಿ

ಸೌತೆಕಾಯಿ, ಹಿರೇಕಾಯಿ, ಪಡವಲ, ಹಸಿವತಾಣ, ಮೆಂತೆಸೊಮ್ಮೆ, ಬೆಳ್ಳುಳ್ಳಿ

3. ಆಹಾರ ಧಾನ್ಯ

ರವಾ, ಅಕ್ಕೆ

4. ದ್ರವ

ಎವ್ಮ ಹಾಲು, ನಿಂಬಹಣ್ಣೆನ ನೀರು ಹಾಗೂ ತಯಾರಿಸಲಬ್ಬಿ ತಂಪು ವಾನೀಯಗಳು.

5. ಇತರ

ಜೇನುತುಪ್ಪ, ಜಾಜಿಕಾಯಿ, ಸಾಸಿವೆ, ಶುಂಠಿ, ಮದೀನಾ ಎಲೆ, ವಿನೆಗರ.

ಸೊಮ್ಮೆ ತರಕಾರಿಗಳಲ್ಲಿ ಸಿಗುವ ಮೋಟ್‌ಕ್ಯಾಶಿಯಂ ಯಾವ ಪ್ರಕಾರದಲ್ಲಿ ಕಡಿಮೆ ಮಾಡಬಹುದು?

- ಸೊಮ್ಮೆ ತರಕಾರಿಗಳನ್ನು ಸಣ್ಣ ಸಣ್ಣ ತುಂಡು ಮಾಡಿ, ತರಕಾರಿಗಳ ಸಿಪ್ಪ(ಅಲೂ, ಸುವಣ್ಣಿಗಡ್ಡೆ)ಯನ್ನು ತೊಳೆದು ಬಿಸಿ ನೀರಿನಲ್ಲಿ ಒಂದು ಘಂಟೆ ಇಡಬೇಕು. ನೀರಿನ ಪ್ರಮಾಣ ಸೊಮ್ಮೆ ತರಕಾರಿಗಳಿಗಿಂತ 5 ರಿಂದ 10 ಪಟ್ಟು ಹೆಚ್ಚಿರಬೇಕು.
- ಎರಡು ತಾಸಿನ ನಂತರ ಮತ್ತೆ ಬೆಚ್ಚಿನ ನೀರಿನಲ್ಲಿ 2 ರಿಂದ 3 ಸಲ ತರಕಾರಿಗಳನ್ನು ತೊಳೆದು ತರಕಾರಿಗೆ ಹೆಚ್ಚು ನೀರು ಹಾಕಿ ಕುದಿಸಬೇಕು.

ರಾತ್ರಿ ದ್ರವ ಪದಾರ್ಥವನ್ನು ಕಡಿಮೆ ಸೇವಿಸುವದು ಮತ್ತು ಶಿಸ್ತುಬದ್ದು ಬೇವನ ಮುಖ್ಯವಾದ ಚಿಕಿತ್ಸೆ ವಿಧಾನಗಳು.

- ಯಾವ ನೀರಿನಲ್ಲಿ ತರಕಾರಿಗಳನ್ನು ಕುದಿಸಿರುತ್ತದೆಯೋ, ಆ ನೀರನ್ನು ಎಸೆಯಬೇಕು ಮತ್ತು ಚೇರೆ ನೀರಿನಲ್ಲಿ ರುಚಿಗೆ ತಕ್ಷಂತೆ ಮಾಡಬೇಕು.
- ಸೊಮ್ಮೆ ತರಕಾರಿಗಳಲ್ಲಿ ಇರುವ ಮೋಟಾಯ್ತಿಯಂ ಪ್ರಮಾಣವನ್ನು ಕಡಿಮೆ ಮಾಡಬಹುದು. ಆದರೆ ಮೋಟಾಯ್ತಿಯಂ ಮಾರ್ಗ ರೀತಿ ದೂರ ಮಾಡಲಾಗುತ್ತದೆ. ಇದರಿಂದ ಹೆಚ್ಚಾಗಿ ಮೋಟಾಯ್ತಿಯಂ ಸೊಮ್ಮೆ ತರಕಾರಿ ಕಡಿಮೆ ಅಥವಾ ತಿನ್ನಲೇಬಾರದು.
- ಆಹಾರದಲ್ಲಿ ಮೋಟಾಯ್ತಿಯಂನ ಜೊತೆ ಜೊತೆಗೆ ವಿಟಾಮಿನ್‌ನ್ನು ಕೂಡಾ ನಷ್ಟವಾಗುತ್ತದೆ. ಇದರಿಂದಾಗಿ ವೈದ್ಯರ ಸಲಹೆ ತೆಗೆದುಕೊಂಡು ವಿಟಾಮಿನ್‌ನ ಮಾತ್ರೆ ತೆಗೆದುಕೊಳ್ಳಬೇಕು.

4. ಘಾಸ್ಮೋರಸ್ ಕಡಿಮೆ ತೆಗೆದುಕೊಳ್ಳುವುದು

ಕಡ್ಡಿ ಹಾಳಾದ ರೋಗಿಗಳು ಘಾಸ್ಮೋರಸ್ ಇರುವ ಆಹಾರವನ್ನು ಏಕೆ ಕಡಿಮೆ ತೆಗೆದುಕೊಳ್ಳಬೇಕು?

- ಶರೀರದಲ್ಲಿ ಘಾಸ್ಮೋರಸ್ ಮತ್ತು ಕ್ಯಾಲ್ಸಿಯಂನ ಸಾಮಾನ್ಯ ಪ್ರಮಾಣ ಮೂರ್ಳಿಗಳ ಬೆಳವಣಿಗೆ, ಆರೋಗ್ಯವಂತ, ಸಧ್ಯದವಾಗಿರಲು ಅವಶ್ಯಕವಾಗಿದೆ. ಸಾಮಾನ್ಯವಾಗಿ ಆಹಾರದಲ್ಲಿ ಇರುವ ಹೆಚ್ಚಿನ ಘಾಸ್ಮೋರಸ್‌ನ್ನು ಕಡ್ಡಿ ಮೂತ್ರದ ಮೂಲಕ ಹೊರಗೆ ಹಾಕಿ ಅಗತ್ಯ ಪ್ರಮಾಣದಲ್ಲಿ ಅದನ್ನು ರಕ್ತದಲ್ಲಿ ಸ್ಥಿರವಾಗಿಡುತ್ತದೆ.
- ಕಡ್ಡಿ ಹಾಳಾದ ರೋಗಿಗಳಲ್ಲಿ ಘಾಸ್ಮೋರಸ್ ಮೂತ್ರದ ಜೊತೆಗೆ ಹೋಗದಿರುವದರಿಂದ ಅದು ರಕ್ತದಲ್ಲಿ ಅಧಿಕಗೊಳ್ಳುತ್ತದೆ. ಇದು ಮೂರ್ಳಿಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಎಳೆದುಕೊಂಡು ಮೂರ್ಳಿಗಳನ್ನು ನಿಶ್ಚಯಿಸಬೇಕು.
- ಶರೀರದಲ್ಲಿ ಘಾಸ್ಮೋರಸ್ ಹೆಚ್ಚಾದರೆ ತುರಿಕೆಯಾಗುವದು, ಸ್ವಾಯಂಗಳ ನಿಶ್ಚಯಿಸಬೇಕು, ಮೂರ್ಳಿಗಳಲ್ಲಿ ನೋವು ಕಾಣಿಸಿಕೊಳ್ಳುವದು, ಅದರ ಕಾರಣ ಎಲಬುಗಳು ಮುರಿಯುವ ಸಂಭವ ಅಧಿಕವಾಗಿರುತ್ತದೆ.

ಯಾವ ಆಹಾರದಲ್ಲಿ ಘಾಸ್ಮೋರಸ್ ಹೆಚ್ಚಾಗಿರುತ್ತದೆ.

ಹೆಚ್ಚು ಘಾಸ್ಮೋರಸ್ ಇರುವ ಆಹಾರದ ವಿವರಣೆ.

ಬೈಪಥ್ಯೋಪಚಾರ ಮತ್ತು ಎಚ್ಚರಿಕೆ ಗಂಟೆ ಇವುಗಳನ್ನು ಏಕು ವರ್ಷ ಮೇಲ್ಪ್ರಯೋಜಿಸಬೇಕು.

167. ಕಡ್ಡಿ ವೈಫಲ್ಯವಿರುವ ರೋಗಿಗಳ ಆಹಾರ

- ಹಾಲು ಮತ್ತು ಹಾಲಿನ ಉತ್ಪನ್ನಗಳು: ಪನೀರ್, ಅಯಿಸ್ಕ್ರೀಮ್, ಮಿಲ್ಕ್ ಟೇಕ್, ಚಾಕಲೇಚ್.
- ಗೋಡಂಬಿ, ಬಾದಾಮ್, ಪಿಸ್ತಾ, ಅವಿಕ್ರೂಟ್, ಒಣಕೊಬ್ಬರಿ.
- ತಂಪು ಪಾನಿಯ (Cold drink)
- ಶೇಂಗಾ, ಗಜ್ಜರಿ, ಬೀಂಬರೂಟ್, ಮೆಕ್ಕಿಜೋಳ, ಹಸಿರು ವತಾಣಿ

5. ದೃಷ್ಟಿನಂದಿನ ಆಹಾರದ ರಚನೆ

ಕಡ್ಡಿ ಹಾಳಾದ ರೋಗಿಗಳಿಗೆ ಪ್ರತಿದಿನ ಯಾವ ಪ್ರಕಾರದ ಮತ್ತು ಎಷ್ಟು ಪ್ರಮಾಣದಲ್ಲಿ ಆಹಾರ ಹಾಗೂ ನೀರು ತೆಗೆದುಕೊಳ್ಳಬೇಕು. ಈ ಚಾಟಿನ್ನು ನೆಫ್ರೋಲಾಜಿಸ್ಟ್‌ನ ಸೂಚನೆಯ ಅನುಸಾರ ಡೈಟಿಸಿಯನ್ ಮುಶಾಂತರ ತಯಾರಿಸಲಾಗುತ್ತದೆ. ಆದರೆ ಆಹಾರದಲ್ಲಿ ಸಾಮಾನ್ಯ ಸೂಚನೆ ಈ ಪ್ರಕಾರವಾಗಿದೆ.

1. ನೀರು ಮತ್ತು ದ್ರವ ಪದಾರ್ಥ :

ನೀರು ಮತ್ತು ದ್ರವ ಪದಾರ್ಥಗಳನ್ನು ವೃದ್ಧರ ಸೂಚನೆಗೆ ನುಸಾರ ತೆಗೆದುಕೊಳ್ಳಬೇಕು. ಪ್ರತಿದಿನ ಶೂಕರ ಮಾಹಿತಿ ಇಡಬೇಕು. ಶೂಕರದಲ್ಲಿ ಏಕಾಷಿಕೀ ಹೆಚ್ಚಾದರೆ ನೀರು ಹೆಚ್ಚಾಗಿದೆ ಎಂದು ತಿಳಿದುಕೊಳ್ಳಬೇಕು.

2. ಕಾಂಬೋಣ್ಯೆಡ್ರೆಟ್ :

ಶರೀರಕ್ಕೆ ಪರ್ಯಾಪ್ತ ಪ್ರಮಾಣದಲ್ಲಿ ಕೆಲ್ಮೋರಿ ಸಿಗುವುದಕ್ಕಾಗಿ ಧಾನ್ಯ ಹಾಗೂ ಬೇಳಿಗಳ ಜೊತೆಗೆ (ಮುದುಮೇಹ ಇಲ್ಲದಿದ್ದರೆ) ಸಕ್ಕರೆ ಮತ್ತು ಅದರ ಉತ್ಪನ್ನಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕು.

3. ಮೆತ್ರೋಟಿನ್ :

ಮೆತ್ರೋಟಿನ್ ಮುಖ್ಯವಾಗಿ ಹಾಲು, ಧಾನ್ಯ, ಮೊಟ್ಟೆ, ಮಾಂಸದಲ್ಲಿ ಹೆಚ್ಚಾದ ಪ್ರಮಾಣದಲ್ಲಿ ಸಿಗುತ್ತದೆ. ಡಯಾಲಿಸಿಸ್‌ನ ಅವಶ್ಯ ಇಲ್ಲದಿದ್ದರೆ, ಕಡ್ಡಿ ಹಾಳಾದ ರೋಗಿಗಳಿಗೆ ಸ್ವಲ್ಪ ಕಡಿಮೆ ಮೆತ್ರೋಟಿನ್ (0.8ಗ್ರಾ./ಕಿ.ಗ್ರಾ.) ತೆಗೆದುಕೊಳ್ಳಲು ಸಂಖೆ ನೀಡಲಾಗುತ್ತದೆ. ನಿಯಮಿತ ಹಿಮೋಡಾಯಲಾಸಿಸ್‌ಹಾಗೂ ಸಿಎಪ್ಡಿ (CAPD)

ರಾತ್ರಿ ದ್ರವ ಪದಾರ್ಥವನ್ನು ಕಡಿಮೆ ಸೇವಿಸುವೆಡು ಮತ್ತು ಶಿಷ್ಟಬದ್ದ ಜೀವನ ಮುಖ್ಯವಾದ ಚಿಕಿತ್ಸೆ ವಿಧಾನಗಳು.

ಮಾಡಿಸುವ ರೋಗಳಲ್ಲಿ ಹೆಚ್ಚೆನ ಮೊಟ್ಟೆನ್ನು ತೆಗೆದುಕೊಳ್ಳಲು ಅಶ್ಯಂತ ಅವಶ್ಯಕ. ಸಿಎಡಿಯ ದ್ರವ ಹೊಟ್ಟೆಯಿಂದ ಹೊರಗೆ ಹೋಗುತ್ತದೆ. ಆಗ ಆ ದ್ರವದ ಜೊತೆಗೆ ಮೊಟ್ಟೆನ್ನು ಹೊರಹೋಗುತ್ತದೆ. ಉಟದಲ್ಲಿ ಮೊಟ್ಟೆನ್ನು ಇಲ್ಲದಿದ್ದರೆ ಶರೀರದಲ್ಲಿ ಮೊಟ್ಟೆನ್ನು ಕಡಿಮೆಯಾಗುತ್ತದೆ. ಅದು ಹಾನಿಕಾರಕ.

4. ಕೊಬ್ಬಯುಕ್ತ ಆಹಾರ :

ಕೊಬ್ಬರುವ ಪದಾರ್ಥಗಳನ್ನು ಕಡಿಮೆ ತೆಗೆದುಕೊಳ್ಳಬೇಕು. ಬೆಣ್ಣೆ, ಎಣ್ಣೆ ಇತ್ಯಾದಿ ತಿನ್ನುವದನ್ನು ಕಡಿಮೆ ಮಾಡಬೇಕು, ಎಣ್ಣೆಯಲ್ಲಿ ಸಾಮಾನ್ಯವಾಗಿ ಶೇಂಗಾ ಎಣ್ಣೆ ಹಾಗೂ ಸೋಯಾಬಿನ್‌ನ ಎಣ್ಣೆ ಎರಡೂ ಶರೀರಕ್ಕೆ ಲಾಭದಾಯಕವಾಗಿವೆ. ಅದರೂ ಇವನ್ನು ಕೂಡ ಅವರು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು.

5. ಉಪ್ಪು :

ರೋಗಿಗಳಿಗೆ ಉಪ್ಪು ಕಡಿಮೆ ತೆಗೆದುಕೊಳ್ಳಲು ಸಲಹೆ ಕೊಡಲಾಗುತ್ತದೆ. ಉಪ್ಪು ತಿನ್ನುಬಾರದು ಹಾಗೂ ಉಟದಲ್ಲಿ ಸೋಡಾ, ಬೇಕಿಂಗ್ ಪೌವಡರ್ ಉಟದಲ್ಲಿ ಉಪಯೋಗಿಸಬಾರದು. ಲೋನಾ ಉಪ್ಪಿನಲ್ಲಿ ಮೊಟ್ಟೆಯಾಗಿಯಂ ಇರುವುದರಿಂದ ಇದನ್ನು ತಿನ್ನಲೇಬಾರದು.

6. ಧಾನ್ಯ :

ಧಾನ್ಯದಲ್ಲಿ ಅಕ್ಕಿ ಹಾಗೂ ಅದರಿಂದ ಮಾಡಿದ ಅವಲಕ್ಕಿ, ಚುರುಮುರಿ ಮುಂತಾದ ಪದಾರ್ಥಗಳು ಮತ್ತು ಪ್ರತಿದಿನ ಒಂದೇ ರೀತಿಯ ಧಾನ್ಯದ ಬದಲಾಗಿ ಗೋಧಿ, ಅಕ್ಕಿ, ಅವಲಕ್ಕಿ, ಸಾಬೂದಾನಿ, ರವಾ, ಮೈದಾ, ತಾಜಾ ಮೆಕ್ಕಿಚೋಳ, ಕಾನ್ಕಾಫ್ಲೆಸ್ ಇತ್ಯಾದಿ ಪದಾರ್ಥಗಳನ್ನು ತೆಗೆದುಕೊಳ್ಳಬಹುದು.

7. ಬೇಳೆಕಾಳು :

ಬೇರೆ ಬೇರೆ ರೀತಿಯ ಬೇಳೆ ಸರಿ ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು. ಇದರಿಂದ ಉಟದಲ್ಲಿ ವಿವಿಧತೆಯಾಗುತ್ತದೆ. ಬೇಳೆ ಜೊತೆಗೆ ನೀರಿನ ಪ್ರಮಾಣ ಕಡಿಮೆ ತೆಗೆದುಕೊಳ್ಳಬೇಕು, ಬೇಳೆಯ ಪ್ರಮಾಣ ವೈದ್ಯರ ಸಲಹೆಯ ಅನುಸಾರವಾಗಿಯೇ ತೆಗೆದುಕೊಳ್ಳಬೇಕು. ಬೇಳೆಗಳಲ್ಲಿ ಮೋಟ್ಟೆಯಂ ಕಡಿಮೆ ಮಾಡಲು ಅದನ್ನು

ಬೈಪಥ್ಯೋಪಚಾರ ಮತ್ತು ಎಚ್ಚರಿಕೆ ಗಂಟೆ ಇವುಗಳನ್ನು ಏಳು ವರ್ಷ ಮೇಲ್ಪ್ರಯೋಜಿಸಬೇಕು.

169. ಕಡ್ಡಿ ಪೈಥಲ್ಯವಿರುವ ದೋಗಿಗಳ ಆಹಾರ

ಹೆಚ್ಚು ನೀರಿನಿಂದ ತೊಳೆಯಬೇಕು. ಬೇಳೆ ಮತ್ತು ಅಕ್ಕಿಯಿಂದ ಮಾಡಿದ ಖಿಚಡಿ, ದೋಸಾ ಮುಂತಾದವುಗಳನ್ನು ತಿನ್ನಬಹುದು.

8. ಸೊಮ್ಮೆ ತರಕಾರಿ :

ಮೊದಲೇ ಹೇಳಿದಂತೆ ಕಡಿಮೆ ಮೋಟ್ಯಾಶಿಯಂ ಇರುವ ಸೊಮ್ಮೆ ತರಕಾರಿಗಳನ್ನು ಯಾವದೇ ತೊಂದರೆ ಇಲ್ಲದೇ ಉಪಯೋಗ ಮಾಡಬಹುದು. ಹೆಚ್ಚು ಮೋಟ್ಯಾಶಿಯಂ ಇರುವ ಸೊಮ್ಮೆ ತರಕಾರಿಗಳನ್ನು ಮೊದಲೇ ಹೇಳಿದ ಅನುಸಾರ ಮೋಟ್ಯಾಶಿಯಂನ ಪ್ರಮಾಣ ಕಡಿಮೆ ಮಾಡಬೇಕು. ಆಗ ರುಚಿಗೆ ಬೇಳೆ ತರಕಾರಿಗಳಲ್ಲಿ ನಿಂಬೂರನ ಹಿಂಡಬೇಕು.

9. ಹಣ್ಣು :

ಕಡಿಮೆ ಮೋಟ್ಯಾಶಿಯಂ ಇರುವ ಹಣ್ಣು ಅಂದರೆ ಸೇಬು, ಪಪ್ಪಾಯಿ, ಪೇರಲ ಹಣ್ಣುಗಳನ್ನು ದಿನದಲ್ಲಿ ಒಂದು ಬಾರಿಗಿಂತ ಹೆಚ್ಚಾಗಿ ತಿನ್ನಬಾರದು. ಡಯಾಲಿಸಿಸ್ ಮಾಡುವ ದಿನ ಯಾವುದಾದರೂ ಒಂದು ಹಣ್ಣು ತಿನ್ನಬಹುದು. ತಂಗಿನ ಎಳೆನೀರು ಹಾಗೂ ಹಣ್ಣೆನ ರಸ ತೆಗೆದುಕೊಳ್ಳಬಾರದು.

10. ಹಾಲು ಹಾಗೂ ಅದರಿಂದ ಮಾಡಿದ ವಸ್ತು :

ಪ್ರತಿದಿನ 300 ರಿಂದ 350 ಮಿಲಿ ಲೀಟರ ಹಾಲು ಹಾಗೂ ಹಾಲಿನಿಂದ ತಯಾರಾದ ಇತರ ವಸ್ತುಗಳು ಅಂದರೆ ವೀರು, ಆಯಿಸ್ ಶ್ರೀಮಾ, ಮೊಸರು ಇತ್ತಾದಿ ತೆಗೆದುಕೊಳ್ಳಬಹುದು. ಜೊತೆಗೆ ನೀರು ಕಡಿಮೆ ತೆಗೆದುಕೊಳ್ಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಮಜ್ಜಿಗೆ ಕಡಿಮೆ ತೆಗೆದುಕೊಳ್ಳಬೇಕು.

11. ತಂಪಾದ ಪಾನೀಯ :

ತಂಪಾದ ಪಾನೀಯಗಳನ್ನು ತೆಗೆದುಕೊಳ್ಳಬಾರದು. ಹಣ್ಣೆನ ರಸ ಹಾಗೂ ತಂಗಿನ ಎಳೆನೀರುಗಳನ್ನು ತೆಗೆದುಕೊಳ್ಳಬಾರದು.

12. ಒಣಗಿದ ಮೇವಾ :

ಒಣಗಿದ ಮೇವಾ, ಶೇಂಗಾ ಕಾಳು, ಎಳ್ಳು, ಹಸಿ ಹಾಗೂ ಒಣಗಿದ ಮೊಬ್ಬಿ ತೆಗೆದುಕೊಳ್ಳಬಾರದು.

ರಾತ್ರಿ ದ್ರವ ಪದಾರ್ಥವನ್ನು ಕಡಿಮೆ ಸೇವಿಸುವದು ಮತ್ತು ಶಿಸ್ತುಬದ್ದು ಜೀವನ ಮುಖ್ಯವಾದ ಚಿಕಿತ್ಸೆ ವಿಧಾನಗಳು.

28 ಮೆಟಿಕಲ್ ಶಬ್ದವಾಚ ಹಾಗೂ ನಂಜಿತ್ತ ಶಳ್ಳಗಳ ಮಾಹಿತಿ

- **ಅನಿಮಿಯಾ (Anemia) :**

ಹಿಮೋಗ್ಲೋಬಿನ್‌ ಉತ್ಪಾದನೆಗಾಗಿ ಎರಿಥ್ರೋಪ್ಲೋಯಿಡಿನ್‌ ಅವಶ್ಯವಿರುತ್ತದೆ. ಇದು ಕಡ್ಡಿಯಲ್ಲಿ ತಯಾರಾಗುತ್ತದೆ. ಕಡ್ಡಿ ಹಾಳಾದ ರೋಗಿಗಳಲ್ಲಿ ಎರಿಥ್ರೋಪ್ಲೋಯಿಡಿನ್‌ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಮೂಳೆಗಳಲ್ಲಿ (ಅಸ್ಟಿಮಜ್ಜೆ—Bone Marrow) ರಕ್ತಕಣಗಳ ಉತ್ಪಾದನೆ ಕಡಿಮೆ ಆಗಿ, ರಕ್ತಹೀನತೆ (ಅನಿಮಿಯಾ) ಆಗುತ್ತದೆ.
- **ಎವಿ ಫಿಸ್ಟುಲಾ (Arterio Venous Fistula) :**

ಶಸ್ತ್ರಾರೋಗಿಕ್ ಮೂಲಕ ಕೃತಿಮಾವಾಗಿ ಅಟರಿ ಮತ್ತು ವೇನ್‌ ಜೋಡಿಸುವದು, ಅಟರಿಯಿಂದ ಅಧಿಕ ಒತ್ತುಡಿದಿಂದ ಹೆಚ್ಚು ವೇನನಲ್ಲಿ ರಕ್ತ ಬರುತ್ತದೆ. ಕಾರಣ ಕೆಲವು ವಾರಗಳ ನಂತರ ವೇನ್‌ ಉಬ್ಬಿತ್ತದೆ. ಈ ಉಬ್ಬಿದ ವೇನ್‌ನಲ್ಲಿ ದೊಡ್ಡ ಸೂಜಿಯನ್ನು ಹಾಕಿ (ರಕ್ತ ಶುದ್ಧಿಕರಣ) ಹಿಮೋಡಾಯಲಾಸಿಸ್‌ ಮಾಡಲು ರಕ್ತ ತೆಗೆದುಕೊಳ್ಳಲಾಗುತ್ತದೆ.
- **ರಕ್ತದೋತ್ತಡ (Blood Pressure-B.P) :**
- **ಬಿ.ಪಿ.ಎಚ್. (B.P.H-Benign Prostatic Hypertrophy):**

ವಯಸ್ಸಾದ ಪುರುಷರಲ್ಲಿ ಮೋಸ್ಟೇಟ್‌ನ ಗಾತ್ರ ದೊಡ್ಡದಾಗಿ ಮೂತ್ರ ಹೊರಬರಲು ತೊಂದರೆಯಾಗುತ್ತದೆ.
- **ಮೃತದಾನಿ ಕಡ್ಡಿ ಕಸಿ (Cadevar Kidney Tranplantation) :**

ಮೆದುಳು ನಿಷ್ಕ್ರಿಯವಾದ ನಂತರ ಆ ವ್ಯಕ್ತಿಗಳ ಕಡ್ಡಿ ತೆಗೆದು ದೀರ್ಘಕಾಲೀನ ಕಡ್ಡಿ ಹಾಳಾದ ರೋಗಿಗಳಿಗೆ ಶಸ್ತ್ರಾರೋಗಿಕ್ ಮೂಲಕ ಕಡ್ಡಿ ಕಸಿ ಮಾಡುವದು.
- **ಕ್ಯಾಲ್ನಿಯಂ :**

ಶರೀರದ ಮೂಳೆಗಳ ಆರೋಗ್ಯ ಮತ್ತು ಯೋಗ್ಯ ಕಾರ್ಯಕ್ರಾಗಿ ಖನಿಜ ಸತ್ಯ ಅವಶ್ಯ ಇದು ಹಾಲು ಮತ್ತು ಹಾಲಿನಿಂದ ತಯಾರಾದ ವಸ್ತುಗಳಲ್ಲಿ ಸಿಗುತ್ತದೆ.

171. ಮೆಡಿಕಲ್ ಶಬ್ದಾವಳಿ ಹಾಗೂ ಸಂಖ್ಯಾಪ್ತ ಶಬ್ದಗಳ ಮಾಹಿತಿ

- **ಕ್ರಿಯಾಟಿನ್ಸ್** ಮತ್ತು ಯೂರಿಯಾ :

ಕ್ರಿಯಾಟಿನ್ಸ್ ವುತ್ತು ಯೂರಿಯಾ ಶರೀರದಲ್ಲಿ ನೈಟ್ರೋಜನ್ ಮೆಟಾಮೋಲಿಜಿದಿಂದ ತಯಾರಾಗುವ ಅನುಪಯೋಗ ಪದಾರ್ಥಗಳು (ಕಸ್). ಇವನ್ನು ಕಡ್ಡಿ ಹೊರ ಹಾಕುತ್ತದೆ.

- **ಸಿಸ್ಟೋಸ್ಕೋಪಿ (Cystoscopy) :**

ದೂಬಿಂಗ್ (Cystoscopy)ನ ಸಹಾಯದಿಂದ ಮೂತ್ರಚೀಲದ ಒಳಗಿನ ಭಾಗದ ಪರಿಶೀಲನೆ ಮಾಡುವದು.

- **ಡಾಯಲಾರಿಜರ್ (Dialyser) :**

ಹಿಮೋಡಾಯಲಾಸಿಸ್‌ನ ಪ್ರಕ್ರಿಯೆಯಲ್ಲಿ ರಕ್ತವನ್ನು ಶುಧ್ಯ ಮಾಡುವ ಕೆಲಸ ಮಾಡುವ ಕೃತ್ಯಿಮ ಕಡ್ಡಿ.

- **ಡಾಯಲಾಲಿಸಿಸ್ (Dialysis) :**

ಕಡ್ಡಿ ತನ್ನ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಿಸಿದಾಗ ರಕ್ತಶುದ್ಧಿಕರಣ ಮಾಡುವ ಕ್ರಿಯೆ ಡಯಾಲಿಸಿಸ್.

- **ಡಬಲ್ ಲುಮೆನ್ ಕೆಥೆಟರ್ (ಡಿ.ಎಲ್.ಸಿ.) :**

ಯಾವಾಗ ತ್ವರಿತವಾಗಿ ಹಿಮೋಡಯಾಲಾಸಿಸ್‌ನ ಅವಶ್ಯವಾಗುತ್ತದೆಯೋ ಆಗ ಶರೀರದಿಂದ ರಕ್ತ ಹೊರ ತೆಗೆಯಲು ಉಪಯೋಗ ಮಾಡುವ ಕೆಥೆಟರ್ ರಬ್ಬರ ಕೊಳವೆ

- **ಇಲೆಕ್ಟ್ರಾಲಾರಿಟ್ಸ್ :**

ಶರೀರದಲ್ಲಿನ ಸೊಡಿಯಂ ಪೋಟ್ಯೂಶಿಯಂ, ಕ್ಯಾಲ್ಸಿಯಂ ಕ್ಲೋರಾರಿಡ್ ಬ್ಯಾಕಾಬೋನೇಟಿಗಳನ್ನು ಇಲೆಕ್ಟ್ರಾಲ್ಟೆಟ್ಸ್ ಎನ್ನುತ್ತಾರೆ.

- **ಫಿಮೋರಲ್ ವೆನ್ಸ್ (Femoral Veins) :**

ತೊಡಗಾಲೀನ ರಕ್ತದ ನಾಳದಲ್ಲಿ ಡಬಲ್ ಲುಮೆನ್ ಕೆಥೆಟರ್ ಹಾಕುವದರಿಂದ ಹಿಮೋಡಾಯಲಾಸಿಸ್ ಮಾಡಲು ಸಹಾಯವಾಗುತ್ತದೆ.

- **ಫಿಸ್ಟಲಾ ನಿಡಲ್ :**

ಹಿಮೋಡಯಾಲಿಸಿಸ್‌ಗಾಗಿ ರಕ್ತವನ್ನು ಫಿಸ್ಟಲಾದಿಂದ ಹೊರತೆಗೆಯಲು ಉಪಯೋಗಿಸುವ ಸೂಚಿ.

- **ಗ್ಲೋಮೆರೂಲೋನೆಪ್ರಾಯಿಟಸ್ :**

ಕಡ್ಡಿ ಭಾವು, ಮೂತ್ರದಲ್ಲಿ ರಕ್ತ ಮತ್ತು ಪ್ರೋಟೀನ್ ಹಾಗೂ ಅಥಿಕ ರಕ್ತದೊತ್ತಡ ಇರುವ ಕಾರಣ ಈ ರೋಗವನ್ನು ಗ್ಲೋಮೆರೂನೆಪ್ರಾಯಿಟಸ್ ಎನ್ನುತ್ತಾರೆ.

- **ಹಿಮೋಡಾಯಾಸಿಸ್ (H.D) ರಕ್ತದ ಡಾಯಾಲಿಸಿಸ್ :**

ಹಿಮೋಡ್ಯಲಾಯಿರುವ ಮೂಲಕ ರಕ್ತ ಶುದ್ಧಿಕರಣವನ್ನು ಮಾಡುವ ಕ್ರಿಯೆ.

- **ಹಿಮೋಗ್ಲೋಬಿನ್ :**

ಹಿಮೋಗ್ಲೋಬಿನ್ ರಕ್ತಕಣಗಳಲ್ಲಿ ಕಾಣಿಸುವ ಒಂದು ಪದಾರ್ಥ ಇದರ ಕೆಲಸ ಶರೀರದಲ್ಲಿ ಆಕ್ಸಿಜನ್ ತಲುಪಿಸುವುದು ರಕ್ತದ ಪರೀಕ್ಷೆಯಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣ ತಿಳಿದುಕೊಳ್ಳಲಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದ್ದಾಗ ಆಗುವ ರೋಗವನ್ನು ಅನಮಿಯಾ ಎನ್ನುತ್ತಾರೆ.

- **ಹಾಯಿಪರಟಿನ್ಸ್‌ನ್ :**

ಅಥಿಕ ರಕ್ತದೊತ್ತಡ, ರಕ್ತದ ಹೆಚ್ಚಿನ ಒತ್ತಡ, ಹಾಯ್ ಬೆಂಡ್ ಪ್ರಶರ್.

- **ಇಮ್ಮೂನಿಸೋ ಸಪ್ಪೆಸಿವ್ (Immuno Suppressive drugs) :**

ಕಡ್ಡಿ ಕಸಿಯ ನಂತರ ಜೀವನಪರಯ್ಯಂತ ತೆಗೆದುಕೊಳ್ಳುವ ಅವಶ್ಯವಿರುವ ಜೀವದಿಗಳು. ಈ ಜೀವದಿಗಳು ಕಡ್ಡಿ ತಿರಸ್ಕರಿಸುವ ಸಂಭವವನ್ನು ಕಡಿಮೆ ಮಾಡುತ್ತವೆ.

- **ಇಂಟ್ರಾವೈನ್ಸ್ ಪಾಯಲೋಗ್ರಾಫಿ (ಆಯ್‌ಪಿ.ಪಿ.) :**

ಅಯೋಡಿನೋನಿಂದ ಕಡ್ಡಿಯ ಕ್ಷೇತ್ರ ಕಿರಣ ಮಾಡುವುದನ್ನು ಬಿವಿಡಿ ಎನ್ನುತ್ತಾರೆ.

- **ಜಂಗ್ಲುಲರ್ ವೆನ್ (I.J.V-Internal Jugular Vein) :**

ಕುತ್ತಿಗೆಯಲ್ಲಿರುವ ದೊಡ್ಡ ರಕ್ತನಾಳ. ರಕ್ತ ಶುದ್ಧಿಕರಣಕ್ಕಾಗಿ ಇದರಿಂದ ರಕ್ತವನ್ನು ಕೆಳೆಟರ ಮೂಲಕ ಹೊರತೆರಲಾಗುತ್ತದೆ

173. ಮೆಡಿಕಲ್ ಶಬ್ದವಲ್ಲಿ ಹಾಗೂ ಸಂಖ್ಯಾತ ಶಬ್ದಗಳ ಮಾಹಿತಿ

- **ಕೆಡ್ಡಿ ಬಯಾಪ್ಸಿ :**

ಸೂಚಿಯ ಸಹಾಯದಿಂದ ದಾರದಂತಹ ಕೆಡ್ಡಿಯ ಭಾಗವನ್ನು ತೆಗೆಯುವದು.

- **ಕೆಡ್ಡಿ ವೈಫಲ್ಯ :**

ಕೆಡ್ಡಿಗಳ ಕಾರ್ಯಕ್ಷಮತೆ ಕಡಿಮೆಯಾಗಿ ರಕ್ತದಲ್ಲಿ ಕ್ರಿಯಾಟಿನ್‌ನ್ನು ಮತ್ತು ಯೂರಿಯಾದ ಪ್ರಮಾಣ ಹೆಚ್ಚಾಗುವದು.

- **ಅಕ್ಸ್ಯೂಟ್‌ ಕೆಡ್ಡಿ ವೈಫಲ್ಯ :**

ಸಾಮಾನ್ಯ ರೂಪದಿಂದ ಕೆಲಸ ಮಾಡುವ ಎರಡೂ ಕೆಡ್ಡಿಗಳು ತತ್ತ್ವಜ್ಞ ಕಡಿಮೆ ಸಮಯದಲ್ಲಿ ಕೆಲಸವನ್ನು ಮಾಡದೇ ಇರುವದು.

- **ಕ್ರೋನಿಕ್ ಕೆಡ್ಡಿ ವೈಫಲ್ಯ :**

ನಧಾನವಾಗಿ ತುಂಬಾ ಸಮಯದಲ್ಲಿ ಕೆಡ್ಡಿ ಹಾಳಾಗುವುದು ಹಾಗೂ ಮನಃ ಗುಣಮುಖವಾಗದೇ ಇರುವುದು.

- **ಕೆಡ್ಡಿ ಕಸಿ (Kidney Transplantation) :**

ದೀರ್ಘಕಾಲೀನ ಕೆಡ್ಡಿ ವೈಫಲ್ಯದ ರೋಗಿಗಳಿಗೆ ಬೇರೆ ವ್ಯಕ್ತಿಯ ಒಂದು ಸ್ವಸ್ಥ ಕೆಡ್ಡಿ ಹಾಕುವ ಶಸ್ತ್ರಚಿಕಿತ್ಸೆ.

- **ಕೆಡ್ಡಿ ರಿಜಿಸ್ಟ್ರೇಷನ್ :**

ಕೆಡ್ಡಿ ಕಸಿಯ ನಂತರ ಶರೀರದ ಪ್ರತಿರೋಧಕ ಶಕ್ತಿಯ ಕಾರಣ ಹೊಸದಾಗಿರುವ ಕಸಿ ಕೆಲಸ ಮಾಡದೇ ಇರುವದು.

- **ಲಿಫ್‌ಎಕ್ಸ್‌ಪ್ಲಿಸ್ (ESWL) :**

ಅವರೇಶನ್ ಇಲ್ಲದ ಹರಳಗಳನ್ನು ಲೇಸಾರ ಮುಖಾಂತರ ಒಡೆಯುವ ಕ್ರಿಯೆ.

- **ಮಾಯಿಕ್‌ ಅಲಬ್ಯೂಟಿನಿಯ್‌ರಿಯಾ :**

ಮಧುಮೇಹದಲ್ಲಿ ಪ್ರಾರಂಭಿಕ ಕೆಡ್ಡಿ ಹಾಳಾಗುವದನ್ನು ಮೂತ್ತದ ಪರೀಕ್ಷೆ ಮುಖಾಂತರ ಕಂಡುಹಿಡಿಯುವ ವಿಧಾನ.

- **ಎಂ.ಸಿ.ಯ್‌ (Mictarating Cysto Urethrogram) :**

ಆಂಂಡಿನ್‌ಯುಕ್ಟಿ ಡಾಯೋಯನ್‌ ಕೆಫೆಟರ್ ಮುಖಾಂತರ ಮೂತ್ತಚೀಲದಲ್ಲಿ

ಹಾಕಿ ನಂತರ ಮೂತ್ರ ಮಾಡುವಾಗ ಮೂತ್ರಕೋಶದ ಕ್ಷೇತ್ರ ಕೀರಣ ಮಾಡುವ ಪರೀಕ್ಷೆ.

- ನೆಮ್ಮೇಲಾಚಿಸ್ಯಾ :

ಕಡ್ಡಿಯ ವಿಶೇಷ ತಜ್ಞವೈದ್ಯರು

- ನೆಮ್ಮೇನ್ :

ಕಡ್ಡಿಯಲ್ಲಿರುವ ರಕ್ತ ಭಾಳನಿ. ಪ್ರತ್ಯೇಕ ಕಡ್ಡಿಯಲ್ಲಿ ಹತ್ತು ಲಕ್ಷ ಮೂತ್ರಕೋಶಾನುಗಳು ಇರುತ್ತವೆ.

- ನೆಮ್ಮೇಟಿಕ್ ಸಿಂಡ್ರೋಮ್ :

ಕಡ್ಡಿಯಲ್ಲಿ ಭಾವು ಮೂತ್ರದಲ್ಲಿ ಮ್ಯೋಟಿನ್ ಇವುಗಳಿಂದ ಶರೀರಕ್ಕೆ ಭಾವು ಬರುವದು.

- ಪಿಯುಜಿ ಅಬ್ಬೊಸ್ಟ್ರಾಕ್ಸ್ :

ಹುಟ್ಟಿನಿಂದಿರುವ ಕಡ್ಡಿ ಮತ್ತು ಮೂತ್ರಮಾರ್ಗದಲ್ಲಿ ಜೋಡಿಸುವ ಭಾಗ ಮುದುಡಿರುತ್ತದೆ. ಇದರಿಂದ ಮೂತ್ರದ ಮಾರ್ಗದಲ್ಲಿ ತೊಂದರೆ ಉಂಟಾಗಿ ಕಡ್ಡಿ ಬಾವು ಬರುತ್ತದೆ.

- ಪರಿಷೋನಿಯಲ್ ಡಯಾಲಿಸಿಸ್ (ಪಿ.ಡಿ) ಹೊಟ್ಟೆಯ ಡಾಯಾಲಿಸಿಸ್ :

ಹೊಟ್ಟೆಯಲ್ಲಿ ಕೆಧೆಟರ್ ಹಾಕಿ ಇದರ ಮೂಲಕ ದ್ರವ (ಪಿ.ಡಿ.ಎಲ್.ಡಿ. P.D.Fluid)ವನ್ನು ಹೊಟ್ಟೆಯಲ್ಲಿ ಹಾಕಿ ರಕ್ತಶುದ್ಧಿಕರಣ ಮಾಡುವ ಪದ್ದತಿ.

- ಫಾಸ್ಟ್ರೋರಸ್ :

ಶರೀರದಲ್ಲಿ ಸಿಗುವ ಅವಶ್ಯಕ ಖಿನಿಜ ಸತ್ಯ ಇದು ಮೂಳೆ ಮತ್ತು ಹಲ್ಲಿನ ರಚನೆ, ವಿಕಾಸ ಮತ್ತು ಆರೋಗ್ಯಕ್ಕಾಗಿ ಅವಶ್ಯವಿರುವ ಸತ್ಯ ಹಾಲು, ಹಾಲಿನಂದ ತಯಾರಾದ ಉತ್ಪನ್ನ, ಬೀಳೆ, ತತ್ತೀ, ಮಾಂಸ ಇತ್ಯಾದಿ ವಸ್ತುಗಳಲ್ಲಿರುತ್ತದೆ.

- ಪಾಲೆಸಿಟ್ ಕಡ್ಡಿ ಡಿಸೇಜ್ (ಪಿ.ಕೆ.ಡಿ) :

ಕಡ್ಡಿ ವಂಶಪಾರಂಪರ್ಯ ರೋಗಗಳಲ್ಲಿಯೇ ಅತ್ಯಧಿಕವಾಗಿ ಕಂಡುಬರುವ ರೋಗ. ಈ ಅಸಂಖ್ಯಾತ ಸಿಸ್ಟ್ರೋಗಳ ಆಕಾರ ಅಧಿಕಗೊಳ್ಳುವುದರ ಜೊತೆಗೆ ಕಡ್ಡಿಯ ಗಾತ್ರವೂ

175. ಮೆಡಿಕಲ್ ಶಬ್ದವೆಲೆ ಹಾಗೂ ಸಂಖ್ಯಾತ ಶಬ್ದಗಳ ಮಾಹಿತಿ

ಹೆಚ್ಚಾಗುತ್ತದೆ. ವಯಸ್ಸಿನ ಜೊತೆ ಜೊತೆಗೆ ರಕ್ತ ಒತ್ತಡವೂ ಅಥಿಕಗೊಂಡು ದೀಪರ್ವ ಕಾಲೀನ ಕಿಡ್ನಿ ಹಾಳಾಗುವ ಸಾಧ್ಯತೆಗೆಲ್ಲಿರುತ್ತದೆ.

- **ಮೋಟಾಶ್ಯಾತ್ರಿಯಂ :**

ಮೋಟಾಶ್ಯಾತ್ರಿಯಂ ಸಾಯಿ ಮತ್ತು ಮಾಂಸವಿಂಡಗಳು ಸಾಮಾನ್ಯ ಕಾರ್ಯ ನರವಹಿಸಲು ಮತ್ತು ಹೃದಯ ಬಡಿತವನ್ನು ಸಾಮಾನ್ಯವಾಗಿಡಲು ಅತ್ಯಗತ್ಯ ಹಣ್ಣಿ, ಹಣ್ಣಿನ ರಸ, ತೆಗಿನ ಎಳೆನೀರು, ಮುಂತಾದ ಆಹಾರ ಉತ್ಪನ್ನಗಳಲ್ಲಿ ಮೋಟಾಶ್ಯಾತ್ರಿಯಂ ಪ್ರಮಾಣ ಅಧಿಕವಾಗಿರುತ್ತದೆ.

- **ಮೈಟೇನ್ :**

ಆಹಾರದ ಮುಖ್ಯ ಮೋಷಕಾಂಶ ಸತ್ಯಗಳಲ್ಲಿ ಮೈಟೇನ್, ಕಾಬೋಂಹೈಡ್ರೇಟ್ ಮತ್ತು ಕೊಬ್ಬಿನಾಂಶ ಒಳಗೊಂಡಿರುತ್ತದೆ. ಮೈಟೇನ್ ದೇಹದ ಎಲ್ಲ ಅಂಗಗಳ ರಚನೆ ಮತ್ತು ಬೆಳವಣಿಗೆಯಲ್ಲಿ ಮಹತ್ವमಾಣ.

- **ರೀನಲ್ ಆರ್ಟರಿ (Renal Artery) :**

ಕಿಡ್ನಿಗೆ ರಕ್ತವನ್ನು ತಲುಪಿಸುವ ಧರ್ಮನಿ.

- **ಸೆಪ್ಟಿಕೆಮಿಯಾ (Septicemia) :**

ಸೂಂಕು

- **ಸೋಡಿಯಂ :**

ಸೋಡಿಯಂ ಶರೀರದ ನೀರು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಮಹತ್ವಮಾಣ ಕಾರ್ಯ ಮಾಡುತ್ತದೆ.

- **ಸೋನೋಗ್ರಾಫಿ :**

ಘ್ರಣಿಯ ತರಂಗಗಳ ಸಹಾಯದಿಂದ ತಿಳಿದುಕೊಳ್ಳುವ ಒಂದು ಪರೀಕ್ಷೆ. ಈ ಪರೀಕ್ಷೆಯಿಂದ ಕಿಡ್ನಿಯ ಆಕಾರ, ರಚನೆ, ಸ್ಥಾನ, ಮತ್ತು ಕಿಡ್ನಿಯ ಮಾರ್ಗದಲ್ಲಿ ಬರುವ ಶೊಂದರೆ, ಹರಳು ಮತ್ತು ಗಡ್ಡೆ ಇತ್ಯಾದಿಗಳ ಮಾಹಿತಿ ಸಿಗುತ್ತದೆ.

- **ಸಬ್ಕ್ಲೇವಿಯನ್ ವೆನ್ (Subclavian Vein) :**

ಕ್ರೈ ಮತ್ತು ಎದೆಯ ಮೇಲಿನ ಭಾಗದಲ್ಲಿ ರಕ್ತ ಪರಿಜಲನೆ ಮಾಡುವ ದೊಡ್ಡ

ನಾಳ. ಈ ನಾಳ ಭುಜದ ಭಾಗದಲ್ಲಿ ಕ್ಲೇವಿಕಲ್ ಮೂಳೆಗಳ ಹಿಂದೆ ಇರುತ್ತದೆ. ಈ ನರದಲ್ಲಿ ಡಬಲ್ ಲುಮೆನ್ ಕೆಫೆಟರ್ ಹಾಕಿ ಹಿಮೋಡಾಯಾಲಿಸಿಸ್ ಮಾಡಲು ರಕ್ತವನ್ನ ಹೊರತೆಗೆಯುತ್ತಾರೆ.

- **ಟಿಯುಆರ್ಪಿ :**

ವಯಸ್ಸಾದ ವೃಕ್ತಿಗಳಲ್ಲಿ ಮೈಸ್ಸೆಟ್ ದೊಡ್ಡದಾದರೆ ಆಗುವ ತೊಂದರೆ (ಬಿ.ಬಿ.ಎಕ್ಸ್)ಯ ಚಿಕಿತ್ಸೆಯ ವಿಶಿಷ್ಟ ಪದ್ಧತಿ. ಇದರಲ್ಲಿ ಅಪರೇಶನ್ ಇಲ್ಲದೆಯೇ ದುರುಸಾಧನೆ ಸಹಾಯದಿಂದ ರೋಗಿಗೆ ಮೈಸ್ಸೆಟ್‌ನ ಗಡ್ಡೆಯನ್ನು ದೂರ ಮಾಡಬಹುದು.

- **ಯುರಾಲಾಚೀಸ್ :**

ಕಡ್ಡಿಯ ತಜ್ಞ ಶಸ್ತ್ರಪೀಕ್ತಕರು

- **ವಿಯುಆರ್ :**

ಮೂತ್ರಚೀಲ ಮತ್ತು ಮೂತ್ರಮಾರ್ಗದ ನಡುವೆ ಸ್ಥಿರ ವಾಲ್ವನಲ್ಲಿ ಹುಟ್ಟಿನಿಂದಿರುವ ನ್ಯಾಸ್ಕತೆಯ ಕಾರಣದಿಂದ ಮೂತ್ರವು ಮೂತ್ರಚೀಲದಲ್ಲಿ ವಿರುದ್ಧ ರೀತಿಯಾಗಿ ಮೂತ್ರಮಾರ್ಗದಲ್ಲಿ ಹೋಗುತ್ತದೆ. ವಿಯೂಆರ್ ಮತ್ತು ಮೂತ್ರಮಾರ್ಗದ ಸಾಂಕ್ರಾಮಿಕ, ಅಥವಾ ರಕ್ತದೊತ್ತಡ ಮತ್ತು ಕೆರ್ನಿಕ್ಸ್ ಕಡ್ಡಿ ವೈಘಳ್ಳದ ಮಹತ್ವमಾರ್ಗ ಕಾರಣವಾಗಿದೆ.

ಕಡ್ಡಿ ಮೊರಾಗಾರಿ ಸಂಪರ್ಕಣೆ ಮಾಹಿತಿ

ಕಡ್ಡಿ ಸುರಕ್ಷತೆ

ಕಡ್ಡಿ ಮೊರಾಗಾರಿ ತಡೆಯಾಟದಲ್ಲಿ ಮತ್ತು ಇಕ್ಕೆಯ ಸಂಪರ್ಕಣೆ ಮಾಹಿತಿ
ಜಾ. ಸಂಖಯ ಕಂಪನಿ ಜಾ. ಪುಲಿಕಾರ್ಬಾನ್ ವಾರ್ನಿಂಗ್ (ಕರ್ನಾಟಕ)
ನಾರಿ ನಿರ್ವಹಣೆ ಎಂ.ಆರಿ. ನಿರ್ವಹಣೆ
ಸರ್ವೋಧಾರಣೆ ನೈತಿಕ್ ಗ್ರಾಹಣಾತ್ಮಕ

ಕಡ್ಡಿ
ಸುರಕ್ಷತೆ

ಇದು ನಿಮಗೆ ತಿಳಿದಿರೆಯೇ

- ಕಡ್ಡಿ ಹಾಳಾದ ಮೊಲಿಗೆಕ ಸಂಖ್ಯೆ ತೆಂಪ್ರೆಗೆಟಿಂಬ್ಲ್ ಪ್ರೋಟೋಕ್ಲಿನ್‌ನಿಂದ
ಉತ್ಪಾದಿಸಿದ್ದಾಗಿ.
- ಕಡ್ಡಿ ಹಾಳಾದ ಕೆನೆಯ ಹಂತ ತಲುಪಿದರೆ ಇಕ್ಕೆ ಮಂಬಾ ವೆಳ್ಳಿದಾಯಿತ್ತು.
- ಕಡ್ಡಿ ಪರಿಷತ್ತ ನಿರ್ದಿಷ್ಟ ಮಾಹಿತಿ ಮೊಂದಿಸ್ತೀ ಕಡ್ಡಿ ಮೊರಾಗಾರಿ ಪ್ರಾರ್ಥಣೆ
ನಿರ್ವಹಣೆಗಾಗುತ್ತದೆ.

ಮುಸ್ತಕದ ವಿಶೇಷತೆಗಳು

- ಉದ್ದು ಸರಳ: ಕಡ್ಡಿ ಮೊರಾಗಾರಿ ಸಮರ್ಪ ಮಾಹಿತಿಯನ್ನು ನಿರ್ಂತರವಾಗಿ
ರಚ್ಯಾಪಿಸಿದ್ದಾಗುತ್ತದೆ.
- ಮೊರಾಗಾರಿಗಳನ್ನು: ಮುಕ್ತತಂತರವನ್ನು ಅರ್ಥಾಗ್ರಯಾವಾಗಿಇತ್ಯಾಹಾಶ್ಚಲು
ಬೃತಯಾಜ್ಞಾಯ ತಿಳಿದುಕೊಳ್ಳಲು ಬೇರೆಂದು ಸರಳ ವಾಗಿದಿರ್ಬಿಸಿ
ನಿರ್ಭರಾಗುತ್ತದೆ.
- ಕಡ್ಡಿ ಮೊರಾಗಾರಿ ವಾಟಿಲ್ ರೆಜಿಸ್ಟ್ರೇಷನ್‌ನ್ನು ಶೈಫ್ಟ್ ಕ್ರಿಪ್ಟ ಮೂಲಕ
ಕಂಡುಹಿಡಿಯಲಬಹುದು.
- ಡಿಫಾರ್ಮಾಲಾನ್: ಕಡ್ಡಿ ಮೊರಾಗಾರಿ ಇಕ್ಕೆಯ ವ್ಯಕ್ತಿಗೆ ಸಮರ್ಪಾದಿಸಿಕೊಂಡ
ಸಿಂಧಂಬರದ ಮೂಲಕ ದಿರ್ಬಾಳಿಸಿ ಬ್ರಹ್ಮಾಯಿಂದಿನ್ನು ಮಂಬಣಿಸಬಹುದು.
- ಕಡ್ಡಿ ಹಾಳಾದ ವ್ಯಕ್ತಿಗೆ ಇಹಾರ ಪರ್ಯೋತ್ತಮಾರ್ಗ ಕುರಿತು ಸಂಖೇ
ಸಂಭಾಗಗೊಂಡಿರುತ್ತದೆ.

ಉದ್ದೀಪಿತ್ತ ಮತ್ತು ಕಡ್ಡಿ ಮೊರಾಗಾರಿ ತಡೆಗ್ರಾಹಿ

₹ 150/-

ಪ. ಪ್ರಾಣಾರ್ಥಕ್ಯಾನ್ ಬ್ರಾಹ್ಮಣ